

ಶ್ರೀ ಮಲ್ಲಿಕಾಜುರ್ನ ಗ್ರಂಥಸಾಲೆಯ ಪದನೆಯ ಕುಸುಮ

ಶೈವಾಗಮಸಾರ ನುತ್ತು ಪ್ರಾಯಶ್ಚಿತ್ತ ವಿಧಿ

ಸಂಪಾದಕ

ವಿದ್ವಾನ್. ಎಂ. ಮಲ್ಲಿಣ್ಣಿ, ಎಂ.ಎ.

ಸ್ತಾಪಕರು, ಶೈವಾಗಮ ವಿಭಾಗ
ಸಂಖರಿ ಮಹಾರಾಜ ಸಂಸ್ಕರಣೆ ಕಾಲೇಜ್
ನ್ಯೂಸೂರು-24

This Book is published with the Financial
assistance of T. T. Devasthanam under
Their Scheme "Aid to publish Religious Books"

ಪ್ರಕಾಶಕರು

ಶ್ರೀ ಮಲ್ಲಿಕಾಜುರ್ನ ಗ್ರಂಥಪ್ರಕಾಶನ

"ಶ್ರೀ ಮಲ್ಲಿಕಾಜುರ್ನ ನಿಲಯ"

415, ಒಂದನೇ ಶಾಸ್ರ, ವಿದ್ವಾನೆಗರ
ನ್ಯೂಸೂರು-570 011.

**"Shivagama Sare and Prayaschitha Vidhi" Kannada
Edited by M. MALLANNA. Mysore—1997.**

Copies ; 1000 (One Thousand)

© M. MALLANNA

Price : Rs. 50-00

Printed at

**Sri Panchacharya Electric Press
Sayyaji Rao Road, Mysore-570 001.**

ವಿದ್ಯಾಲಂಕಾರ, ಶಾಸ್ತ್ರಜ್ಞಾನವುಂಟೇ

ಸಂಗೀತ ಕಲಾರತ್ನ.

ಪ್ರೇ|| ಸಾಲಿಗಾರಮು ಕೃಷ್ಣ ರಾಮಂದ್ರಾರಾವ್

ಚಂಗಳೂರು

ಮುಂ ನ್ನು ದಿ

ಪೂಜೆಗೊಳ್ಳುವ ವಿಗ್ರಹದಲ್ಲಿ ದೇವತಾಸಾನ್ಯಧ್ಯಾವು ಬಡಗುವುದು ಮೂರು ವಿನರಗಳಿಂದ ಅಭಾವಮಾತ್ರಿಯ ಸೌಂದರ್ಯದಿಂದ, ಪೂಜೆಯಲ್ಲಿರುವ ಅತಿಶಯ ದಿಂದ ಮತ್ತು ಪೂಜೆ ಮಾಡುವವನ ತಪಸ್ಸಿನ ಬಲದಿಂದ. ಮೊದಲನೆಯದು ತಿಲ್ಪಿಯ ಕೆಲಸ; ಏರಡನೆಯದು ಆಗಮನದಲ್ಲಿನ ವಿನರ; ಮೂರನೆಯದು ಅರ್ಚಕನ ತೀಲ ಸಂಕತಿಯ ವಿಭಾರ. ಮೂರೂ ವಿನರಗಳನ್ನು ಕುರಿತಂತೆ ಆಗಮನಗ್ರಂಥಗಳಲ್ಲಿ ಒಕ್ಕಣಿಯಿದೆ. ಆಗಮೋತ್ತವಾದ ವಿಧಿಗಳನ್ನು ಅನುಸರಿಸಿದಾಗಲೇ ಪೂಜೆ ಸಂಪನ್ಮೂಲಾಗುವುದು; ಪೂಜೆಯು ಫಲವು ಕೈಗೊಡುವುದು. ಅರ್ಚಕನು ಆಗಮನಗಳನ್ನು ತಿಳಿದಿರದೆ ಯಾವ ಪೂಜೆಯನ್ನು ಮಾಡಿದರೂ, ಆದರಿಂದ ಅವನಿಗಾಗಲಿ, ಅವನನ್ನು ಅನಲಂಬಿಸಿರುವ ಭಕ್ತಿಜನರಿಗಾಗಲಿ ಏನು ಪ್ರಯೋಜನವೂ ಇರದು. ಅರ್ಚಕರಿಗೆ ಆಗಮನದ ಸಂಚಯವನ್ನು ಮಾಡಿಕೊಡುವ ಯತ್ನ ಆಗತ್ಯವೂ ಹೋದು, ಶಾಖ್ಯವೂ ಹೋದು.

ಪ್ರಕೃತ ಕ್ಷೇತ್ರವಾಗಮು ಸ್ತುಧ್ಯಾಪಕರಾದ ಪ್ರೇ|| ಎಂ. ಮಂಲಿಣಿ ನವರು ಕ್ಷೇತ್ರವಾಗಮನಸಾರವೆಂಬ ಈ ಹೊತ್ತಿಗೆಯನ್ನು ಹೊರತಂದು ಕನ್ನಡನಾಡಿನ ಅರ್ಚಕ ವ್ಯಂದಕ್ಕೆ ಆಗಮ ವಿದ್ಯಾರ್ಥಿಗಳಿಗೆ, ಜಿಜ್ಞಾಸು ಸು ಜನರಿಗೆ ಉಪಕಾರಮಾಡಿದಾರೆ. ಅರ್ಚಕನು ಶಿವಾಲಯವನ್ನು ಪ್ರವೇಶಮಾಡಿದಾಗಿನಿಂದ ಅರ್ಥಜಾನ ಪೂಜೆ ಸಂಪನ್ಮೂಲಾಗಿ ಶರ್ವನೋತ್ಸವ ವಿಧಿಯನ್ನು ಮುಗಿಷುವವರಿಗೆ ಅನುಸರಿಸಬೇಕಾದ ಚಟ್ಟಳೆಗಳನ್ನೂ ಉಚ್ಚಾರಿಸಬೇಕಾದ ಮಂತ್ರಗಳನ್ನೂ ಒಳಗೊಂಡಂತೆ ಅರ್ಚನಾಪಟೆಲದಲ್ಲಿ ನಿತ್ಯಾರ್ಚನೆ ವಿನರಗಳೆಲ್ಲವೂ ಇವೆ. ಆಚಾರ್ಯ—ಪರಿಚಾರಕರ ಲಕ್ಷ್ಯಗಳು, ಪೂಜಾಕಾಲನಿಷಯ ಯಾವಾವಾಚನ ವಿಧಿಗಳು, ಅರ್ಚನತ್ತೀರ್ಣಿಧ್ಯಾ, ಉಪಚಾರಗಳು, ಪಾತ್ರಾದಿ ಉಪಕಾರಗಳು ಲಕ್ಷ್ಯಗಳು, ವಸ್ತ್ರಾಭರಣ ಪುಷ್ಪಾದಿ ವಿನರಗಳು, ಸಂಚಾವರಣ ದೇವತೆಗಳು ಮೊದಲಾದ ವಿನರಗಳು ಅರ್ಚನಾಂಗವಟೆಲದಲ್ಲಿ ಕಾಣಿಸಿಕೊಳ್ಳತ್ತವೆ. ಈ ಭಾಗವೂ ಮುಂದಿನ ಮುದ್ರಾಪಟೆಲ, ಸ್ತುಯಕ್ಷಿತ್ವವಿಧಿಪಟೆಲಗಳೂ ಆಗಮಶಾಸ್ತ್ರದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾದುವು. ಕಡೆಯಲ್ಲಿ ಕ್ಷೇವಸದ್ಧಿತಿಯ ಕೆಲವು ಜವನಿಧಿಗಳನ್ನೂ ಅನುಭಂಧನಾಗಿ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ತೈವಾಗಮ ಗ್ರಂಥಗಳು ದೇವನಾಗರಿ ಅಥವಾ ಕರ್ಮಿಗಳ ಲಿಪಿಗಳಲ್ಲಿರುವುದು ವಾಡಿಕೆ. ಈನ್ನದನಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೀಂದು ಈನ್ನದ ಲಿಪಿಯಲ್ಲೇ ಈ ಆಗಮಗ್ರಂಥವನ್ನು ಅಚ್ಯುತಾಜಿರುವುದೇಂದು ವಿಶೇಷ. ಮೂಲಗ್ರಂಥಗಳು ದುರ್ಬಳವಾಗಿರುವಾಗ, ಆಕರ್ಷಣ್ಯಗಳನ್ನು ಪರಿಶೀಲಿಸುವ ಸಾಳಭ್ಯವಾಗಲಿ ಪ್ರವೃತ್ತಿಯಾಗಲಿ ಇಂದಿನ ಆಗಮ ಇದ್ಯಾಭಾಸಿಗಳಿಗೆ ಇಲ್ಲಿದಿರುವಾಗ, ಸಾರಭೂತವಾದ ಇಂಥ ಗ್ರಂಥಗಳು ಒಂದು ಕೊರತೆಯನ್ನು ನಿರ್ಗಮಿಸುತ್ತವೆ. ಅರಾಧನೆಗೆ ಆಗತ್ಯವಾದ ಆಗಮಭಾಗವನ್ನು ಇಲ್ಲಿ ಸಂಗ್ರಹ ಮಾಡಲಾಗಿದೆ. ವಿನಯಗಳನ್ನು ರಿತುಕೋಂಡು ಪ್ರಜೀವಾಜಿರಿ ವಿಶೇಷಫಲವಲ್ಲವೇ? ಇದಕ್ಕೆ ನೇರಿಂದಾಗುವ ಆಶಯವೂ ಇಲ್ಲಿ ತೋರಿಕೊಂಡಿದೆ.

ಪ್ರೇ || ಮುಖ್ಯಾಂಶ ನವರ ಈ ಪ್ರಯತ್ನವು ಆಗಮ ವಿದ್ಯಾರ್ಥಿಗಳಿಗೂ ಆಜ್ಞಾಕವರ್ಗಕ್ಕೂ ನೇರವಾಗುವುದೇಂದು ಅಶಿಸುತ್ತೇನೆ. ಇದರಲ್ಲಿ ಮೂಲ ಸಂಸ್ಕೃತಭಾಗವನ್ನೇ ಇದು ವಿದ್ಯಾರ್ಥಿಗಳಿಗೆ ಆಕರ್ಷಣ್ಯವಾಗಬಹುದು; ಪತ್ಯವುಸ್ತರದಂತೆಯೂ ಆಗಬಹುದು. ಈನ್ನದಭಾಷೆಯಲ್ಲ ಅನುವಾದಮಾಡಿ, ಆಗತ್ಯವಾದ ವಿವರಗಳನ್ನೂ ಒಳಗಿಸುವುದಾದರೆ ಇನ್ನೂ ಹೆಚ್ಚು ಪ್ರಯೋಜನವಾದೀತು. ಇಂಥ ಉದ್ದೇಶವನ್ನೂ ಸಮರ್ಪರೂ, ಉತ್ಸರ್ವಕರೂ ಆದ ಪ್ರೇ || ಮುಖ್ಯಾಂಶ ನವರು ಕೈಗೆಂಬುಂಪರೆಂದು ನೆಂಬ, ಅವರ ಈ ಪ್ರಯತ್ನಕ್ಕೆ ಮನಸಾರೆ ಅವರನ್ನು ಅಭಿನಂದಿಸುತ್ತೇನೆ.

ಚೆಂಗಳೂರು

ದಿನಾಂಕ: 4-3-1998

ಸಾ. ಶ್ರೀ. ರಾಮಚಂದ್ರರಾಜ್

ಶೈವಾಗಮನಿಕಾರದ
ವಿದ್ಯಾನ್ ಕೆ. ಸಿತಾರಾಮಸೋನುಯಾಚಿಗಳು
ನಿವೃತ್ತ ಪ್ರಾಧಾರ್ಥಿಪಕರು, ಶೈವಾಗಮನ ವಿಭಾಗ
ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜು
ನ್ಯೂಶಾರು.

ಶಂಖ ಹಣರೈಕೆ

ಶ್ರೀಮಾನ್ ಶೇರ್|| ಎಂ. ಮಳ್ಳಣ್ಣ, ಎಂ.ಎ. ಪ್ರಾಧಾರ್ಥಿಪಕರು, ಶೈವಾಗಮನ
ವಿಭಾಗ ಇವರು ಶೈವಾಗಮನಸಾರವನಿಂಬಿ ತೆಲುಗು ಲಿಪಿಯ ಮುದ್ರಿತ ಗ್ರಂಥದಿಂದ
ಅರ್ಚನೆಪಟೆಲ, ಅರ್ಚನಾಗಮನಪಟೆಲ, ಮುದ್ರಿಪಟೆಲ, ಅರ್ಚನಾಂಗ ಪಾರಿಯಶ್ವಿತ್ತ
ಪಟೆಲ ಮತ್ತು ಶ್ರೋಮನವಾಪ್ನಿ ಮಂತ್ರ, ಪಂಚಾಸ್ತಮಂಗಳವನ್ನೂ, ಗ್ರಂಥಲಿಪಿಯ
ಪೂರ್ವಾರಣಗಮನದ ಉತ್ಪನ್ನಪ್ರಾರ್ಯಶ್ವಿತ್ತಪಟೆಲ, ಸಂಶೋಧನೆ ಪಾರಿಯಶ್ವಿತ್ತ
ಪಟೆಲದ ಗ್ರಂಥಗಳನ್ನು ಯಥಾರ್ಥಿತಾಗಿ ಸಂಗ್ರಹಿಸಿ ಕನ್ನಡ ಲಿಪಿಯಲ್ಲಿ ಮುದ್ರಿಸಿರು
ತಾರೆ. ಅದರೆ ಶೈವಾಗಮನ ಪಿನಾಸುಗಳಿಗೆ ಅತ್ಯುಪಯುಕ್ತವಾದವುಗಳಾಗಿವೆ.
ಶೈವಾಗಮನಾಭಾಷ್ಯಿಗಳಿಗೆ ಪರ್ಯಾಭಾಗವೂ ಅಗಿರುತ್ತದೆ. ಮುದ್ರಿತ ಪ್ರಸ್ತುತವು ಉಭ್ಯವಿಲ್ಲದೆ
ಬೊಧಕರಿಗೂಪ್ರಯಶ್ವಿತ್ತನುಗಳಿಗೂ ಶ್ರಮಸತ್ಯವಾಗಿತ್ತು. ಒಹು ಉಪಯೋಗಿಯಾದ
ಈ ಗ್ರಂಥಭಾಗವನ್ನು ಯಥಾರ್ಥತ ಸಂಪಾದಿಸಿ ಮುದ್ರಿಸಿ, ಉಪಕಾರಮಾಡಿದ
ವಿದ್ಯಾನ್ ಎನ್. ಮಳ್ಳಣ್ಣ, ಎಂ.ಎ. ಅವರು ಜನಾದರಕ್ಕೆ ಪಾತ್ರರಾಗಿಗುತ್ತಾರೆ.

ದಿನಾಂಕ: 13-3-1998

ಕೆ. ಸಿತಾರಾಮಸೋನುಯಾಚಿ.

ವಿದ್ಯಾನ್ ಡಾ॥ಸೂರ್ಯನಾರಾಯಣ ನಾಗೇಂದ್ರಭಟ್ಟೆ, ಎಂ.ಎ., ವಿದ್ಯಾವಾರಿಧಿ
ನಿರ್ದೇಶಕರು : ಬೃಹತ್‌ವಿದ್ಯಾಸಂಸಾಫಾನ, ಸ್ವಾಂವಲ್ಲಿ, ಹಿರಿಸಿ (ಉ.ಕ.)
ದಿಲ್ಲಿಯಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ
ಕಲಾಕೇಂದ್ರದಲ್ಲಿ ಶೈವಾಗಮ ಸಂಶೋಧಕರು.

ಅಭಿಪ್ರಾಯ

ಸನ್ಮಿತ್ರರೂ, ಶ್ರೀಮನ್‌ನೃಹಾರಾಜ ಸಂಸ್ಕೃತ ಮಹಾವಾಲಿಕಾಲೀಯಲ್ಲಿ ಶೈವಾಗಮ ವಿಭಾಗದ ಪ್ರಾಥಮಿಕರೂ ಆಗಿರುವ ಮಾನ್ಯ ಶ್ರೀ ಎಂ. ಮಲ್ಲಳಿನವರು ಸಂಸಾದಿಸಿದ “ಶೈವಾಗಮಸಾರ ಮತ್ತು ಪ್ರಾಯಶ್ಚಿತ್ತ ವಿಧಿ”ಯನ್ನು ನೋಡಿ ಅತ್ಯಂತ ಸಂತಸವಾಯಿತು. ಅಧ್ಯಯನ, ಅಧ್ಯಾಪನ ಮತ್ತು ಗ್ರಂಥ ಸಂಪಾದನೆ ಯನ್ನು ಕ್ರಮವಾಗಿ ಮಾಡುತ್ತಿರುವ ಶ್ರೀಯುತರು ಕನ್ನಡ ಲಿಪಿಯಲ್ಲಿ ದುರ್ಬಳ ವಾಗಿರುವ ಶೈವಾಗಮದ ಗ್ರಂಥವನ್ನು ಹೊರ ತರುತ್ತಿರುವುದು ಅತ್ಯಂತ ಶಾಖಾಘಣೀಯವಾಗಿದೆ-ಇವುತ್ತೀಂಟು ಮಾಲಾಗಮ, ಇವ್ಯಾರಕ್ತಾ ಹೆಚ್ಚು ಉಪಾಗಮ ಆವೇಶಿ ಬಂದ ವಿಶ್ವಲ ಸಾಹಿತ್ಯ ಎಲ್ಲವನ್ನೂ ಸಂಗ್ರಹಿಸಿರುವುದು ಸುಲಭವೇನಲ್ಲ-ಆಗಮಗಳು ಯಾವುದೋ ಒಂದು ಪ್ರದೇಶಕ್ಕೆ ಸೇರುವುದಿಲ್ಲ. ಅವು ಸಮಗ್ರ ಭರತ ಖಂಡಕ್ಕೆ ಸೇರಿದ ಸಾಹಿತ್ಯವನ್ನೆಂಬಹುದು.

ವೇದಾಂತವನ್ನೂ ಜೋತಿಷ್ಯವನ್ನೂ ಪೂರಣಗಳನ್ನೂ, ಆಗಮಗಳನ್ನೂ ಮಂತ್ರಪ್ರಾಣನಂತರದಲ್ಲಿ ಹೇಳಬೇಕೆಂದು ಶೈವಾಗಮಸಾರದಲ್ಲಿದೆ. ಉಳಿದ ವಿದ್ಯಾ ವಿಭಾಗಗಳು ಮಹತ್ವವನ್ನು ಕಳೆದುಕೊಂಡಿರುವ ಸಮಯದಲ್ಲಿ ಮಾತ್ರ ಹೀಗೆ ಹೇಳಲು ಸಾಧ್ಯ. ವಿದ್ವಲೋಕದಲ್ಲಿ ನಾಯಯ-ವಿವಾಹಂಸಾ ಶಾಸ್ತ್ರಗಳಿಗೆ ಆಪಾರವಾದ ಮನುಷ್ಯರು ಇವು ಮಾಡಿದ್ದಾರೆ. ಇವುಗಳ ಮೂಲ ಶೈವಾಗಮದಲ್ಲೇ ಇರುವಂತೆ ಕಾಣುತ್ತದೆ. ಸ್ವೇಯಾಯಿಕರಾಗಲಿ ವಿವಾಹಂಸಕರಾಗಲಿ ಶೈವರೆನ್ನಲು ಅನೇಕ ಕಾರಣಗಳೇನೋ ಇವೆ. ಆದರೆ ಜನಸಾಮಾನ್ಯರಲ್ಲಿ ವೇದಾಂತ ಮತ್ತು ಜೋತಿಷ್ಯ ಪ್ರಸಿದ್ಧಿಪಡಿದಪ್ಪು ಬೇರಾವ ಶಾಸ್ತ್ರವೂ ಪಡೆದಿಲ್ಲ ಏಂಬ ಸತ್ಯ ಸಂಗತಿಯನ್ನು ಇಲ್ಲಿ ಗಮನಿಸಬಹುದು.

ನಿತ್ಯವಾದ ಪೂರ್ಣಿಮೆಯನ್ನೂ, ಸ್ವೇಮಿತ್ತಿಕವಾದ ಪ್ರಾಯಶ್ಚಿತ್ತವನ್ನೂ ಸಿರೂಪಿಸಿ ಸುವಳೆ ಗ್ರಂಥವು ಅತ್ಯಂತ ಉನ್ನತೋಗಿಯೆಂಬಲ್ಲಿ ಯಾವ ಸಂಕಾರವೂ ಇಲ್ಲ. ಇದನ್ನು ಆಮೂಲಾಗ್ರಾಹಿ ಅಧ್ಯಯನ ಮಾಡಿದಲ್ಲಿ ಅನೇಕ ಹೊಸ ವಿಷಯಗಳ ಅವಿಷ್ಯಾರವಾಗುತ್ತದೆ. ಸಂಶೋಧನೆಗೆ ಇಲ್ಲಿ ವಿಶ್ವಲವಾದ ಆವಕಾಶವಿದೆ. ಈ ಗ್ರಂಥದ ಅಧ್ಯಯನದಿಂದ ವಿದ್ಯಾರ್ಥಿಗಳೂ ಲಾಭಪಡಿದು ಅದನ್ನು ಇತರಿಗಳ ತಿಳಿಯನಡಿಸುವರೆಂದು ಆಶಿಸುತ್ತೇನೆ.

ಮೈಮಾರು

ದಿನಾಂಕ : 7-3-1998

ಡಾ॥ ಸೂರ್ಯನಾರಾಯಣ ನಾಗೇಂದ್ರ ಭಟ್ಟೆ

ಪ್ರಸ್ತಾವನೆ

ಭಾರತ ಸರ್ಕಾರಿಯ ಉನ್ನತಿಗೆ ವೇದ, ಆಗಮ, ಸ್ತುತಿ, ರಾಮಾಯಣ ಮತ್ತು ಮಹಾಭಾರತಾದ ಧಾರ್ಮಿಕ ಗ್ರಂಥಗಳು ಕಾರಣವಾಗಿವೆ. ಮಾನವನ ಉನ್ನತಿಗೆ ಅಂದರೆ ಪರಮಾರ್ಥಾದ ಮೋಕ್ಷಕ್ಕೆ ವೇದಾಗಮಗಳು ಸಾಧನವಾಗಿವೆ.

ಆಗಮ ಅಂದರೆ ಮನುಷ್ಯನ ಗುರಿಯಾದ ಪರಮಾರ್ಥದವನ್ನು ಮುಚ್ಚಿಸುವ ಸಾಧನವೆಂದು ಹೇಳಬಹುದು. (ಅಥವಂತಾತ್ರೇ ಗಮಯತೀತ ಆಗಮಃ) ಆಗಮ ಗಳು ದೇವತಾ ಪರವಾದ ಸಂಪ್ರದಾಯಗಳು. ಶಿವಪರವಾದವು ಶೈವಾಗಮಗಳು. ದೇವಯ ಪರವಾದವು ದೇವಾಗಮಗಳು ಆಧವಾ ಶಾಕಾತ್ಮಕಗಮ, ನಿಷ್ಠಾ ನಿಷ ಪರವಾದವು ವೈಷ್ಣವಾಗಮಗಳು. ದೇವತಾ ಸಂದರ್ಭದಿಂದ ಮತ್ತು ಸಿದ್ಧಾಂತದ ದ್ವಿಷ್ಟ ಯಿಂದ ಆಗಮಗಳಲ್ಲಿ ಪ್ರಭೀದ ಕಂಡುಬಂದರೂ ಎಲ್ಲಾ ಆಗಮಗಳ ಗುರಿಮಾತ್ರ ಒಂದೇ ಎನ್ನುವುದನ್ನು ವರೆಯಬಾರದು. ಎಲ್ಲವೂ ಉಪಾಸನೆ ಪ್ರಮಾಖಲಾದವು. ದೇವತೆಗಳನ್ನು ಒಲ್ಲಿಸಿಕೊಳ್ಳಲು ಮುಖ್ಯವಾಗಿ ನಾಲ್ಕು ವಾರಗಳು-ಜವ-ಹೋಮ-ಧಾರ್ಮಾನ ಮತ್ತು ಪೂಜೆ ಈ ನಾಲ್ಕು ನಿಷಯಗಳು ಆಗಮಗಳಲ್ಲಿ ಪ್ರತಿಪಾದಿತವಾಗಿವೆ. ಇಷ್ಟಾರ್ಥ ಪೂರಣವಾದುದೇ ಪೂಜೆ. ಪರಂಪರೆಯಿಂದ ಬಂದಂತಹ ಕ್ರಮಗಳನ್ನು ಅಚರಿಸುವುದೇ ಗುರಿಯಾದ ಮೋಕ್ಷಕ್ಕೆ ಸಾಧನ ರೂಪವಾದವು ಪೂಜಾ ಕ್ರಮಗಳು. ಸಾಧನ (ಹೇತು) ಪೂಜಾಕ್ರಮ, ಸಾಧ್ಯ=ಮೋಕ್ಷ, ಪಕ್ಷ=ಆಗಮಗಳು.

ಈ ಹೇತುಂದ ಹೇತುವಿನತ್ತೆ-ಚಿಂತನೆ-ಅಚರಣೆ-ತದೀಕಚಿತ್ತದಿಂದ ಧಾರ್ಮ-ಜ ತ್ರಿಪುಟಿಗಳ ಅಂತರ್ಗತವಾದ ವಸ್ತುವಿನಲ್ಲಿಯೇ ಸಾಯುಜ್ಯ ಪಡೆಯುವುದೇ ವಾಸನವನ ಗುರಿ ಆಧವಾ ಆಗಮಗಳ ಪರಮೋದ್ದೇಶವಾಗಿದೆ.

ಭಗವಂತನ ಆರಾಧನಾ ವಿಧಿಗಳನ್ನು ಕುರಿತು ಜೀಳಿದುಬಂದ ಶಾಸ್ತ್ರವೇ ಆಗಮ. “ಏಕ ಸತ್ಯ ವಿಸ್ತಾರಬರ್ಥಧಾವದಂತ” ಎನ್ನುವ ನಿಷಯ ವೇದದಲ್ಲಿ ಮೂಡಿದಂತೆ ಆಗಮಗಳಲ್ಲಿಯೂ ಮೂಡಿಬಂದಿದೆ. ಚೀರೆ ಚೀರೆ ಬಗೆಗಳಲ್ಲಿ ಮೂಡಿಬಂದರೆ ಅವುಗಳ ಗುರಿಮಾತ್ರ ಒಂದೇ ಆಗಿದೆ. ಬ್ರಹ್ಮನು ಸಗುಣ ಮತ್ತು ನಿಗುಣ ಎಂದು ಚಿಂತಿಸಿ, ನಿಗುಣ ಬ್ರಹ್ಮನಲ್ಲಿ ಉಪಸಿಷತ್ತುಗಳು ಪರ್ಯವಸಾನಗೋಂಡವು. ಆಗಮಗಳೂ ಸಹ ಸಗುಣ ಬ್ರಹ್ಮನಲ್ಲಿ ಪರ್ಯವಸಾನವಾದವು. ಯಾವ ಸಂಪ್ರದಾಯದ ಆಗಮ ವಾಗಿ ಇದೇ ಸಾಮಾನ್ಯ ಕ್ರತ್ಯ. ಉಪನಿಷತ್ತು ಮತ್ತು ಆಗಮಗಳು ಒಂದೇ ಮನೋಧಮವನ್ನು ಹೊಂದಿದವು, ಆದರೆ ಸಾಮಾನ್ಯ ಮನುಷ್ಯರಿಗೆ ನಿಗುಣ ಬ್ರಹ್ಮನ ಅಂತೆ ಕಷ್ಟವಾಯಿತು. ಸಗುಣ ಬ್ರಹ್ಮನ ಕಡೆಗೆ ಬಲವು ಬೆಳೆಯಿತು. ಅದಕ್ಕೆ ಆಗಮಗಳು ವತ್ತು ಸೇಡಿದವು. ಮರಿಇಕಿಗಳು:- “ಏವಂ ಸದಾಧ್ಯಾತ್ಮಮಾತ್ಕಾಂತಾ ಪ್ರತಿಮಾದಿಸ್ವಾತ್ಯಾಯ ಅಜಗಯೇತ್ವಾ” ಎಂಬ ಮಾತೂ ಸಹ ಪುಷ್ಟಿಕರಿಸುತ್ತದೆ. ಪೂಜಾ ಪದ ತಿಂತು “ಸದಾಲಂಬಂ ಸಗುಣಂ ಶೈಷ್ವಂ” ಎನ್ನುವ ನಿಲುವು ಆಗಮಗಳಲ್ಲಿ ಹೆನ್ನಿಡಿವಾಯಿತು. ಇದರ ಅರ್ಥನಾ ವಿಧಿಗೆ ಸಂಬಂಧಿಸಿದ ಸರ್ವ ನಿಷಯಗಳನ್ನೂ ಲೇಖಿಂಡಿರುವ ಕಡೆಮೂರ್ಕಾದ ಮೂಲಜಗಮಗಳಂದ ಹಾಗೂ ಪೂರ್ವ ಚಾರ್ಯರಿಂದ ರಚಿತವಾದ ಸಿದ್ಧಾಂತ ಸಾರಾವಣಿ ಇತ್ಯಾದಿ ಆಗಮ ಹೋಷಕ ಗ್ರಂಥಗಳಂದಲೂ ಸಹ ನಿಷಯಗಳನ್ನೂ ಸಂಕಲನ ಮಾಡಿದ ಶೈವಾಗಮ ಸಾರವು, ಆಗಮ ಸಾಹಿತ್ಯದಲ್ಲಿ ಮಾರ್ಗದರ್ಶನ ದೀರ್ಘವಿಗಿಯಾಗಿದೆ.

ದೇವಣಪುರಿಯ ಪೂಜ್ಯ ಶವತ್ರೀ ನಂಜುಂಡ ದಿಕ್ಕಿತ್ತರವರು ಶೈವಾಗಮ ಸಾರಂಬ ಗ್ರಂಥಕುಸುಮವನ್ನು 1893ರಲ್ಲಿ ಸಂಪಾದಿಸಿ, ಅಂಧ್ರಲಿಪಿಯಲ್ಲಿ ಮುದ್ರಿಸಿ

ದ್ವಿರು. ಇನರು ಶೈವಾಗಮ ಪ್ರಯೋಗ ಚಂದ್ರಿಕೆ (1905) ಶಿವಾರಾಧನ ನಿಧಿ (1914) ಕವದಿ ಸಂಹಿತೆ (1929) ಇನ್ನೂ ಮುಂತಾದ ಗ್ರಂಥಗಳನ್ನು ನಿಡಿದಾರೆ.

ಶೈವಾಗಮ ಸಾರದಲ್ಲಿ ಅರ್ಚನೆಗಟ್ಟಲ, ಅರ್ಚನಾಂಗಗಟ್ಟಲ, ಮುದ್ರಾಗಟ್ಟಲ, ಅರ್ಚನಾಂಗ ಪಾರ್ಯಾಶ್ಚಿತ್ತ ಗಟ್ಟಲ ಮತ್ತು ಅರ್ಚನೆವಿಧಿ ಮುಂತಾದ ವಿಧಿಗಳನ್ನು ನೇರಿಸಿ ಮುದ್ರಿಸಿದ್ದರು.

ಪ್ರಕೃತ ಶೈವಾಗಮ ಪ್ರವರ ತರಗತಿಗಳಿಗೆ ನಿಗದಿಯಾದ ಪರ್ಯಾವರಣೆಗಳು ಮತ್ತು ಅಪುಗಳಿಗೆ ಅನ್ವಯ ರೀತಿಯಲ್ಲಿ ಪೂರ್ವಜಾರಣಾಗಮದ ಉತ್ಪನ್ನಾರ್ಥಿಯಾಶ್ಚಿತ್ತ ಮತ್ತು ಸುಷ್ಮೇಲೀಕ್ರಿಯೆ ಪಾರ್ಯಾಶ್ಚಿತ್ತ (ಶ್ರೀಕಾರಣಾಗಮವು ಪೂರ್ವಭಾಗ-ತೀಲಾಗು ಲಿಸಿ ಸಂ. 3. ಸಂ. ಶ್ರೀ ಅಯುಲೂರು ನೇರಿಕೆಯಲ್ಲಿ, ಪ್ರಕಾಶಕರ್ತೃ-ಶ್ರೀ ಶೈಲ ದೇವಸ್ಥಾನವು ಕರ್ತೃಲು. 1982 ಪುಟ-288 ರಂದ 301) ಭಾಗಗಳನ್ನು ನೇರಿಸಿ ಮುದ್ರಿಸಿದ್ದೇವೆ.

ಸಕಲಾಗಮಸಾರ ಸಂಗ್ರಹವಾದ ಶೈವಾಗಮಸಾರವು ಬಹು ವರ್ಣಗಳಿಂದ ದೊರೆಯಿದೆ ಇರುವ ಮತ್ತು ಅಗಮ ನಿದ್ವಾಂಸರ ಬಹುವಲ್ತಾಯದ ಮೇರಿಗೆ ಅಂಥ್ರ ಲಿಸಿಯಲ್ಲಿದ್ದ ಗ್ರಂಥವನ್ನು ಕನ್ನಡ ಲಿಸಿಯಲ್ಲಿ ಅಂಥ್ರದ ಶ್ರೀ ತಿರುವುಲ ಶಿರುಹಳ ದೇವಸ್ಥಾನದ ಆರ್ಥಿಕ ಉದಾರ ಸಹಾಯದಿಂದ ಪ್ರಾಳನಗೊಡಿದೆ.

ಮೇಲ್ಯಂಡ ಗ್ರಂಥವು ಪ್ರಾಳಗೊಳಿಬೇಕಾದರೆ ಹಲವು ಮಹಿಳೆಯರು ಸಹಾಯ ನಿಡಿದಾರ್ಡರೆ. ನಮ್ಮ ನಿದ್ವಾ ಸಂಸ್ಕೃತಯಲ್ಲಿ ಅಲಂಕಾರ ಶಾಸ್ತ್ರದ ಪ್ರಾಳಾ ಪರಾಗಾದ್ವಿದ್ವಾನ್ನಾ ಬಿ. ರಾಜಕೀಯರಯ್ಯರವರು ಗ್ರಂಥದ ಮೂಲ ಪ್ರತಿಯನ್ನು ಆ ಮೂಲಾಗ್ರ ಪರಿಕೀಲಿಸಿ ಅನುಭವ್ಯ ಸಲಹೆ ಇತ್ತಿದ್ದಾರೆ. ಅದರಿಗೆ ಅನಂತ ದನ್ಯಿ ಪಾದಗಳು. ಮುದ್ರಣವಾಗಲು ಆರ್ಥಿಕ ಸಹಾಯವನ್ನು ಶ್ರೀ ತಿರುವುತ್ತಿರುವುದು ದೇವಸ್ಥಾನದ ವತ್ತಿಯಿಂದ ಕೊಡಿಸಿದ ನಿದ್ವಾಭೂವಣ ಶ್ರೀ ಆದೃರಾವೂಚಾರ್ಯರವರಿಗೆ ಅನುತ್ತಾನುತ್ತಾತ ನಮುಖಾರಗಳನ್ನು ಆಸ್ತಿಸುತ್ತಿದ್ದೇನೆ. ಪೂಜ್ಯ ಗುರುವರ್ಯರಾದ ಶಿವಶ್ರೀ ನಿದ್ವಾನ್ನಾ ಕೆ. ಸೀತಾರಾಮಸೋನುಯಾಜಿಗಳವರು ಗ್ರಂಥ ಪರಿಕೀಲಿಸಿ, ಶಿಷ್ಯವಾಹಿಲ್ಯ ದಿಂದ ಶಾಭಹಾರ್ಯಕೆ ಕೊರಿದಾರೆ. ಪೂಜ್ಯರಿಗೆ ಅನಂತ ನಮುಖಾರಗಳನ್ನು ಆಸ್ತಿಸುತ್ತಿದ್ದೇನೆ. ಮಾತ್ರ ಹೈದರಾಬಾದ ಅಗಮ ಸಾಹಿತ್ಯದ ಶ್ರೀಷ್ಟ ನಿದ್ವಾಂಸರಾದ ಪ್ರೇರ್ಯ ಎಸಾ. ಕೆ. ರಾಮಚಂದ್ರರಾವರವರು ನಮ್ಮ ಶೈವಾಗಮಸಾರ-ಗ್ರಂಥಕ್ಕೆ ಕಮ್ಮಿ ನಿದ್ವಾ ಪ್ರಾಣ ಮುನ್ನಡಿ ನಿಡಿದಾರೆ. ಸನ್ತಾನ್ಯರಿಗೆ ಅನಂತಾನಂತ ನಮುಖಾರಗಳು. ಪಾಂಡಿಚೆರಿಯು ಇನ್ನಾಗಿ ಸ್ಥಿತಿಯಾಗಿ ಆಫ್ ತಂಡಾಲಚಿ ಸಂಸ್ಕೃತಯಲ್ಲಿ ಶೈವಾಗಮ ಸಂಕೋಧಕರಾಗಿದ ನಿದ್ವಾನ್ ಡಾ॥ ಸೂರ್ಯನಾರಾತ್ಯಂಶಿ ನಾಗೀಂದ್ರಭಂತರವರು ಗ್ರಂಥವನ್ನು ಪರಿಕೀಲಿಸಿ ಕಮ್ಮಿ ಅಭಿಪ್ರಾಯವನ್ನು ನಿಡಿದ್ದ ಕಾಗಿ ನನ್ನ ಶೈತಜ್ಞತ್ವಾರ್ಥಗಳನ್ನು ಆಸ್ತಿಸುತ್ತಿದ್ದೇನೆ. ಸಕಾಲದಲ್ಲಿ ಆಧ್ಯಾತ್ಮಿಕ ಈ ಗ್ರಂಥವನ್ನು ಸುಂದರವಾಗಿ ಮುದಿಸಿ, ಸಹಕರಿಸಿದ ಶ್ರೀ ಪಂಚಾಚಾರ್ಯರ ಪ್ರಸ್ತಿನ ವರಾಲೀಕರಾದ ಶ್ರೀ ಬಿ. ಎಂ. ಸಿದ್ದಿಶ್ವರಯ್ಯರವರಿಗೆ ನನ್ನ ಸಮನಗಳು, ಶೈವಾಗಮ ಅನುಯಾಯಿಗಳು “ಶೈವಾಗಮಸಾರವನುತ್ತ ಪಾರ್ಯಾಶ್ಚಿತ್ತ ನಿಧಿ” ಎಂಬ ಗ್ರಂಥವನ್ನು ಅಭ್ಯರ್ಥಿಸಿ ಗುಣ-ದೋಷಗಳನ್ನು ಹಂಸಕ್ಕಿರ ನಾಜ್ಯಾಯದಂತೆ ಗಮನಿಸಿ ಸಲಹೆ ಗಳನ್ನು ನಿಡಬೇಕೆಂದು ನಿನಮ್ಮನಾಗಿ ನಿನಂತಿಸುತ್ತಿದ್ದೇನೆ.

ಮೈಸೂರು, 20-3-1998

ಎಂ. ವುಲ್ಲಾ

**ಶ್ರೀವಾಗನುಸಾರ ಮತ್ತು ಪಾರ್ಯತ್ಸ್ವತ್ತ ವಿಧಿಯ
ವಿಷಯಾನುಕ್ರಮಣಿಕಾ
ಅರ್ಥನ ಪಟ್ಟಲಬ್ರಹ್ಮ**

ಕ್ರಮ ಸಂಖ್ಯೆ	ವಿಷಯಾಗಳು	ಪುಟ ಸಂಖ್ಯೆ
1	ಅರ್ಥನ ಪಟ್ಟಲ ಪ್ರಾರಂಭಃ	೦೧
2	ಶುದ್ಧಿಕ್ರಮಃ	೦೨
3	ಉಸಕರಣ ಪಾತ್ರಶುದ್ಧಿ ಕ್ರಮಃ	೦೩
4	ಅಗ್ನೋದಕಾಡರಣಕ್ರಮಃ	೦೪
5	ಶಯಾಗಾರ ಪ್ರವೇಶ ವಿಧಿಃ	೦೫
6	ಶಯನ ಮೂಕಂಗ್ರಹಚಾರ ವಿಧಿಃ	೦೬
7	ಕಲಾರ್ಥನ ವಿಧಿಃ	೦೭
8	ಸಾಮಾನ್ಯಾಘರ್ಯ ವಿಧಿಃ	೦೮
9	ವಿಷ್ಣೈಕ್ಷರಾರ್ಥನಮ್	೦೯
10	ಸೌರಾರ್ಥನಮ್	೧೦
11	ಕ್ವೇತ್ರಪಾಲಾರ್ಥನಮ್	೧೧
12	ದ್ವಾರಯಜನಮ್	೧೨
13	ಶ್ರಿವಿಧವಿಷ್ಣೋದಾಪಂಮ್	೧೩
14	ಆಸ್ತ್ರರಾಜಾರ್ಥನಮ್	೧೪
15	ಯವನಿಕಾಲಕ್ಷಣಮ್	೧೫
16	ಆಸನ ಲಕ್ಷಣಮ್	೧೬
17	ತತ್ತ್ವಂಸ್ವಾರೆ ವಿಧಿಃ	೧೭
18	ರೀಜಕಾದಿಪ್ರಾಣಾಯಾನು ವಿಧಿಃ	೧೮
19	ಸ್ತುಪ-ಸ್ಥಿ-ಸಂಹಾರನಾಗ್ಯಸಾಃ	೧೯
20	ಅತ್ಯಶುದ್ಧಿಃ	೨೦
21	ಭೂತ ಶುದ್ಧಿಃ	೨೧
22	ಸಂಚಕಲಾಸ್ವರೂಪಮ್	೨೨
23	ಸ್ಥಾವಾದಿ ಸಂಚಭೂತ ಸಾಧನಾಸಿ	೨೩
24	ತೇಷಾಂ ಸ್ವರೂಪ-ವರ್ಣ-ಬೀಜಾದಿ ದೇವತಾ ಮಂತ್ರ ಸ್ವರೂಪಣಮ್	೨೪

ಕ್ರ.ಸಂ	ವಿಷಯಗಳು	ಪುಟಗಳು
25	ಸಂಚ ಗ್ರಂಥಾಬ್ದಿ ಸಾಫ ನೈರೂತ್ಯಣವೂ	೧೮
26	ಆತ್ಮಭೇದಾಃ	೧೯
27	ಗುಣತ್ರಯಾದಿ ಲಕ್ಷ್ಯಣವೂ	೨೦
28	ಭೀದನ—ಶೋಷಣ—ದಾಹನ—ಸಾಲಾವನ—ಸಿಂಡಿಕರಣ ವಿಧಯಃ	೨೧
29	ದಂಡ ಭಂಗಿನಾಂಸಃ	೨೨
30	ವಕ್ತ್ರ ಭಂಗಿನಾಂಸಃ	೨೩
31	ಅಷ್ಟತ್ತಿಂತತ್ತಲಾನಾಂಸಃ	೨೪
32	ಲಿಸಿನಾಂಸಃ	೨೫
33	ಅಂತಯಾರ್ಥಿಗ್ರಹಿನುಃ	೨೬
34	ಸಾಫ ಶಕ್ತಿ ಕ್ರಮಃ	೨೭
35	ದ್ರವ್ಯಶಿಧಿಃ	೨೮
36	ಸಾತಾರಭಾವೇಚರ್ಚವ್ಯ ಕ್ರಮಃ	೨೯
37	ಸಾತ್ರಸಾಫ ಪನಾಚರ್ಚನ ಪ್ರಕರಣವೂ	೩೦
38	ಸಾದಾಂಶಿದ್ರವಾಂಶಿ	೩೧
39	ತತ್ವಾಜಾವಿಧಿಃ	೩೨
40	ಪಂಚಗನ್ತು ವಿಧಿಃ	೩೩
41	ಪಂಚಾನ್ತು ತವಿಧಿಃ	೩೪
42	ಸ್ವಾಹಾಕಲಾಚರ್ಚನವೂ	೩೫
43	ಆತ್ಮಾಚರ್ಚನವೂ	೩೬
44	ಮಂತ್ರಶಿಧಿಃ	೩೭
45	ವ್ಯಾಖಾಚರ್ಚನವೂ	೩೮
46	ಪರಾರದೇವತಾರಾಧನಕ್ರಮಃ	೩೯
47	ಸೌನುಸ್ಮಂದ ಮಂತ್ರಚರ್ಚನವೂ	೪೦
48	ನಟೀಶ್ವರಾಚರ್ಚನವೂ	೪೧
49	ಉಮಾ—ಮಹಿಶ್ವರಾಚರ್ಚನವೂ	೪೨
50	ಚಂದ್ರಶೀಲರಮಾತ್ರಿಯಾಜನವೂ	೪೩
51	ಕರಾತಮಂತ್ರಾಚರ್ಚನವೂ	೪೪
52	ದಷ್ಟಿಣಮಂತ್ರಾಚರ್ಚನವೂ	೪೫
53	ವೀರಭದ್ರಮಂತ್ರಾಚರ್ಚನವೂ	೪೬
54	ಭದ್ರಕಾಳಾಚರ್ಚನವೂ	೪೭

ಕ್ರ. ಸಂ.	ವಿಷಯಗಳು	ಪುಟಗಳು
55	ಸ್ತುಂದಮೂರ್ಕಿಂದಾಷ್ಟುತ್ವಾಜಾಚ	೪೫
56	ವಲ್ಲಿದೀನ ಸೇನಯೋರಚರ್ಚನವೂ	೪೬
57	ಚಕುಮುರ್ಕಿಂಬಿಯಂಚನವೂ	೪೭
58	ವಾಣಿಪೂಜಾ	೪೮
59	ಕೇಶವಾರಾಧನವೂ	೪೯
60	ಮುಹಾಲಪ್ಪಿತ್ತುಪೂಜಾ	೫೦
61	ದುಗ್ಂಗಾರ್ಚನವೂ	೫೧
62	ಜ್ಯೇಷ್ಠಾದೇವಿಪೂಜಾ	೫೨
63	ಬ್ರಹ್ಮಾಂಡಿ ವೂತ್ತುಕಾಚರ್ಚನವೂ	೫೩
64	ಅಗ್ನಿಮೂತಾರ್ಥಿರಾಧನವೂ	೫೪
65	ಮುಹಾವೃಷಭಾಚರ್ಚನವೂ	೫೫
66	ಬಲಿಸೀರೊಚರ್ಚನವೂ	೫೬
67	ದೀಪದಂಡಾಚರ್ಚನವೂ	೫೭
68	ಲಿಂಗಕುದಿ	೫೮
69	ನಿನಾರಲ್ಯಿಸಿಜರ್ಚನವಿಧಿ:	೫೯
70	ಸೈಯತಾಂಗ ವಾಸ್ತುಬ್ರಹ್ಮಪೂಜಾ	೬೦
71	ಐಶಾನಾಯಮನನತ್ವದಿಸಸತ್ತಗುರೂಜಾಮಾರಾಧನವೂ	೬೧
72	ಸಂಕಲ್ಪಃ	೬೨
73	ಸೀತಪೂಜಾಃ	೬೩
74	ದಾತ್ರುತ್ತಿಂಶಲಕ್ಷ್ಮಣಾನ್ವಿತ ಶಿವಧಾರ್ಯನವೂ	೬೪
75	ಪಂಚಕಾಲ್ಯಾನ್ವಿತ ಶಿವಧಾರ್ಯನವೂ	೬೫
76	ಪಂಚಕಾಲಾನ್ವಿತ ಶಿವಧಾರ್ಯನವೂ	೬೬
77	ಷಡಧ್ವಾಸ್ವರೂಪ ಶೀತರ್ಚನವೂ	೬೭
78	ಮಂತ್ರಾಧಾರ್ಯ	೬೮
79	ಅಷ್ಟತ್ತಿಂಶತ್ತುಭಾಸ್ವರೂಪನಿರೂಪಣವೂ	೬೯
80	ಕಾಮಿಕಾದಾರ್ಯಗಮಾನಾಂ ಶಿವಸ್ವರೂಪಕಥನವೂ	೭೦
81	ಪಂಚಷಾದಾಖ್ಯಾಸ್ವರೂಪನಿರೂಪಣವೂ	೭೧
82	ಷಡಂಗ ದೇವತಾಲಕ್ಷ್ಮಣಾನಿ	೭೨
83	ಶಾಖಾದಿದಶಾಯುಧಲಕ್ಷ್ಮಣಾನಿ	೭೩
84	ಮನೋನ್ನೀಲಕ್ಷ್ಮಣವೂ	೭೪

ಕ್ರ. ಸಂ.	ವಿಷಯಗಳು	ಪುಟಗಳು
85	ಅವಾಹನಕ್ರಮಃ	೪೭
86	ಅಷ್ಟ್ಯಾಪಾದಾಯಿದ್ಯುಪಚಾರಕ್ರಮಃ	೪೮
87	ಅಭಿಪ್ರೇಕೋಪಯುಕ್ತದ್ವಯಭೇದಾಸ್ತನ್ಯಂತ್ರಬೇಧಾಶ್ಚ	೪೯
88	ತತ್ತತ್ವಲನಿರೂಪಣನೂ	೫೦
89	ವಸತ್ತಾಭರಣಾಲಂಕಾರಕ್ರಮಃ	೫೧
90	ಪಂಚಾವರಣಾರಾಧನಾಕ್ರಮಃ ತದ್ದೇವತಾಧಾರ್ಯನಾಣಿ ಚ	೫೨
91	ದೇವಾಯಾರಾಧನಕ್ರಮಃ	೫೩
92	ನಿವೇದನಕ್ರಮಃ	೫೪
93	ಮುಖಿವಾಸಲಕ್ಷ್ಯಣವೂ	೫೫
94	ತಾಂಬಾಲಲಕ್ಷ್ಯಣವೂ	೫೬
95	ಆರಾತೀಕಾನಾಂ ಲಕ್ಷ್ಯಣವೂ	೫೭
96	ಕುಂಭಾತೀಕ ಲಕ್ಷ್ಯಣವೂ	೫೮
97	ಪದ್ಮಾತೀಕ ಕ್ರಮಃ	೫೯
98	ನಿತ್ಯಹೋಮ ಕ್ರಮಃ	೬೦
99	ಬಲ್ಯತ್ಸವಮೂರ್ತಿಭೇದಾಸ್ತದುತ್ಪನಕ್ರಮಕ್ಷಣಃ	೬೧
100	ಮಹಾವಾತಾದಿ ಕ್ಷೋಭಕಾಲೇ ಬಲಿಪ್ರದಾನ ವಿಧಿಃ	೬೨
101	ನಿತ್ಯಹೋತ್ಸವಕ್ರಮಃ	೬೩
102	ಚಂಡೇಶ್ವರಾಚರಣಕ್ರಮಃ	೬೪
103	ಸೌರಭೇಯಾ ಪೂಜಾ	೬೫
104	ಕಲ್ಪವೃಕ್ಷಾ ಚರ್ಚನವೂ	೬೬
105	ವಿದ್ಯಾಸೀತಾಚರಣವೂ	೬೭
106	ವಾಧಾಯಾಹಿಂದಿಕಾಚರಣವೂ	೬೮
107	ಸಂಧಾಯಾಕಾಲಾಚರಣಂ ರಜಾವ್ಯಾದೀಪಕ್ರಮಕ್ಷಣಃ	೬೯
108	ಆಧ್ಯಯಾವಾವಾಚರಣವೂ	೭೦
109	ಶಯಂಸಮೂತಾರ್ಥಾರಾಧನಕ್ರಮಃ	೭೧

ಅರ್ಚನಾಂಗ ಪಟ್ಟಲಮ್

1	ಅಚಾರ್ಯಾಲಕ್ಷ್ಯಣವೂ	೬೬
2	ನೇಡಜಾಪಕಲಕ್ಷ್ಯಣವೂ	೧೦೦
3	ಪರಿಚಾರಕ ಲಕ್ಷ್ಯಣವೂ	೧೧೧

ಕ್ರ.ನಂ.	ವಿಷಯಗಳು	ಪುಟಗಳು
4	ಕಾಲನಿಣಿಯ ಸ್ತದೀಡಾತ್ಮ	೧೦೧
5	ಯಾವಾಚ್ಚನ ನಿಧೀಫಲಿಕಾನಿಣಿಯಃ	೧೦೨
6	ಪುಷ್ಟಿದಿಗ್ರಹಣ ಕಾಲನಿಣಿಯಃ	೧೦೩
7	ಅಚ್ಚನತ್ತ್ವನಿಧ್ಯವ್ಹಾ	೧೦೪
8	ಸಾಂಗೋಪಾಂಗಾಚ್ಚನಲಕ್ಷಣವ್ಹಾ	೧೦೫
9	ಉಪಚಾರಭೀಡಾಃ	೧೦೬
10	ಛತ್ರಸಂಸ್ಕಾರಾದಿಭೀಡಾಃ	೧೦೭
11	ಯಜನಭೀಡಾಃ	೧೦೮
12	ಶುಭುಕೋಡಕಲಕ್ಷಣವ್ಹಾ	೧೦೯
13	ಉಪಚಾರಫಲವ್ಹಾ	೧೧೦
14	ಸಾದ್ಯಾದಿಸಾತ್ರಲಕ್ಷಣವ್ಹಾ	೧೧೧
15	ನಿತೇಷಾಘಾತ್ಯದಿ ಪಾತ್ರಲಕ್ಷಣವ್ಹಾ	೧೧೨
16	ಫಂಟಾಲಕ್ಷಣವ್ಹಾ	೧೧೩
17	ತಿವಕಲಶಾದಿಲಕ್ಷಣವ್ಹಾ	೧೧೪
18	ತಂಬಲಕ್ಷಣವ್ಹಾ	೧೧೫
19	ದೀಸವಾತ್ರಲಕ್ಷಣವಃ	೧೧೬
20	ಸ್ವನೋಡಕ ಪಾತ್ರಲಕ್ಷಣವ್ಹಾ	೧೧೭
21	ನಿರಾಜನವಾತ್ರಾದಿಲಕ್ಷಣ ತತ್ತ್ವಾಜಾತತ್ತ್ವಾಲಾನಿ ಚ	೧೧೮
22	ದೀಸವಾಲಾಲಕ್ಷಣವ್ಹಾ	೧೧೯
23	ಜ್ಞಾಲಾವರ್ಣಿಕಯೋಲಿಕ್ಷಣವ್ಹಾ	೧೨೦
24	ಧೂಪವಾತ್ರಲಕ್ಷಣವ್ಹಾ	೧೨೧
25	ಆಸನಲಕ್ಷಣವ್ಹಾ	೧೨೨
26	ಅಘಾತ್ಯಧಿಕ್ರಧಾನಕಾಲಾಸ್ತದ್ದುವಾಗ್ಯಣಿ ಚ	೧೨೩
27	ಅಘಾತ್ಯದ್ವರ್ವಾಗ್ಯಣಿ	೧೨೪
28	ಸ್ವನೋಡಕ ಪ್ರವಾಣವ್ಹಾ	೧೨೫
29	ವಸ್ತ್ರಲಕ್ಷಣವ್ಹಾ ತಕ್ಷಾಲಾನಿ ಚ	೧೨೬
30	ಯಜೋಜ್ವಲವೀಕರಲಕ್ಷಣವ್ಹಾ	೧೨೭
31	ಗಂಥಾಕ್ಷಯಯೋಲಿಕ್ಷಣವ್ಹಾ	೧೨೮
32	ಆಭರಣಲಕ್ಷಣಂ ತದಾಧಿರಣ ಫಲಂ ಚ	೧೨೯

ಕ್ರ.ಸಂ.	ವಿಷಯಗಳು	ಪ್ರಟಿಗಳು
33	ಅಷ್ಟಪುಷ್ಟಾದಿ ಪುಷ್ಟಾಭೇದಾಸ್ತತ್ವಲಾನಿ ಚ	೧೫೪
34	ವರ್ಚನೀಯ ಪುಷ್ಟಾಣಿ	೧೫೫
35	ಕಾಲಭೇದೀನ ಪುಷ್ಟಾಭೇದಾಃ	೧೫೬
36	ಪೂಜಾಯೋಗ್ಯ ಪತ್ತಾರಣೆ ತತ್ತ್ವದ್ವಾಸರ ಯೋಗ್ಯಪತ್ತಾರಣೆ ಚ	೧೫೭
37	ಫಲಾರ್ಚನವೂ	೧೫೮
38	ಪೂಜಾಪುಷ್ಟಾದಿನಿರ್ಯವಃ	೧೫೯
39	ಪುಷ್ಟಾಣಾಂ ಶ್ರೀಷ್ಟತ್ವ ಕಥನವೂ	೧೬೦
40	ದೇವತಾಂತರ ವರ್ಚನೀಯ ಪುಷ್ಟಾಣಿ	೧೬೧
41	ಖಾತುವೂಸಭೇದೀನ ಪುಷ್ಟಾಭೇದಾಃ	೧೬೨
42	ಪುಷ್ಟನೂಲಾ ಸಮರ್ಪಣ ಫಲವೂ	೧೬೩
43	ಧೂಪಬೇದಾಸ್ತತ್ವರಿವೂಣಾಂ ಚ	೧೬೪
44	ಆರಾತೀಕ ಫಲಂ ನಿವೇದನ ವಿಧಿಶ್ಚ	೧೬೫
45	ಶುದ್ಧಾನ್ವ ಭೇದಾಃ	೧೬೬
46	ಸ್ತಾಚೀನಿಣಯಃ	೧೬೭
47	ಅರ್ಚನಕಾಲೀ ಸಾಧಕಸ್ಯ ಸ್ಥಾನನಿಣಯಃ	೧೬೮
48	ಅರ್ಚಮನಾದಿಕಾಲಃ	೧೬೯
49	ನಿವಾರಲ್ಯಸ್ವೀಕಾರವಿಧಿಃ	೧೭೦
50	ದರ್ಶಣಭತ್ರಚಾಮರಾಣಾಂ ಲಕ್ಷ್ಮಣವೂ ತತ್ತ್ವಲಾನಿ ಚ	೧೭೧
51	ಬಹಿ ಸಿಂಭ ಚಾಮರ ವೈಜನ ವಾದುಕಾಣಾಂ ಲಕ್ಷ್ಮಣವೂ	೧೭೨
52	ಬಲಿಮಂತ್ರಾನಾಂ ಲಕ್ಷ್ಮಣವೂ	೧೭೩
53	ಬಗನತಃ ಪಂಚಪತ್ರಾಣಾಂ ಪರಾಭೇದ ಕಾರಣವೂ	೧೭೪
54	ವಾದಾಘಾನಾಂ ಲಕ್ಷ್ಮಣವೂ	೧೭೫
55	ಭಕ್ತಾಚರಣೀಯಾಲಯ ಪ್ರದಕ್ಷಿಣದರ್ಶನಾದಿ ಕಥನವೂ	೧೭೬
56	ದೃವಾಪರಾಧ ನಿರೂಪಣವೂ	೧೭೭
57	ಪರಿವಾರ ದೇವತಾಸ್ಥಾನ ನಿಣಯಂತ್ಯಾಖಿರ ದೇವತಾ ನಿಣಯಂತ್ಯಾಖಿರ	೧೭೮
58	ಚತುರ್ಧಾರ ದೇವತಾ ಸ್ತರಾಘಾನಾನಿ ಚ	೧೭೯
59	ಸ್ವಾಪ್ತಿದಿ ಪಂಚಕತ್ಯ ಮಂತ್ರಯಸ್ತದೃದ್ವಾಶ್ಚ	೧೮೦
60	ಪಂಚಾನರಣದೇವತಾಃ	೧೮೧
61	ಗಣಕಾಭೇದಾಸ್ತಲಕ್ಷ್ಮಣಂ ಚ	೧೮೨
62	ಮುದ್ರಾಸರ್ಪಿಲವೂ	೧೮೩

ಕ್ರ.ನಂ.	ವಿಷಯಗಳು	ಪುಟಗಳು
63	ಅಚ್ಚನಾಂಗ ಪ್ರಾಯಶ್ಚಿತ್ತವೂ	೧೮೮
64	ಪೂರ್ವಕಾರಣೆ ಉತ್ಸವಪ್ರಾಯಶ್ಚಿತ್ತ ವಿಧಿ:	೨೦೫
65	ಪೂರ್ವಕಾರಣೆ ಸಂಪೂರ್ಣಕ್ಷಣ ಪ್ರಾಯಶ್ಚಿತ್ತ ವಿಧಿ:	೨೧೬
66	ಪ್ರೋಮಾವಾರ್ಥಿ ಮಂತ್ರಃ	೨೧೭
67	ಹಂಚಾಸತ್ತಾಂ ಜನವಿಧಿ:	೨೧೯
68	ಒನ್ನೊಲೆ	

ಸವೇದಂ ಯಂದೂ ಹಂ ಸಿಗಮಂ ವಿಷಯಂ ಮಂಗಳಕರಂ
 ನ ದೃಷ್ಟಂ ಕೇನಾಪಿ ಧ್ರುವಮಿತಿ ವಿಜ್ಞಾನೇ ಶಿವವಿಭೋ |
 ತಡಕ್ಕಿತ್ತೇ ಶಂಭೋ ಸಹಿ ಮಂಮಂ ವಿಷಾದೋ ಘವಿಕೃತಿ:
 ಪ್ರಯತ್ನಾಲ್ಲಬ್ದಿಂದಿಸ್ತಿನ್ನಿಕೆಮಾಪಿ ನಮಃ ಪೂರ್ಣ ಶಿವ ತೇ ||

 ತಾದೃಶೀ ಶಿವಮೇ ವಾಂಭಾ ಪೂರ್ಜಯಿತ್ವಾವದಾನ್ಯಾಹಂ |
 ನಾನ್ಯೋ ಮಯಾಜ್ಯೋ ದೇವೇಷು ವಿನಾ ಶಂಭುಂ ಸನಾತನಂ ||

ನುಹೇತ್ವರಃ ಪಾತು ದಿನಾದಿಯಾವೇಂ
 ನೂಂ ನುಧ್ಯಯಾವೇಂ ನಿನ ತು ನಾಮುದೇನಿ
 ತ್ರಿಲೋಚನಃ ಪಾತು ಕೃತೀಯ ಯಾವೇಂ
 ವೃಷಧ್ಯಜಃ ಪಾತು ದಿನಾಂತ್ಯಯಾವೇಂ ॥

ಪಾಯಾನ್ನಿ ಶಾದ್ವಾ ಶಕ್ತಿಶೀಖರೋ ನೂಂ
 ಗಂಗಾಧರೋ ರಕ್ಷತು ನೂಂ ನಿತಿಧೈ ।
 ಗೌರಿಪತಿ: ಪಾತು ನಿಶಾಂವಸಾವೇಂ
 ವೃತ್ಯಂಜಯೋ ರಕ್ಷತು ಸರ್ವಕಾಲಂ ॥

ಅಂತಃಸ್ಥಿತಂ ರಕ್ಷತು ಶಂಕರೋ ನೂಂ
 ಸ್ಥಾಣಃ ಸದಾ ಪಾತು ಬರ್ಣಃ ಸ್ಥಿತಂ ನೂಂ ।
 ತದಂತರೇ ಪಾತು ಪತಿ: ಪರಾನಾಂ
 ಸದಾಶಿವೋ ರಕ್ಷತು ನೂಂ ಸನುಂತಾತ್ ॥

ಅಸಿತಗಿರಿ ಸಮಂ ಸ್ಥಾತ್ಮಜ್ಞಲಂ ಸಿಂಹಿಪಾತ್ರಂ
 ಸುರಶರು ವರಶಾಖಾ ಲೇಖನಿಂ ಪತ್ರಮುಂವಿ ।
 ಅಖಿತಿ ಯಂದಿ ಗೃಹಿತವ್ಯ ಶಾರದಾ ಸರ್ವಕಾಲಂ
 ತದಂ ತವ ಗುಣಾನಾಮಿಂತ ಪಾರಂ ನ ಯಾತಿ ॥

॥ ೬೦ ಗಣಪತಯೇ ನಮಃ ॥

ಅರ್ಚನಪರೀಲಪಾರುರಂಭಃ

ಓತಂ ಯೇನ ಜಗತ್ತಾರಾಜರಮಿದಂ ಶ್ಲೋತಂ ಚ ಸರ್ವಂ ಸದಾ ।
ಚೋತಂ ಸ್ತೋತ್ರಾರ್ಥಾಧಿಸಿ ಪಾಶನಿಕರಾಧ್ಯಸ್ಯ ಪ್ರಸಾದೇನ ಯತ್ ॥

ಓಂ ನಿತ್ಯಾದಿವನುಷಾಜ್ಞಾರಧ್ಯಾನಿಗತಂ ಜ್ಯೋತಿಷ್ಟಾಂ ದ್ಯೋತಕವರ್ ।
ಸ್ವೋಮನುಷ್ಯಾಧಿ ಪರಂ ಶಿವಾಖ್ಯಮಂಲಂ ಜ್ಯೋತಿಃ ಪ್ರಪದ್ಯೇ ಧಿಯಾ ॥

ಅಧವಷ್ಟೋ ವಿಶೇಷೇಣ ಪ್ರಾಜಾವಿಧಿವನುತ್ತಮವರ್ ।
ಬ್ರಹ್ಮಾಂದಿ ಮಂಡಾತ್ಮೇ ಚೋತಾಧ್ಯಯ ದೇಶಿಕಃ ಪ್ರಯಂತಕುಂಚಿಃ ॥

ಸೂರ್ಯೋಕ್ತನಿಧಿವತ್ಸ್ಯಾಕಾಶ ಶುದ್ಧಾವಾಸಾ ಜಿತೇಂದ್ರಿಯಃ ।
ಧೃತಿಪುಂಡಃ ಸಂಧಾಯಾದಿಕಮಾರಣ ವಿನಿವರ್ತ್ಯ ಚ ॥

ಸಮನಿತ್ರಕರಾತ್ಮಾನ್ತಃ ಪ್ರವಿಶೇದ್ದೇವಮಂದಿರವರ್ ।
ಅಸ್ತಮಂತ್ರೇಣ ಜೋದಾಧ್ಯಾಟ್ಯ ಕವಾಟಂ ಶ್ಲೋಷ್ಯ ವಾರಿಣಾ ॥

ತನ್ಯಃ ತನ್ಯಃ ಪ್ರವಿಶ್ಯಾಂತಮಾರಾಲಮಂತ್ರಮಂತ್ರಾಂತಾಜ್ಞಾರಣ್ ।
ಪರಿಜಾರ್ಯಾಸ್ತು ತತ್ತವ್ಯಂ ಬಲಿಸಿತಾಂತನೇನ ಈ ॥

ಮಾಜಂ ಶ್ಲೋಷಣಂ ಚೈವ ಗೂಮಯೋದಿವಿಲೇಪನವರ್ ।
ವಿನಿತಾಸ್ಯಾತ್ಮಕಿಷ್ಯಾದೀಸ್ಯಾರುಧಾಜಾಂಪಯೇತ್ತಃ ॥

ಉದ್ದೀಪ್ಯಸ್ಯೇತಿ ಶಿಷ್ಯೇಣ ದೀಪಾನಂಬಿಂಪ್ಯ ಸರ್ವತಃ ।
ಸಾಕಾಗಾರೇ ಹವಿಸ್ಯವರ್ ತತ್ತತಾಂತೋಪಯೋಗಿ ಯೋಗಿ ಯತ್ ॥

ತತ್ತಲಾಙ್ಗಣಸಂಯುಕ್ತಂ ಕಾರಯೇತ್ತಿರ್ಯಧಾಕ್ರಮವರ್ ।
ಸಾಮಾನ್ಯಾಖ್ಯಾಂಪಿಸಾತ್ಮಾಣಂ ತುದಿಂ ತೈರೇವ ಕಾರಯೇತ್ ॥

ಶುದ್ಧಿ ಕ್ರಮಃ :—

ಶೋಧಯೇಷ್ಠಭ್ರಗೀಹಂ ಶು ಸ್ವಯಂವೇವ ಶು ದೇಶಿಕಃ ।
ನಾರಿಕೇಳತರ್ಹಾದಾಘತಪರ್ಣಕಾಷ್ಟೈವಿರಸಿವಿರತ್ಯಃ ॥

ಕುಶೈಸ್ವಂವಾಜ್ಯೈ ಚಾಲಿಪ್ಯ ಕುಂಕುವಾಗರುಜಂಡನೇ ।
ಪಂಚಗವ್ಯೇನ ಶಂದ್ವೇನ ವಾರಿಣಾ ಪ್ರೌಷ್ಟಿಚಾಸ್ತತಃ ॥

ಉಪಕರಣಪಾತ್ರಶುದ್ಧಿ ಕ್ರಮಃ :—

ಸಾತ್ರಶುದ್ಧಿ ಕ್ರಮಂ ವಕ್ಷೇ ಶ್ರಣಿಧ್ವಂ ಮಂಸಿಪುಂಗವಾಃ ।
ರಾಜತಂ ಗೃಹಧಾವೇನ ಕಾಂಸ್ವಂ ಭಸೋಽದಕೇನ ಚ ॥

ತಿಂತ್ರಿಷೇಕಲ್ಪತ್ರೋಧೀನ ತಾಮ್ರಂ ಚಾಮಿಂಕರಂ ತಥಾ ।
ಲವಕೇನ ತಥಾ ಶುಕ್ತಂ ಶಂಖಂ ಚ ಪರಿಶೋಧಯೇತ್ ॥
ಫಲಪತ್ರಮಂಯಾನಾಂ ಚ ವೃಂದಿರದ್ವಿಶ್ವ ಶೋಧನವಾ ॥

ಅಗೋದಕಾಹರಣಕ್ರಮಃ :—

ತಶೋ ಗುರುನಾದೀತೀರಮಧ್ಯವಾ ದೇವಾಖಕವಾ ।
ಗತಾಪ್ಯ ದ್ವಿಜವರ್ಪೈರ್ಯಕ್ತಃ ಪಂಚವಾಢ್ಯಸಮನ್ವಿತಃ ॥

ಪ್ರಣಿಪತ್ಯ ನುಹಾದೇವಂ ರುದ್ರಸೂಕ್ತಮನೂಜ್ಞರನಾ ।
ಯಥಾ ವಿತ್ತಾ ನುಸಾರೀಣ ಪಾತ್ರಾಣಿ ನವ ಪಂಚ ವಾ ॥

ಸಂಗ್ರಾಹ್ಯ ಕ್ಷಾಳನಂ ಕೃತಾಪ್ಯ ಶಿವಮಂತ್ರೀಣ ನಾಜಯೇತ್ ।
ತತಶ್ವಾಚೆಮ್ಯ ಸಂಕಲ್ಪಿತಿ ಗಂಗಾಮಾವಾಹ್ಯ ಪೂಜಯೇತ್ ॥

ವಾರುಣಂ ಸೂಕ್ತಮನುಂಚ್ಯಾರ್ಥ ದದಾಧಾಧಾಧಾಧಾದಿಕಂ ಕ್ರಮಾತ್ ।
ವಸ್ತ್ರೀಣ ಶೋಧಯೇತ್ತತ್ತ ಪೂರಯೇಜ್ಞವನುಂತ್ರತಃ ॥

ಪುಷ್ಟಮಾಲ್ಯಾರಲಂಕೃತ್ಯ ಶಿವಮಾವಾಹ್ಯ ಪೂಜಯೇತ್ ।
ದ್ವಿಜಸ್ವಂದೇಷು ನಿತ್ಯಿಪ್ಯ ಭದ್ರಂಕಣೀರ್ತಿಮಂತ್ರತಃ ॥

ಶ್ರಿಚರ್ಚನವರ್ಚಣಿ:

ಭಕ್ತಚಾಮರಸಂಯುಕ್ತೀ ವೇದಫೋಳಣಿಸಮನ್ವಿತಃ ॥
ನಾನಾನಾದ್ಯಸಮಾಯುಕ್ತಃ ಪ್ರವಿಶೇದಾಲಯಂ ತತ್ತಃ ।
ಧಾಮಪ್ರದಕ್ಷಿಣಂ ಕೃತ್ಯಾ ದೇವಸ್ಯಗ್ರೇ ವಿನಿಷ್ಠಿವೇತಾ ॥

ಶಯಾಂಗಾರಪ್ರವೇಶವಿಧಿಃ :—

ಶಯಾಂಗಾರಂ ಪ್ರವಿಶ್ಯಾಘಬೋಧಯೀತ್ವಾರ್ಪತೀಪತಿವರ್ ।
ವೀಳಾವೇಣಿನ್ಯಂಗಾದ್ಯೈಕೃಂಖದುಂದುಭಿನಿಃಸ್ವನ್ಯಃ ॥

ವಂದಿಬ್ಧಂದೊತ್ತಿತ್ಯೈತ್ಯಾವ ನಾನಾವಾಕ್ಯಾವರ್ಚನೋಹರ್ಯಃ ।
ಮಹಾಜಯಂಜಯಾರಾವ್ಯೇರುತ್ಥಾಪ್ಯ ಶಯನಾತ್ಮತ್ತತಃ ॥

ಶಯನಮೂರ್ತ್ಯಾಪೆಚಾರವಿಧಿಃ :—

ತತೋ ಗುರುಃ ಪ್ರವಿಶ್ಯಾಂತಃ ಪ್ರಣಮ್ಯ ಮನುಮುಜ್ಞರ್ನಾ ।
ತುಧ್ವಸ್ವಪ್ರಕಾರಂ ದೇವಂ ನಿಷ್ಪಾಳಮಂಕ್ರರವರ್ ॥

ಅಂತರ್ಬಹಿತ್ಯ ಸಂವಾಪ್ತಮಣೋರಲ್ಲಂ ಮಹತ್ತರವರ್ ।
ಭವಾನಾಂ ಸಹಿತಂ ದೇವಂ ಜಗದುತ್ಪತ್ತಿಕಾರಣವರ್ ॥

ಏನಂ ಧಾರ್ಯತ್ವಾ ಸಮಭ್ಯಜ್ಯಾ ಮೂಲೇನಾವಾಹನಾದಿಭಿಃ ।
ಖಂತಂ ಸತ್ಯಂ ಜಪಿತ್ವಾಘಂ ಶಾಲಮನುದ್ರಾಂ ಪ್ರದರ್ಶಯೇತಾ ॥

ದಧ್ಯನ್ಯಂ ರುದ್ರಗಾಯತ್ರಾಂ ಪ್ರೌಷ್ಟ್ಯಾ ವೀಕಾಪ್ಯಾ ಸ್ತುಮಂತ್ರತಃ ।
ಮೂಲೇನ ಚ ಸಿನೇದಾಂತಃ ಪೂಜಾಶೇಷಂ ಸಮಾಪ್ಯ ಚ ॥

ತಿಬಿಕಾರ್ಯಾಂ ಸಮಾರೋಪ್ಯ ಸರ್ವಮಂಗಳನಿಃಸ್ವನ್ಯಃ ।
ಸ್ವತ್ತಗೀತಾದಿಭಿತ್ಯಾವ ಭತ್ತದೀಪಧ್ವಜಾದಿಭಿಃ ॥

ಧಾಮಪ್ರದಕ್ಷಿಣಂ ಕೃತ್ಯಾ ನ ದ್ರುತಂ ನ ವಿಲಂಬಿತವ್ಯಃ ।
ನಾನಾಲಂಕಾರಸಂಯುಕ್ತಂ ಭದ್ರಪಿತಾದ್ಯಲಂಕೃತವರ್ ॥

ಅಧರ್ಮಮಂಟಪಮಾಸಾದ್ಯ ಭದ್ರಂ ಕಣೀಫತಮಂತ್ರತಃ ।
ವಿನ್ಯಸೇಧಧರ್ಮಪಿತೋಧ್ವೇಽ ದೇವದೇವಂ ಸದಾಶಿವವರ್ ॥

ಲೂಕಿಕೇನೋಪಜಾರೀಣ ತೋಣಯೆತ್ತೆರವೆತ್ತೆಕಪ್ಪಾ |
ಪೂಜಾಯಾ ವಿಷ್ಣು ನಾಶಾಧ್ಯರವೊದ್ದೊ ವಿಷ್ಣು ಇತ್ತೆರಂ ಯೆಜೀತ್ತೊ ||

ದೇಹಿಕತ್ತೊಫನಿಶಾಪ್ತಾಘ ದಭೀರ್ ಕೃಷ್ಣಾ ಜಿನೇ ಶಂಭೀ |
ಮಹಾಘಂಟಾಂ ನಾದಯಿತಾಪ್ತಾಂತ್ರೀಣ ಚ ದೇಹಿಕಃ |
ಸೃಜಾಯಾವಂತ್ರಯಂ ಕೃತಾಪ್ತಾಂತ್ರೀಣ ಸಂಕಲ್ಪಂ ಸವ್ಯಗಾಜರೀತಾ ||

ಕಲಶಾಚರ್ಚನವಿಧಿಃ :—

ಸ್ಥಂಡಿಲೇ ಹದ್ದುಮಂಧ್ಯೇ ಚ ಕಲಶಂ ವಿಸ್ಯಸೇದ್ಗಾರಂಃ |
ಗಂಧಪತ್ಸ್ವೇರಲಂಕೃತ್ಯೈ ಕೆಂಬಿಮುದಾರಂ ಪ್ರದತ್ಯ್ಯಾ ಚ ||

ಕಲಶ್ಯ ಮಂಖೇ ರುದ್ರಃ ಕಂಲೇ ವಿಷ್ಣುಸ್ವನರೂಪಿತಃ |
ಮೂಲೇ ತತ್ತ್ವ ಸ್ವಿತೋ ಬ್ರಹ್ಮಾಪ್ತಾ ಮಂಧ್ಯೇತಂ ನಜಕತ್ತಲಂ ||

ಸ್ವಾತಾಸ್ಯಿಂಧೋನವರ್ಣದೇ ಚ ಗಂಗೇ ಚ ಯೆಮುನೇ ಶಥಾ |
ಗೋದಾವರಿ ಮಹಾಭಾದ್ರೀ ಸರಸ್ವತಿ ಪಿನಾಕಿ ||

ತುಂಗಭದ್ರೇ ಚ ಕಸಿಲೇ ಜಲೀಸಿಸ್ಯಾ ಸಸ್ವಿಧಿಂ ಕುರೆಂ |
ಅಪೋ ನಾ ಇತಿ ಮಂತ್ರೀಣ ತೀಥಾರನಾಪಾಹ್ಯ ಪೂಜಯೀತಾ ||

ತಾತ್ಯ್ಯಾವಂದ್ರಾಂ ಧೀನುಮುದಾರಂದಶಾಯೀತಾಪ್ತಕೊತ್ತೆವಣಿ |
ಕುಂಭೇವಂಧ್ಯಗತಂ ತೋಯಂತೋ ಯೆಮಂಧ್ಯೇ ತು ಪಂಚವರ್ಣಾ ||

ಪಂಚಸ್ಯ ಚ ಮಂಧ್ಯೇ ತು ಸಾವರ್ತಿತೆಪರವೆತ್ತೆತ್ತಾ |
ತತೋಯೇನ ಚ ಸಂಪ್ರೇಕ್ಷ್ಯ ಪೂಜೋಪಕರಣಾನಿ ತು ||

ಅಪೋಹಿಸ್ವೇತಿಮಂತ್ರೀಣ ಗಾಯಾತ್ರಾ ಶಂಕರಸ್ಯಚಿ |
ಪುಣ್ಯಹಂ ನಾಜಾಯಿತಾಪ್ತಾಘ ಶ್ರದ್ಧಾಭಕ್ತಿಸಮನ್ವಿತಃ ||

ಸಾಮಾನ್ಯಾಘ್ಯೇ ವಿಧಿಃ :—

ಸಾಮಾನ್ಯಾಘ್ಯಾಂ ಪ್ರಕಲ್ಪಾಘ ಶಾತ್ರವಂಸ್ವೇಣ ತೋಧಯೀತ್ತಾ |
ಸ್ಥಂಡಿಲೋಪರಿ ವಿಸ್ಯಸ್ಯ ಗಂಧತೋಯೇನ ಪೂರಂಯೀತಾ ||

ಧ್ವನ್ತಂತ್ರೀಕಾಭಿನುಂದ್ರಾತ್ಮಕ ಶಾಸ್ವಾತಿಂಶಕಿನಾರಕವರ್ |
ಕುಕಡೂರಾತ್ಮಕಾನ್ದಾಪ್ಯಭ್ರಣಾತ್ಮೀಣ ಇತ್ತೇರಿಕಃ ||

ಕೂಲನುಂದ್ರಾತ್ಮಂ ಪದ್ಮಪುಂದ್ರಾತ್ಮಂ ಮಹಾನುಂದ್ರಾತ್ಮಂ ಪ್ರದರ್ಶಯೋತ್ತಾ |
ಸಾನೂನ ಯಷ್ಟೇಣ ದ್ವಾರಾದಿನಸ್ತ್ರಾವಂತ್ರೀಣ ಪ್ರೋತ್ಸಯೋತ್ತಾ ||

ವಿಷ್ಣೈಶ್ವರಾಚ್ಯನವರ್ :—

ತತೋ ಗಣೀಕನಾಸಾಧ್ಯ ಪೂಜಾಂ ಸಮೃಷ್ಟಾಭರೇತ್ತಾ |
ತಕ್ತಾತ್ಮಾದಿಪದ್ಮಪರ್ಯಂತಂ ಸೀತದೇವಾಪ್ಯಪೂಜಯೋತ್ತಾ ||

ತೀವ್ರಾ ಚ ಜ್ಯಾಲಿನಿಂ ನಂಭಾ ಭೋಗದಾ ಕಾವಣರೂಪಿಣಿಃ |
ಉಗ್ರಾತೀಜೋವಣಿಃ ಸತ್ಯಾ ಪದ್ಮಸ್ಯಾಪ್ಯದಳಿಷ್ಠಂ ಇತ್ತಾ ||

ಕ್ರಮಾತ್ಮಾರಾತ್ಮದಿತಃ ಪೂಜಾಯ ಪಿತಾಶ್ವಾಸ್ಯಾ ತು ವುಧ್ಯಮೇ |
ತತ್ತಂ ಪದ್ಮಾಸನೇಶ್ವತ್ತಾಪ್ಯದೇವನುಂದ್ರಾತ್ಮೀ ಪ್ರತ್ಯಾಜಯೋತ್ತಾ ||

ಸಿಂದೂರಾಭಂ ಶ್ರಿನೆತ್ತ್ರಂ ಪ್ರಪಂಚಾರ್ಜತರಂ ತತ್ತಪರ್ವೈ ದರ್ಶಾನಂ |
ದಂತಂ ಸಾತಾಂಕುತೇ ಚಾಪ್ಯಾ ಕರವಿಲಾಷಣ್ಣಿಽಜಪೂರಂ ವೃನೋಽಜ್ಞಂ ||

ಬಾತೀಂದುದೊತ್ತಾತ್ಮಾ ಕರಿಷ್ಮಿವದನಂ ದಾನಪೂರಾದ್ರ್ಯಾಗಿಂದಂ |
ಬೋಗೀಂದುಬ್ರಾಬದ್ಧಾ ಭೂಷಂ ಭವಭಯಂವಂಥನಂ ಚಿಂತಯೋಽಜ್ಞಾ ಗಣೀತಂ ||

ಇತಿಧ್ಯಾತ್ಮಾ ಗಣಾಧಿತಂ ಗಣಾನಾಪಂತ್ರೀತಿವಂತ್ರತಃ |
ಆನಾಹನಾದಿಕಂ ಕುರ್ಯಾತ್ತತತ್ತಂತ್ರೀಣ ಭಕ್ತಿತಃ ||

ಜಸಿತ್ಯಾ ವಿಷ್ಣುರಾಜಸ್ಯ ಗಾಯೋತ್ತಿವಂಪ್ಯವಾರಕವರ್ |
ದಂತ ಸಾತಾಂಕುತಾ ವಿಷ್ಣುಲಂಡ್ಂಃ ಪರಶುಸಂಜ್ಞಾ ಕಾ ||

ಬೀಜಪೂರಕವಿತ್ಯೇತಾಸ್ಸಪ್ತ ವುಂದ್ರಾ ಪ್ರದರ್ಶಯೋತ್ತಾ |
ಸುಜಾವುಂದ್ರಾತ್ಮಂ ಪ್ರದರ್ಶಾಫಂ ಸ್ವಾತ್ಮಾಯೋದಿಪ್ಯಾಪ್ತಾನಾಯಂಕವರ್ ||

ಪಂಚಾವರಣದೇವಾಂಶ್ಚ ಪೂಜಯೀಂದ್ರ್ಯೇ ಗುರೂತ್ತೇಮಃ ।
ಉಭಾನುಜ್ಞಾಸ್ತ ತೋರೆ ಮಂತ್ರೀ ಭಾಷ್ಯರಾರಾಧನಂ ಚರೀತ್ ॥

ಸೌರಾರಾಧನವರ್ :—

ಗುಗುಹ್ತಂ ವಿಜನಂ ರಮ್ಯಂ ಪ್ರಕೀರ್ಣ ಕುಸುಮೋಜ್ಞಾಲಮರ್ ।
ಥೂಪಾನೋದಸುಗಂಧಾಂಶ್ಚ್ಯಂ ಜಚಿತಂ ಚಂಡನಾದಿಭಿಃ ॥

ಪ್ರನಿಶ್ಯ ಸದನಂ ಸೌರಂ ಮಹಾವಿವಾಸ್ತ್ವಿತೋ ಗುರುಃ ।
ಕೃತ್ಪಾ ಕರಾಂಗವಿನಾಯಸಂ ತನ್ಮಂತ್ರೈಹ್ಯದಯಾದಿಭಿಃ ॥

ಬೀರೇ ನಾಸಿ ತಥಾ ಯಂತ್ರೀ ಭಾಸ್ಯರಂ ಸಮ್ಯಗಚರ್ಯೀತ್ ।
ಜ್ಞಾನಮುದ್ರಾಂ ಪ್ರದಶ್ಯಾಂ ಹಿತಪೂಜಾಂ ಸಮಾಚರೀತ್ ॥

ಹಿತಸ್ಯ ಮಧ್ಯಮೇ ದೇಶೇ ಪ್ರಭೂತಂ ಜಾಸನಂ ಯಜೀತ್ ।
ಆಗ್ನೀಯಾದೀತಪರ್ಯಂತಂ ಕೋಣೇಷು ಚ ಯಧಾಕ್ರಮಮರ್ ॥

ವಿಮಲಂ ಸೌರಮಾರಾಧ್ಯಂ ಪೂಜಯೀತ್ತರಮುಂ ಸುಖಮರ್ ।
ತನ್ಮಂಶ್ಯೇ ಹೆಂಕಜಂ ರಕ್ತಮಷ್ಟಿದಿಗ್ ಳಶೋಭಿತಮರ್ ॥

ಕೇಂಸರೇಷು ಚ ದೀಪಾ ದೀರಷ್ಯ ಶಕ್ತಿಃ ಪ್ರಪೂಜಯೀತ್ ।
ದೀಪಾಂ ಸೂಕ್ಷ್ಮಾಂ ಜಯಾಂ ಭದ್ರಾಂ ವಿಭೂತಿಂ ವಿಮಲಾಂ ತಥಾ॥

ಅಪೋಘಾಂ ವಿದ್ಯುತಾಂ ಮಂಧ್ಯೇ ಯಂಜೀದ್ವ್ಯಾ ಸರ್ವತೋರೇ ಮುಖಮರ್ ।
ದರ್ಶಾಲಿತಾಂ ತತೋ ಮಂತ್ರೀ ಮುದ್ರಾಂ ವಿಸ್ತುರಸಂಜ್ಞಾಕಾಮರ್ ॥

ತನ್ಮಂಶ್ಯೇ ಪೂಜಯೀದಭಾನುಂ ಶಕ್ತಿದ್ವಯಂ ಸಮಾಪ್ತಿತಮರ್ ।
ಭಾನುಂ ಕುಂಕುಮಸಂಕಾಶಂ ಸಮಾಭರಣಭೋಷಿತಮರ್ ॥

ದ್ವಿನೇತ್ರಂ ಜಾರುವದನಂ ರಕ್ತಮಾಲ್ಯಾನುಲೇಪನಮರ್ ।
ಲಸಜ್ಞತಾಭೂರ್ಚಿತೋಪೇತಂ ಪದ್ಮಾಸ್ತಿತಕರದ್ವಯಮರ್ ॥

ಅರ್ಚನೆಪಟಿಲಃ

ಉಪನೀತಸನಾಯುಕ್ತಂ ಉಣಾಪ್ರತ್ಯಾಷಿಕಾನ್ವಿತವ್ |
ಉಣಾ ದಕ್ಷಿಣದಿಗ್ಭಾಗೇ ಪ್ರತ್ಯಾಣಾ ನಾಮಪಾಶ್ಚಕೇ ||

ದ್ವಿಭಂಜಾಂ ಚ ದ್ವಿನೇತ್ರಾಂ ಚ ಸರೋಜವದನಾನ್ವಿತಾಂ |
ಸವಾರ್ಭರಣಸಂಯುಕ್ತಾಂ ಸರ್ವಲಕ್ಷ್ಯಣಂಯುತಾವ್ ||

ಪದ್ಮಹಸ್ತಾಂ ವರಾರೋಹಾನುರುಣೀನ ಸಮನ್ವಿತಾವ್ |

ಸಃಪ್ರಸನ್ವಾಂ ಸುದೀಪಾಂಗಿಂ ಧಾತ್ವಾನೂಲೀನ ಚಾಚಣಯೇತ್ ||

ಷಡಕ್ಷರೀಣ ಮಂತ್ರೀಣ ತಥಾಚಾಷಾಷ್ಟಾಕ್ಷರೀಣ ಚ |

ಅಂತ್ಯೇನೇತಿ ಮಂತ್ರೀಣ ಪೂರ್ಣೋಕ್ತವಿದಿನಾ ಗುರುಃ ||

ಆವಾಹನಾದಿಕಾಂತವಾಸನುಪಚಾರಾಸ್ತಕಲ್ಪಯೇತ್ |

ಸ್ತ್ರೀತಯೇ ಗ್ರಹರಾಜಸ್ಯ ಬಿಂಬಮುದ್ರಾಂ ಪ್ರದರ್ಶಯೇತ್ ||

ಮಾಹೀಂದಾದಿಜತ್ತುದೀಪಕ್ಷು ಶಶಿಜ್ಞ ಗುರುಭಾಗವಾನಾ |

ಕುಜಂ ಸೌರಂ ರಾಹುಕೇತೂ ಚಾಗ್ನೀರ್ಯಾದಿವಿದಿಕ್ಷು ಚ ||

ಯಜೇದಾಪಿ ನಿಧಿನನ್ತಂತ್ರೀ ಪೂರ್ವಾದಿಗ್ರಹತೋ ದ್ವಿಜಾಃ |

ಶುಕ್ರಂ ಸೂರ್ಯಂ ಕುಜಂ ರಾಹುಂ ಸೌರಿಂ ಕೇತಂ ಗುರುಂ ಬುಧವ್ |

ತತ್ತನ್ಯಂತ್ರೀಣ ವಾಭ್ಯಜ್ಯೇ ಮೂಲಮಂತ್ರೀಣ ನಾ ಗುರುಃ |

ರನಿಂ ಸ್ತುತಾಪ್ರಸ್ತಾಪಣವಾಧ್ಯಾತ್ಮಂ ನಿವೇದಾಪಾಷ್ಟಂ ಪರಾಮುಖವ್ |

ತೇಜಕ್ಷಂದಾಯ ನಿಮಾರಲ್ಯಮಹಣಯೇದೀತಭಾಗಕೇ ||

ಪೈತ್ರಪಾಲಾಚೆನವ್ :—

ಪೈತ್ರಪಾಲಾಂತಿಕಂ ಗತಾಪಿಭಕ್ತಾ ಸಂಪೂಜಯೇತ್ತತಃ |

ಪೈತ್ರಾಸನಾನಿ ಚಾಭ್ಯಜ್ಯೇ ತಸ್ಮಿನ್ನೇವಂ ಸಮಂಚಣಯೇತ್ ||

ಪೈತ್ರಸಾಲಂ ಜತುಭಾರತಂ ಪಾದಪ್ಯಂದ್ವೇನ ಸಂಯುತಂ |

ದ್ವಿನೇತ್ರಮೂಧ್ಯಕೇತಃ ಚ ನಾಗಾಭರಣಭೂಷಿತಂ ||

ಕುಸಾಲಂ ದವರುಂ ನಾಮೇ ಪಾಶಂ ಕೂಲಂ ಚ ದಷ್ಟಿತ್ತೀ |

ವದನ್ತುಂ ಸುಸ್ಥಿತಂ ವೀರಂ ಸುರೀತಂ ಭೀಮವಿಕ್ರಮವರ್ |

ಕೃಷ್ಣ ಸಂರ್ಯಾತಂ ಸ್ವಾರ್ಥಾಸವಣಿತನುತ್ತೋಭಿತವರ್ |

ಪವಂ ಧ್ಯಾತ್ವಾ ತತೋ ನುಂತ್ರೀ ಹೈತ್ರಸ್ಯ ಪತಿನಾ ವರ್ಯವರ್ |

ಇತಿ ಮೆಂತ್ರೀಣ ಸಂಪೂಜ್ಯ ಶೋಡಶೈರುಹಚಾರಕ್ತಿ: |

ಮೂಲನುಂತ್ರವುನೂಭಾಷ್ಯಾರ್ಥ ಕೂಲನುಂದ್ರಾಂ ಪ್ರದರ್ಶಯೇತ್ |

ಮಹಾದೇವಸ್ಯ ಪೂಜಾಭರ್ತ ಮನುಜಾಂತಿ ದೇಹಿ ಮೇ ಪ್ರಭೋ |

ಇತಿ ವಿಜಾಷ್ಯಾಪ್ಯ ಹೈತ್ರೀತಂ ಹೈಮುಸ್ಯೇತಿ ಪ್ರಣಮ್ಯಾಜಿ: |

ತತೋ ಗುರು: ಪ್ರವಿಶಾಂತದಾರ್ಥರದೇವಾಸ್ತಾವಂಜರ್ಯೇತ್ |

ದಾವ್ಯರಯಜನವರ್ :—

ಯಾಸ್ಯಾಂ ದಿಕಿ ಭನೇದಾಷ್ಟಾರಂ ತಾಂ ಪಾರಜೀಂ ಪರಿಕಲ್ಪಿಯೇತ್ |

ತತ್ತ್ರ ತತ್ಪರುಷಂ ವಕ್ತ್ವಮಾಧ್ಯಾಂ ಚಾಭಿಮುಖಂ ಭನೇತ್ |

ಬಲಪೀತಂ ವೃಹ್ಯೇಂ ಕೂಲಂ ತದ್ವಕ್ತ್ರಾಭಿಮುಖಂ ಭನೇತ್ |

ದಾವ್ಯರಮುಂತಮುಂಭಿಂ ಜ್ಞೇಯಂ ದಾವ್ಯರಪಾಲಾ ಬಹಿಮುಂಜಾಃ ||

ಷಿಂಕಾರಂ ಸಪ್ತಧಾ ಕೃತ್ವಾ ಸಾಮಾನ್ಯಾಘ್ಯಾಂ ಪ್ರಕಲ್ಪಿಯೇತ್ |

ದಾವ್ಯರಮುಸ್ತಾಂಬಿನಾ ಪ್ರೇತ್ಯಾ ದಾವ್ಯರೋಧ್ಯೇ ಗಣಪಂ ಯಂಜೇತ್ |

ಲಂಬಿಂದರಂ ತಾಮನಿಭಂ ಗಣೀತಂ ಕುಶಾರನುಕ್ತ-

ಸ್ರಜಮಾಧ್ಯಾರ್ಥಾಭಾಂ |

ಸಲಡ್ಬಂ ಕಂ ದಂತಮಂಧಃ ಕರಾಭಾಂ ನಾಮೇತರಾಭಾಂ ಚ ದಧಾನಮೀಳೇ ||

ನಿಷಾಸೀದೇತಿಮುಂತ್ರೀಣ ಗಣೀತಂ ಸಮ್ಮಗಂಜರ್ಯೇತ್ |

ಅಚರೀದ್ದ ತ ಸಂಸ್ಯಾರಾನ್ ಪಾಶ ಮುಂದ್ರಾಂ ಪ್ರದರ್ಶಿಃ |

ದಾವ್ಯರೋಧ್ಯೇ ಜಿಂಹೋತ್ತರೇ ದೇಶೇ ನಾಣೀಂ ಸಂಪೂಜಯೇಂದ್ರಾಂತಃ |

ವಾಣಿಕ್ತಮುಂಕಂಪಂ ವಾಣಿಕ್ತಮುಂಪ್ರಾಸ್ತ ಕಧಾರಿಜೇವರ್ |

ಸ್ವಾಭ್ಯಾಸಿಕಂಕಾಶಾಂ ಚಿಂಹಯಾವಿಂ ಸರಸ್ವತಿಽವರ್ |
ಪ್ರಸೋದೇವಿಽಂವುಂತ್ರೀಣ ಶಥಾ ಮೂಲೀನ ನಾ ಗುರುಃ ||

ತಂತ್ರೋಽನುಂಧ್ಯೇ ನುಹಾಲಷ್ಟ್ಯೇಂ ಸರಸ್ವಲಂಕಾರಭೇಷಿತಾಽಂತ್ರಃ |
ನಾಮುದ್ವಿಳಿಹಸ್ತಾಭಾಃಂ ದಧತೀಂ ಶ್ರೀ ಫಲಾಂಬುಜೀ ||

ಹೇವಾಭಾಂ ಸಫುಟೀಭಾಭಾಃಂ ಹಾಲಂ ವಾನಾಂ ಪುಹೋಽಜ್ಞತ್ವಾಂ |
ಗಂಧದಾಷರೀತಿ ನುಂತ್ರೀಣ ಗಾರುತ್ವಾ ನಾ ಸಮರ್ಚಯೀತ್ |

ನಂದಿನಂ ಜಾಹ್ಯಾನಿಂ ಸವ್ಯಾಶಾಖಾರಂಹಾಂ ಸಮೃಗಂಚಯೀತ್ |
ಛಾನಿಽಕಾರಾಚೆಲಪ್ರಭ್ಯಾಂ ಸರಸ್ವಭರಣಭೂಷಿತಂ ||

ಬಾಲೀಂದುಮಂಕಂಪಿಂ ಸಾಮ್ಯಂ ಶ್ರಿಸೇತ್ತಂ ಚ ಚಹುಭ್ಯೋಽಜವರ್ |
ದೀಪ್ತಕೂಲಮ್ಮಗಿಂಟಿಂಕಹೇನುವೇತ್ತಧರಂ ವಿಭುವರ್ ||

ಚಂದ್ರಚಿಂಬಾಭವದನಂ ಹರಿವಕ್ತ್ಯಾಂ ಚ ನಂದಿವಷ್ಟ್ರಾ |
ಅಭ್ಯಜ್ಯೋ ಮೂಲಮುಂತ್ರೀಣ ಗಾರುತ್ವಾ ನಾ ಗುರುವರ್ ||

ಮಂಕರಾಸನಗಾಂ ಗಂಗಾಂ ಸವ್ಯಾಂ ನಾಮುಕರದ್ವಯೀ |
ನಿಂಲೋಪ್ತಲಂ ಪೂರ್ವಕುಂಭಂ ದಧತೀಂ ಈಂಧಿಗ್ರಹಾವರ್ ||

ಯಜೇದಿನುಂ ನೇಂ ಗಂಗೀತಿ ನುಂತ್ರೀಣಾವಾಹ್ಯಾ ದೇಶಿಕಃ |
ಕುಂಭಾಹ್ಯಾಯಾಂ ಥಬಾಂ ಮುದ್ರಾಂ ಮೂಲಮುಂತ್ರೀಣ ದರ್ಶಯೀತ್ ||

ಯಾನುನಾಂ ಚ ಮಹಾಕಾಳಂ ನಾಮುಶಾಖಾಗತ್ತೌ ಯಂಜೀತ್ |
ಕೃಷ್ಣಂತ್ರೀಷ್ಣಂ ಮಹಾಕಾಳಂ ಸವ್ಯಾಂ ನಾಮುಕರದ್ವಯೀ ||

ಕಂಜಾಲಂ ಚ ಶ್ರಿಕೂಲಂ ಚ ದಧಾಂತಂ ನಿಕಟ್ಟಾನನವರ್ |
ಧ್ಯಾತ್ವಾ ಮೂಲೀನ ಸಂಪೂಜ್ಯ ಶೂಲಮುದ್ರಾಂ ಪ್ರದರ್ಶಯೀತ್ ||

ಶ್ವಾಮಾಂ ಕುಮುಂ ಸ್ವಿತಾಂ ವಾಮಸವ್ಯಾಶಕ್ತಿದ್ವಯೀ ಶುಕ್ರಿಂ |
ನಿಂಲೋಪ್ತಲಂ ಚ ಬಿಭೂತಾಂ ರ್ಯಂಮುನಾಂ ಚ ವಿಭಾವಯೀತ್ ||

ಗಂಧತುಷ್ವಾದಿನಾಭ್ಯಚ್ಯು ಮೂಲಮುಂತ್ತೇ ಇಂ ಸಾಧಕಃ ।
ವಿನುಲಂ ಚ ಸುಭಾತುಂ ಚ ಪೂಜಂತೇತ್ತು ಕವಾಟಿಯೋಃ ॥

ಶ್ರೀವಿಧ ವಿಫೋದ್ಯುದ್ಧಾಸನವರ್ತು :

ಕಾರ್ಯಂ ಶ್ರೀವಿಧವಿಫೋದ್ಯುನಾಂ ಪೂರ್ಸಾದಾದಪಸಾರಣವರ್ತಾ ।
ದಿವಾಯ ನಭಿಂಗತಾಕ್ಷ್ಯಾವ ಭೂಗತಾಸ್ತ್ರಿವಿಧಾಃ ಸ್ತುತಃ ॥

ತತ್ತ್ವದ್ವಾಸ್ತ್ವಾ ತು ದಿವಾಯಂತ್ತು ತೋಷಯೇತಾಪಾಧಕೋತ್ತಮಃ ।
ಜ್ಯಲನ್ಯಾರಾಜಮನಸ್ತ್ರೇಣ ಪುಷ್ಟ್ಯೈಷಾನ್ಯಾಭಿಂಗತಾನಾ ॥

ದಕ್ಷಪಾಷ್ಯೇಽಸ್ತಿ ಭಿಫಾರತ್ಯಭೂರ್ವಿಷಾನಪಸಾರಯೇತಾ ।
ಪೂರ್ಸಾದಾಂತಃ ಪ್ರವೇಶಾಧರ್ಷಂ ತತೋಽದ್ಯಾರಸ್ತು ಜೀತಸಾ ॥

ತಿಭಾಗಿಂಕೃತ್ಯ ತನ್ಯಧ್ಯಭಾಗಮೇಷಂ ದ್ವಿಧಾಪುನಃ ।
ವಿಭಜ್ಯ ವಾಮದೇಶೇನ ದಕ್ಷಿಣೇನಾಂಫ್ರಿಷಾ ಗುರುಃ ।
ಶನ್ಯಃ ಶನ್ಯಃ ಪ್ರವಿಶಾಯಂತನ್ಯಾ ಸೇಜ್ಞಸ್ತಮಂದುಂಬರೇ ॥

ಅಸ್ತ್ರರಂಜಾಚರನವರ್ತು :

ದಂಷ್ಟಾಕರಾಳ ಮೃತ್ಯುಗ್ರಮಸ್ತಂ ವಹ್ನಿಸಮಂಪ್ರಭವರ್ತಾ ।
ಶಿವಸ್ಯಾಭಿಮುಖಂ ತತ್ತ್ವಶಾಲಾಭಯಂಕರಾಸ್ತಿತವರ್ತಾ ॥

ಜಟಾಮಂಕಂಟಂಯುಕ್ತವಂಧೇಽಂದುಕ್ಕಾತೇಖಿರವರ್ತಾ ।
ಇತಿ ಧಾತ್ವಾ ತತೋಽಮಸ್ತ್ರೀ ತನ್ಯಾಲೇನ ಸಮಚರಯೇತಾ ॥

ದ್ವಾರಪೂಜಾವಸಾನೇ ತು ಸ್ಯಾನಾಂತೇಜ ನಿವೇದ್ಯಕೇ ।
ಸಂಧಾಯವಸಾನೇ ನಿಕ್ಷೇಪ್ಯಂ ಪ್ರಚಂಡಂ ವಸ್ತ್ರಮಂತ್ರಮಂವರ್ತಾ ॥

ಯವೇನಿಕಾಲಪ್ರಾಣವರ್ತು :

ದ್ವಾರಾಧಿಕ್ತೇನ ವಿಸ್ತ್ರೀಜಿವಾಯಂತಂ ದ್ವಿಗುಣಂ ಭವೇತಾ ।
ಕಾಂಮಂ ದುಕೂಲಂ ಸುಕ್ತತಂ ಸುದೃಢಂ ಸುಮನೋಧರವರ್ತಾ ॥

ವೇದ ವಿಕ್ರಯಿಕ್ಯೈಶ್ಚೈವ ಧರ್ಮಾವಿಕ್ರಯಿಕ್ಯೈರಸಿ |
ಕೂರಣಾಪಪರಿಭ್ರಷ್ಟಾಸಿತ್ಯಾಕ್ಯೈತ್ಯಾಪಿದೂಷಕ್ಯೈ ||
ದುಕ್ತಾವಿಂ ಕುಷ್ಟಾಸಂಯುಕ್ತೈಶ್ಚಿವದ್ರವ್ಯಾಪಹಾರಿಭಿಃ |
ಗುರುದ್ರವ್ಯಾಪಾರ್ಯೈತಾಜ್ಞಾಪಿ ವಂಹಾಪಾತಕಿ ಭಿಸ್ತು ವಾ ||

ಪ್ರಮಾದಾದಿಷ್ಠಿತಾ ಪ್ರೋಜಾ ಸರ್ವಥಾ ನಿಷ್ಟಲಾ ಭವೇತ್ |
ತೆಸ್ತಾತ್ಮಾಜಾದಿಕಾಲೀಷಣ ನ್ಯಾಸೇದ್ಯವನಿಕಾಂ ಗುರುಃ ||

ಅಸನಲರ್ಹಣಾಮ್ರು :—

ಪ್ರಾಜೀಂಪಕರಣಂ ಸರ್ವಂ ಸನ್ಮಿಧಿಂಕ್ಯೈತ್ಯಾ ಸಾಧಕಃ |
ದೇವಸ್ಯ ದಷ್ಟಿಂ ಭಾಗೀ ಸನ್ಮಿವಿಷ್ಟಾಸ್ಮಿಭಾಸನೇ ||
ಜತುರಶ್ರೀ ಚಾರ್ಯತಾಶ್ರೀ ಸೌಭಾಗ್ಯಂ ದಾರುಂನಿವಿಂ ತೇ |
ಕೃಷ್ಣಾಜಿನೇ ಜ್ಞಾನ ಸಿದ್ಧಾವೋಷ್ಠಿತ್ಯಾಫ್ರಾಜಮಂ ಣಿ ||

ಜೀದಂಬರವಂಯಂ ಪಿತಂ ಸರ್ವಸಂಪತ್ತಿದಂ ಶಂಭವರ್ |
ಅಖಂಡಂ ಯತ್ವತೊ ಗ್ರಾಹ್ಯನುಜಿನಂ ಸಾಧಕೋತ್ತಮೇ : ||

ಅಖಂಡಂ ತು ಗೃಹಸ್ಥಸ್ಯ ವಿರಕ್ತಸ್ಯ ದ್ವಿಖಂಡಕವರ್ |

ಅಖಂಡಾಸನವಾರೂಢಿತೋ ಜಪಂ ಕುರ್ಯಾತ್ಸದಾ ಗೃಹೀ |

ಖಂಡಾಸನೇ ಜಪಂ ಕುರ್ಯಾತ್ಸ ವಂಹಾಪಾತಕೀ ಭವೇತ್ |

ತತ್ಸಂಸ್ತಾರವಿದಿ :—

ಹರಿದೋದಕವಾದಾಯ ಮಂಳಲೇನ ಪ್ರೋಕ್ಷಯೇಂದ್ರಂ ರುಃ |

ಆಸನಾನಿ ಚ ಸರ್ವಾಣಿ ಪ್ರೋಕ್ಷಯೇತ್ತು ಕಿವಾಂಭಸಾ ||

ಆಪೋಹಿಷಾಂದಿಭಿವುಂತ್ಯಾರಸ್ತನುಂತ್ಯೇಣ ವಾ ಗುರುಃ |

ನಿರೀಕ್ಷಣಾದಿಕಂ ಕೃತ್ವಾ ಭೂತಬಿಜಾನಿ ಜಿಂತಯೇತ್ |

ವಿಕೀರ್ಯ ಕುಶಪುಷ್ಪದಿನೋ ಧ್ಯಾಯೇದ್ವೇವಂ ಜಗದ್ಗರುವರ್ |

ಉತ್ತರಾಭಿವುಭೋ ಭೂತಪ್ರಾರುಜಿರಾಸನಗಂಧಿತಃ ||

ಉತ್ಸಂಜಾನಾಂ ಚ ಕೃಣಿಧ್ವರಂ ವುಂಣಿತ್ವಂಗವಾಃ ।
ಗುದಂ ವಿಷ್ಣೀದೃ ಗುಳ್ಳಾಭಾರಂ ಶ್ವಿಶ್ವರ್ಮೇಣ ಸಂಖಾರಂತಣರ್ ॥
ಸಿದ್ಧಾಸನಂ ಭವೇದೇತಪ್ರಾಣಸನವುಂಣೋಜ್ಯತೇ ।
ಅರೋಪ್ಯ ಚೋರ್ವೀತ್ವರಣ್ ತದಂಸಂಷ್ಟದ್ವಯಂ ತುನಃ ॥

ಶ್ವಿತ್ವರ್ವೇಷ್ಣವ ಯಸ್ತಾಭಾರಂ ಗೃಹ್ಣಿಎಯಾತ್ತತ್ವದಾಸನವಾ ।
ಬದ್ಧಃದಾಸನಂ ಜ್ಞೀಎಯಂ ಶ್ರುಣಿಧ್ವರಂ ರುಚಿರಾಸನವಾ ॥

ದ್ವಯೋಜಾಸನೋತ್ತ ಕೃತಪ್ರ ತು ಪಾದಾಗ್ರಂ ಚೈವ ಸಂಪೂರ್ಣಿಣ್ ।
ಅಷ್ಟಾಸಾಗ್ರದೃಕಾರ್ಥಂತೇ ದೇಹದಿಷ್ಟಂ ಚ ತತ್ತ್ವಂ ॥

ರುಚಿರಾಸನವಾಭಾರತಂ ಶಿವಪೂಜಾರ್ಥಕಂ ಗುರುಃ ।
ಅದ್ವಾ ಶಿವಗುರುಸ್ಯಂದರ್ಶಾಗಸ್ತುತ್ತ ತತ್ತಃ ಸರವಾ ॥

ದುರ್ಪಾಸಾಶೋಷಿಪವನೃತ್ಯ ಅಫೋರಾಜಾರ್ಥ ಏವ ಇ ।
ತ್ರಿಲೋಜನಕಿವಶ್ವೀತಿ ಸಂಪ್ರದಾಯಂಕ್ರಮಾದ್ಯಂರೂನಾ ।
ವನಸಾ ಸಂಸ್ಕರೇಷಭಾರತ ಪರಯಾ ಸಾಧಕೋತ್ತವಾಃ ॥

ರೇಷಕಾದಿ ಪ್ರಾಣಾಯಾಮುಖಿಧಿಃ :—

ರೇಷಕಂ ಪೂರಕಂ ಚೈವ ಕುಂಘಕಂ ಇತ್ತ್ರಿಧಾಭ್ಯಸೇತಾ ।
ಅಕಾರತ್ತ ತಥೋಕಾರೋ ವಂಕಾರಶಾಷ್ಟ್ರರಾಃ ಸ್ತುತಾಃ ॥

ಬಹುವಿಷ್ಣುಹರಾಸ್ತೇಷಾ ವುಂಡಿದೇವಾಃ ಪ್ರಕೀರ್ತಿಭಾಃ ।
ಅತ್ವಿದಾರ್ಥಿವಾಭಾರಿ ವರ್ತತ್ವಾನಿ ಸುರ್ಯಾಧಾರ್ಕಂಘಂವಾ ॥

ವಾತ್ವಾದಾದರ್ಶಭಿಹೀರ್ವನೋ ದ್ವಿಗುಣ್ವಿವಂಧುವೇ ವುತ್ತಃ ।
ತ್ರಿಗುಣ್ವರುತ್ತವಂ ಕಾಲಃ ಪ್ರತ್ಯೇಕಂ ರೇಷಕಾದಿಷಃ ॥

ರೇಷಯೇದ್ವೀತಗ್ರಂಥಾಭ್ಯಂ ವುಂಣಿಧ್ವರಂ ವೈಷ್ಣವಂಸಿತಣರ್ ।
ಶುದ್ಧಂ ವಾಯುಂ ಪೂರಕೇಣ ಸಂಪೂರ್ಣತ್ವಾಂತಃಂತಃಂ ॥

ಶಿಂಚೆನಪಟ್ಟಳಿ:

ಸಂಪೂರ್ಣಕುಂಭವತ್ತಿಷ್ಠೇದ್ರೇಜಂತೋತ್ತರವನಿತಿತಪದೇತ್ |

ಘಂಟೆಂತಾಂ ತಾತುಂನಾ ಬಧಾವೈ ಶಂಕಾವೈಶಾಂಕಾರಯೋಗಃ ||

ಕುರ್ವಾತ್ಮಾತುಪತ್ತಾಸ್ತೇಽಣ ರೇಜನಂ ಬಂಧವೋಽಜನವರೆ |

ತತೋಽಗ್ರಂಥಿವಿಭೀಂದೋಽಪಿ ಭಾವನಿಂಯಂಸ್ತದಃ ತದಃ ||

ಸಾಫಾನಾತ್ ಸಾಫಾನಾಂತರಪಲ್ಮಿಜಿರ್ವಿಪಸಾಂಸ್ಯ ತದುಷ್ಟುಪೂರ್ವಃ |

ಸಾಂಕ್ಷ್ಯಪಾಂಡಾಯಾವುಂ ಕೃತ್ಮಾ ದೇಹಂ ಚಕ್ರವರ್ದಾಜರೇತ್ |

ಶಿವೇನ ಸಹಿತಂ ಚಂಡಾಂ ಜೋಽದಾಷ್ಟಿತಗ್ರಂಥಿಭೀಂದತ್ |

ರೇಜಯೋಽದ್ವಾಷ್ಟೇ ನಾಯಂಂ ನಾವುಂನಾಪೂರಿತೋಽದರಿವರ್ |

ಕುಂಭಕಂ ತು ಸಮುಂ ಕಾಯಾರತ್ ಪ್ರಾಣಾಯಂತಾವಂಸ್ಯ ಲಾಙ್ಗಂವರ್ |

ರೇಜಕಾಶ್ವಂವುಂಖಂ ಸದ್ಗುಂಪೂರಕಶ್ವಂಷ್ಟಿತೋಭಿತವರ್ |

ಕುಂಭಕಾಷಿವಸಾಯುಂಜ್ಯಂ ಪ್ರಾಣಾಯಂಮುಖಲಂ ಸ್ತುತವರ್ |

ಇಡಾ ಚಂದ್ರಕಲಾಜ್ಞಾ ಎರೂ ಸಿಗೆಳ್ಳಾ ಭಿಂಸ್ಯೇರಂತಕಾ ||

ದ್ವಯೇನ ಶೂರಯೋಽದಾಷ್ಟಾಯುಂ ನಾಸಿಕಾವಂಡಲದ್ವಯವರ್ |

ಪ್ರಣವಾದ್ವಾತ್ಮಾತ್ರಂ ಚ ಪ್ರತ್ಯೇಕಂ ಕೆಲ್ವಿತಂ ತು ನಾ ||

ಸಂಹಿತಾವುಂತ್ರಸಂಯುಕ್ತಂ ಶೂರಕಾದಿಕ್ರಿವಾತ್ಮಾರು |

ನ ಮುಂಜತಿ ನ ಗೃಹಾತ್ಮಾತಿ ನಾಯುಂಮುಂತಬಂಹಿಸ್ತಿತವರ್ |

ಸಂಪೂರ್ಣಕುಂಭವತ್ತಿಷ್ಠೇದಜಲಸ್ತ ತು ಕುಂಭಕಃ |

ತಜಾನಾ ಭ್ರಮಣಂ ಜಾನುಮುಂಡಲೇ ತು ಶ್ರವಾರೇಜವರ್ |

ಸೃಷ್ಟಿ-ಸ್ಥಿತಿ-ಸಂರೂಪನಾಃಃ—

ಭೋಂಟೆಂತಾತ್ತ್ರಿತಯಂ ಚಾಂತಿ ಕುರ್ವಾನಾತ್ತ್ರೇತಿ ಕಾಂತಿತಃ |

ದಶದಿಕ್ಷ್ಯಾಸ್ತಮುಂತ್ರೇಣ ದಿಗ್ಂಬೇಜನವಾರಿಭೀತ್ |

ಚಂದನಾಲಿಸ್ತುಯಸ್ತ್ರೋತ್ರಾ ತೋ ತೋಽಧಯೋಽದಸ್ತ್ರಮುಂತ್ರೋತ್ರಾ |

ಪರಷ್ಪರೋ ಚ ಸಂಸ್ಪೂರ್ಣತ್ಯಾ ತಲಕೇ ತಸ್ತಸ್ತಸ್ತಃಃ ||

ಅನ್ಯತೀಕೃತ್ಯ ಮಾಲೇನ ವೌಷದಂತೇನ ನುಂತ್ರತ್ವಃ ।
ವಿದ್ವಾಶರೀರತಾಂ ಧ್ಯಾತ್ವಾ ತಯೋತ್ಸಕ್ತಂತನುಂತ್ರಮಂ ॥

ಮಾಲೇನ ಶಿವಮಾನಾಹ್ಯ ಬ್ರಹ್ಮಾಣಿಂಗಾನಿ ವಿನ್ಯಸೇತ್ರಃ ।
ಗೃಹಸ್ಥಂ ಸ್ವಷಿಷ್ಟಮಾರ್ಗೇಣ ಕರನಾಯಸಂ ಸಮಾಚರೀತಾ ॥

ಸ್ಥಿತಿಮಾರ್ಗದ್ವರ್ತಿತ್ಯಾಪಿ ವಾನಪ್ರಸ್ಥಾಂತಿಂಭಿಷ್ಟುಕಃ ।
ರೇಜಯೇದ್ವಿಧುರಕ್ಷೇತೇ ಸಂಹಾರನಾಯಸನುಂತ್ರಮಂ ॥

ಅಂಗುಷ್ಠಾಂತಃ ಕನಿಷ್ಠಾಂತ ಈಶಾಪದ್ಯಾವಸಾನಕಃ ।
ಸ್ವಷಿಷ್ಟನಾಯಸಸ್ವಮಾಖಾತಸ್ವದ್ಯಾದಿಂತಾವಸಾನಕಃ ॥

ಅಂಗುಷ್ಠಾಂತಃ ಕನಿಷ್ಠಾಂತ ದ್ಯಸ್ವಂಹಾರನಾಯಸ ಈರಿತಃ ।
ದಕ್ಷಿಣಾಂಗುಷ್ಠಮಾದಿ ಸಾರ್ಥಕಿಷ್ಠಾಂತಿರೇತಃ ॥

ವಿನ್ಯಸೇದ್ವ ಶಬೀಜಾನಿ ನಾಯಸಷಿತಿರುದಾಹ್ಯತಾ ।
ಮಾಧವಿಂ ನಕ್ತೇ ಚ ಹೃದ್ದೀತೇ ಗುಹ್ಯದೇಶೇ ಚ ಪಾದಯೋಽಃ ॥

ಈತಾನಾದಕ್ರಮೇಣಿವ ವಿನ್ಯಸೇದ್ವೇತಿಕೋತ್ತಮಃ ।
ಮಾಧವಿಂ ನಕ್ತೇ ಚ ಹೃದ್ದೀತೇ ಗುಹ್ಯದೇಶೇತಃ ॥

ವಿದ್ವಾದೇಹಂ ಪ್ರಕಲ್ಪಾಘ ತಜಂಸ್ಯಂಗುಷ್ಠಯೋಗತಃ ।
ಮಾಧವಿಂ ನಕ್ತೇ ಚ ಹೃದ್ದೀತೇ ಗುಹ್ಯದೇಶೇತಃ ॥

ಸಾಸಾದಂ ಕರಿಷಾಖಾಸು ವಿನ್ಯಸ್ಯಾಂಗಾನಿ ಚಕ್ರಮಾತಾ ।
ಹೃದಿಯಾದಿ ಕರಾಂತೇಷು ಕನಿಷ್ಠಾಂತ ಗುಷ್ಠಯೋಗತಃ ॥

ವಿನ್ಯಸ್ಯಾಂಗುಷ್ಠಮಧ್ಯೇ ಚ ಕವಚಿಂತಾವಕುಂಡಯೇತಾ ।
ಅಂಗುಷ್ಠಾಗ್ರೇಣ ಮಾಧವಿಂತಂ ವಿನ್ಯಸೇದ್ವದ್ವನುಂಷಿಷ್ಟನಾ ॥

ಮಾಧವೀ ತತ್ಪರಾಂಘಂ ಜ್ಯೇಷಾ ತಜಂಸ್ಯಂಗುಷ್ಠಯೋಗತಃ ।
ನಧ್ಯಮಾಗುಷ್ಠಯೋಗೇನ ಬಹುರೂಪಂ ಹೃದಿ ನ್ಯಸೇತಾ ॥

ಅರ್ಚನೆಪಟೀಲಃ

ಅಂಗುಷ್ಠಾನಾಮಿಂಕಾರೋಗಾ ದ್ವಾರೆ ದೇವಂತು ಗುಹ್ಯತೇ ।
ಕನಿಷ್ಠಾಗುಷ್ಠಾರೋಗೇನ ಸದೋಽಜಾತಂತು ಪಾದಯೋಃ ॥

ಅಂಗುಷ್ಠಾನಾಮಿಂಕಾಭ್ಯಾಂಚ ವಿದ್ವಾದ್ವಾದ್ವಂ ಸ್ತೋದ್ವೇದ್ವಾದಿ ।
ಲೋಜನೇ ವಿನ್ಯಸೇನ್ಯೇತ್ತೀ ಮಧ್ಯಮಾದ್ವಾಸ್ತಿರಂಗಂಲೀಃ ॥

ಪ್ರಾಸಾದಂ ಹೃದಿ ವಿಸ್ತೃತ್ಯ ಪಶ್ಚಾದಂಗಾನಿ ವಿನ್ಯಸೇತ್ತಾ ।
ಕನಿಷ್ಠಾಂಗುಷ್ಠಾರೋಗೇನ ಹೃದಾದ್ವಂಗಾನಿ ವಿನ್ಯಸೇತ್ತಾ ॥

ವಿನ್ಯಸೇತ್ತ್ವವಚಂ ವಂತ್ತಿ ಸ್ತುನಮಧಾದಿತಃ ಕ್ರಮಾತ್ ।
ಕಂತಪಾವರಣತ್ವೇನ ತರ್ಜನೀಭ್ಯಾಂ ನ್ಯಸೇತ್ತತಃ ॥

ಮಧ್ಯಮಾತರ್ಜನೀಭ್ಯಾಂ ಚ ಸಾಧಕೋಽವಿಜಿತೀಂದ್ರಿಯಃ ।
ಕರಮಧ್ಯೇ ನ್ಯಸೇದಸ್ತ್ರಂ ಘಡಂತೇನ ದ್ವಿಜೋತ್ತಮಾಃ ।
ವಿವಂ ಶಿವೀಕೃತಾ ಹಸ್ತಾ ಸಮಸ್ತಾ ಸಮ ಕರ್ಮಸು ॥

ಅತ್ಯಂತಾದಿಃ (ಪಂಚಶುದ್ಧಿ) :—

ಅತ್ಯಂತಾದಿಃ ಸ್ತುಪ್ರದ್ರಂ ಸಾಂತಾಸಾಂತಕಾದಿಃ ಸ್ತುಪನಂತರನಾ ।
ದ್ರವ್ಯಶಾಂತಾದಿಃ ಸ್ತುತಿಯಾ ಸ್ಯಾಚ್ಚತುಭ್ರಂ ಮಂತ್ರಶೋಧನನಾ ।
ಪಂಚಮಿಂ ಲಂಗಶಾಂತಿಃ ಸಾಂದುಚ್ಯಂತೇ ಪಂಚಶುದ್ಧಿಯಃ ॥

ಭೂತಶುದ್ಧಿಃ :—

ಷಡಧ್ವಸಾಂತಿ ಬಾಹ್ಯಾನಿ ತಾನಿ ಶಂದಾಂತಿ ದೀಕ್ಷಯಾಂ ।
ದೇಹ ಸ್ಥಿತಾನಿ ಶೋಧಾಂತಿ ಭೂತಾನಿ ಸ್ಯಾದಿಂನೇದಿನೇ ॥

ಚರಣಾಗುಷ್ಠಾರೋರೋಗಾತ್ಮಂಜಿಂತ್ಯ ಸುಷಿರಂ ತನಾ ।
ಸುಷಿರಾಂತಭ್ರಹಿತ್ಯಂ ನಾಗಿನಿಂ ಚಿಂತಯೇತ್ತತಃ ॥

ಹುಂಕಾರೀ ರಂಧ್ರ ಮಧ್ಯಸ್ಥೀ ಪ್ರಜ್ಞಲತ್ಯಾವಕಪ್ರಭೀ ।
ವಿಧಾಯಂ ಪ್ರಾಣಸರೋಧಂ ಚಿತ್ತಮತ್ತಾನಿವೇಶಯೇತಾ ।
ರೋಜಕಾಂತಿ ಘಡಂತೇನ ತತೋಹಿತ್ಯಂತ ತಾಲುಷು ॥

ಭೂಮಧ್ಯ ಬ್ರಹ್ಮರಂಧ್ರೇ ಚ ಭಿತ್ವಾ ಗ್ರಂಥಿನ್ನಿವರ್ತ್ಯೇ ಚ |
ದುಂಕಾರಂ ಶರೀಕಾಕಾರಂ ಜೀವಂ ಹೃದಯೆಸಂಪುಟಿನೂ ||

ಪೂರ್ಕಾಹ್ಯತ ಜೈತನ್ಯಂ ಹುಂ ಶಿಮೋಪರಿನ್ಯಸೇತಾ |
ಸಂಕುದ್ಧಂ ಬಿಂದುಭೂತಂ ಚ ಧ್ವಾತ್ವಾ ಚ ಕುಂಭಕವರ್ |
ರೇಜಕೇಣ ಶಿವೇ ವಿದ್ವಾ ನೇಕೋದಫ್ಫತೇನ ಯೋಜಯೇತಾ ||

ಸಂಹಾರ ಮುಂದ್ರಯಾದಾರು ಮುಕ್ತಮಂತ್ರೇಣ ವಿಗ್ರಹಾತ್ |
ಭೋಗ್ಯ ಕರ್ಮೋಪಭೋಗಾಭ್ಯಂ ದ್ವಾದಶಾಂತಪದೇ ಯಂಥಾ ||

ಬೀಜನ್ಯತಾ ಶಿವೇ ಲೀನಂ ಪ್ರತಿಲೋವಂ ಸ್ವಹೇತುಷು |
ತತ್ತ್ವಾಪಿ ಬಿಂದು ಪರ್ಯಂತು ಲಯಂ ನಿತ್ಯಾ ನಿಶೋಧಯೇತಾ ||

ಗಂಧೇಭೂಸ್ವಲಿಲಂರಸೇ ಹೊತವಹೋ ರೂಪೇ ಮರುತ್ಪುರ್ವನೇ |
ತಬ್ದಿನಾಯಕ್ವಮಂಹು ಕ್ಷತೇ ಪುನರಿವಾಸ್ತನಾತ್ಕಾಸಾತ್ಮಮನೇ ||

ಕರ್ಮಾಕಾಶ್ವಣಿ ಚ ರಾಜಸೇ ಸಹಮನೋಬುಧಿಂದ್ರಿಯೈಸಾತ್ಮಿಕೇ |
ಬುದ್ಧಿತಜ್ಞ ಗುಣಿಷ್ಠು ಶಾ ಗುಣಗಣೋ ವೃತ್ತೇ ಲಯಂ ಗಂಭೇತಿ ||

ತದ್ವಾಗ ವಿದ್ಯೇ ಚ ಕಲಾಂ ಪ್ರಯಾಂತಿ ಪುಂಸ್ತ್ವಂ ಚ ಕಾಲೋ ನಿಯಂತಿಃ ಕಲಾ ಚ |
ನೂರ್ಯಾ ಸುವಿದ್ಯೇತವು ಸೌ ಮಹೇಶಂ ಸತ್ಯಾನುಷಾ ಶಿವನೇಷ ಜಡುಮೂ ||

ಏವಂ ವಿಧಾಯು ಸಂತುಧಿ ಸಂಜಿಭೂತಾನಿ ಶೋಧಯೇತಾ |
ಸ್ವಧ್ಯೋವಾತ್ ಪರೋವಿಷ್ಠಿ ಧ್ವಾಧ್ವಾತ್ವಾತೋಧ್ವಾ ಪರಿಸ್ಪರವರ್ |

ಆಕಾಶ ಮನಿರೋಧಿಃನೇ ಯಂಥಾಶೋಧ್ಯಂ ತದುಜ್ಯತೇ |
ಸಾಧಿಂವಂ ತತುರಶ್ರಂತು ಹೇಮೂಭಂ ವಜ್ರಲಾಂಘಿತವೂ ||

ಉಂಟಿಜಂ ಬ್ರಹ್ಮದ್ವೈವತ್ತ ಮಜಾತ ಹೃದಯೆನೂತ್ತಕವರ್ |
ಸಿನ್ಯತ್ಯಾಖ್ಯಕಲೋಸೇತಂ ಕಾಲಾನಿತ್ಯಾದಫ್ಫತಪೆಂಚಕವರ್ |
ಅಪ್ರಮಿಂದು ಸಿತಾಬಳ್ಳಂ ವಿಷ್ಣುದ್ವೈವಂ ವಂ ಬೀಜಕವರ್ ||

ನಾನುಹೀಂಫ ಸಮಾಯುಕ್ತಂ ಪ್ರತಿಷ್ಠಾ ಕಲಯಾನ್ವಿತವ್ |
ಯುಕ್ತಂ ಜತುಭೀರುದಾಘಾತೈ ಹ್ಯೋರ್ವಿಶ್ಯಾಚ್ಯಾರ ಪೂರ್ವಕವ್ ||

ಅಗ್ನಿತ್ರಿತ್ರಂ ಸಪ್ತಶಿಖಂ ರಕ್ತಭಂ ರುದ್ರದೈವತವ್ |
ರಾಜಾರ್ಥಾಧೋರಹಿಬಾಯುಕ್ತಂ ನಿದ್ಯಾಖ್ಯಕಲಯಾನ್ವಿತವ್ ||

ಯುಕ್ತಂ ತ್ರಿಭಿ ರುದಾಘಾತೈಹ್ಲಾರ್ವಿಶ್ಯಾಚ್ಯಾರಸಂಯುತವ್ |
ಜಾಯವ್ಯಂ ರಸಕೋಣಂ ತು ಚಿಂದು ಷಟ್ಪಿಮಧಾಸಿತವ್ ||

ಕುಶಾಧಿಪತ್ಯಂ ಯಾಣಂ ತು ತತ್ಪಿಷ್ರ ಕವಚಾನ್ವಿತವ್ |
ಕಾಂತಾರ್ಯಯುಕ್ತಂ ದ್ವಿರುದಾಘಾತೈಹ್ಲಾರ್ವಿಶ್ಯಾಚ್ಯಾರಪೂರ್ವಕವ್ ||

ಅಕಾಶಂ ನರ್ಮಲಂ ಶೃಂಕ್ತಲಾಂಭನಂ ಧೂವ್ರಾವಣಕವ್ |
ಸದೀಕಾಧಿಷ್ಟಂ ಹಾಣಂ ನಿಶಾಸ್ತ್ರತೀತಸಂಯುತವ್ |
ಏಕೋದಾಘಾತೈನ ಹ್ಲಾಮುಕಾಪ್ಯ ಯಂಥಾಸ್ಥಾನಂ ಪ್ರಯೋಜಯೇತ್ ||

ಪಂಚಕಲಾ ಸ್ವರೂಪವ್ :—

ಕಲಾರೂಪಂಭ ವಕ್ಷ್ಯೈಂಧಂ ಶೃಂಖಂತು ಮುನಿಪುಂಗವಾಃ |

ತಬ್ಧಾನಿಂ ಕರಾಕಾರಾ ಜತುಭಾರುಭಿರನ್ವಿತಾ

||೧||

ವಕ್ಷ್ಯೈಂಧಯಾಜ್ಞ ಮಾಲಾಬ್ಯಾಂಧಿವೃತ್ತಿಃ ಪರಿಕೀರ್ತಿತಾ |

ತುಂಡ್ಣ ಸ್ವಟಿಕಸಂಕಾಶಾ ಚೈಕ ನಕ್ತಾ ಜತುಭುಂಜಾ

||೨||

ಸಾಕಾ ಭಯಾಜ್ಞಮಾಲಾಬ್ಯಾಂಧಿಪ್ರತಿಷ್ಠಾ ರತ್ನ ಭೂಷಿತಾ |

ಸಿಂಗಭೂತ್ಯಾತ್ಮಸಿಂಗಾಜ್ಞಚೊಡಾ ಜಂದ್ರನಿಭೂಷಿತಾ

||೩||

ತಸ್ತಾಚಾನಿಂ ಕರಾಕಾರಾ ನಿದ್ಯಾಜ್ಞಪ್ರಲನಸನ್ವಿಭಾ |

ಹಕುವರ್ವಾಕ್ತು ಶೃಂಕ್ತಾವಣಾ ಜತುದೋರ್ವದ್ರಂಡ ಮಂಡಿತಾ

||೪||

ಧ್ವಂಜಾಭಯಾಜ್ಞಮಾಲಾಬ್ಯಾಂಧಾಂತಿಸ್ತ್ವೋರ್ವಪವೀತಿನಿಂ |

ಅಭ್ಯ ಸ್ವಟಿಕಸಂಕಾಶಾ ಚೈಕನಕ್ತಾ ಜತುಭುಂಜಾ |

ಪದ್ಮಾಭಯಾಜ್ಞಮಾಲಾಬ್ಯಾಂಧಾಂತಿಸ್ತ್ವೋರ್ವಪವೀತಾ

||೫||

ಪೃಥಿವ್ಯಾದಿ ಪಂಚಭೂತ ಸ್ಥಾನಾನಿ :—

ಸಾಧಿಂವಂ ಹೃದಯು ಸಾಧಿನಮಾಪ್ಯಂ ಕಂಠಗತಂ ಭನೇತಾ ।

ನಹಿ ಸ್ಥಾನಂ ತು ತಾಲ ಮಾಲೀ ಭೂರುವಂಧೈ ನಾಯುಸಂಭವವರ್ ॥೧॥

ಬ್ರಹ್ಮಗ್ರಂಥಿಯುತಂ ವೋಮಸ್ಥಾನಂ ಯಂದ್ವಾನ್ಯಧಾ ಮತವರ್ ।

ಅಜಾನು ಪೃಥಿವೀಜ್ಞೈ ಯೋ ನಾಭೀರಾಪ್ಯಂ ನಿಗದ್ಯತೇ ॥೨॥

ಅನಲಂ ಕಂಠದೇಶಾತ್ಮೈ ನಾಯುರಾವುಂಬವುಂಡಲಾತಾ ।

ತದೂಧ್ವಂ ಗಗನಸ್ಥಾನಂ ಧಾರಣಾಧ್ವಂ ಸ್ತಾಕೀರ್ತಿತವರ್ ॥೩॥

ತೇಷಾಂ ಸ್ವರೂಪ-ವರ್ತ-ಬೀಜಾಧಿದೇವತಾ-

ಮಂತ್ರ ನಿರೂಪಣವರ್ :—

ಜತುರಶ್ವಧರ್ ಜಂದ್ರೇಜ ಶ್ರೀಕೌಣಂಜ ಷಡಕ್ರಂತವರ್ ।

ವರ್ತಲಂ ಮಂಸಿಶಾದ್ವಾಲಾ ಭೂಮಾಯಾದ್ಯಾಕಾರ ವೀರಿತವರ್ ॥೪॥

ಪೀತಂ ರಕ್ತಂ ತಥಾ ಶ್ವೇತಂ ಕೃಷ್ಣಭಂ ಧೂಮಂತ್ರವರ್ತಕವರ್ ।

ತತೋನಾರ್ಥದಿನಿ ಚಿಂಜಾನಿ ಲವರಂಹಕಾರಕಾ : ॥೫॥

ಬ್ರಹ್ಮಾ ವಿಷ್ಣುತ್ವ ರುದ್ರತ್ವ ಶತ್ವರತ್ವ ಸದಾಶಿವ : ।

ಅಧಿದೇವಾ ಇತಿ ಖ್ಯಾತಾಶ್ವಾನಾರ್ಥದಿನಾಂ ಯಥಾಕ್ರಮಾತಾ ॥೬॥

ಹೃಷಿರತ್ವಾಳಿಕಾ ವರ್ವಂ ಮಂತ್ರಶ್ವಾಸ್ತ್ರಂ ಯಥಾಕ್ರಮಾತಾ ।

ಸದ್ಯ ನಾಮಾಸ್ತ್ರೋರ ರೂಪನರೇಶಾನಾದಿತಃ ಕ್ರಮಾತಾ ।

ಪಂಚೋದಾಪತಾಸ್ತ್ರಂ ಜತ್ವಾರಸ್ತ್ರಯೋ ನೀತ್ರ್ಯಕಃ ಕ್ರಮಾತಾ ॥೭॥

ಪಂಚಗ್ರಂಥಾದಿ ಸ್ಥಾನನಿರೂಪಣವರ್ :—

ತತಃ ಪಾಶಪತಾಸ್ತ್ರೋಽ ಪಂಚಗ್ರಂಥಿಂತ್ರಂತ್ರಂ ಭೀದಯೇತಾ ।

ಹೃತ್ವಂತತಾಲಾಭೂರುವಂಧೈ ಬ್ರಹ್ಮರಂಥಾರ್ಂತ್ರಂ ನಾಗುರುಃ ॥೮॥

ಜಾನುಗ್ರಂಥಿತ್ರಂ ಪ್ರಥಮೋ ನಾಭಿಗ್ರಂಥಿರನಂತರಃ ।

ಗಳಗ್ರಂಥಿ ಸ್ತ್ರೀಯಾತ್ಮ ಲಲಾಟೇಜ ಜತುಧರ್ಕಃ ॥೯॥

ಬ್ರಹ್ಮಗ್ರಂಥಿಸ್ತ ಪಂಚ್ಯತೇ ಪಂಚಗ್ರಂಥಿತಯಾ ಸ್ತುತಾಃ ।
ಶೋಧಾಃ ಪರಾಗರಹಿತಾಃ ಕಲಾವಾತ್ರವ್ಯವಸ್ಥಿತಾಃ ॥೩॥

ವಿಚಿಂತ್ಯ ದಿನ್ಯದೇಹಾಭ್ರ ಮನ್ಮಾತಾಪಾಲವನಂ ತಥಾ ।
ಧಾರ್ಯತ್ವಾ ಶು ಕುಂಡಲೀಕ್ತಕುವಾನ್ಮತ್ಯೈಕ ಸ್ವರೂಪಿಣೀವರ್ ॥೪॥

ತದುದ್ಭಾತಾನ್ಮತಸ್ಸಾವಸಿಕ್ತಾಂ ಜಾಘ ಕಲಾಂಸ್ತೀರೀತ್ರ್ ।
ನಾಭೀನೀರ್ದಾಂಗುಲಾಧಸ್ತವಾಗಿ ಸಾಧನಂ ಚ ಭೂಸುರಾಃ ॥ ॥೫॥

ಕದಂಭ ವೃಷ್ಣಿವದ್ವಾಣವಷ್ಟ್ಯಪತ್ರಂ ಶ್ರೀಕೋಣಕಂ ।
ಮೂಲಾಧಾರಮಿದಂ ಶ್ಲೋಕ್ತಂ ದ್ವಿತೀಯಂ ನಾಭಿ ಮೂಲಕೇ ॥ ॥೬॥

ಭುಜಂಗನಲಯಾಕಾರಮಷ್ಟ್ಯ ವತ್ಸಲಮೇವ ಚ ।
ಕುಂಡಲ್ಯಾಖ್ಯಮುಕಾನಾಡಾ ಜಾನ್ಮಿತಂ ಭಾನುವಂಡಲವರ್ ॥ ॥೭॥

ಆತ್ಮಭೇದಾಃ :—

ಉತ್ತಾಜ್ಯವಾಂಕರಾತ್ತಾ ಚ ಪರಮಾತ್ಮಾ ತಭ್ಯೇವ ಚ ।
ತತ್ತಾತ್ತಾ ಜ್ಯೇವ ಭೂತಾತ್ತಾ ಪಂಚಾತ್ಮಾನಃ ಪ್ರಕೃತಿರತಾಃ ॥೮॥

ಉತ್ತಾಜ್ಯ ದಂಡನುಧ್ವಸ್ಥಸ್ತ್ರಂತರಾತ್ತಾ ತದನ್ತರಃ ।
ಪರಮಾತ್ಮಾ ಪದ್ಮಮಧ್ಯೇ ತತ್ತಾತ್ತಾ ದಷ್ಟಿತೇ ಸ್ತುತಃ ॥ ॥೯॥

ಭೂತಾತ್ತಾ ನಾಮಪಾತ್ರಾಸ್ಥ ಇತ್ಯಾತ್ಮ ಸಾಧನಪಂಚಕವರ್ ।
ಸುಖದುಃಖಚರಿತ್ರಂ ಶು ಜ್ಞೇಯಮಾತ್ಸರೂಪಕವರ್ ॥ ॥೧೦॥

ತಾಮಸಶಾಂತರಾತ್ತಾ ವೈ ಪರಮಾತ್ಮಾ ಪರಂ ನರಃ ।
ತತ್ತಾತ್ತಾ ರಾಜಸಃ ಶ್ಲೋಕ್ತ್ವಾ ಭೂತಃ ಕಾಮಸ್ತಯಾನ್ಮಿತಃ । ೪

ಗುಣತ್ರಯಾದಿ ಲಕ್ಷಣಮ್ರಂ :—

ಇತ್ಯಂ ಜ್ಞಾನಂ ತಪೋ ವರೋನಂ ಶಾಚಮಿಂದ್ರಿಯ ಸಿಗ್ರಹಃ ।
ಉತ್ಸಾಹಕ್ತಿ ಶೂರೋಽಿಕಾಃ ಗುಣಾಸ್ತಾತ್ಸಿಕ ಲಕ್ಷಣವರ್ ॥ ೧೧॥

ಸದ್ಯಃ ಕೋಪಂತ್ಯಹಂಕಾರೋ ವ್ಯುಥಂ ನಂ ಚ ಪ್ರಲಾಪಕಃ ।

ಜಿದಾಸೀನ್ಯ ನಂಥೋದೋಗದಂಭೋ ರಾಜಾಸಲಕ್ಷಣವಾ ॥೬॥

ಹಿಂಸಾಕೃತ್ಯೇನ ಚೌರ್ಯೇಣ ಲೋಭ ನೋಜಾದಿಭಿರ್ಯತನ್ ।

ಶಥಾತಿ ಜಿತ್ತಂ ನಿದ್ರಯಾ ಯುಕ್ತಂ ಜಿತ್ತಂ ತಾಮಂಸ ವೀರಿತನ್ ॥೭॥

ಅತ್ಯಾಕಾರಸ್ತ ವಿಜ್ಞೈ ಯೆತ್ತಾಂತರಾತ್ಮಾಮಾರಕಃ ।

ಪರನಾತ್ಮಾ ತಥೋಕಾರಸ್ತತ್ತಾತ್ಮಾಜ ಉಕಾರಕಃ ॥೮॥

ವಿಕಾರಸ್ವರ್ಭಾತಾತ್ಮಾ ವಣಾಃ ಪಂಚೇತಿ ಸಂಸ್ಕೃತಾಃ ।

ಶಿವೇ ಸಂಯೋಜ್ಯಚಾತ್ಮಾನಂ ಭಾತಾತ್ಮಾನಂ ವಿಶೋಷಯೀತಾ ॥೯॥

ತತ್ತ್ವತ್ತಾನಂ ಚ ಸಂದಗ್ಭ್ಯಾ ಸ್ವಾವಯೋದಂತರಾತ್ಮನಾ ।

ಪೂರಕಾಹ್ಯತಕ್ಯತನ್ಯಂ ಸಂಗ್ರಾಹ್ಯ ಪರವಾತ್ಮನಾ ॥

ತದ್ವಿಧಿಂ ಸಂಪ್ರಹ್ಯವಿಂ ಶೃಂತಂತು ನುನಿಷ್ಟಂಗನಾಃ ॥೧೦॥

ಭೇದನ-ಶೋಷಣ-ದಾಹನ-

ಬಾಲಾವನ-ಲೀಂಡಿಕೆರಣ ವಿಧಯಃ :—

ಉಧ್ವರಾವೂಲವನುಧತ್ಯಾಪಿಂ ಕಲ್ಪ್ಯ ಸಂಸಾರ ಪಾದಪನ್ ।

ಅತ್ಯವಿದ್ಯಾಶಿವೈಸ್ತತ್ತಪ್ರಶೋಧಯೀತ್ಯಾಧಕೋತ್ತಮಃ ॥೧೧॥

ಧವಾರ ಧವಾರಾಧಾರವೂಲಾಡ್ಯಂ ಪ್ರಕೃತ್ಯಾತ್ಮಕ ಸುಗಳತ್ರಕವಾ ।

ಇಂದ್ರಿಯಾದಿವಹಾ ಕಾಖಂ ವಿಷಯಂಜ್ಞದಭಾಷಿಕವಾ ॥೧೨॥

ಭಾವಪ್ರಪಂಚ ಕುಸುಮಂ ಸುಖದುಃಖಪುಲಾಲಯನ್ ।

ರಾಗಸಿರ್ವಸಿಲಯಂ ವಟವಚ್ಚ್ಯಂತಯೀದ್ವಪುಃ ॥೧೩॥

ಪೂರಕಾಧೀಸನ ಪಾಥಿವಾಗ್ಯ ಹೇ ಯೋ ಪಾದೀಯವಿತ್ತಾಧಿಃ ।

ಅಪಾಯಿತಂ ತದ್ವಾರುಜಾಗ್ಯ ಪೂರಕಾ ಪೆರ ಭಾಗ್ಯತಃ ॥೧೪॥

ಪತ್ರಪುಷ್ಟ ಫಲೋ ಹೇತಂ ಸ್ವಿಗ್ಂ ನೈರಾಗ್ಯಕಸ್ತತಃ ।

ಭೇದಯಿತಾಗ್ಯ ತದಾಗ್ನೇಯಾಗ್ಯ ಕುಂಭಕೇನ ವಿಶೋಷ ಚ ॥೧೫॥

ಜ್ಯಾಂನಾನಲೇನ ನಿರ್ದಿಷ್ಟಗ್ಗಂ ಪಾದಾಂಗುಷ್ಠಾದಿಕಾಂತಕವರ್ |

ರೇಳಿಕೆನಾಥ ವಾಯುವಾಯ ಭಸ್ಮಿಭೂತಂ ದಿಶೋಽದತ್ |

||೧||

ಪ್ರಲೀನವುಂತ್ಯಯಾ ತುದ್ದಂ ಸಿನುರಲಂ ವ್ಯೋಮು ಭಾವಯೇತ್ |

ವುಹಾ ವಾಯಾಂಚ ನಿಹ್ಯೋಭ್ಯ ಶಾಕ್ತಂ ದೇಹಂ ಪ್ರಕಲ್ಪಯೇತ್ |

||೨||

ಉಪಾಂವ್ಯ ಚಾಮ್ಯತೇ ನೈವ ವಿದ್ಯಾಂಗಂ ನಿನ್ಯಸೇತ್ತತ್ತತ್ತತ್ತತ್ |

ಇಷ್ಟಾಜ್ಯಾನ ಕ್ರಿಯಾತ್ಮಕ ಲೋಜನಂ ನೂತ್ತಾತ್ಮಕವರ್ |

||೩||

ಉವಾಹ್ಯ ತತ್ತ್ವಜಾತಾಯಾನಂ ವುಂದ್ರಯಾ ಮನ್ತ್ರಪುಷ್ಟಯುಕ್ |

ಉಥಿವಾಸ್ಯಪ್ರಕಾರೇಣ ಕುರ್ವಾದ್ವೈಪ್ರಾಧಕೋತ್ತವುಃ |

||೪||

ಸಂಹಾರವುಂದ್ರಯಾತಾಯಾನಂ ಸಂಗ್ರಹೇತ್ವಾಂತಬೀಜತಃ |

ತೀಖಾಗ್ರೀ ಪ್ರೋಧೇನುಕೇ ಶುದ್ಧೇ ತಿವತತ್ತ್ವೇ ನಿಯೋಜಯೇತ್ |

||೫||

ಸಂಭವಕ್ತ್ರಂ ಮಹಾಘೋರಂ ದತ್ತಬಾಹುಂ ತ್ರಿಲೋಜನವರ್ |

ವಿಕ್ಷೇತಂ ಭಾಸುರಂ ಜೋಗ್ರಂ ಹಿಂಗಭೂತಕ್ರಿತ್ವವಂಘಜವರ್ |

||೬||

ಖದ್ದುಪೀಟಿಕ ನಾರಾಜಾನಾಧನುಷ್ಣಾತ್ರಿಕಮಂಡಲೂ |

ತತ್ತ್ರಂ ಕೂಲಂ ಚ ಸರಶುಂ ವಹಂತಂ ಬ್ರಹ್ಮದಂಡಕವರ್ |

||೭||

ವಿಕಸಾದಂ ದ್ವಿನಾದಂ ಚ ಸಮಾದಚತುಷ್ಪತ್ಯಯುವರ್ |

ಸರ್ವಾಂಗಭುಜಗೋಪೀತಂ ನಾಗಯೇಜಿಷ್ಠೀಪನೀತಿನವರ್ |

||೮||

ವಿವಂ ಧ್ಯಾತ್ವಾಯ ಯಂಜೀದಸ್ತ್ರಂ ಪ್ರಣತಾತ್ಮಾನಿನಾಕನವರ್ |

ಗುರುರಸ್ತೇಣ ವುಂತ್ರೇಣ ಭೇದಲಯೋಽದ್ದೇ ಏ ಪಾದಪವರ್ |

||೯||

ಬಾಣನೇದಾಗಿನೇತ್ತ್ರುಕವಾರಂ ಸಾಶಾಂತ್ಸ್ಯ ಭೇದಯೇತ್ |

ವಾಯುಬೀಜೇನ ಸಂಶೋಷ್ಯ ಸಂದಗ್ರಾಂಜಾಗ್ರಿಬೀಜತಃ |

||೧೦||

ಸಂಪೂರ್ಣವ್ಯವುತ್ಪಿಜೇನ ಪೃಥ್ವಿಬೀಜೇನ ಸಾಧಕಃ |

ತತ್ತ್ವಂದೀಕರಣಂ ಭಾವ್ಯತತ್ತ್ವಂ ಸ್ವಂಚಿಂತಃಜಾತ್ತಾನೋಃ |

||೧೧||

ಸಕ್ತಮಾಕಾಶಬೀಜೇನ ಚಾಕಾಶಾದಿತತಃ ಕ್ರಮಾತ್ |
ಉತ್ಸವದ್ಯ ಇ ಪ್ರಥಿವ್ಯೈತಮಂಸ್ಯೈಃ ಪ್ರಸಾದಸಂರೂಪೈಃ |
ವಾರುಷಪ್ರತಿಷ್ಠಾಂ ಕುವೀರತ ಕರಾಂಗನಾಯಸ್ವರೂಪಕವರ್ |

||೧೨||

ದಂಡ ಭಂಗೀ ನಾಯಸಃ :—

ದಂಡ ಭಂಗಾಯದಿ ನಾಯಸಾಂತ್ಯ ಕುರ್ಯಾನ್ಯೈತತಃ ಕ್ರಮಾತ್ |

ಉತಾನಂ ಮೂದಿಷ್ಟ ವಿನ್ಯಸ್ಯ ಮುಖೇ ತತ್ಪರುಷಂ ನ್ಯ ಸೇತಾ |

ಅಘೋರಂ ಜ್ಯಾದಯೇ ನ್ಯಸ್ಯ ಗುಹ್ಯೇ ವಾಮುಂ ಪ್ರಕಲ್ಪಯೇತಾ |

ಸದ್ಗೋಜಾತಂ ನ್ಯಸೇತಾದೇ ತತ್ತಸ್ಯುದ್ರಾಸಮನ್ಯಿತವಾ |

ಮಾಧವ್ಯಾಂತಿದಿವಾದಪರ್ಯಂತಂ ನಾಲಾ ಬ್ರಹ್ಮಣ ವಿನ್ಯಸೇತಾ |

ವಕ್ರಭಂಗೀನಾಯಸಃ :—

ಉಧ್ವರ್ಣೀಂದ್ರಯಾಮ್ಯ ಸಾಮಾಯಪ್ಯವಕ್ತೇಷ್ಟೀರಾದಿಕೋ ನ್ಯಸೇತಾ |

ಬೀಜಬ್ರಹ್ಮಣ ವಾ ವಿದ್ವಾನಷ್ಟತ್ತಿಂಶತ್ತಲಾ ನ್ಯಸೇತಾ |

ಅಪ್ಯತ್ರಂಶತ್ತಲಾನಾಯಸಃ :—

ಉತಾನಸ್ಯವರ್ವಾದಿವಿದ್ವಾನಾಂ ನವೋಂತಂ ಜೋಧ್ವರ್ವಾಂಶಾಧರ್ವನಿ |

ಉತ್ತರಸ್ವವರ್ವಭೂತಾನಂ ನ ವೋಂತಂ ಪೂರ್ವವಂಶಾಧಿರ್ವನಿ |

ಬ್ರಹ್ಮಣೋಧಿಪತಿಬರಹಾ ನವೋಂತಂ ಯಾಮ್ಯ ಮಾಧರ್ವನಿ |

ಶಿವೋಮೇಸ್ತು ನವೋಂತಂಚ ತಥಾ ಕಾಬೀರ ಮಾಧರ್ವನಿ |

ಸದಾಶಿವೋಂ ನವೋಂತಂಚ ವಿನ್ಯಸೇ ದಾಪ್ಯಮಾಧರ್ವನಿ |

ಉತಾನಸ್ಯ ಕಲಾಃ ಪಂಚ ಪ್ರಣವಾದಿ ಪ್ರಕಲ್ಪಯೇತಾ |

ತತ್ತಿನೀ ಚಾಂಗದಾ ಇಷ್ವಾ ಪ ಮರಿಷಿಜಾರ್ವಿಲನೀ ತಥಾ |

ನಾ ಮ್ಯಾತಾನ ಕಲಾನಾಂ ಸ್ಯಾತ್ತನಾಯಾ ಕೇವಲಂ ತು ನಾ |

ಪ್ರಣವೇನೋಧ್ವರ್ವ ವಕ್ತ್ರೇ ಇ ಕಲಾಮಾದ್ಯ ತು ವಿನ್ಯಸೇತಾ |

ತತ್ಪರುಷಾರುವಿದ್ದಿಕೇ ನತ್ಯಂತಂ ಪೂರ್ವವ ವಕ್ತ್ರಕೇ |

ನಾಜಾದೇನಾಯ ಧೀಮಹಿ ನತ್ಯಂತಂ ದಕ್ಷಿಣಾವನೇ |

ಸ್ತ್ರಿಂದಯಾನ್ನ ನೋಂತಂ ಚ ಕಲ್ಯಂ ಪಶ್ಚಿಮವಕ್ಕಿಂದೇ | ॥೧॥

ಕಲಾಶ್ಚ ತಸ್ಮೈ ನಕ್ತೇ ಸ್ಯಾಮೂರ್ಧಿ ವ್ಯಕ್ತಕಲಾಭವೇತ್ |

ತಾಂತ್ರಿದಾಯಪ್ರತಿಷ್ಠಾ ಚ ನಿವೃತ್ತಿಶೇಷ ತಾಃ ಕಲಾಃ | ॥೨॥

ಖಾರೋರಿಭೋಗ್ಯೈ ನತ್ಯಂತಂ ತಮಾಂ ಹೃದಯ ಗೋಜರೇ |

ನತ್ಯಂತವಂಥ ಖಾರೋರಿಭೋಗ್ಯೈ ನೋಹಂ ಕಂತೇ ತು ವಿನ್ಯಸೇತ್ | ॥೩॥

ರಕ್ಷಾಂ ಖಾರೋರ ನವೋಂತಂ ಚ ದಕ್ಷಿಣಾಂಗೇತು ವಿನ್ಯಸೇತ್ |

ನಿಷ್ಠಾಂ ಖಾರೋರತರೇಭ್ಯಾಂ ನವೋ ನಾವಾಂಸಕೇ ನ್ಯಾಸೇತ್ | ॥೪॥

ನುತ್ಯಂ ಚ ಸರ್ವತಸ್ಯವರ್ಣನವೋ ನಾಭಾ ತು ವಿನ್ಯಸೇತ್ |

ತರ್ಮಾಭೋಗ್ಯೈ ನವು ಇತ್ಯಕ್ಷಾಪ್ಯ ಮಾಯಾಂ ಚ ಜರೇ ನ್ಯಾಸೇತ್ | ॥೫॥

ನವುಸ್ತೇ ರುದ್ರ ನತ್ಯಂತವಂಭಯಾಂ ಪ್ರಷ್ಟುಕೇ ನ್ಯಾಸೇತ್ |

ಜರಾನುರಸಿ ರೂಪೇಭೋಗ್ಯೈ ನವಃ ಪ್ರಣವಪೂರ್ವಕಮಾ | ॥೬॥

ಬಹೂರೂಪ ಕಲಾಶ್ಚಷ್ಟ್ವಾ ವಿದಾಯ ದೇಹೇ ಪ್ರಕಲ್ಪಯೇತ್ |

ನಾವುದೇನಾಯ ನತ್ಯಂತಂ ರಜಾಂ ಗುರ್ಯೇ ತು ವಿನ್ಯಾಸೇತ್ | ॥೭॥

ರಕ್ಷಾಂ ಜ್ಯೇಷ್ಠಾಯ ನತ್ಯಂತಂ ಲಿಂಗೇ ಪ್ರಣವಕಂ ನ್ಯಾಸೇತ್ |

ರತಿಂ ರುದ್ರಾಯ ನತ್ಯಂತಂ ದಕ್ಷಿಣೋರುಗತಂ ನ್ಯಾಸೇತ್ | ॥೮॥

ಸಾಲ್ಯಾಂ ಕಾಲಾಯ ನತ್ಯಂತಂ ನಾವೋರುಗತ ಮಾವ ಹೇತ್ |

ಕಾನಾಂ ಕಲ ನವೋಂತಂ ಚ ದಕ್ಷಿಜಾನುಣಿ ವಿನ್ಯಾಸೇತ್ | ॥೯॥

ವಿಕರಣಾಯ ನವೋಂತಂ ಚ ಸಂಯವೀ ನಾವುಜಾನುಣಿ |

ಕ್ರಯಾಂಬಲ ನವೋಂತಂ ಚ ಜಂಘಾಯಾಂ ದಕ್ಷಿಣೇ ನ್ಯಾಸೇತ್ | ॥೧೦॥

ಬುದ್ಧಿಂ ವಿಕರಣಾಯೇತಿ ನವೋಂತಂ ನಾವುಜಂಘಕೇ |

ಕಾರ್ಯಾಂ ಬಲ ನವೋನ್ತಂ ಚ ದಕ್ಷಿಣಸ್ಥಿಚಿ ವಿನ್ಯಾಸೇತ್ | ॥೧೧॥

ಧಾತ್ರೀಂ ಪ್ರಮಂಘನಾಯೇತಿ ನನೋಽತಂ ನಾಮಂಕಃ ಸ್ವಿಚಿ |
ನನೋಽತಂ ಬ್ರಹ್ಮಣೀಂ ಕರ್ಣಾಂ ನೃಸೇದೋಂಕಾರಪೂರ್ವಕವರ್ ॥೧೩॥

ಸರ್ವಭೂತದಮನಾಯ ಪದಮೇಕಂ ಪ್ರಕಲ್ಪಯೇತಾ |
ನತ್ಯಂತಂ ಮನ ಇತ್ಯೇನಂ ಮೋಹಿನಿಽಂ ದಕ್ಷಪಾಶ್ವರ್ಕೋ ॥೧೪॥

ಉನ್ನಸಾಯೇತಿ ನತ್ಯಂತಂ ಭವಾಂ ಪಾಶ್ಮೀರ ತು ನಾಮಂಕೇ |
ತಯೋ ದತಕಲಾಶ್ಮಾನಂ ನಾಮದೇವಸ್ಯ ಕೀರ್ತಿತಾ ॥೧೫॥

ಸದ್ಯಾಜಾತಂ ಪ್ರಪದ್ಯಾಮಿ ಸಿದ್ಧಿಂ ದಕ್ಷಿಣ ಸಾದಕೇ |
ಸದ್ಯಾಜಾತಾಯ ನೈ ನನೋ ಬುದ್ಧಿಂ ನಾಮಾಂಘಿಂಕೇ ನೈ ಸೇತಾ ॥೧೬॥

ದೃತಿಂ ಭನೇ ನನೋಽತಂ ಇ ನೃಸೇದ್ವಾಶ್ಮಿಣ ಯಸ್ತಕೇ |
ಅಭನೇ ನಮ ಇತ್ಯಾಕ್ಷಾತ್ ಲಷ್ಟ್ಯೀಂ ನಾಮಕರೀ ನಾಯಸೇತಾ ॥೧೭॥

ನೃಸೇನಾತ್ ಭನೇ ನೇಧಾಂ ನತ್ಯಂತಂ ನಾಸಿಕಾಗ್ರಿತಃ |
ಭಜ ಸ್ವನಾನ್ನನೋಽತಂ ಇ ಕಾಂತಿಂ ಶಿರಸಿ ವಿನ್ಯಸೇತಾ ॥೧೮॥

ಸ್ವಧಾಂಭನ ನನೋಽತಂ ಇ ನೃಸೇತಾ ದಕ್ಷಿಣಬಾಹುಕೇ |
ಉದ್ಗನಾಯ ನ ಮೋಽತಂ ಇ ಧೃತಿಂ ಬಾಹೌತು ನಾಮಂಕೇ ॥೧೯॥

ಸದ್ಯಾಜಾತ ಕಲಾಶ್ಮಾಷ್ಟೋ ನೃಸೇತ್ವರಾತ್ ಸ್ವಪನುಧ್ರಯಾ |
ಅಸ್ವತ್ರಿಂತತ್ವಲಾನಾಗ್ ಸಾದ್ವಿದಾಂ ದೇಹಂ ವಿಧಾಯಂ ಇ ॥೨೦॥

ಮಂಲನುಂತ್ರೇಣ ಜಾವಾಹ್ಯ ಪಶ್ಮಾದಂಗಾನಿ ವಿನ್ಯಸೇತಾ |
ಹೃದಯಂ ಹೃದಯೀ ನೈಸ್ಯ ಶಿರಕ್ಷಿರಸಿ ವಿನ್ಯಸೇತಾ ॥೨೧॥

ತಿಖಾಯಾಂ ತು ತಿಖಾಂ ನೈಸ್ಯ ಕವಚಂ ಸ್ತಾನ ಮಧ್ಯತಃ |
ಹಸ್ತಯೋನಿಂ ನೈಸೇಧೀತಿಂ ಲಿಪಿ ನಾಯ ಮಧಾಜರೀತಾ ॥೨೨॥

ಲಿಂಗನಾಯಸಃ :—

ಕುಕ್ಕೊ ವಿನ್ಯಸ್ಯ ಚಾಕಾರಪೂಕಾರಂ ತು ಲಲಾಟಿಕೇ |
ಇ ಈ ಇ ನೇತ್ರಯೋ ಸ್ತಾದ್ವದುಳಾಕ್ರಿವಣ ಯೋ ಸ್ತಾಫಾ ॥೨೩॥

ಇತ್ಯಾ ಕರ್ಮೋಲಯೋ ಶ್ವೇತ ಲು ಲೂ ನಾ ಸಾಪುಟಿದ್ವಯೋ |
ಉತ್ತರೋಷ್ಯೋ ತಥೀಕಾರ ನೈಕಾರ ವುಧ ರೋಷ್ಯೋ | ||೭||

ಓಂಕಾರಂ ಭಾಷ್ಯಾಕಾರಂ ದಂತಪಂಕ್ತಿದ್ವಯೋ ನೃಸೇತ್ |
ಜಹಾಂಯಾವುವು ಹಸ್ತಾಲು ಸ್ತುಯೋಜಾಂಶ್ಚ ಕ್ರಮೇಣ ಚ | ||೮||

ಕರಗ್ರಂ ದಕ್ಷಿಣೀ ಯಸ್ತೀ ಚ ವರಗ್ರಂಚ ತಥೀಲೈತ್ತರೀ |
ಟಿವರಗ್ರಂ ವುತ್ತರೀ ನೃಸ್ಯ ತಪವಗ್ರಂ ಚ ಸಾತ್ಕ್ರಂಯೋ | ||೯||

ಯಾವಗ್ರಂ ದಕ್ಷಿಣೀ ಸಾದೀ ತವಗ್ರಂ ವಾವುಸಾದಕ್ತೀ |
ಹಕಾರಂ ಹೃದಯೀನೃಸ್ಯ ವುಳಿಲವುಂತ್ರ ಚ ನಿನೃಸೇತ್ | ||೧೦||

ಇತಿ ವುಂತ್ರಾಷ್ಟ್ರರಸ್ಯಾಸಂ ಕೃತ್ಯಾ ನಿದಾಯ ವುಂಬಿಂ ತನುವರ್ |
ತಿನಸ್ಯ ಯಾಡ್ಯತಂ ರೂಪಂ ತಾಡ್ಯತಂ ಚಿಂತಯಾತ್ಸ್ವಿ | ||೧೧||

ತಿನವುಂತ್ರಸ್ಯಾಸನಿದಂ ಪದಾತ್ಸ್ವಿ ಸನ್ಮಾಜರ |
ತ್ರೀಕಂಶ ಪ್ರವುಂಖಾನಾರುದಾಷ್ಟಾಸ್ಯಾರೂಪಾನ್ಸ್ತತಕ್ತಕಾನಾ | ||೧೨||

ಸಾತ್ಕಂಕುಶಾಷ್ಟವಲಯುವರ ವುಂದಾಯ ನಿರಾಜಿತಾನಾ |
ನಿಭೀರವಯವಾನಾ ಧ್ಯಾಯೀದಾಯ ಯುಕ್ತಂ ಸಾನ್ಯವತ್ತ್ವನಾ | ||೧೩||

ಅಂತರ್ಯಾಗ ಕ್ರಮ :

ಅಂತರ್ಯಾಗಂ ಪುರಾಕೃತಾ ಬಹಿಯಾರಗವುಧಾಚರೀತ್ |
ಪೂಜಾಹೋನು ಸಮಾಧಿನಾಂ ಸಾಂನಾಶಿ ಪರಿಕಲ್ಪಯೀತ್ |
ಹೃದಯೀರಾಷ್ಟ್ರನಿಧಾನಂತು ನಾಭೋ ಹೋನುಂ ಪ್ರಕಲ್ಪಯೀತ್ | ||೧೪||

ಲಲಾಟೀಷೀತ್ತರಂ ಧ್ಯಾಯೀ ದ್ವಿರದಂ ಸರ್ವತೋ ವುಂಬಿವರ್ |
ಜ್ಞೀಯುಂ ವುಂತ್ರೀ ಕ್ರಮಾದತ್ತ ನಾಭಿದೇಶೋಽಗ್ರಿವುಂಡಲವರ್ | ||೧೫||

ಹೃದಯೀ ವುಂಡಲಂ ಅಂದ್ರ ಭೂಮಧ್ಯೇ ರವಿವುಂಡಲವರ್ |
ಅಕೃತ್ಯಾ ವರಾನಸಂ ಯಾಗಂ ಯೋ ಬಹಿಯಾರಗವುಧಾಚರೀತ್ | ||೧೬||

ವೃಥಾ ಪರಿಶ್ರಮಸ್ತಸ್ಯ ಶಾಸ್ತ್ರಸ್ಯಾಂತೇ ವಿನಿಕ್ಷಿತವರ್ |
 ಕಂದಸಾಧಾನಂ ಮನುಷ್ಯಾಜಾಂ ದೇಹಮಂಧ್ಯಂ ನವಾಂಗುಲವರ್ ||೪||
 ಅಂಡಾಕೃತಿಸಮಾಕಾರಂ ಭೂಷಿತಂ ತತ್ತ್ವಗಾಧಿಭಿ:
 ತತ್ತ್ವಂದಾದುತ್ತಿತ್ತಂ ಜ್ಞೇ ಎಯುಂ ಹೃಷಿರೋಜಂ ಸರ್ಕಣಿಕಿವರ್ ||೫||
 ಕದಲೀ ವೃಷ್ಣಿಸಂಕಾಶಂ ಹೃದಯಂ ಸರ್ವದೇಹಿನಾವರ್ |
 ದ್ವಾದಶಾಂಗುಲಾವಿಸ್ತೀರ್ಣಿಮಂಬ್ಜಂ ವಿಕಸಿತಂ ಸಿತವರ್ ||೬||
 ನಾಳ ಮಂಘಾಂಗುಲಂ ಹೈವಂ ಸಾಭಿಕಂದಸಮಂಧವರ್ |
 ಪದ್ಮನಾಳಂ ನವದ್ವಾರ ಸಮಂ ತಾಕ್ಷಂಟಿಕಾವೃತವರ್ ||೭||
 ಅಂಗುಷ್ಠಪರ್ಯ ತುಲಾ ತು ಕಣಿಕಾ ನಾಸಕೇಸರಾ |
 ಕಣಿಕಾಯಾಂ ಭವೇತ್ತಾರ್ಯಸ್ತಸ್ಯ ಮಂಧ್ಯೇ ತು ಜಂಡ್ರಮಾ:
 ಜಂಡ್ರಮಂಧ್ಯೇ ಭವೇದ್ವರ್ಣಿ ಸ್ತಸ್ಯ ಮಂಧ್ಯೇ ಮಹೇಶ್ವರಃ |
 ಸದಾಶಿವೋ ಮಹೇತಸಾಂಶ್ರತ್ತಸ್ಯಾಪಿ ಪರತ್ವಿವಃ ||೮||
 ಇತಿಜಾಳಾತ್ಮಾ ಸಮಭೃಚ್ಚರ್ ಮಾನಸೇರುಪಚಾರಕ್ಷಿ:
 ಪದ್ಮಪತ್ರಾಷ್ಟ್ರಕಂ ಜ್ಞೇ ಎಯಮಣಿಮಾದಿಗುಜಾಷಾಪ್ಯಕವರ್ |
 ಕಣಿಕಾಕೇಸರೇ ಜಾಳಾನಂ ನಾಳಂ ವೃರಾಗ್ಯಮೇವ ಹಿ ||೯||
 ಪಾಧಿವಾಂಡವುಧಸ್ಯಂಧಮಿತಿ ಪದ್ಮಂ ವಿಚಿಂತಯೇತ್ |
 ಧಮೋಽಜಾಳಾನಂ ಚ ವೃರಾಗ್ಯಮ್ಯಕ್ವರಾಧಿಸಮನ್ವಿತವರ್ ||೧೦||
 ಜಾಳಾತ್ಮಾ ಪದ್ಮಾಸನಂತ್ಯೇವಂ ಸರ್ವಪಾಪಹರಂ ಪರವರ್ |
 ತತ್ತ್ವದ್ವಕಣಿಕಾಮಂಧ್ಯೇ ಶಿವಮಾವಾಹ್ಯ ಪೂಜಯೇತ್ |
 ಸಂಚಿಂತಾಧಾರಮಾಧೀಯಂ ಸೀತಮಂತಾತ್ರಂ ಶಿವಂ ಸೃಜೇತ್ ||೧೧||
 ಅಧೂಮ ನಿಮ್ಮಲಂ ದಿವ್ಯಮಾದಿಶೈಂದಯಂಸನ್ಮಭವರ್ |
 ಉಶಾದಿಪಂಚವದನಂ ಜ್ಞಾಲತ್ತಮಂಲಸನ್ಮಭವರ್ ||೧೨||
 ದಶಾಯುಧಸಮೋಪೇತಂ ತುದ್ಧಸ್ವಟೆಕ ನಿಮ್ಮಲವರ್ |
 ಸದಾಶಿವಂ ಮಹಾತಾನಂ ತದೂಧ್ಯೇ ತು ಪರಾಕ್ರಮಾ ||೧೩||

ಸಂಸ್ಕಿರ್ತಂ ನಿಮುಳಂ ದಿವ್ಯನಾನಾಹ್ಯ ಸರಮಂ ಶಿವರೂ |

ಅನಾದಿನಾದಿಗಂಸ್ವಾರಾನ್ಶಾಲಮಂತ್ರಾಸ್ವನಾಚರೀತ್ರೆ |

||೧೪||

ಅಜ್ರಯೇದಷ್ಟಪುಷ್ಟಿಸ್ತು ಶಿವನೋಽಕಾರರೂಪಿಣಿವರ್ |

ಅಂಹಿಸಾ ಪ್ರಥಮಂ ಪುಷ್ಟಂ ಕ್ಷಮಾಪುಷ್ಟಂ ದ್ವಿತೀಯಕವರ್ |

||೧೫||

ತ್ವತೀಯಂ ತು ದಯಾ ಪುಷ್ಟಂ ಜತುಧರ್ಮಂ ಕೊಂಡಿಧವಜಾನವರ್ |

ಸಂಚಮಂ ಜಾಣಿ ಪುಷ್ಟಂ ತು ಷಷ್ಟಂ ನೈ ಭಾವಪುಷ್ಟಕವರ್ |

||೧೬||

ಸಹ್ಯಮಂ ಧಾರಾನಪುಷ್ಟಂ ಚ ಸಮಾಧಿಶಾಷ್ಟಿಪುಷ್ಟಮಂ ಭವೇತ್ |

ಸಾಧಿಂ ಸಕಲಂ ಗಂಧೋಽಭವತ್ಯಾಪೋಭಿಷೇಜನವರ್ |

||೧೭||

ತಾ ಪಿನ ಸಾನಸ್ಯನೇದ್ಯೈ ತ್ವಜಸಂ ದೀಪವರಾಲಿಕಾ |

ವಾಯುವ್ಯಂ ತಾಲವ್ಯಂತಾದ್ಯಂ ಗಾನಾದ್ಯಂ ವೈಯೇನು ಸಂಭವವರ್ |

ಪಿನಂ ಚೀತರತತ್ವಪ್ರಾನಿ ಯಂಥಾಯೋಗ್ಯಂ ನಿವೇದ್ಯ ಚ !

ಅಸನಂ ಮೂರಿಂಹಷ್ಟಂ ಚ ತಂಭುಪಕ್ಷಂ ತಧ್ವನ ಚ

||೧೮||

ತ್ರಿಪಕ್ಷ ಕ್ಷಯ ಗಂಧಾಯೇತತ್ತ್ವ ಗಾಮಂ ಜತುವಿಂಧವರ್ |

ಅಸ್ಯಾನೇಹೇ ಪ್ರವಿತತೇ ಕಲ್ಪ ತಕ್ತಾಪಿಂಬಿ ಮಾಸನವರ್ |

||೧೯||

ಮೂರಿಂವಿದ್ಯಾ ತನುಂ ಕಲ್ಪ ಸಮಾವಾಹ್ಯ ಶಿವಂ ತತಃ |

ಕಣಿಕಾಯಾಂ ಯಂಚೇದ್ದೀವಂ ಬ್ರಹ್ಮಾಂಗೇಶ ತಮಾವೃತವರ್ |

||೨೦||

ಗಣೇಶೈಲೋಕಪಾಲ್ಯಿತ್ಯ ಹೋತಿಭಿರ್ಪ್ರಾಪ್ರಾವಂಕ್ಯಃ |

ತ್ರಿಭಿರಾವರಣೈವಾಂ ಪಿಕೇನಾವರಣೇನ ವಾ

||೨೧||

ಸಹ್ಯನಿಂತತ್ಯಾವರಣೈರ್ಯಧಾ ತಕ್ತಿಸಮಂಚಯೇತ್ |

ಸಾಂಖ್ಯತ್ತಿನಿರೋಧೇನ ಯಂಜನಂ ಕುರುತೇ ಯಂಥಾ

||೨೨||

ಸಾಂಧನಿಂಕಾನಾಂ ಸರ್ವೇಷಾಂ ಪ್ರತ್ಯಾವೈತ್ತಿ ತು ರೇಜಯೇತ್ |

ತಕ್ತಿಭಿಃ ಪಂಚ ಬ್ರಹ್ಮಾಂಶಿ ಶಿವಾಂಗಂ ಮೂರಿಂವ ಚ

||೨೩||

ಸದಾತಿನಂ ನುಹೇತಂ ಚ ಶಿವನಿಂಷ್ಟಾಪ್ತಿ ತು ರೇಜಯೇತ್ |

ನಿದ್ಯೈಕ್ಷಪಾವೃತ್ತಾ ಚೈವ ಗಣೇಶಾವರಣೇ ತಧಾ

||೨೪||

ಲೋಕಸಾಲಾಸ್ತುಯೋಹೈಕ್ಕೆ ನ ರುದ್ರಾದಿಇ ನಾನುಧಾ ವೃತ್ತಾ ।
 ರೇಜಯಂತ್ರಾ ತು ಭೂಯೋಹಸಿ ಯಜೀದಾವರಣಂ ಪ್ರತಿ ।
 ಜಂದ್ರಾರೋಹಿದಯಂತಃ ಪೂಜಾ ವೃಧಾಕ್ಷೇಶೋ ಭವಿಷ್ಯತಿ ॥೨೬॥

 ಜಂದ್ರಾಚರ್ಚನಾಶನೇ ಪೂಜಾ ಸಾಧಯೇ ದಿಪಿತಂ ಫಲನ್ಯಾ ।
 ಸುಷುನಾನ್ಯಾ ನುಧ್ಯಗೇ ಪ್ರಾಣೇ ಶೂಜಯೇತ್ವರ್ವ ದೇವತಾ: ॥೨೭॥

 ಹೃತ್ವದಾಳ್ಖ್ಯಾಶಿವಾಲಯೇ ನುನಸಿಜೇ ತತ್ತ್ವಚರ್ಚಾಷ್ಟೇ ಕ್ರಿಯಾ ।
 ಪೀಠೇ ಜಾಳ್ಳಾ ನವುಯಂ ವಿಶುದ್ಧ ನುನಸಾ ಸಂಸ್ಕಾರ್ಯ ನಾಡಾತ್ಮಕವ್ಯಾ ॥೨೮॥

 ಲಿಂಗಂ ತಚ್ಚಿಸುಧಾ ನುಯೇನ ಪರ್ಯಾಸಾ ಸಂಸ್ಕಾರ್ಯ ನುನ್ಯಕ್ಷಾನ-
 ರ್ವೈರಾಗ್ಯೇಣ ಚ ಜಂದನೇನ ವಸುಭಿಃ ಪ್ರಾಪ್ಯೈರಹಿಂಸಾದಿಭಿಃ: ॥೨೯॥

 ಪ್ರಾಣಾರ್ಯಾವಾವಾವುಯೇನ ಧೂಪವಿಧಿಸಾ ಚಿ ದ್ವಿತೀಯ ದಾನೇನ ಕರ್ತ-
 ಪ್ರತ್ಯಾಹಾರವುಯೇನ ಸೌಧ ಹವಿಷಾ ಸೌಮ್ಯಜಾನೇನಾಜ ! ॥೩೦॥

 ತಚ್ಚಿತ್ತೋ ಬಹುಧಾರಣಾಭಿರವುಲಧ್ಯಾಸೋಹಿತ್ವಾವೈಧ್ವನ್ಯಃ ಭೂಷಣ್ಯ-
 ಸ್ತುತಾಚಾರಣಾಸಿವೇದನೇನ ಯಂಜತೇ ಧನ್ಯ ಸ್ವ ವಿನಾಮಲಃ: ॥೩೧॥

 ಅಗ್ನಿಃ ಪ್ರಾಣೋ ನುನಃ ಪಾತ್ರಂ ಗವೋತ್ ಥೂನು ಶಿಖಾಕುಲಃ ।
 ನಾಭಿಕುಂಡೇ ಸ್ವಭಾವೋತ್ತ್ವಾಸ್ತವರ್ಯಯೇತ್ವರವೂನೃತ್ಯಃ ॥೩೨॥

 ಉದ್ದಿಷ್ಟೇ ಚ ನಿಜಂ ವಹ್ನಿಂ ಸಂರುದ್ಧಾಪಾನ ವೃತ್ತಿತಃ ।
 ಸಾಘಾಣಾಂಧಾನೇ ಸ್ವರೇಣಿಂಗಂ ಸ್ವಾಪಿಕಾಭಂ ನುಹೋಽಜ್ಞವಲನ್ಯಾ ॥೩೩॥

 ಕನ್ನಧ್ಯಗಂ ಶಿವಂ ಧ್ಯಾತ್ವಾ ತದೇಕಿಭಾವವೂತ್ತಿತಃ ।
 ಇಡಯಾ ಪೂರ್ವ ಜುಹುಯಾನ್ಯಂತ್ರಿ ಸಿಂಗಳಯಾವೃತನ್ಯಾ ॥೩೪॥

 ಪೂರ್ಕಾ ಕೃಷ್ಣ ಪಿಯೋಷ ಹ ವಿಷಂ ಚ ಶಿವಾಣಿಭಿಃ ।
 ಜಂದ್ರಸ್ತಾವಸುಧಾನುಯೇನ ದಹವಿಷಾ ನಾಭಿಸ್ತ ಕುಂಡೇನಲನ್ಯಾ ॥೩೫॥

 ಸಂಕಪ್ತಾತಿವುಲಂ ಶಿವಾಭಿಧ ಯುಹಿತೇ ಹೋವಿನ್ಯಾಸಿತಸ್ವರ್ವಗೇ ।
 ಕಂದೋದಾಳ್ಳಿತಿನಾಣಿನಾಧಶಿಖಿಯಾ ಪ್ರತ್ಯಾತ್ಮ ಸೇನೇದನನ್ಯಾ ॥೩೬॥

ಶ್ಯೇನೇ ಜ್ಯೋತಿಷಿ ಯಃ ಕರೋತಿ ಪುರುಷೇ ಮುಕ್ತಸ್ ಪಿವಾಕ್ಷಯಃ ।

ಅಥಾರೀ ಸಾರ್ಣವಾನೇಶ್ಯಬಧಾತ್ ಗ್ರಂಥಿಂ ಸವುಂಗಲಕವರ್ ॥೫೪॥

ದೇವನಾಡ್ಯ ಸವಾಪೂರ್ಯ ಕೋದಂಡೇ ಧ್ಯಾನವಂಭ್ಯಾಸೇತ್ ।

ನಿಭಾಂಸಿತ ಕರಜ್ಞಂದ್ರಂ ಚಿಂದುರೂಪಂ ವಹೇಶ್ವರವರ್ ॥೫೫॥

ಲಲಾಟ ಪಟ್ಟ ಮಧ್ಯಸ್ಥಂ ಚಿಂಕಯೇಜ್ಞಧ್ವಿಗ್ರಹವರ್ ।

ಸ್ವರ್ತಂತ್ರೇ ಕ್ರೀಡತಿ ಪ್ರೀತಃ ಸತತಾನಾಂದಚೇತನಃ ॥೫೬॥

ಧ್ಯಾಯತಾಂ ಪುರತಃ ಪುಂಸಾಂ ಸತ್ಯಂ ಸತ್ಯಂ ಮುನಿಶ್ವರಾಃ ।

ಶ್ರುತ್ಯಾಂತೋಽಭವತಿ ಷ್ಠಪ್ರಂ ಹೃದಿ ತಸ್ಯ ನ ಸಂಶಯಃ ॥ ೫೭॥

ಚಿತ್ತೇನ ಜನಿತಕ್ಷೈವ ದರ್ಶಣೇ ಪ್ರತಿಬಿಂಬವತ್ ।

ತಸ್ಮಾತ್ಸರ್ವ ಪ್ರಯತ್ನೇನ ಧ್ಯಾನನಿಷ್ಟಸ್ವದಾ ಭನೇತ್ ।

ಉಂತರಾಗ ಇತಿ ಪ್ರೇರೇಕ್ತ ಸಾಫನಕುಂಡಿ ಕ್ರಮಂ ದ್ವಿಜಾಃ ॥೫೮॥

ಸಾಫನಶುದ್ಧಿ ಕ್ರಮಃ :—

ಬಕ್ಷಪರಿಹರನ್ನಂತೂನಾಂಜಾನಾಯ ಮೃದು ಸೂಕ್ಷ್ಯಯಾ ।

ತಿವಾಗ್ರೀ ಮಂಡಲಂ ಕೃತಾಪ ಹಸ್ತ ಮಂತ್ರೇಣ ದೇಶಿಕಃ ॥೫೯॥

ಅವಾಹಯೇತ್ತಾಂತೋಽಭಾವಿಂ ಸವಾಭರಣ ಭಾಷಿತಾವರ್ ।

ಗಂಧಾದಿಭಿಸ್ವಮಭ್ಯಜ್ಯೇ ದೃಷ್ಟಂತ್ರೇಣ ಚ ದೇಶಿಕಃ ॥೬೦॥

ಗಾಯತ್ರೀಂ ಸಂಜಸಿತಾಪ ಚ ಧೇನು ಮುಂದ್ರಾಂ ಪ್ರದರ್ಶಯೇತ್ ।

ಅಸ್ತ್ರೀಂತೋಜಾಂಜಾಂಪಿಯೇ ದ್ವಿಘಾಂಸಾಂಜಾಂಜಾಂ ಲಿಂಗಾಂತ್ರಯೇಣ ಚ ॥೬೧॥

ಭೋಟಿಕಾಭಿದ್ರಿಶಾ ಬಂಧ ಮಸ್ತೇಜಾ ವರಣಂಚರೇತ್ ।

ತದ್ವಹಃ ಪರಿಘಾಂಧಾಯಾಪ ಕವಚೇನ್ವನ ದೇಶಿಕಃ ॥೬೨॥

ನ್ಯಾಸೇದ್ವಿಘಾಂಪನೋದಾಯ ತದ್ವಹ್ಯೇತ್ತಸ್ತಿಜಾಲಕವರ್ ।

ದಿವ್ಯಂ ಧಾವು ವಿಚಿಂತಾಪ ದ್ರವ್ಯಶುದ್ಧಿ ರಘೋಜ್ಞತೇ ॥೬೩॥

ದ್ವಾರ್ವೈಶುದ್ಧಿಃ :—

- ತತಃ ಸ್ವಣಾದಿಪಾತ್ರೀಷು ಪಾದಾಯಾದಿಂದಿ ಪ್ರಕಲ್ಪಯೇತ್ |
ಸುತ್ರೀಷ್ಟಿ ಸ್ವಣಾಪಾತ್ರಂ ತು ರಾಜತಂ ಮಂಧ್ಯಮಂ ಭನೇತ್ ||೧||
- ಕಸಿಷ್ಟಂ ತಾಪ್ರಂ ಪಾತ್ರಂ ಚ ಅಲಾಭೀ ಮೃಣಂತಿಯಂ ಭನೇತ್ |
ಮೃಣಂತಿಯಂ ಪ್ರತ್ಯಹಂ ಕಾರ್ಯಂ ತಚ್ಚ ನೂಡನವೀಷ್ಯತೇ ||೨||
- ಪಲಾತಪದ್ಯಪತ್ರೋಽಂಧಂ ಶಂಖಂ ನಾರಿಕೇಳಕವೂ |
ಅನ್ಯದಾಯಂತ್ರಿಕಾದಿಷ್ಥಂ ಕಾಂಸ್ಯಂ ವ್ಯದಾರಂನಿಮಿಂತವೂ ||೩||
- ತತಸ್ಯಂಪೂರ್ಯ ಗಂಧಾಂಬಿಂ ಚಾಸ್ತ್ರಮಂತ್ರೇಣ ಸಾಧಕಃ |
ಸಂಕ್ರೋಽಂಧ್ಯ ತೇನತೋಂಯೇನ ಯ್ಯಂತ್ರೇಣ ದ್ವಿಜೋತ್ತಮಾಃ ||೪||
- ಸ್ಥಂಡಿಲಸ್ಯ ಚ ಮಂಧ್ಯೇ ನಾ ವಿನ್ಯಸೇಧ್ಬದ್ರಪೀಠಕೇ |
ಪಾದಾಯಾಚವನವನಸಾಮಾನ್ಯನಿರೋಧಾಘ್ರಾಸುಮಾನಿ ಚ ||೫||
- ಸ್ಥಾಲಿಕಾಗಂಧತಾಂಬಾಲಫುಂಟಾನಿರಾಜನಾನಿ ಚ |
ಪರಾಜ್ಯಾಖಿವಿಶೇಷಾಘ್ರಾಧಾಪತಂಬಾಂತ್ರಂ ವಧಾನಿಂವೂ ||೬||
- ವಿನ್ಯಸ್ಯ ಸಾಂಕುಂಭಂ ಚ ಪಾತ್ರಾಷ್ಟೇತಾನಿ ಘೋಡತ |
ವಿಶೇಷಸಾಮಾನ್ಯನಿರೋಧ ಶಂಖಪ್ರಸೂನಪ್ರತ್ಯಜ್ಞಾಖಾತ್ರಾಜಿ ||೭||
- ಧಾವಂ ಚ ಘುಂಟಾಜವನನೇಸಿ ಕುಂಭ ಪಾದ್ಯೇಧನಾ—
ದಾಧಕಗಂಧಸಾತ್ರವೂ ||೮||
- ಪ್ರಸೂನ ಗಂಧ ಧಾವಾನಿ ತೇಷು ಪಾತ್ರಾಜಿ ವಜ್ರಾಯೇತಾಃ |
ಸಂಗೃಹ್ಯ ನವಪಾತ್ರಾಜಿ ಸಾಧಕಸ್ತದಲಾಭಕೇ ||೯||
- ತೇಷು ಘುಂಟಾಂ ಪರಿತ್ಯಕ್ತಾಂ ಪಾತ್ರಾಣ್ಯಘ್ರಾಸಮಾಹರೇತಾಃ |
ಸಾಮಾನ್ಯ ವಧಾನಿತಂಬಿಸಾತ್ರಾಜಿ ಘೃಘಾಜಚಂಯೇತಾಃ ||೧೦||
- ತಾಜಾಜಿ ಪಂಚಪಾತ್ರಾಜಿ ವಿಧಿವದ್ವಿನ್ಯಸೇಧ್ಯಾರ್ಥಃ |
ಪಂಚಗಮಾಃ ನಾತ್ರಾಜಿ ತಥಾ ಪಂಚಾಮ್ಯತಾನಿ ಚ ||೧೧||

ತಥಾ ಸ್ವಾಪನ ಕುಂಭಾಂಶ್ಚ ನಿಧಿನಾ ವಿನ್ಯಸೇದಿಷ್ಟಜಾಃ ।
ಅನ್ಯಾನಿ ದ್ರವ್ಯಸಾತ್ರಣಿ ನ್ಯಸೇದ್ದ ನಾಯ ಸುಸಾರತಃ ।
ಸಾತ್ರಾಜಾಮಂಪ್ಯಲಾಭೀ ಚ ಕಾರ್ತವ್ಯ ವಿಧಿರುಜ್ಯತೇ

॥೧೬॥

ಪಾತ್ರಾಭಾವೇಕತ್ವವ್ಯಕ್ತಮಃ :

ನಿರೋಧಾಘ್ಯಾಂ ಕರ್ತವ್ಯಂ ಸಾಧಕ್ಯತ್ವ ಪರಾಜಯಿವರ್ ।

ತದಲಾಭೀಷ್ಯತ್ತಿತಯಂ ವಿಶೇಷಾಘ್ಯಾಂ ಜಲೇನ ಚ

ತದಲಾಭೀ ಚ ತಂಖೇನ ಪಾದ್ಯವಾಚಮಂತಧಾ ।

ಪರಿವಾರಾಜ್ಯ ಸಾಧಂ ಚ ಸಾವಾನ್ಯಾಘ್ಯಾಂ ಪ್ರಫಕ್ತಾಘಕಾ

ಉಲಾಭೀ ಸರ್ವ ಪಾತ್ರಾಜಾಂ ವರ್ಧನಾಯ ಸಂಪ್ರಕಲ್ಪಯೇತ್ ।

ತಸ್ಯವರ್ಸಪ್ರಯಂತ್ಯೇನ ಸಪ್ತಪಾತ್ರಣಿ ವಾ ಹರೇತ್ ॥೧೭॥

ಪಾತ್ರ ಸಾಧ ಪನಾಚನ ಪ್ರಕರಣಮ್ :

ಮಂಧ್ಯಸಾಧನೇ ವಿಶೇಷಾಘ್ಯಾಂ ನಿರೋಧಾಘ್ಯಾಂ ಚ ಪಾಗ್ನಿತಿ ।

ಯಾಮ್ಯೇ ಪರಾಜಯಾಘ್ಯಾಂ ಸ್ಯಾತ್ಮಾಮ್ಯೇ ಚಾಚಮನಿಯಂಕಮ್ ॥೧೮॥

ಪ್ರತೀಚಾರ್ಯಂ ಪಾದ್ಯ ಪಾತ್ರಂ ಚ ಪಂಚಪಾತ್ರಣಿ ವಿನ್ಯಸೇತ್ ।

ಅಗ್ರೀ ತಂಖಂ ವರ್ಧನಿಯಂ ಚ ವಿನ್ಯಸೇನಾಂತಿಲಮಂತ್ರಃ

ಪಂಚಮ್ಯತಸ್ಯ ಪಾತ್ರಣಿ ಪಾಗ್ನಿತೀ ಮಂಡಲೋಂಪರಿ ।

ಗನ್ಯಪಾತ್ರಣಿ ಸಾರಾಣಿ ವಿನ್ಯಸೇದಾತ್ಮರುಣಿದಿತಿ

ಸೌಮ್ಯೇ ಸ್ವಾಪನಕುಂಭಾಂಶ್ಚ ದ್ರವ್ಯಸಾತ್ರಣಿ ಪಾಗ್ನಿತಿ ।

ಜಸೇನಾಂತಿಲಂ ಪಂಚವಾರಂ ತತ್ತವದೃಷ್ಟಾಂತಿ ನಿರೀಕ್ಷ್ಯಾ ಚ

ಅಸ್ತ್ರಮಂತ್ರೀಣ ಸಂಪೂರ್ಣ ವರ್ಧನಾಯಂ ಗಂಥತೋಯಂಕಮ್ ।

ನಿರೀಕ್ಷ್ಯಾಜಾದಿಭಿಃ ಶುದ್ಧಾಂ ಘುಂಟಾಂ ಸಂಗ್ರಹ ದೇಶಿಕಃ

॥೧೯॥

ಶನ್ಮಂತ್ರೇಣ ಚ ಸಂತಾದ್ಯ ವಿಷ್ಣುನುತ್ವಾರಯೋತ್ತತಃ ।
ನುಹಾದೇವಸ್ಯ ಪೂಜಾಧ್ಯಂ ಸಂಕಲ್ಪಂ ಸಮ್ಯಗಾಜರೇತಾ ॥೩॥

ವಧ್ಯನಿಂ ಚ ತತ್ತೋಭ್ಯಜ್ಯೇ ಅಪೋನಾ ಇತಿ ವಂಂತ್ತತಃ ।
ಶನ್ಮಂಧ್ಯೇ ಶಿವನೂನಾದ್ಯ ಮಾಲೀನ್ಯವ ಸು ಪೂಜಯೇತಾ ॥೪॥

ಶಂಖ ನುಂದಾರ್ಮ ತಾಕ್ಷ್ಯೇ ನುಂದಾರ್ಮ ಧೇನುನುಂದಾರ್ಮ
ಪ್ರದರ್ಶಯೇತಾ ।

ಅಮೃತೀಕರಣಂ ಕೃತಪ್ರತತ್ತೋಯೇನ್ಯವಪ್ರೋತ್ಸ್ಯಾ ಚ ॥೫॥

ಶಾಂತಿಂತ್ವಾ ತತ್ತ್ವಂಖಿಂ ಹೃನ್ಮಂತ್ರೇಣ ಶಿವಾಂಭಸಾ ।
ವಧ್ಯನಿಂ ಕಂಭತ್ತೋಯೇನ ಶಂಖಂ ಸಮ್ಯಕ್ತಪೂರಯೇತಾ ॥೬॥

ಸಿತಾಕರಂ ತು ಶಂಖಾಗ್ರೇ ವರುಣಂ ಕುಷ್ಣಿ ದೇಶಕೇ ।

ಬ್ರಹ್ಮಾಣಂ ಪ್ರಷ್ಟಭಾಗೇ ಚ ಪರಿತಸ್ವನದೇವತಾಃ ॥೭॥

ಗಂಥಪ್ಯಾರಲಂಕೃತ್ಯ ತತ್ತ್ವಾವಾಸ್ಯ ಸಮಚಯೇತಾ ।

ಪಂಚಬ್ರಹ್ಮಂಡಂಗೈತ್ಯ ಶಂಖವಂಧ್ಯೇ ಪ್ರಪೂಜಯೇತಾ ॥೮॥

ಸದ್ಗಂಧಾರ್ಮ ನುಹಾನುಂದಾರ್ಮ ನೃಗಿನುಂದಾರ್ಮ ಚ ದರ್ಶಯೇತಾ ।

ನಿಶೇಷಾಧ್ಯಾದಿನಾತ್ಮಾಳಿ ಶಂಖತ್ತೋಯೇನ ಪ್ರೋತ್ಸ್ಯಾ ಚ ॥೯॥

ಪಾದ್ಯಾದಿಪ್ರವ್ಯಾಳಿ :

ಕುಂಕುಂ ಚಂದನೋಽಂದಿರಂ ಹಾದ್ಯೇ ತು ಪರಿಕಲ್ಪಯೇತಾ ।

ಜಾತಿಂ ಕಪೂರತಕೋಳಿಲಲವಂಗಕುಸುವಾನಿ ಚ ॥೧೦॥

ಪ್ರಸೇದಾಂಚ ಮನೀಯೇ ಚ ಜ್ಞಾಣಾಲ್ಯಿಂತ್ವಾ ವಿಶೇಷತಃ ।

ವಿಲಾಂ ಸರ್ವೀಷು ಹಾತ್ರೇಷಂ ಕಪೂರಂ ಚಂದನಂ ತಥಾ ॥೧೧॥

ಕುಕಾಗ್ರಣ್ಯಕ್ತಾಂತ್ಯಾವ ಯಂವನ್ವೀಹಿತಿಲಾನಸಿ ।

ಉಜ್ಞಸಿದಾಧಿಪತ್ರಪುಷ್ಪಾಳಿ ಭೇಸಿಕಂ ಚಾಧ್ಯಾಪಾತ್ರಕೇ ॥೧೨॥

ಸ್ವಾನೋದಕೇ ಸುಗಂಥಾಂತ್ರ್ಯ ಹಾನಿಎಯೇ ಚ ವಿಶೇಷತಃ ।

ಶೀತಲಾನಿ ವುನೋಜಾಂತ್ರ್ಯಾನಿ ಕುಸುಮಾಧಿನಿ ನಿಷ್ಠೆಯೇತಾ ।

ಉ ಪೂರ್ವಾಘಾತ್ಯರ್ವದಿ ಪಾತ್ರಾಳಿ ವರ್ಧನಿ ಸಲಿಲೇನ ಚ ಶಿತಾಲಿಂಗಃ ॥೭॥

ತತ್ತ್ವಪೂರ್ಜಾಲಿಂಗಃ :

ವಿಶೇಷಾಘಾತ್ಯಾಂ ತತ್ತೊಽಬ್ಯಜ್ಯತ್ರ ಹಂಚಬ್ರಹ್ಮಾಷದಂಗಕ್ಸಃ ।

ಸದೋಂಜಾತಾದಿಭಿರ್ ಮಂತ್ರ್ಯಃ ನಿರೋಧಾಘಾತ್ಯಾಂ ಸವರ್ಚಂಯೇತಾ ॥೮॥

ಪರಾಜ್ಯಾಖಾಘಾತ್ಯಾಂ ಮಂಗ್ಯಿತ್ತ ಸಾವಾನಾಘಾತ್ಯರ್ವಾಂ ಚ ಹೇತಿನಾ ।

ಕ್ರಮಾಜ್ಯ ಶಿವ ಗಾಯತ್ರಾ ಸಾವಿತಾರ್ ಸಾಧಕೋತ್ತಮಃ ॥೯॥

ಪಾದ್ಯಂ ಬ್ರಹ್ಮಭಿರಂಗ್ರೈತ್ ಅಸ್ತ್ರೇಣಾಜಮಂನಿಎಯಕವರ್ ।

ಅಪೋಹಿಷ್ತೇತಮಂತ್ರೇಣ ಜೋಂಡಾಲಿತ್ಯೇತಿತಥಾ ಸುಧಿಃ ॥೧೦॥

ಸಂಪೂರ್ಜ ಗಂಧಪುಷ್ಪಾದ್ಯೈತಾಷದುಕ್ತಂ ಸವರ್ಚಂಯೇತಾ ।

ದಿಗ್ಭಂಧನಂ ತತ್ತೊಽಸ್ತೇಣ ಕವಚೇನಾವಕುಂಶನವರ್ ॥೧೧॥

ಅಮೃತೀಕರಣಂ ಕುರಾದ್ದೈನಂ ಮುದಾರ್ತಂ ಪ್ರದರ್ಕಂಯೇತಾ ।

ಪೂರ್ಜಾ ದ್ರವಾಂಶಿ ಸವಾರಣಿ ಸಂಪೂರ್ಕ್ತಾ ಕವಚೇನ ಚ ॥೧೨॥

ತತ್ತೊಽವಾರುಣಸೂಕ್ತೇನ ಮಾಜಾಯೇಜ್ಯ ವಿಶೇಷತಃ ।

ವಿಶೇಷಾಘಾತ್ಯಾಂ ಸಂತ್ತೋಷಾಂಕ್ತಾ ಸ್ವಾನತ್ಮೋಯೇಂ ಹ್ಯದಾ ಗುರುಃ ॥೧೩॥

ಕ್ಷೀತಾಪ್ತಾಸಾದಮಂತ್ರೇಣ ಕುಶಪುಷ್ಪಾಕ್ತಾಂಸ್ತಾಧಾ ।

ಭೂಷಣಂ ಗಂಧವಸ್ತ್ರೀ ಚ ನೈವೇದ್ಯಕುಸುಮೇಹಿ ಚ ॥೧೪॥

ಸದ್ಯ ವಾಮವಮಹಾಘೋರನರೇಶೈರಭಿಮಂತ್ರಯೇತಾ ।

ಅನಶಿಷ್ಟಂ ತು ಗಾಯತ್ರಾ ಸಂಪೂರ್ಣಾ ದ್ರವ್ಯಕುಂದಾಯೇ ।

ಪಂಚಾವ್ಯಂತಂ ಹಂಚಗನ್ಯಂ ವಿಧಿವತ್ತುಲ್ಲಯೇದ್ವಂ ರುಃ ॥೧೫॥

ಹಂಚಗವ್ಯವಿಂದಿಃ :—

ಸ್ಥಂಡಿಲಸ್ಯ ಚ ಮಂಧೈ ತು ನವಕೋಣಾನಿ ಸಾಧಕಃ ।

ಪೂರ್ಗಗ್ರಹಿಂ ಈತ್ರಾಗ್ರೈತ್ ಕತುಸೂತ್ರ್ಯಃ ಪ್ರಕಲ್ಪಯೇತಾ ॥೧೬॥

ತನ್ನಧೈ ವಿಲಿಖೀತ್ವದ್ಯಂ ಸಾಷ್ಟ ಹತ್ತುಂ ಸಕಣ್ಣ ಕವ್ಯ |
ಮೂತ್ರಂ ಗೋಃ ಕೃಷ್ಣವಣಾರ್ಯಾಃ ರಕ್ತಾಯಾಶ್ಚೈವ
ಗೋಮಯುವ್ಯಾ ||೨||

ದಾಗ್ಧಂಚ ಪೀಠ ವಣಾರ್ಯಾಶ್ಚೈತಾಯಾ ದಧಿ ಕೀರ್ತಿತವ್ಯ |
ಕಪಲಾಯಾ ಘೃತಂ ಗ್ರಾಹ್ಯಂ ಗವಾಂ ವಣಾರ್ಯಃ ಪ್ರಕೀರ್ತಿತಾಃ ||೩||

ಪ್ರಸ್ಥನೇತಂ ತು ಗೋಮಂತ್ರಂ ತದಧಾರಧ್ರಂ ತು ಗೋಮಯುವ್ಯಾ |
ಪ್ರಸ್ಥತ್ರಯಂ ಷ್ಣೀರ ಮಾಹುದರ್ಥಿತ್ವಾಧಕಮುಜ್ಯತೇ ||೪||

ಪ್ರಸ್ಥದ್ವಯಂ ಘೃತಂ ಜ್ಞೀಯಂ ಭಾಗ ವಿಷಃ ಪ್ರಕೀರ್ತಿತಃ |
ಅತಾಂಚ ಗಭಿರಣೀಂ ವೃದ್ಧಾಂ ಬಾಲಾಂ ಗಾಂ ಚ ಪರಿಶ್ಯಚೀತಾ ||೫||

ಖಸ್ತಂ ತು ಗೋಮಯುಂ ಗ್ರಾಹ್ಯಂ ಸತ್ತಾನೇ ನಾ ಪತಿತೇ ಶಂಭೀ |
ಉಪರ್ಯಧಕ್ತ ಸಂತ್ಯಜ್ಯ ಸಂಗ್ರಾಹ್ಯಂ ಜಂತುನಜೀತವ್ಯ | ||೬||

ಸದ್ಯಸ್ತಪ್ರತಘೃತಂ ರಮ್ಯಮಹಿಂರಾಶ್ಮೀಣಿತಂ ದಧಿ |
ಪ್ರಸಾತಾಯಾಂ ಗವಿತ್ಯಕ್ತಾಪಿನಾನಿ ದಶಶಾಸ್ತ್ರತಃ ||೭||

ಸದ್ಯೋ ದುಗ್ಧಂ ಪರೋ ಗ್ರಾಹ್ಯಮಂತಪ್ತಂ ಸರ್ವಕಮುಂ |
ಪಾತಾಷ್ಯಭ್ಯಂಚ್ಯ ಕೂಚಾರ್ಭಾಯಮುಂಪಗನ್ಯೋರ್ಯತಾನಿಜ | ||೮||

ಆಪೂರ್ಯ ಸಾಪ್ಯ ಸಂಪೂಜ್ಯ ವಹ್ಯಮಾಣಕ್ರಿನೇಣಿಜ |
ಘೃತಂ ನೈ ಮಧ್ಯಮೇ ಸಾಪ್ಯಂ ತತ್ಪ್ರಾನೇ ದಧಿ ಜೋಜ್ಯತೇ ||೯||

ಷ್ಣೀರಂ ತು ದಕ್ಷಿಣೀ ಬಾಗೀಚೈಶೋತ್ತರಸ್ಯಾಂ ತು ಗೋಮಯುವ್ಯಾ |
ನಾರುಣ್ಯಂ ಚೈವ ಗೋಮಂತ್ರಮಾಗ್ನೀಯಾಂ ನಾರಿಕೇಳಕವ್ಯ | ||೧೦||

ನೈಯತ್ವಂ ಮಧು ವಿನ್ಯಸ್ಯ ನಾಯನ್ಯಂ ಜ ಕುಶೋದಕವ್ಯ |
ವಿಶಾನ್ಯಂ ಗಂಧತೋಯಂ ಜ ಸಾಪ್ಯರ್ಯೇತ್ತಲಿಷ್ಟಿವಾಗರ್ತಃ ||೧೧||

ದಭೀರ್ಯಃ ಪುಷ್ಟ್ಯಃ ಪರಿಸ್ತೀರ್ಯಃ ಪ್ರತಿಕೋಷ್ಟಂ ಜ ಬುದ್ಧಿಮಾನ್ |
ಸುಪ್ರತಿಷ್ಟಿತಾತ್ರಂ ಜ ಸುಶಾಂತಂ ನಾತ್ರಮೇನ ಜ | ||೧೨||

ತತಸ್ಯೇಜೋರೂಪಸಾತ್ರಂ ಪಶ್ಚಾದಮ್ಯಪಸಾತ್ರಕವ್ಯ |
ತತಶ್ಚಾನ್ಯಕ್ತ ಪಾತ್ರಂ ಜ ಸರಸಾತ್ರಮಂತಃ ಪರವ್ಯ | ||೧೩||

ರೂಪವಾತ್ತಂ ತತೋ ನುಂತ್ರೀ ತಥಾ ಚ ಗುಣವಾತ್ತಕವರ್ |
ಇತ್ಯೇವ ನವ ಪಾಠ್ರಾಣಿ ಜ್ಞಾತವಾನಿ ಯಥಾಕರವರ್ |

||೧೪||

ಶಿವತತ್ವಂ ಸ್ಯಾಸೇನ್ಸ್ವದ್ಯೇ ಪೂರ್ವೇ ಜೈವ ಸದಾಶಿವರ್ !
ವಿದ್ಯಾತತ್ವಂ ತಥಾ ಯಾವೇ ನಾರುಣಾಂ ಕಾಲತತ್ವಕವರ್ |

||೧೫||

ಸ್ವತತ್ವಮಂತ್ರರಸಾಂ ಚ ದಿಶಾಗ್ನೀಯಾಂ ಮನಸ್ತಥಾ |
ಬುದ್ಧಿತತ್ವಂ ಚ ಸ್ವೇಷತಾಂಮಹಂಕಾರಂ ಮರುದ್ವಿಶಿ

||೧೬||

ಷಳಾನ್ಯಾಸಾತ್ತತತ್ವಂ ಚ ಧ್ಯಾತ್ವಾತ್ತತವಾನಿ ಪೂಜಯೇತ್ |
ಕಾಶ್ಚಪಂ ಘೃತವಿಶುಕ್ತಂ ಕಾಶಿಕಂ ದಧಿ ಚೋಜ್ಯತೇ

||೧೭||

ಭಾರದಾಷಂ ತಥಾ ದಂಗ್ಡಂ ಗೌತಮಂ ಗೋಮಯಂ ಸ್ತುತವರ್ |
ತತಃ ಪ್ಯೇರಿನಸಂ ಗೋತ್ರಂ ಗೋ ಮಂತ್ರವಿತ ಕಂಘ್ಯತೇ

||೧೮||

ಅಜ್ಯಂ ಚ ವಹ್ನಿ ದೈವತ್ಯಂ ದಧಿ ಕುಕ್ರಾಧಿ ದೈವತವರ್ |
ಷ್ಟೇರಂ ಸೋನಾದಿ ದೈವತ್ಯಂ ಗೋಮಯಂ ನಾಯುಂದೈವತವರ್ |

||೧೯||

ಗೋಮಂತ್ರಂ ಭಾನುದೈವತ್ಯಂ ನಾರಿಕೇಳಸ್ಯ ಜಾಸ್ತಿವೀ |
ಕ್ಷೈದ್ರಂ ಮಹೇತದೈವತ್ಯಂ ಗಾಂಧರ್ವಂ ತು ಕುಶೋದಕವರ್ |
ಗಂಧತೋಯಂಸ್ಯ ಗಿರಿಜಾ ತತ್ತವಾನ್ವಯಾ ಪ್ರಪೂಜಯೇತ್ |

||೨೦||

ಘೃತವಿಂಶಾನಮಂತ್ರೇಣ ದಧಿ ತತ್ಪರುಷೇಣ ಚ |
ಷ್ಟೇರಂ ಜಾಘೋರಮಂತ್ರೇಣ ವಾಮದೇವೇನ ಗೋಮಯಂ

||೨೧||

ಸದ್ಯೋಜತೇನ ಗೋಮಂತ್ರಂ ಶಿವಾಂಗೇ ನಾರಿಕೇಳಕವರ್ |
ಮಂಧು ವಿದ್ಯಾಂಗಕೈವರ್ಣಂತ್ರ್ಯಃ ಶಿವಬಿಜ್ಞಃ ಕುಶೋದಕವರ್ |

||೨೨||

ಗಂಧತೋಯಂ ಹೃದಾಭ್ಯಂತ್ರ್ಯಂ ಶ್ವಣ್ಣಂ ತತ್ಪನ್ಯತ್ತ ಭೂಸುರಾಃಿ |
ಮಂಧ್ಯೇ ಷ್ಟೇರಂ ಶ್ರಿಕುಡುಪಮ್ಯಂದಾರ್ಥ್ಯಂ ಪ್ರಸಾಧಂ ಕಂ ದಧಿ

||೨೩||

ದತ್ತಿಣಸಾಂ ದಿಶಿಷ್ಟೋಕ್ತಮಾಜ್ಯಂ ಕುಡುಪಮಾನಕವರ್ |
ತಥಾ ದಿಶ್ಯತತ್ರರಸಾಂ ತು ಪ್ರಸ್ಥಂ ಗೋಮಂತ್ರಮಂಜ್ಯತೇ

||೨೪||

ಅಂಗುಣಾಧರ್ವಪ್ರಮಾಣಂ ತು ಗೋಮಯಂ ಪಶ್ಚಿಮೇ ದಿಶಿ |
ಕುಶೋದಕಮಂಘ್ಯತಾನ್ಯಂ ವಿನ್ಯಸೇತ್ಯಂದುಪದ್ವಯವರ್ |

||೨೫||

ಕಸಿತ್ತಂ ಫಲವಾತ್ರಂ ತು ಪಿಷ್ಟಾವುಲಕ ನಿಾರಿತವೂ |
ಕದಳಿಫಲವಾತ್ರಂ ತು ನಿಶಾಚಂಡಂ ಹ್ಯಾಕೀತಿತವೂ ||೨೬||

ಶಾಲಿಪಿಷ್ಟಂ ತು ಚಾಗ್ನೀಯಾಂ ಸಾಲ್ಯಾಮಾವುಲಕಂ ತಫ್ಥಾ |
ರಜನಿಂ ವಾಯುದಿಗಾಘಗೇ ವಿನ್ಯಸೇದ್ದೇ ಶಿಕೋತ್ತವು: ||೨೭||

ದಧ್ಯಭಾನೇ ಚ ಷ್ಟೀರಂ ಸ್ಯಾತ್ ಷ್ಟೀರಾಭಾನೇ ಭವೇದ್ದಧಿ !
ಗೋವನೂತ್ರಂ ಗೋವಯಾಭಾನೇ ತದಲಾಭೀ ತು ಗೋವಯವೂ ||೨೮||

ಗವ್ಯದ್ರವ್ಯೇಷು ಯಂದ್ರಾವ್ಯ ಮಲಬ್ಧಂ ತತ್ತ ಗೋಷ್ಠತವೂ |
ಗೋವಯಂ ಜಲಸಮ್ಮಿತ್ರಂ ವಸ್ತ್ರಪೂತಂ ಪ್ರಕೀತಿತವೂ ||೨೯||

ಉತಾನಾದ್ಯೈರ್ಹೃತಾವುಂತ್ರೈಃ ಗನ್ಯಾನಾಂಸಾದ್ಯ ಸಾಧಕಃ |
ವಿಕ ದ್ವಿತ್ರಿಚತುಃಪಂಚ ವಾರ್ಯತ್ವಾ ಸೃಭಿವುಂತ್ರಯೇತ್ | ||೩೦||

ವಾರ್ಯಃ ಹೊಡತಸಂಖ್ಯಾಕೈಸ್ತಧಾಭ್ಯಜ್ಯ್ಯ ಕುಶೋಡಕವೂ |
ಪಿಷ್ಟಂ ತು ಹೃದಯೇ ನೈವ ಶಿರಸಾವುಲಕಂ ತಫ್ಥಾ ||೩೧||

ರಜನಿಂ ವರ್ತುಣಾಭ್ಯಜ್ಯ್ಯ ಶಿವಾಸ್ತೇಣ ಕುಶೋಡಕವೂ |
ಗಾಯತ್ರಾ ಚೈವ ಗೋವನೂತ್ರಂ ಗಂಧದಾವ್ಯರೇತಿ ಗೋವಯವೂ ||೩೨||

ಅಸ್ಯಾಯಸ್ವೇತಿ ಚ ಷ್ಟೀರಂ ದಧಿಕಾರಪುಣ್ಯ ನೈದಧಿ |
ಉಭಿವುಂತ್ರೈ ಕುಶೋನುಂತ್ರೈ ಅಜ್ಯಂ ತುಕ್ರಮಸೀತಿ ಚ ||೩೩||

ಗಂಥಪುಷ್ಟಾದಿನಾಭ್ಯಜ್ಯ್ಯ ದೇವಸ್ಯತ್ವಾ ಕುಶೋಡಕವೂ |
ರಕ್ಷಾವಕ್ಷಂರನಂ ಕೃತ್ವಾ ಧೇನು ಮಂದಾರಂ ಪ್ರದರ್ಶಯೇತ್ | ||೩೪||

ಗೋವನೂತ್ರೈ ಗೋವಯಂ ಚೈವ ಗೋ ಮಂತ್ರಂ ಗೋಷ್ಠತೇಷ್ಟಿಪೇತ್ |
ಘೃತಂ ದಧಿನಿ ಸಂಯೋಜ್ಯ ದಧಿಷ್ಟೀರೇ ವಿನಿಷ್ಟಿಪೇತ್ | ||೩೫||

ಹೃದಯೇ ನಾಥ ಮೂಲೇನ ತತ್ತ ಷ್ಟೀರಂ ಚ ಕುಶೋಡಕೇ |
ಜನೇದ್ ಬ್ರಹ್ಮಾಂಗ ಮಂತ್ರಾಜಿ ಶಿವಾಂಗಾನಿ ಸಕ್ಷದ್ವರ್ಗಃ ||೩೬||

ಅವ್ಯೋತ್ತರತತಂ ನಾಥಚಾಷ್ಟಾವಿಂತತಿ ವಾದ್ವಿಜಾಃ |
ಅಭ್ಯಜ್ಯ್ಯ ಗಂಧಪುಷ್ಟಾದ್ಯೈಃ ಮಂತಾವುಂದಾರಂ ಪ್ರದರ್ಶಯೇತ್ | ||೩೭||

ಅಯನೇ ವಿಷುವೇ ಚೈವ ಗ್ರಹಣೇ ಚಂದ್ರಸೂರ್ಯಯೋಃ ।

ಅನ್ಯ ಪುಣಿದಿನೇ ಚೈವ ನಿತ್ಯನೈಮಿತ್ತಿಕೇಸಿ ಚ

॥೫೮॥

ಪ್ರಾರ್ಯಾಶ್ಚತ್ತೀ ಜನ್ಮಿತುಷ್ಟೀ ಸ್ತಾಪಯೇತ್ತಂಚಗವ್ಯಕ್ತಃ ।

ಗೋಮೂತ್ರಂ ಶ್ರೀಪ್ರದಂ ಜ್ಯೇಷ್ಠಂ ಗೋಮೂತ್ರಂ ರೋಗನಾಶನವ್ ॥೫೯॥

ದಧಿ ಪುತ್ರಪ್ರದಂ ವಿದ್ಯಾತ್ಮಯತ್ತತಪ್ರಸಿನಾಶನವ್ ।

ಘೃತ ಮಾಯುಂಷ್ಯವಾರೋಗ್ಯಮೇವಂ ಗವ್ಯಫಲಂ ಸ್ತುತಿವರ್ ॥೬೦॥

ಚತುರ್ವರ್ಣಪ್ರದಂ ಪ್ರೇಲ್ಕ್ತಂ ಖಪಗವ್ಯಂ ಮುನಿಷ್ಟ್ವರಾಃ ।

ಪೂರ್ವವತ್ತಾ ಸ್ಥಂಡಿಲಂ ಕುರ್ಯಾತ್ತಂಚಗವ್ಯಸ್ತಃ ಚಾಗ್ರತಃ ॥೬೧॥

ಪಂಚಾಮೃತ ವಿಧಿಃ :—

ತನ್ಯಧ್ಯೇ ನವಕೋಷಾನಿ ಕಲ್ಪಯೇತಾಧಕೋತ್ತಮಃ ।

ಸ್ವಣದುರ್ವಣತಾನ್ಮೃತಾ ಪಾತ್ರಾಣಿ ಪರಿಕಲ್ಪಯೇತಾ ॥೬೨॥

ಪ್ರತೀಕಂ ಪ್ರಸ್ಥಮಾನಂ ತು ತದಧಂ ವಂಧ್ಯಮಂ ಭವೇತಾ ।

ತದಧಂವಂಧಮಂ ವಿದ್ಯಾನಾಂತಂ ಪಂಚಾನ್ಮಿತಸ್ಯ ಚ ॥೬೩॥

ಮಧ್ಯೇ ದುಗ್ಧಂ ದಧಿ ಪ್ರಾಚಾರಂ ದಸ್ಮಿಣಸಾರಂ ಘೃತಂ ಸ್ತುತಿವರ್ ।

ಉತ್ತರಸಾರಂ ಮಧುನ್ಯಸ್ಯ ಪ್ರತೀಚಾರಂ ಶರ್ಕರಾಂಷಿವೇತಾ ॥೬೪॥

ಕಡಳೀಂ ಪನಸಂ ಚಾಮುಂ ತಥಾ ಗಂಥೋದಕಂ ಕ್ರಮಾತ್ರಾ ।

ವಹ್ಯಾದೀಶಾನ ಪರ್ಯಾನ್ತಂ ಸಾಫಪಯೇತ್ತು ವಿಶೇಷತಃ ॥೬೫॥

ಖಂಡಾಭಾವೇಕ್ಕಸಾರಂ ಸಾಂಕ್ರಾಂತಿಕಾಭಾವೇ ಘೃತಂ ಭವೇತಾ ।

ಅಂಬಿಕಾ ಚ ಗಣಾಂಬಾ ಚ ಗಂಗಾ ಗೌರೀ ಮನೋನ್ನಿಃ ॥೬೬॥

ಪಂಚಾಮೃತಾಧಿವಾಃ ಪ್ರೇಲ್ಕ್ತಾಃ ಪೂಜಯೇತ್ತು ವಿಶೇಷತಃ ।

ಚತುರ್ಭುಂಜಾಂ ಶ್ರಿನೇತಾಂ ಚ ಸವಾಂಭರಣಭೂಷಿತಾಂ ॥೬೭॥

ಶೈತನಸ್ತಧರಾಂ ದೇವಿಮಂಚಯೇದಂಬಿಕಾಂ ಪರಾವರ್ ।

ಶ್ರೀನೇತಾಂ ಚಾರುವದನಂ ಚತುರೋಽದರಂಡವುಂಡಿತಾವರ್ ॥೬೮॥

ರತ್ನಾಭರಣಸಂಯುಕ್ತಾಂ ನೀಲಾಂಕುಶಧರಾಂ ಶುಭಾವರ್ ।

ದಿವ್ಯಗಂಧಾನುಲಿಪಾತ್ರಾಂಗೀಂ ಧ್ಯಾಯೇದ್ವೀಂ ಗಣಾಂಬಿಕಾವರ್ ॥೬೯॥

ಭುಜದ್ವಯಾನ್ವಿತಾಂ ಗಂಗಾಂ ಹಾದದ್ವಂದ್ವೇನ ಸಂರುತಾವರ್ : |

ಶೆರ್ವಾಭರಣಸಂಯುಕ್ತಾಂ ಚಿತ್ರವಸ್ತುಸನುಸ್ವಿತಾವರ್ ||೬||

ಚತುಭುಂಜಾಂ ದ್ವಿನೇತ್ವಾಂ ಚ ಕಾರಕೇಯಾರಭೋಷಿತಾವರ್ |

ಪೀಠಾಂಬರಧರಾಂ ಗೌರೀಂ ಸನಾ ಲಂಕಾರಸಂಯುತಾವರ್ ||೧೦||

ದ್ವಿನೇತ್ವಾಂ ಸೌಮ್ಯವದನಾಂ ಪೀಠಾಂನ್ನತಪ್ಯವೋಧರಾವರ್ |

ಚಕುಭುಂಜಾಂ ಶಂದಿತ್ವಾಂಗಿಂ ರಕ್ತವಸ್ತುಸವಂಸ್ವಿತಾವರ್ ||೧೧||

ಸನಾಭರಣಸಂಯುಕ್ತಾಂ ಧ್ವಾಯೇದ್ವೇನೀಂ ಮನೋನ್ನಿವರ್ |

ತತ್ತೋ ಗುರುಸ್ವಮಭೃತ್ಯೈ ತತ್ತವ್ಯಂತ್ರೈತ್ಯ ಸರ್ವತಃ ||೧೨||

ಅಸ್ಯಾಯಾಸ್ವೇತಿ ಚ ಕ್ಷೇರಂ ದಧಿಮಸ್ತೇಣ ವೈದಧಿ |

ಘೃತಂ ಶಕ್ತವಸೀತ್ಯಜ್ಯೈ ಮಧುನಾತೇತಿ ವೈ ನಾಧು ||೧೩||

ಸಾರ್ಥಾಃ ಪದಸ್ವೇತಿ ತಥಾ ಶರ್ಕರಾಮಂಚಯೇದ್ವರುಃ |

ಪಂಚಬ್ರಹ್ಮಾತ್ಮಕೈಮಂತ್ರೈಃ ಪೂಜಯೇತ್ವಾಧಕೋತ್ತಮಃ ||೧೪||

ಧೈನುನುದ್ವಾಂ ಶಾಲಮನುದ್ವಾಂ ಪದ್ಮಮಂದ್ವಾಂ ಪ್ರದರ್ಶಯೇತಾ |

ಹೃದಾ ಸಂಶೂಜ್ಯ ಕದಳಿಂ ಶಿರಸಾ ಪನಸಂ ಯಂಜೀತಾ ||೧೫||

ಶಿಖಾನುಂತ್ರೇಣ ಜಾಮ್ಯಂ ತು ಗಂಥತೋಯಂನುಥಾಸ್ತತಃ |

ಪೂರ್ವಾದೇನ ಚ ಮಂತ್ರೇಣ ಗಂಥ ಪ್ರಷ್ಣದಿಭಿರ್ಯಜೀತಾ |

ಪಂಚಾಮ್ಯಾತಮಿದಂ ಪ್ರೋಕ್ತಂ ಶ್ವಾಷಂತು ಸ್ವಾಷಾಜರ್ವನವರ್ ||೧೬||

ಸ್ವಾಪನ ಕಲಶಾಚರ್ವನವರ್ :—

ಸಿತ್ಯೇನೈಮಿತ್ತಕೇ ಕಾಮ್ಯೇ ಪ್ರಕುರ್ವಾತ್ಮಾಧಕೋತ್ತಮಃ |

ಸ್ವಾಪನಂ ತು ಯಂಥಾನಾಯಾಯಂ ತಚ್ಚಾನೇಕವಿಧಂ ಧನೇತಾ ||೧೭||

ವಿಕೇನ ದ್ವಿತಯೇ ಸೈವ ಪಂಚಭಿರ್ವಾಪಭಿಸ್ತುಪಾ |

ಪಂಚವಿಂತಕಿಸಂಖ್ಯಾಕೈಃ ಕಲಶ್ಯಾಸ್ವಾಪ್ಯಂತೆವನವರ್ ||೧೮||

ಉತ್ತಮೋತ್ತಮಂಪೂಜಾಯಾವಾಷ್ಟೋತ್ತರಶತಾವಧಿ |

ಸೈವಿತ್ತಕೇ ಕದಾಧ್ಯೇ ಚ ಸಹಸ್ರಾಂತ್ಯೇಮುಂಖನಿಿತ್ತರಾಃ ||೧೯||

- ತಸ್ಮಾತ್ವರ್ವಪ್ರಯತ್ನೇನ ಕುರ್ಯಾದ್ವಿತ್ವನುಸಾರತಃ ।
ಸ್ವಪನೇನ ವಿನಾ ಪೂಜಾ ಸಾ ಪೂಜಾ ನಿಷ್ಣಲಾ ಭವೇತ್ ॥೪॥
- ಸ್ವಪನಂ ಪಂಚಸಂಖ್ಯಾಕ್ಯಃ ಕಲಶೈರಧವುಂ ಭವೇತ್ ।
ಮಂಧ್ಯವುಂ ನವ ಸಂಖ್ಯಾಕ್ಯಃ ಕಲಶೈಃ ಸ್ವಪನಂ ಸ್ತುತಮ್ ॥೫॥
- ಪಂಚವಿಂತತಿಸಂಖ್ಯಾಕ್ಯಃ ಕಲಶೈಶ್ವಾ ತ್ವಂ ಭವೇತ್ ।
ಯಂಗೈನ ತದಲಾಭಿ ಚ ಕುರ್ಯಾದೇಕೇನ ವಾ ಗುರುಃ ॥೬॥
- ಅಸ್ತ್ರೇಣ ಕೋಽಧಯೇದ್ವಾವಿಂ ವಾಮದೇವೇನ ಲೇಪಯೇತ್ ।
ಸ್ಥಂಡಿಲಂ ವಿಧಿವಶ್ವರಾತ್ಮಿಲತಂಡುಲವ್ರಿಂಹಿಭಿಃ ॥೭॥
- ಜತುಃಪ್ರಸ್ಥಪ್ರಮಾಣೇನ ತದಧಾರಧೇನ ವಾ ದ್ವಿಜಾಃ ।
ಆರಭ್ಯಾದ್ವಿಗುಣಂ ಚೈಕವ್ಯಧಾ ದಶಗುಣಾವಧಿ ॥೮॥
- ಶಿವಕುಂಭಸ್ಯ ಯಂನಾಂನಂ ತದಧ್ರಂ ಕಲಶಾಂತರೀ ।
ಕುರ್ಯಾತ್ಮರುಷನುಂತ್ರೇಣ ಗಾಯತ್ರಾ ಸ್ಥಂಡಿಲಂ ದ್ವಿಜಾಃ ॥೯॥
- ಸೂತ್ರನಾಸಮಧೂಽರೇಣ ತಾಲಮಾತ್ರಾಂತರಂ ಗುರುಃ ।
ತನ್ಯಧ್ಯೇ ಕಂರ್ಚಾಯುಕ್ತಂ ಪದ್ಮಮಷ್ಟಾಧಳಾಸ್ವಿತಮ್ ॥೧೦॥
- ತಸ್ಮೈಪರಿ ನ್ಯಸೇತುಂಭಾಂಸ್ತದ್ವಿಧಾನ ವಿಂಹೋಜ್ಯತೇ ।
ತಂತುಂ ತನ್ಯೇತಿ ವುಂತ್ರೇಣ ಶ್ವೇತಸೂತ್ರೇಣ ವೇಷ್ಟಯೇತ್ ॥೧೧॥
- ಕಲಶಾನಧಿ ಬ್ರಹ್ಮಾಂಗ್ರೇವುಂತ್ರೈರಾಪೋಭಿವುಂತ್ರೈ ಚ ।
ಸಂಪೂರ್ಣೈ ಸ್ಥಂಡಿಲಂ ಪತ್ರಾದ್ವಿನ್ಯಸೇತ್ತಾಂಶಾಂತಾಂ ಮಾತಾ ।
ವರಾಳೋ ಶೀರ ಕಪೂರಕುಂಕಮಾಗರುಂಚಂದನ್ಯೈ ॥೧೨॥
- ಯಂಗೈ ವಂಧಿಃ ಪೂರಯೇಜ್ಯಾ ಕುಂಭಾ ನಸ್ತ್ರೇಣ ದೇಶಿಕಃ ।
ಸಾಧಿಂ ಶ್ವೇತುಂಭಾಂಶಾಂತಾಂ ಯತ್ರಾ ಸಂಕ್ಷಿಪೇತತಃ ॥೧೩॥
- ಸಂಹಿರಣೈನ ರತ್ನಾನಿ ದ್ರವ್ಯಂ ದ್ರವ್ಯಮಂಬಾಲೇನ ವಿನ್ಯಸೇತ್ ।
ವಸ್ತ್ರಯಂಗೈನ ಸಂವೇಷ್ಟ್ಯಾ ಶಿವಕುಂಭಾದಿಕಾಂಶ್ವಾಮಾತಾ ॥೧೪॥
- ಪೂಜಯೇದ್ವಿಧಿದ್ವಪತ್ರಸ್ತಲಿಕ್ಷಣಮಿಹೋಜ್ಯತೇ ।
ಪದ್ಮಮಂಧ್ಯೈ ನ್ಯಸೇತ್ವಂಭಂ ಮನೋನಸ್ತಾ ಸಮನ್ವಿತಮ್ ॥೧೫॥

ಶಿವಂ ಸಂಪೂರ್ಜ್ಯ ಮಾಲೀನ ಗಂಥಾದ್ಯೈ ರುಹಚಾರಕ್ತಿಃ ।

ಅಯಂಮೇ ನೈಕ ಕಲಶವಿಧಿಸ್ತ್ವನೈಗ್ಯೋ ದ್ವಿಕುಂಭಿಕಃ

||೧೬||

ಯಜೇತ್ವಾತ್ಮಾಯಾ ಯಾನಿ ವಿಂತವುಭಿನಾ ಕಲಶದ್ವಯೇ ।

ವಂಧ್ಯೇಂದ್ರಾದಿಜತುದಿರ್ಕ್ಷು ಪಂಚಕುಂಭಾಂಶ್ಚ ವಿನ್ಯಸೇತ್ತಾ

||೧೭||

ಕುಶಕತ್ಪು ರುಹಾಘ್ರೋರಸದ್ಯವಾನೈಃ ಪ್ರಸೂಜಯೇತ್ತಾ ।

ಪಂಚಕುಂಭವಿಧಿಃ ಪ್ರೌಳೇಕೊತ್ತಾ ನವ ಕುಂಭವಿಧಿಃ ಪರಃ

||೧೮||

ಇಂದ್ರಾದಿದಿಕ್ಷ್ಯಾನಂತಾದಿ ನ್ಯಾಧ್ಯೇ ಶಿವ ನುಧಾಜರ್ಯಯೇತ್ತಾ ।

ಶಿವಕ್ತಿಂ ಸವಾವಾದ್ಯ ತತ್ತನ್ಯಾಂತ್ರೇಣ ದೇಶಿಕಃ

||೧೯||

ಪ್ರವಗ್ನೇ ರುದ್ರಮಂತ್ರೇಣ ಶಿವಕುಂಭಂ ಸ್ವರ್ಪತೀದ್ವಿರುಃ ।

ಗಾರೀ ವಿವಾರ್ಯಾಯಂತ್ರೇಣ ವರ್ಧನಿಂ ಚೈವ ಸಂಸ್ಮಾರ್ತಿತಾ

||೨೦||

ಶೂಲಮುಂದ್ರಾಂ ಯೋನಿಮುಂದ್ರಾಂ ದರ್ಶಯೇತ್ತಲತದ್ವಯೇ ।

ಉವಾಹನಾದಿಪೂಜಾಂತಂ ಸ್ವಾಸಾದ್ಯಶ್ಚ ಪ್ರಕಲ್ಪಯೇತ್ತಾ

||೨೧||

ಸದ್ಯೋಜಾತಾದಿಭಿಮಂತ್ರೇಃ ಪಂಚಕುಂಭಾನ್ಯಜೇತ್ತಧಾ ।

ಕುಶಾನಂ ಪದ್ಮಮಂಧ್ಯೇ ತು ನರಾದಿನಾ ದಿಕ್ಷು ಪೂಜಯೇತ್ತಾ

||೨೨||

ಅವಾಹನಾದಿಕಂ ಸರ್ವಂ ಪೂರ್ವೋಕ್ತುವಿಧಿನಾ ಗುರುಃ ।

ಧೇನುಮುಂದ್ರಾಂ ಮಹಾಮುಂದ್ರಾಂ ಹೇತಿಮಂತ್ರೇಣ ದರ್ಶಯೇತ್ತಾ ॥೨೩॥

ಜಪಿತ್ವಾ ಪೌರಂಷಂ ಸೂಕ್ತಂ ಪಂಚಾಸ್ತ್ರಣಿ ತಧಾ ಗುರುಃ ।

ಜಂಬ್ವಾಮ್ರ ಕುಶನಾರಂಗಪನಸೇಕ್ಷುರಸಾನಿ ಚ

||೨೪||

ದ್ವಾಕ್ಷಾಖಿಜೂರೆಜಾಖಿಂರನಾರಿಕೇಳೋದಕಾನಿ ಚ ।

ಸಡಂಗ್ರೇಹ್ಯದಯಾದ್ಯೈಶ್ಚ ಸ್ವಾನಾಧರ ಮಂಭಿಮಂತ್ರಯೇತ್ತಾ

||೨೫||

ಪಾವಮಾನ್ಯೇನ ಸೂಕ್ತೇನ ಸರ್ವದ್ರವ್ಯಾಣಿ ಪ್ರೌಳೈತ್ಯೇತ್ತಾ ।

ಗಂಥಾದಿಭಿಶ್ಚ ಸಂಪೂರ್ಜ್ಯ ಮಹಾಮುಂದ್ರಾಂ ಪ್ರದರ್ಶಯೇತ್ತಾ ।

ದ್ವಂಡ್ಯತುದಿಂ ವಿಧಾಯಾಧಿ ಸ್ವತಿರಸ್ಯಾಂಸೇಚನಮಾ

||೨೬||

ಆತ್ಮಾರ್ಚನಮ್ :—

ಕೃತ್ಯಾಸ್ತೇಽಜಾಧ ಮೂಲೀನ ಪುಷ್ಟಿವಾರೋಹ್ಯ ಮೂರ್ದಿಂ ಚ |

ಲಾಲಾಟೀ ತಿಲಕಂ ಕೃತ್ಯಾ ಚಂದನೀನ ಸುಗಂಧಿನಾ |

ಆತ್ಮಾರ್ಚನ ವಿಧಿಃ ಪ್ರೌಳ್ಕಾ ಮಂತ್ರಶುದ್ಧಿಂಜ್ಯತೇ |

||೧||

ಮಂತ್ರಶುದ್ಧಿ :—

ಪ್ರಾಕೃತಂ ಭಾವ ಮುತ್ಸೃಜ್ಯ ಶಿಪ್ರೋಽಹಮಿತಿ ಭಾವಯೇತಾ |

ಯಾವನಸ್ಯ ತತ್ತ್ವಮೋ ಜಾತಸ್ತಾವೇನಾಂ ರಾಧನೇಷ್ಠಮಃ

||೨||

ತುದ್ಧತ್ಯಾಜ್ಯ ಶಿವತ್ಯಾಜ್ಯ ದೇಹಂ ಶಿವತನುಂ ಸ್ತುರೀತಾ |

ವರೋನಿಂ ಭೂತ್ಯಾ ಶಿವಂ ಧ್ಯಾತ್ವಾ ಮೂಲಮಂತ್ರಾದಿಜಾನಣಾನಃ

||೩||

ಓಕಾರಂ ಪೂರ್ವ ಮುಚ್ಚಾರ್ಥ ನಮಸ್ಕಾರಾಂತನೇವ ಚ |

ಬ್ರಹ್ಮಾಂಗಾನಿ ಚ ಪ್ರಾಸಾದಂ ಶಿವ ಬೀಜಂ ತಥ್ಯವ ಚ

||೪||

ಹರಣ್ಯೋ ಬಿಂದುಗತೋ ದೀಷ್ಮಾರ್ಥಾ ಬ್ರಹ್ಮರಂದ್ರಾವಧಿ ಪ್ರಲ್ಲಿತಃ |

ದ್ವಾದಶಾಂತರಸಂಯುಕ್ತಃ ಪ್ರಾಸಾದೇ ಮಂತ್ರಶಂಕಾಯೇ

||೫||

ಜ್ಞಾನತಕ್ತಮಯಾ ಮಂತ್ರಃ ಕಂತ್ಯೈಶ್ವರ್ಯಂ ಮಲಾನ್ವಿತಾಃ |

ಶಕ್ತಿಜ್ವಲಿತಸಾಮಧ್ಯಾಸ್ತವೇಽಭೀಷ್ಟು ಪ್ರದಾಯಂಕಾಃ |

ಮಂತ್ರಶುದ್ಧಿರಿಯಂ ಪ್ರೌಳ್ಕಾ ಪೂಜಾಕಾಲೀ ತು ಸಂಸ್ತರೀತಾ

||೬||

ಅನ್ಯಃ :—

ಓಂಕಾರಾದಿ ನವೋಂತಾಂ ತ್ವಾ ಪರೇನ್ಯಂತಾ ನಶೇಷತಃ |

ಬದ್ಧ ಪುಷ್ಪಾಂಜಲಿಭೂತ್ಯಾ ಶಿವಸದಾಖಾವಭಾವಿತಃ

||೭||

ಶ್ರಿವಾಂತ್ರಾದಿಕೃನೇಷ್ಠವ ಯಾವನಾಂದಾಂತಿಷ್ಠಂ ವ್ಯಜೀತಾ |

ಮಂತ್ರಶುದ್ಧಿಭ್ರವೇ ದೇವಂ ತುದ್ಧ ತತ್ವ ಸವಾತ್ರಯಾತಾ

||೮||

ವೃಷಭಾರ್ಚನಮ್ :—

ದೇವದೇವಂ ನಮಸ್ಕಾರ್ತ್ಯ ವೃಷಭಂ ಸಮೃಗಜ್ಯಂಯೇತಾ |

ಲೋಹಂ ಸಂಯಜೇದ್ವಾರೀ ಪರಿವಾರೀ ಚ ಶೈಲಜವರ್

||೯||

ತೀಕ್ಷ್ಣ ಶ್ಯಂಗಂ ವಿಶಾಲಾಕ್ಷಂ ನೇಡಪಾದಂ ಮಹೋನ್ನತವರ್ತ |
ಘುಂಟಿಕಾನಾದಸಂಯುಕ್ತಂ ಹೇಮರತ್ನವಿಭೂಷಿತವರ್ |
ಸಾಕ್ಷಾದ್ಧವುಂತನುಂ ದೇವಂ ಶಿವರೂಪಂ ವೃಕ್ಷೇಶ್ವರವರ್ ||೭||

ಸಾವಾನಾಷ್ಮೇಣ ಸಂಪೂರ್ಣೈಕ್ಷಂ ಗಾಯತ್ರ್ಯವೃಷಭಸ್ಯಂ ಚ |
ಸಂಯಚೇದಾ ವೃಷವೂಲೇನ ಯಂಸ್ಯ ಶ್ಯಂಗೇತಿ ವಂತ್ರತಃ | ||೮||

ಪರಿವಾರ ದೇವತಾರಾಧನ ಕ್ರಮಂ :—

ಶಿವಾಚಂ ನಾತ್ಮ ಪೂರ್ವಂ ನಾ ಪರತೋ ನಾ ದ್ವಿಜೋತ್ತಮಾಃ |
ಪುತ್ರೇಣ ನಾಪಿ ಶಿಸ್ಯೇಣ ಪರಿಷಾರವರೇಣ ನಾ |
ಸ್ವಾಸಾದಪರಿವಾರಾಜಾವಂಚರ್ಣನಂ ಕಾರಯೇದ್ವಿಜಜಾಃ | ||೯||

ಸೋಮಾಸ್ಕಂದಮೂತ್ಯಂಚರ್ಣನವರ್ |

ಸೋಮಾಸ್ಕಂದಂ ಸಮಭ್ಯಂಚರ್ಣ ಪೂರ್ವೋತ್ಸ ವಿಧಿವದ್ಗುರುಂ |

ಉದ್ಯಾದ್ವಾಸುನಿಭಂ ಚತುಷ್ಪತಿರಯಂತಂ ಕೇಯೂರಹಾರಾಸ್ಮಿತವರ್ |
ವೃಯಾಘ್ರಾಜಿನಧಾರಿಣಂ ಸ್ತಿತಲಸದ್ವತ್ತಂ ಜರ್ಣಾನುಂಡಿತವರ್ ||
ಗೌರೀಭಾಷಿತ ವಾಮಭಾಗವಮಂಭಯೋರ್ಥಂ ಕುಮಾರಂ ಸ್ತಿತವರ್ |
ಧತಾರಂ ವೃಗಟಂಕನಿಭರ್ಯಾಯವರ ಶ್ರೀಹಸ್ತವಿಂಾಶಂ ಭಜೇ | ||೧೦||

ತ್ವಮಗ್ನೇ ರಂದ್ರಮಂತ್ರೇಣ ಗಾಯತ್ರ್ಯಶಂಕರಸ್ಯಂ ಚ |

ಅವಾಹನಾದಿದೀಪಾಸ್ತಂ ಶೂಜಯೇತಾಧಕೋತ್ತಮಾಃ |

ಲಿಂಗಮುದ್ರಾಂ ಯೋನಿಮುದ್ರಾಂ ಪದ್ಮಮುದ್ರಾಂ ಪ್ರದಕ್ಷಯೇತಾ | ||೧||

ನಟೀಶ್ವರಾಚರ್ಣನವರ್ :—

ನಟೀಶ್ವರಂ ತು ಸಂಪೂರ್ಜ್ಞಾನಾವಾಹನಪೂರ್ವಕವರ್ |

ತಯಾರಪಸ್ತಾರಮೂಧ್ಯಂಸ್ತಿತಪದನಿಲ ಸದ್ವಾಮುಮಂಭೃತ್ಯಸವೈವರ್ |
ಜಾಂತಾವಾಲಾಸುಮಂಭೃತ್ಯಂಸ್ತಿರಸಿ ಸ್ತಾಲಪಾದಂ ಪ್ರಕುರ್ವಣಂ |
ಸದ್ವಸೋಽದ್ವಾಳಿತಾಂಗಂತ್ರರುಣಮಂಭಂ ನಾಮಂಹಸ್ತೇ ಜ್ಯಾತಾನುಸರ್ |
ದೋಪಾಹಸ್ತಂ ತದನ್ಯಂ ತ್ವಭಯಂಡಮರುಕ್ಕಾಂಡಕ್ಷಪಾಶ್ಯೇವಹಸ್ತವರ್ ||೧೧||

ಅವಾಹನಾದಿಮುದ್ರಾತ್ಮ ಮಾಲಾಲಮಂತ್ರೇಣ ದಕ್ಷಯೇತಾ |

ಕದ್ರುದ್ರಾಯೇತಿಮನ್ತಂ ತು ಜಪೇಜ್ಞೇಷಂ ಚ ಪೂರ್ವವತ್ತಾ | ||೧೨||

ಉಮಾಮಹೇಶ್ವರಾಚಣನಮ್ :—

ಉಮಾಮಹೇಶ್ವರಂ ಜೀಷ್ವಾಪ ಧ್ಯಾನಾದ್ಯೈಸ್ವಾಂಭಕ ಸ್ತತಃ ॥

ದವಳಾಂಗನಮುನ್ಮಾಸಹಿಂತಂ ವರದಂ ।

ವರದಾಭರ್ಯಂತಂಕರ ಟಿಂಕಕರಂ ।

ಸುಮುಖಿಂಕ ಮಂಬಂಜ ಹರ್ವದೃತಂ ।

ಕಲಯೇ ಸಕಲಾಗಮನಮಾಲಪದಮ್ ॥೧೦॥

ಸುಂಶ್ರಾಜ್ಯ ಗೌರಿಗಾರ್ಯತ್ವಾಂಶಿ ಖಂತಂ ಸತ್ಯಮಿತಿಕ್ರಮಾತ್ ।

ತೂಲಮುದ್ರಾಂ ಪ್ರದಶ್ವಾಂಭ ಶೇಷಂ ಶೂನ್ಯ ವದಾಜರೀತ್ ॥೧೧॥

ಚಂದ್ರಶೈವರಮೂರ್ತಿ ಯಂಜನಮ್ :—

ತತೋ ಗುರುಂಶ್ಲಂದ್ರಮಾಳಿಂ ಧ್ಯಾತ್ವಾ ಸಮೃಂತಂ ಮಂಕರಯೇತ್ ॥

ಅಭರ್ಯಂ ವರದಹಸ್ತಂ ಸೌಮ್ಯಶ್ರಾಗಾರ ಭಾವಮ್ ।

ವಿಶ್ವಲ ನದನ ಸೇತ್ರಂ ಚಂದ್ರಬಿಂಬಾಂಕ ಮಾಳಿಮ್ ।

ಭುಜಕನು ಸಮಾಂದಸ್ಥಾನಕಂ ವಿದುಮಾಭಮ್ ।

ಹರಿಣ ಪರಶು ಪಾಣಿಂ ಪದ್ಮಾಪಿತೋ ಪರಿಸ್ಥಿತಮ್ ॥೧೨॥

ಶ್ವಾಮಾಂ ತ್ರಿನೇತ್ರಾಂ ದ್ವಿಭುಜಾಂ ತಿಭಂಗಿಮ್ ।

ಸಮಾಪಸವ್ಯಸ್ಥಿತಕುಂಚಿತಾಪ್ಲಿಮ್ ।

ಸಮ್ಯೇತು ನೀಲೋತ್ತಲಜಾರುಹಸ್ತಮ್ ।

ದೇವಸ್ಯ ವಾಮಸಿತಪದ್ಮಾಪಿತಾನ್ ॥೧೩॥

ರಿಷತೇ ರುದ್ರಮಂತ್ರೇಣ ಸಾಂಕಾಡೇತಿ ತಥಾ ಗುರುಃ ।

ಆಹಾಹನಾದಿಕಂ ಸರ್ವಂ ಪೂರ್ವೋರ್ಕ್ತವಿಧಿನಾಜರೀತ್ ।

ಮೃಗೀಪರಶುಮುದ್ರೇ ಚ ಮಾಲಮುಂತ್ರೇಣ ದರ್ಶಯೇತ್ ॥೧೪॥

ಕಿರಾತಮೂರ್ತಿಚಣನಮ್ :—

ಧ್ಯಾತ್ವಾ ಕಿರಾತರೋಪಂ ತು ಸಂಪೂಜ್ಯ ವಿಧಿವದ್ಯಾರುಃ ।

ಇತುಭುಂಜಂ ತ್ರಿನೇತ್ರಂ ಚ ಜಟಾಮಕುಟಿ ಸಂಯುತಮ್ ।

ಸಮಾಭರಣಸಂಯುಕ್ತಂ ವಿವಾಂಬರ ಸಮಾನ್ಯತಮ್ ॥೧೫॥

ಧನುಬಾಣಾಯುತಂ ರಕ್ತಂ ಮೃಗೀ ಪರಶುಸಂಯುತವರ್ |
ಉಪನೀತ ಸಮಾಯುತಂ ವಾಹೇ ಗೌರಿಸಮನ್ವಿತವರ್ |

||೨||

ಸಮಭಂಗಿಸ್ತಿತ್ವಾದೇವಂ ದಕ್ಷಿಣೀ ಚಾಜುರಾಸ್ಯಿತವರ್ |
ಯಾತ ಇಷ್ಟಿತಿ ಮಂತ್ರೇಣ ದತಸಂಸ್ಯಾರಮಾಚರೀತಾ |

||೩||

ದ್ವಾರ್ಥಾಮೂರ್ತ್ಯಚರ್ಚನವರ್ :—

ಸಂಯಜೀದ್ವಾಕ್ಷಿಣಾಮೂರ್ತಿಂ ಸಮಾಭಿಷ್ಯಪ್ರದಾಯಕವರ್ |
ಶಕ್ತಾದಿ ಶಕ್ತಿಪರ್ಯಂತಮಾಸನಾಸಿ ಪ್ರಕಲ್ಪಯೇತಾ |

||೪||

ಭೂತಿವ್ಯಾಪಾಂಡರಾಂಗಶ್ಯಾಂ ಕಲಧರೋ ಜ್ಞಾನಮುದ್ರಾಪ್ರಮಾಲಾ |
ವಿಭಾನಾಗೈರ್ವಿರಾಜತ್ವರಕಮಲ ಧರೋ ಯೋಗಪಟ್ಟಾಭಿರಾಮಃ |

||೫||

ವ್ಯಾಖ್ಯಾಪಿತೇ ನಿಷಣಸ್ತಕಲಮುನಿವರ್ಯಸ್ಸೇವಿತಸ್ಸುಪ್ರಸನ್ನಃ |
ಸಮ್ಯಾಳಃ ಕೃತಿವಾಸಾಸ್ತಕಲ ಶಬ್ದತನುದರ್ಕ್ಷಿಣಾಮೂರ್ತಿರೀತಃ |

||೬||

ಇತಿ ಧ್ಯಾತ್ವಾದಕ್ಷಿಣಾಸ್ಯಂ ಜ್ಞಾನಮುದ್ರಾಂ ಪ್ರದರ್ಶಯೇತಾ |
ಕೂಶಾನ ಇತಿ ಮಂತ್ರೇಣ ಯೋ ವೇದಾದ್ಯಾ ಸ್ವರೇತಿ ಚ

||೭||

ದಕ್ಷಿಣಾಮೂರ್ತಿಮಂಳಿನ ತಥಾ ಸಮಕ್ಷಮಂಚಯೇತಾ |

ಅವಾಹನಾದಿಕಂ ಸರ್ವಂ ಶೈವೋಕ್ತಮಿಧಿನಾ ಗುರುಃ |

ಕೂಲಮುದ್ರಾಂ ಪದ್ಮಮುದ್ರಾಂ ಮಹಾಮುದ್ರಾಂ ಪ್ರದರ್ಶಯೇತಾ |

||೮||

ವೀರಭದ್ರಮೂರ್ತ್ಯಚರ್ಚನವರ್ :—

ವೀರಭದ್ರಂ ಸಮಭೂಜ್ಯಂ ಗಂಧಪತ್ಯಾಪ್ತತಾದಿಭಿಃ |

ಅವಾಹನಾದಿಕಂ ಸರ್ವಂ ಕಾರ್ಯಂ ಶೂನ್ಯಕ್ರಮೇಣ ಚ

||೯||

ಚಂದ್ರಸ್ಯಂ ವೃಷಾಹನಂ ಶಿಂಯನಂ ದಿವಾಯಂಬರಾಲಂಕೃತವರ್ |

ಸಹೀನೋಽಪ್ರಕರೇಣ ಧಾರಿತ ಶರಂ ಧ್ಯಾತ್ವಾ ಕರೀಧೋಽಪ್ಯಸಿವರ್ |

||೧೦||

ಕೋದಂಡಂ ಘಲಕಂ ತದನ್ಯಕರಯೋ ರುಂಡಾವಲೀಧಾರಿಣಂ |

ದಕ್ಷೇಬ್ರಹ್ಮಸಮೀತ ಸಮ್ಮಮಲಂ ಶ್ರೀ ವೀರಭದ್ರಂ ಭಜೀ

||೧೧||

ಇತಿ ಧ್ಯಾತ್ವಾತ್ಮಿಯೋ ಮಂತ್ರೀ ಭದ್ರಂ ಕಣೀಳತಿಮಂತ್ರಕಃ |

ಕದ್ರುದ್ರಾಯೇತಿ ಮಂತ್ರೇಣ ತಥಾ ಮೂಲೇನ ಸಾಧಕಃ |

ಪದ್ಮಮುದ್ರಾಂ ಕೂಲಮುದ್ರಾಂ ಖಂಡಮುದ್ರಾಂ ಪ್ರದರ್ಶಯೇತಾ |

||೧೨||

ಭದ್ರಕಾಳ್ಯಂಚನಮ್ :—

ಭದ್ರಕಾಳೀಂ ಶು ತದ್ವಾನೇ ಸೂಜಯೇದುಕ್ತಮಾಗಿರಿಃ ।
ರಕ್ತವಸ್ತ್ರಂ ದ್ವಿನೇತ್ತಾಂ ಚ ವೀರನೂಷಿರಸಂಯುತಾವರ್ ॥
ದ್ವಿಭುಜಾಂ ಖಡ್ಗಹಸ್ತಾಂ ಚ ಸವಾಂಭರಣಭೂಷಿತಾವರ್ ॥೧೦॥

ನಾನಾಲಂಕಾರಸಂಯುತಾಂ ಭದ್ರಕಾಳೀಂ ಪರಾಂ ಶಿವಾವರ್ ।
ಕಾತ್ಯಾಯನಾಗೈ ತಪ್ತವಿತಿ ಮಂತ್ರಾಭಾಯಂ ಖಡ್ಗಮುದ್ರಯಾ ॥೧೧॥

ಸ್ವಂದಮೂರ್ತಿಭೇದಾಸ್ತತ್ವಾಜಾ ಚ :—

ಸ್ವಂದಂ ಸಮೃಕ್ಷಮಭ್ಯಜ್ಯೇ ಸಾಧಕೋ ವಿಜಿತೀಂದ್ರಿಯಃ ।
ಶಕ್ತಾಂ ದಿಪದ್ವಪರ್ಯಂತವಾಸನಂ ಪರಿಕಲ್ಪಯೇತ್ ॥೧೨॥

ವಿದ್ಯಾದೇಹಂ ಚ ಸಂಕಲ್ಪಾಂ ವಿಧಿನಾ ಸಾಧಕೋತ್ತಮಃ ।
ರಕ್ತವಣೋ ಮಹಾಸೇನೋ ದ್ವಿನೇತ್ತಕ್ಷಣ ಚತುಭುಂಜಃ ॥೧೩॥

ಸಮ್ಯಂತೋ ರಭಯಂ ವಜ್ರಂ ವರಂ ಶಕ್ತಂ ಚ ನಾಮಯೋಃ ।
ದಧಾನಕ್ತಂಕರಸುತೋ ದೇವಸೇನಾಸಮನ್ವಿತಃ ॥೧೪॥

ಕಲ್ಪದ್ವಮಂ ಪ್ರಣಮತಾಂ ಕಮಲಾಭಿಕಾಯವರ್ ।
ಸ್ವಂದಂ ಭಂಜದ್ವಯವನಾಮಯನೇಕವಕ್ತಕವರ್ ॥೧೫॥

ಕಾತ್ಯಾಯನಿ ಸುತಮಹಂ ಕಟ್ಟಿಬದ್ದಂನಾಮ ।
ಹಸ್ತಂಚ ದಂಡಧರದ್ವಜಂ ಹಸ್ತವಿಂಳಿ ॥೧೬॥

ವಂದೇ ಸಿಂದೂರಕಾನ್ತಿಂ ಶರವಿಹಿನ ಭುವಂ ಶ್ರೀ ಮಯಾರಾಧಿ ರೂಢಂ ।
ಷಡ್ವಕ್ತಂ ದೇವಸೇನಾ ಮಧುಮಂಥನ ಸುತಾವಲ್ಲಭಂ ದ್ವಾದಶಾಕ್ಷಮಃ ॥೧೭॥

ಶಕ್ತಂ ಬಾಣಂ ಕೃಪಾಣಂ ಧ್ವಜಮಂಜಿ ಚ ಗದಾಂ ಚಾಭಯಂ ಸಮ್ಯಂತ್ಸ್ವಿಃ ।
ಶೂಲೀಷ್ವಾಸಾಬ್ಜಂ ಶಂಖಾನ್ತರಮಂಜಿ ಕಟ್ಟಿಕಂ ಧಾರಯನ್ತಂ ಭಜೇಽನ್ಯೇಃ ॥೧೮॥

ವಲ್ಲೀದೇವಸೇನಯೋರಚನಂ :—

ತತೋ ವಲ್ಲೀಂ ಸಮಭ್ಯಜ್ಯೇ ದೇವ ಸೇನಾಂ ಶಥಾ ಗುರುಃ ।
ತಾಯಾಮಾಮುತ್ಪಲ ಧಾರಿಣೀಂ ಮಣಿಲಸತ್ತಾಟಿಂಚ ಕಣೋಽಜ್ಞಲಾವರ್ ।
ಸವಾಲಂಬಕರಾಂ ಕರಂಡಮಕುಟಾಂ ಸತ್ಯಂಚುಕಾಸ್ತನೀನರ್ ॥೧೯॥

ಅನ್ಯೋ ನೈಕ್ಕಣಸಂಯುತಾಂ ಕರವಣೋದಷ್ಟುತ್ತೇ ಸಮೇ ಸ್ಥಿತಾವರ್ |
ಗುಂಜೋದಷ್ಟುಸಿತವೊಲಿಕಾಂ ಶಶಿಮುಖೀಂ ವಲ್ಯಂಬಿಕಾರಂಭಾಸೆಯೀತ್ | ||೨||

ಸಿತಾ ಮುಂತ್ತುಲಧಾರಿಣೀಂ ಸುಮಂಕಾಟಾಂ ದಿವಾಂಬಿಕಾಲಂಕೃತಾವರ್ |
ದೇವೈರಚಿತಪಾದುಕಾಂ ಶಶಿಮುಖೀಂ ಶ್ರೀ ಸ್ವಂದದಹೇ ಸ್ಥಿತಾವರ್ | ||೩||

ಮುಂಕಾಂತಾರವಿಭೂಷಿತಾಂ ದ್ವಿನಯಂನಾಂ ದೇವಿಂ ಶ್ರಿಭಂಗಿಂ ಭಜೇ |
ಶತ್ರುನಾಲೇನ ವಿಧಿವದ್ಗಾರ್ಯತ್ತಿಭಾಂ ಚ ಸಾಧಕಃ | ||೪||

ಯಂಜೀತಾತ್ಮಮಂಗ್ನವಣೀತಿ ಮಂತ್ರೀಣ ಮುಂಸಿಪುಂಗವಾಃ |
ಯೋನಿಮುದ್ರಾಂ ಹದ್ದಮುದ್ರಾಂ ಚ ದರ್ಶಯೀತ್ | ||೫||

ಚತುಮುಂದ್ವಿ ಯಂಜನಮ್ರಾ :—

ಬ್ರಹ್ಮಾಣಂ ವಿಧಿನಾಭ್ಯಂಚ್ಯೇ ಗಂಥಾದ್ಯೈ ರೂಪಚಾರಕ್ಯೇ |
ಸೋಮಸಾತ್ಮೋಽಧ್ವಂಭಾಗಸ್ಥಂ ವಿರಿಂಜಿಂ ವಾಗಧಿಕ್ಕರವರ್ | ||೬||

ಚತುವರ್ಕ್ರಿಂ ಚತುಬಂಧಾರ್ಹಂ ನಾನಾಭರಣಭೂಷಿತಮ್ರಾ :|
ಅಂಶ್ವನಾಲಾಂ ಸ್ವವಂ ದಹೇ ವಾಮೇ ದಂಡಂ ಕಮಂಡಲಮ್ರಾ :| ||೭||

ದಧಾನ ಮಷ್ಟಾನಯನಂ ತಿವಧಾನ ರಥಂ ವಿಭುವರ್ |
ಅಂಶಯೇಽಧ್ವರಹ್ಯಜಜ್ಞಾನಸೀತಿಮಂತ್ರೀಣ ನೈಗುರುಃ |
ಬ್ರಹ್ಮಬೀಜೇನ ಗಾಯತ್ರ್ಯಾಂ ಜ್ಞಾನಮುದ್ರಾಂ ಪ್ರದರ್ಶಯೀತ್ | ||೮||

ವಾಣೀ ಪ್ರೂಜಾ :—

ವಾಣೀ ಮಷ್ಟಾಂಚ್ಯೇ ವಿಧಿವದ್ಗಂಧಪ್ರಾಂಶ್ವತಾದಿಭಿಃ |
ಚತುಭೂಂಜಾಂ ದ್ವಿನಯನಾನಾಂಶಾಂ ಮನೋಹರಾವರ್ | ||೯||

ದಧತೀಂ ಪ್ರಸ್ತುತಂ ವೀಳಾಂ ದಿವೈನಾಂಶಲ್ಪೈರಲಂಕೃತಾವರ್ |
ಶಿವಜ್ಞಾನಪ್ರದಾಂ ದೇವಿಂ ಭಾರತೀಂ ವಣರೂಪಿಣಿಯೇವರ್ | ||೧೦||
ಪ್ರಜೋ ದೇವಿತಿ ಮಂತ್ರೀಣ ಮೂಲೇನ ಚ ತತೋ ಗುರುಃ |

ಕೇಶವಾರಾಧನಮ್ರಾ :—

ನಾರಾಯಣಂ ತಮಂಭ್ಯಂಚ್ಯೇ ಧಾರ್ಮಾನಾವಾಹನಪೂರ್ವಕವರ್ |
ಶಾಮಮಂಬಂ ಸುರಾಧ್ಯಂ ಚತುದೋಽಂದರ್ಹಂದ್ವಂದಮುಂಡಿತಮ್ರಾ | ||೧೧||

తంబుళ్ళరం దేవం వరదాభయసంయుక్తవ్యా |
నానాలంకారసంయుక్తం ప్రాణాదజపలోలుపవ్యా |

|| ७ ||

త్రీ భూవిశసీతం విష్ణుం లోచరక్షాళరం వరవ్యా |
ఇదం విష్ణుభూమంత్రేణ గాయత్ర్య మాధవస్య చే |
తంబునుండ్రాం జ్ఞస్త్రముద్రాం మంలేన్నేవ ప్రదత్తయేత్తా |

|| 8 ||

మహాలశ్మీ పూజా :—

అష్టోఽజే పూజయేత్తాశ్చద్గంధాద్యైమార్గలమంత్రశః |
అష్టోఽజేతుంభుజోఽసేతాం సనామలంకారసంయుక్తావ్యా |

|| 9 ||

దివ్యగంధానుతిప్తాంగిఽం దివ్యవూల్మైరలంక్షతావ్యా |
వయంతీఽం జోష్మలద్వంద్వం వరదంశాభయం కర్మః |

|| 10 ||

గాయత్రీ నునునాలక్ష్మీస్తథా సచ్చ విశ్వక్రమాత్మా |
తంబునుండ్రాం మహానుండ్రాం పద్మముండ్రాం ప్రదత్తయేత్తా |

|| 11 ||

దుగాచెనవ్యా :—

దుగాచెనం తెతే కృత్త్వా గంధప్రశ్నాక్షతాదిభిః |
జేతుంభుజోఽ త్రినేత్రాం జేరుండ్రమాలాధరాం వరావ్యా |

|| 12 ||

తూలం కూలం ఖద్గం జే వయంతీఽం జవురుం తథా |
దంష్ట్ర కరాళవదనాం జండకోఽజే సనుస్త్రమావ్యా |

|| 13 ||

రక్తభీజాదిసంయత్రీఽం మంహిషాసురమందిసీద్వా |
తీంష్ట్రునీ ప్రయంతోఽ దేవిఽ నీతి మంత్రేణ జోచ్ఛయేత్తా |
తథా సనామచీజ్యేశ్వరీనినుండ్రాం ప్రదత్తయేత్తా |

|| 14 ||

జ్యేష్ఠా దేవి పూజా :—

తకస్యంపూజ్య విధివజ్ఞీష్ఠాం జ్యేవ గురూత్తువుః |
శరాళవదనాం దేవిఽం కాలాంజనసవుప్రభూవ్యా |

|| 15 ||

ఖీమశ్శనాం ఖరాసీనాం శార్వాన్నితచరాం వరావ్యా |
నాషండేజనసంయత్రీఽం దుగ్ధాచ్ఛై జేపురోభేవ్యా ||
మాలమంత్రేణ సంపూజ్య మహా ముండ్రాం ప్రదత్తయేత్తా |

|| 16 ||

ಬಾರಹಾತ್ಮದಿವೂತ್ತಾಷಾಷಣೆವರ್ :—

ಬಾರಹಾತ್ಮದಿ ಸಪ್ತ ಸಂಖ್ಯಾಕಾಶ್ಯಕ್ತೇತ್ತ ಕ್ರಮತೋಽಚರ್ಯೆಯೇತ್ |

ಜತುಭುಂಜಾಂ ನಿಶಾಲಾಕ್ಷೇಽ ತಪ್ತಿಕಾಂಜನಸನ್ನಿಭಾವರ್ |

||೧||

ವರದಾಭಯೆತ್ತಾಲಾಕ್ಷಿನಾಲಾಧರಜತುಭುಂಜಾವರ್ |

ಹಂಸಧ್ವಜಾಂ ಹಂಸದಂಡಾಂ ಜಟಾವುಕುಟಿಧಾರಿಣೀವರ್ |

||೨||

ರಕ್ತಪದ್ಮಾಸನಾಸಿನಾಂ ಬ್ರಹ್ಮಾಣಿಃೇಽ ಬ್ರಹ್ಮಾಣಿಃೇವರ್ |

ಧ್ಯಾತ್ವಾಳ ಬ್ರಹ್ಮಾಣಿಃೇನವನ್ನೈಽ ಪೂಜಯೇತ್ |

||೩||

ಜತುಭುಂಜಾಂ ಶ್ರಿಸರ್ಯನಾಂ ರಕ್ತಭತನುತೋಭಿತಾವರ್ |

ಶ್ರಿತೂಲವನಭಯುಂ ಸವೇ ವರದಂ ಚಾಕ್ಷಿನಾಲಿಕಾವರ್ |

||೪||

ವಹಂತೀಽ ನಾವುಸಾತ್ಮೇ ತು ಜಟಾವುಕುಟಿವುಂಡಿತಾವರ್ |

ವೃಷಧ್ವಜಸನಾಯುಕ್ತಾಂ ಧ್ಯಾಯೇನಾಂ ಹೇತ್ವರೀಽ ಶಿವಾವರ್ |

||೫||

ನೂಲವನುಂತ್ರೇಽಚಾಭ್ಯಜ್ಯೇ ಗಂಥಪುಷ್ಪಾಕ್ಷತಾದಿಭಿಃ |

ಯೋನಿನುಂದ್ರಾಂ ಶೂಲನುಂದ್ರಾಂ ಬಃಲಾಬೀಜ್ಯೇ ಪ್ರದರ್ಶಯೇತ್ |

ಮಂತ್ರಕಾಬದ್ಧ ಮಂಕುಟಾಂ ಹಾರಕೇಯಾರಭೂಷಿತಾವರ್ |

ಜತುಭುಂಜಾಂ ಶ್ರಿಸರ್ಯನಾಂ ರಕ್ತವಸ್ತ್ರೈಲಂಕ್ಷತಾಂ

||೬||

ವರದಂ ಕುಕ್ಕಾಟಿಂ ಶಕ್ತಿಂ ವಹಂತೀನಭಯುಂ ತಥಾ |

ಮಂಯಾರ ಧ್ವಜಸಂಯುಕ್ತಾಂ ಶೂನ್ಯಾರೀಽ ಕುಂಕುಮ ಪ್ರಭಾವರ್ |

ಕುನೂರೀತಿಯಂಜಾ ವಿಸಾರ್ : ಕೌನೂರೀಮೂಲವನುಂತ್ರತಃ |

ಉಷ್ಣಯೇಽದ್ವಾಂಥಪುಷ್ಪದ್ಯೇ : ಪೂರ್ವೋಕ್ತನಿದಿನಾಗಂರಃ

||೭||

ಪದ್ಮಪತ್ರ ವಿಶಾಲಾಕ್ಷೇಽ ಶ್ಯಾಮವನಣಾಂ ಮಹಾಬಲಾವರ್ |

ತಂಖಚಕ್ರ ಗದಾ ಪದ್ಮಧರಾಂ ಬಾಹುಜತುಷ್ಪಯಾವರ್ |

||೮||

ಗರುಡಧ್ವಜಸಂಯುಕ್ತಾಂ ವೈಷ್ಣಾವೀಽ ವಿಷ್ಣುರೂಪಿಣೀವರ್ |

ನಿಷ್ಣ್ಣೈನುಂಕೇತಿಸಂಪೂಜ್ಯ ಜಕ್ರಮುಂದ್ರಾಂ ಪ್ರದರ್ಶಯೇತ್ |

||೯||

ವರಾಹ ವಕ್ತುಸದೃಶೀಂ ಪ್ರಳಯಾಂಬುದಭಾಸ್ತಿರಾವರ್ |
ಕರಂಡಮುಕುಟೋಸೇತಾಂ ಚತುಭೂಂ ಜವಿರಾಜಿತಾವರ್ |

||೧೨||

ಸನೇಯಭಯಂ ಹಲಂ ಚೈವ ದಂಡಂ ವರದಮನ್ಯಕೇ |
ವೃಷಧ್ಯಜಸಮಾಯುಕ್ತಾಂ ಕೃಷ್ಣಾಂಬರನಿಭೂಷಿತಾವರ್ |

||೧೩||

ಸವರಾಹೇತಿ ಮಂತ್ರೀಣ ಶೂನ್ಯೋಕ್ತನಿಧಿನಾರ್ಚಯೇತ್ |
ಸೌಕರ್ಯಾಖ್ಯಾಂ ಮಹಾಮುದ್ರಾಂ ದರ್ಶಯೇತ್ವಾದಕೋತ್ತಮಃ |

||೧೪||

ಚತುಭೂಂಜಾಂ ಗಜಾರೂಢಾಂ ಲೋಜನದ್ವಯಂಸಂಯುತಾವರ್ |
ದಕ್ಷಿಣೇ ತ್ವಭಯಂ ವಜ್ರಂ ನಾಮೇ ಶಕ್ತಿಂ ತಥಾ ವರವರ್ |

||೧೫||

ವಹಂತೀಂ ವಿದೃ ಮನಿಭಾವಿಂದಾರ್ಶೀಮೀಷಿತಾರ್ಥದಾವರ್ |
ಇಂದ್ರಾಂಶೀತಿರುಚಾ ಮಂತ್ರೀ ಶೂನ್ಯೋಕ್ತನಿಧಿನಾರ್ಚಯೇತ್ |
ವಜ್ರಮುದ್ರಾಂ ಶಕ್ತಿಮುದ್ರಾಂ ಮಾಲೇ ಸೈವ ಪ್ರದರ್ಶಯೇತ್ |

||೧೬||

ಚತುಭೂಂಜಾಂತ್ರಿನೇತ್ವಾಂಚ ರಕ್ತವಣೋಽಧ್ವರ್ಣಕೇಶಿಸೀವರ್ |
ಕಪಾಲಂ ವರದಂ ಶೂಲಂ ದಧತೀಂಜಾಭಯಂ ತಥಾ

||೧೭||

ದಂಷ್ಟಾ ಕರಾಳವದನಾಮುಂತ್ರಮಾಲಾಂ ಕೃಶೋದರೀವರ್ |
ವಾಯುಷಮಾರ್ಂಬರಧರಾಂ ಪ್ರೇತಧ್ವಜವಿರಾಜಿತಾವರ್ |

||೧೮||

ಶೀರೋಮಾಲಾನ್ವಿತಾಂ ದೇವೀಂ ಚಾಮುಂಡಾಂ ಚಂಡವಿಕ್ರಮಾವರ್ |
ವಿತ್ವಾ ದೇವಿತಿಮಂತ್ರೀಣ ವಿಧಿನಾ ಸಮೃಗಜಯೇತ್ |

||೧೯||

ಆಗ್ನಿಘೂತಾರ್ಥಿರಾಧನವರ್ :—

ಯಂ ಜೇದು ತಾತನಂ ದೇವಂ ಧಾತ್ನಾದಿಭಿರನಂತರವರ್ |
ಶರುಷಾದಿತ್ಯಸಂಕಾಶಂ ಶುಕ್ಲ ಯಂಜೋಽಪನೀತಿನವರ್ |

||೨೦||

ದ್ವಿಮುಖಂ ಸಪ್ತಹಸ್ತಂ ಚ ಷಟ್ತೀತ್ರಂ ಚ ತ್ರಿಸಾದಕವರ್ |
ನಾನಾಭರಣಸಂಯುಕ್ತಂ ರಕ್ತಮಾಲೈಗ್ರಂಥಂಕವರ್ |

||೨೧||

ಸಾತ್ವಾಹಾಧಿತಮಜಾಸಿನಂ ಸಮಾಭೀಷ್ಯಪ್ರದಾಯಂಕವರ್ |
ಯಂಜೇದಗ್ನಿನ್ನಾಶವಿತಮಂತ್ರೀಜಾಭೃಚೈ ದೇಶಿಕಃ |
ಶೂನ್ಯೋಕ್ತನಿಧಿನಾಸರ್ವಂ ಮಹಾಮುದ್ರಾಂ ಪ್ರದರ್ಶಯೇತ್ |

||೨೨||

ಮಹಾವೃಷಭಾರತನವರ್ತ :—

ಧ್ಯಜಾಗ್ರೇ ವೃಷಂಭೃಜ್ಯೇ ಪೂರ್ವೋರ್ಕ್ತವಿಧಿನಾ ಗುರುಃ |

ಧ್ಯಜಂ ತಸ್ಮಂಭೃಜ್ಯೇ ಧ್ಯಾನಾದ್ಯೈರುಪಜಾರಕ್ಯೇ : ||೧||

ಯಂಕ್ರಿಕಾಂಫಿರ್ದಿವ್ಯಾಬಾಹು ಸ್ತಿನಯಂ ರುಚಿರೋಽ

ದಭರೋವಾವಳಿರ್ಹ್ಯೋ |

ಯಂ ನಾರುಹುಃ ಕ್ವೀತದೇಹಂ ದ್ವಿಮೂಳ ವಿಲಸಿತಂ

ದಿನ್ಯಾರೂಪಾಭಿರಾವಾವರ್ಹಂ ||೨||

ಯಂಸ್ತ್ರಾಭಾತಿ ಸ್ವನಾಸಾಸ್ತುಷಿಯುಗೋಳಿಕ್ವಾಕ್ಸ್ಯೇ ಗೆಂಥಸ್ಮಂಮಂತಾತ್ |

ತಂ ಧ್ಯಾಯೀತ್ವದ್ವಾ ಪಿತಂ ಸುರವರವಿನುಂತಂ ದಂಡರೂಪ ಧ್ಯಜೀತನ್ಹಂ |

ವೃಷಭಸ್ಯ ಚ ಗಾಯತ್ರಾಯಿ ಸಂಪೂಜ್ಯ ವಿಧಿನಾ ಗುರುಃ ||೩||

ಬಲಿ ಪೀಠಾರತನವರ್ತ :—

ಬಲಿಪಿತಂ ಸಮಭೃಜ್ಯೇ ಗೆಂಥ್ಯಾಶ್ವಾದಿಭಿಸ್ತತಃ |

ಮಂಬಂಚನಮನಾಸಮನೇತ್ರ ಲಸಿತಂ |

ದರಕಂತ ದತ್ತಬಾಹುದತ್ತಾಲವರಧ್ಯಾಕಾ |

||೪||

ವರತಕ್ತಸಮವಣಿಕರುಜಾದ್ರ ಹೃದಯಂ |

ಚರಣಾಬ್ಲಿಯುಗ ಶೋಭಿ ಬಲಿಪಿತ ಬಲಿಬುಕಾ |

ಯೋಽಭೀಕ್ಷೇತಿ ಚ ಮನ್ಮೇಣ ಪೂಜಯೀ ದ್ವಿಧಿವತ್ತಾಧಿಃ |

||೫||

ದೀಪದಂಡಾರತನವರ್ತ :—

ದೀಪದಂಡಂ ಸಮಾಸಾದ್ಯ ಪೂಜಯೀದ್ವಂಧಪ್ತಷ್ಯಕ್ಯೇ : |

ವಿಕಾಸನಂ ಚತುಂಬಾರ್ಥಾದುಮೇಕಪಾದಂ ಶ್ರಿಲೋಜನಮನ್ಹಂ |

||೬||

ಶೇಜೋರೂಪಂ ಚ ತಂ ಧ್ಯಾಯೀದ್ವಂಡಾಧಿತಂ ಮಹೋಜ್ಞಲನ್ಹಂ |

ಮಂಬಂತ್ರೀಣ ಸಂಪೂಜ್ಯ ಮಹಾ ಮಂದಾತ್ರಂ ಪ್ರದರ್ಶಯೀತ್ |

ಲಿಂಗಶುದ್ಧಿಃ :—

ಗಭೋಗೀಹಂ ಪ್ರವಿಶಾಂಕಾ ಲಿಂಗಶುದ್ಧಿಂ ಸಮಾಜಶೈತಾ |

ಖಂಟಾಂ ಸಂತಾಂ ಸಂತಾಂ ಯೀದ್ವಂಪಾನಸ್ತ್ರಮನ್ಮೇಣಂಜ್ಞರಸ್ |

||೭||

ಓನ್ನು ಹೊರ್ಡೆ ದೇವದೇಹೇತ ಸರ್ವಲೋಕ್ಯಕ ನಾಯಕ |
ಉತ್ತಿಷ್ಠ ಸ್ತಾನಕಮಾರ್ಥಿಕ್ಯಾನೂತ್ತ ರಕ್ಷಣ್ಯಾಧಿನೇನ ಚ ||೭||

ಸಾಮಾನ್ಯಾಫ್ರ್ಯಾಂ ತಲೈಹೋ ದದ್ರಾಗ್ಯಾ ಯುತ್ಪ್ರಾಣಿ ಜಂದ್ರವೋಳಿಯೀ |
ಅಂಗುಷ್ಠಾದಿ ಕನಿಷ್ಠಾನ್ತಂ ಪಂಚಬ್ರಹ್ಮನುನೂನ್ಯಾಸೇತಾ

ಕುಶಾನಾದಿಚ ಸದೋನ್ತಸಾನನಷ್ಠಾ ಸರ್ವಾಖಿತೀತಾ | ||೮||

ನಿಮಾರಲ್ಯಾವಿಸಜ್ಞನವಿಧಿಃ :—

ಕನಿಷ್ಠಾನಾಮಿಕಾ ಮಂಧ್ಯೇ ನನಪುಷ್ಟಂ ತು ಸಂಗ್ರಹೇತಾ
ಅಂಗುಷ್ಠ ತಜಾನಿಭಾಷ್ಯಂ ಚ ನಿಮಾರಲ್ಯಾಂತಃ ವಿಸಜ್ಞಾಯೀತಾ |
ವಿಸಜ್ಞಾನಷ್ಠಾ ಸಮಯೀನ ಸವ ಪುಷ್ಟಂ ವಿನಿಕ್ಷಿಸೇತಾ ||೯||

ನ ಶೂನ್ಯಮಸ್ತಕಂ ಉಗೋಂ ಸುಧಿಃ ಕುಶಾತ್ಮಾಧಾರಣನ |
ಹೇಣಿಕಾಯಾನ್ತಾ ವಾ ನಿಸಾರಃ ಪ್ರತ್ಯಗ್ರಹಮಾಘ್ರಾಣಿತವರ್ಗ | ||೧೦||

ಸಂಸ್ಥಾಪ್ಯ ಸುಮ ಮೇಪ್ಯಾನ್ಯಾಂ ಜಂಡೇತಾಯ ಪ್ರದಾಪಣೀಧಾ |
ಅಷ್ಟಾಂಬುನ್ಯೇವ ಸಂಶೋಧ್ಯ ಕಿವಲಿಂಗಂ ಸವೇದಿಕ್ಷಾವರ್ಗ | ||೧೧||

ಅಭಿಷೇಕಂ ಜರೀಕ್ಷತ್ವಾತ್ವಾವ್ಯಾಂಘೇಣಿದಳಕೀವ ಚ |
ನಿತ್ಯ ಪೂಜಾ ಸಮಾಪ್ತಾ ತು ರುಂಧ್ಯೇ ಮಂಸ್ತಗಳೇತ್ವರೀ

ತಾನ್ತರೂಪಂ ಗತೇ ತತ್ತ ಲಿಂಗಪೀಠೀ ಚ ತತ್ತಾಳ್ಳಾತಾ |
ರಾದಾರ ನಿಷ್ಠಾ ಸಮಾಹಿತು ಸ್ಥಿತಾ ನಿಷ್ಠಾಂ ಪ್ರಕುಪಾತೀ

ಭುಕ್ತಮುಕ್ತೀ ಚ ನಿಷ್ಠಾಂತಿ ತಕ್ಷಾತಾ ತಾನಾತ್ವಾಸಯೀಂತ್ಪೂರಾ |
ಶಿವಾಸ್ತೇಣ ಚ ಲಿಂಗಸಾಧನೀತೀ ಪಾಶುಪತೀನ ಚ

ಹೃದಾದಿಸ್ತಾಪಯೀಣ್ಯಂತ್ರ ಪುನಸ್ತನೇವ ಭೂಸುರಾಃ |
ತದಾ ಲಂಗಂ ಭವೇಷಣಂತ್ರಂ ಪ್ರಾಣಮಂಬಾತ್ತಾಃ ಫಲಪ್ರಾಣಾಃ

ನೈವೀಯಾತ್ಯಾಂ ವಾಸ್ತು ಬ್ರಹ್ಮಾಂಡಿನಮ್ :

ಪೀಠ ನೈಷ್ಯ ಕ ದಿಗ್ಭಾಗೀ ವಾಸ್ತುಬ್ರಹ್ಮಾಂಣಮೆಂಜೀತಾ |
ವಾಯವಾಂ ಗಣೇಶಾರಾಧನಮಂತ್ರರದಿ ಲಕ್ಷ್ಮಿರಾಧನಂ ಚ ||೧೨||

ವಾಯುವಾಯಂ ದಿತಿ ಸೀರಸ್ಯ ದಕ್ಷಿಣಾಭಿವುಂಬಂ ಸ್ಥಿತವರ್ |
ಗಣೇಶಂ ವರದಂ ಪೂರ್ವಂ ಪಶ್ಚಾತ್ ಲಹ್ಮೀಮೃಷಾಜಯೇತ್ |

||೭||

ಎಶಾನಾಯಾಮುನಂತಾದಿ ಸಪ್ತಗುರೂಣಾವೊರಾಧನವರ್ :—

ಖಿಂಬಾಯಂ ಗುರುಪಂಕ್ತಿತ್ವ ಪೂಜಯೇದ್ವಿಧಿ ದಯೇನ ಚ |
ಸದಾಶಿವಮನಂತಂ ಚ ಶ್ರೀಕಂತಂ ಪುನರಂಬಿಕಾವರ್ |

||೮||

ಸ್ವಂದಂ ವಿಷ್ಣುಂ ವಿಧಾತಾರಂ ಗುರೂನ್ ಸಪ್ತಸ್ವರಾಮ್ಯಹಂ |
ಕುಂದೆಂದುಸಿರ್ಪಲಂ ದೇವಂ ಪಂಚವಕ್ತ್ರಂ ಮಹಾತನುಮಾ |

||೯||

ದಕ್ಷಬಾಹುಂ ಮಹಾದೇವಂ ಪಂಚಕೃತ್ಯಪರಾಯಂಣಿವರ್ |

ಯೋಽ ನೇದಾದ್ವಾ ಸ್ವರಃ ಹೌರೀಕೈತ್ರೀ ಮನ್ತ್ರೀಣಾಭ್ಯಜ್ಯೇ ಭೂಷಂರಾಃ |

||೧೦||

ಅಷ್ಟಾಭಾಹುಂ ಚತುರ್ವಕ್ತ್ರಂ ಸ್ವಟ್ಟಿಕಾಭಂ ಶ್ರೀಲೋಽಚನವರ್ |
ನಾಗರ್ಯಜ್ಞೋ ಹನೀತಂ ಚ ನಿಜ್ಞೀಯಂ ಧ್ವನಿತ್ವರವರ್ |

||೧೧||

ತೃತಾನಸ್ವರ್ವಾವಿದಾಯಾನಾಮಿತಿ ಮಂತ್ರೀಣ ಸಂಯಜೀತ್ |

ಪಂಚವಕ್ತ್ರಂ ಶ್ರೀಪಂಚಾಹ್ಯಂ ದಕ್ಷಬಾಹುವಿಭೂಷಿತವರ್ |

||೧೨||

ಕುಂದೇಂದು ಸನ್ನಿಭಂ ರುದ್ರಂ ವೃಷಭಂ ಮಂತ್ರೀತಿನವರ್ |

ರಕ್ತವಣೋಽಜ್ಞಲಂ ತುಕ್ಕಲಂ ಮನ್ತ್ರೀಣ ನಿಭೂಷಿತವರ್ |

||೧೩||

ಕದ್ರುದ್ರಾರ್ಯೇತಿ ಮಂತ್ರೀಣ ಸಂಪೂಜ್ಯ ವಿಧಿನಾ ಗುರುಃ |

ಸನಾಂಭರಣಸಂಯುಕ್ತಾಂ ಸೀನೋರುಜಘನಸ್ತನಿಿಮಾ |

||೧೪||

ಶ್ರೀನೇತಾರ್ಂ ಗಂಥಪುಷ್ಪಾಧಾಯಾಂ ನಿಲಾಲಕ್ಷಿಭೂಷಿತಾವರ್ |

ಹದ್ವೋತ್ಪಲಧರಾಂ ದೇವಿಂ ವರದಾಭಯಭೃತ್ವರಾವರ್ |

||೧೫||

ವಿಶ್ವಾಸಿನೋ ದಂಗ್ರಹೇತಿ ಮನ್ತ್ರೀಣಾಭ್ಯಜ್ಯೇ ದೇಶಿಕಃ |

ಷಡಾನನಂ ದ್ವಿಷಟ್ಟಿಣಂ ಸನಾಂಭರಣಸಂಯುತಂ |

||೧೬||

ರಕ್ತಾಭಂ ದ್ವಾದಶಾಹ್ಯಂ ಚ ಕರದ್ವಾದಕಸಂಯುತವರ್ |

ಶೂಲಂ ಖಡ್ಗಂ ಚ ಬಾಣಂ ಚ ಚಕ್ರಂ ಪಾಶಂ ಚ ದಕ್ಷಿಣೇ |

||೧೭||

ಉಂಕುಶಂ ಚ ಧ್ವಜಂ ಜ್ಯೇಷಾ ಹೇಟಿಕಂ ಧನುವಜ್ಞಕೇ |

ವರದಾಭಯಂಸಂಯುತ್ವಂ ರಕ್ತವಾಲಾನುಲೀಫನವರ್ |

||೧೮||

ಗಾಯತ್ರ್ಯ ಸಮ್ಯಗಭ್ಯೇಚ್ಯೇ ವಿಧಿವತ್ಸಾಧಕೋತ್ತಮಃ ।
ಶಂಖಜಕ್ರಧರಂ ದೇವಂ ಶಾಮುಂ ಸೀತಾಂಬರಂ ಹರಿವಾ ॥೧೭॥

ಶ್ರೀ ಭಾವಿಂಸಹಿತಂ ಧ್ಯಾಯೇತ್ ಸರ್ವಾಲಂಕಾರಸಂಯುತಮಃ ।
ಸಂಶ್ರಾಜ್ಯ ವಿಷ್ಣು ಗಾಯತ್ರ್ಯ ಚಕ್ರಮುದಾರಂ ಪ್ರದರ್ಶಂಯೇತ್ ॥೧೮॥

ಚತುನುಂಬಿಂ ಚತುಬಾರಹುಂ ಅಷ್ಟಮಾಲಾಂ ಕಮುಂಡಲುಮಃ ।
ವಹಂತಂ ವರದಂ ಲೋಕಸ್ತಷ್ಟಧೀತಂ ಸುರೇಶ್ವರಮ್ ॥೧೯॥

ಸಾಮಿತ್ರೀಸಹಿತಂ ದೇವಂ ಸರ್ವಾಲಂಕಾರಕಂಯುತಮಃ ।
ಸರ್ವಜ್ಞಾನಪ್ರವಕ್ತಾರಂ ಶಿವಧ್ಯಾನಪರಾಯಣಮಃ ॥೨೦॥

ಬ್ರಹ್ಮಬ್ರಹ್ಮಿಷ್ಠಾ ಮಂತ್ರೇಣ ದೇಹಿಕಸ್ತಮ್ಯಗಚ್ಚಯೇತ್ ।
ಲಭಾನುಜ್ಞಸ್ತತೋ ಮಂತ್ರೀ ಭಕ್ತ್ಯ ಸಾಂಬಂ ಸಮರ್ಚಯೇತ್ ॥೨೧॥

ಸಂಕೆಲಿಂ :—

ದೇವಸ್ಯ ದಕ್ಷಿಣೀಭಾಗೇ ರುಜಿರಾಸನಸಂಯುತಃ ।
ರೀಜಕಾದಿ ಕ್ರನೇಷ್ಣೈವ ಪತ್ರಾಣಾಯಾವಮಂ ಸಮಾಜರೇತ್ ।
ದೇಹಕಾಲೋ ಚ ಸಂಕೀರ್ಣ ಶಿವಶ್ರಾಂಕಾರಭೀತ್ ॥೨೨॥

ಬೀಂತಪ್ರೋಚಾ :—

ಆಸನಾಸನಿ ಸದ್ವಾವಂ ಜಾಳಾತ್ಮಾ ಯಜನ ಮಾರಭೀತ್ ।
ಆಸನಂ ದ್ವಿವಿಧಂ ಪ್ರೋಕ್ತಂ ದೇಹಃ ಜೀವವಿಭೀದತಃ ॥೨೩॥

ಶುದ್ಧಿ ವಿದ್ಯಾಂತಮನಸಂತಾದಾಸನಂ ಪರಿಕೀರ್ತಿತಮಃ ।
ಮಹಾಮಾರ್ಯಾವಸಾನಂತು ದಿವ್ಯದೇಹಂ ವಿಜಿಂತಯೇತ್ ॥೨೪॥

ಜೀವೋಽಸ್ಮಿನಾ ಶಿವ ಪಿವಸ್ಯಾದೇವಂ ತ್ವಿವಿಧ ಕಲ್ಪನಾತ್ ।
ಯೆಲ್ಲಫುಂ ನಾಯಪಕಂ ತದಿಂದಿ ನಾಯಸ್ತಂ ಹಿ ತದಧಿಷ್ಣಿತಮಃ ॥೨೫॥

ತೃಣವದ್ವಾಯುನಾ ದೃತ್ಯಂ ಧಾರ್ಯತೇ ಜಾಯತೇ ಯಾಯಾ ।
ಸಾಧಾರ ಶಕ್ತಿಸ್ತ್ರಾಸ್ತವಾ ಶ್ರಾವಂ ಕೂಮುಂ ಶಿಲಾಸನೇ ॥೨೬॥

ಚತುಭುಂಜಾಂ ಚತುರ್ವಕ್ತಾಂ ಕ್ಷೀರಾಣವ ತನು ಪ್ರಭಾಮಃ ।
ಸಮಸ್ತ ಭೂತ ಸುಸೇವಾಂ ಕ್ರಿಯಾನೂಧಾರರೂಪಿಣೀಮಃ ॥೨೭॥

ವಿನವೂರಧಾರಕಕ್ತಿಂ ಜೆ ಧಾಯೇನ್ನಂತ್ರೀ ತದೂಧ್ವಂ ಶೇ |

ಅನಂತಂ ನಿ೯ಲಸಂಕಾಶವನೇಕಷಣವುಂಡಿತವೂ |

||೬||

ಹೃದಯೇಂಜಲಿಸಂಯುಕ್ತವೇಂಕವಕ್ತಿಂ ಜತುಭುಂಜವನೂ |

ಅನಂತಸೋಗ್ಯೇ ಪರಿಧಾಯೇದೃದಯೇನ ಗುರೂತ್ವವನುಃ |

||೭||

ಕ್ಷೇರಾಬಿಂತಸ್ವಮುಕ್ತನ್ನಿಸಲೋರುಹಸಮಾಕ್ಷಿತವನೂ |

ಪ್ರಕಲ್ಪಿ ಅನನಂ ವಿಪಾರ್ಧನಾರ್ಥಾತ್ಮತು ರಂಧ್ರಾಂತಃ |

||೮||

ಶಿತಾಕ್ಷಾಪಿತಕ್ತಂಷ್ಣಾಖ್ಯವಣಿಸಂಶೋಭಿತಾಕ್ಷತೇ |

ಅಗ್ನೇಯಾದಿಷು ಕೊಂಡೇಷು ಜತಂನ್ನೇಂನ ಹಿಂಭಾಗುಂರಾಃ |

||೯||

ಅನೋಗ್ಯೇನ್ಯದರ್ಶನಾಂಕತ್ತಿಂ ಸ್ವಂವೈತಾಸ್ಸಿಂ ಸತ್ತವೇಃ |

ಕಂಪಾರ ಕುಂಕುಮಸ್ತಂಖಕಜ್ಞಲಾಭಾಸ್ವಿತ್ಯರ್ಪರ್ಯಃ |

||೧೦||

ಅಧನಾರ್ಥಾತ್ಮತಾವಂತಕ್ತಿತ್ವವಣಾಂಸಿತಾಃ ಕ್ರಮಾತ್ |

ಸಾರ್ಥಾಗಾದಾಯಾಸು ತಥಾ ಕಲ್ಪಿ ಜಾತಾಸು ಜ ಮಂನಿತ್ವರಾಃ |

||೧೧||

ಪುರುಷಾಕ್ಷತಯೋಽಭೂತಾತ್ಮತ್ಯಂತಿತ್ವಂತಿತಾಃ |

ಕರಾಭಾಯಾಮಿ ಮಂಪಾಭಾಯಾಂ ರಜಿತಾಂಜಲಿಸಂಪುಟಿಃಾಃ |

||೧೨||

ಸ್ವಾಪಿಕಾಭಾಸ್ವಿತಾಸ್ಸತ್ವಾಸ್ಸಿರ್ಹೃತ್ಯಾ ಶೀಂಹೋರೇಪರಿ ಸ್ಥಿತಾಃ |

ಬಿಭಾಜಾ ಅಪರಾಬಾಯಾಂ ಜ ಹಸ್ತಾಭಾಯಾಂ ಸಿಂಹ ಪೀರಿಕಾವನೂ |

||೧೩||

ದಿಕ್ಷಾಪಷ್ಟಿ ಸು ಜ ಸಂಪೂಜ್ಯ ಪುರುಹೂತಾದಿಕಾಸ್ಪವೂತಾಃ |

ಅಗ್ನೇಯಾದಿಷು ಕೊಂಡೇಷು ಯಂಗಾದೀನಾಂಜಯೇಂದ್ರಾರುಃ |

||೧೪||

ಅಧಕ್ಷದನವೂಧ್ವಂಂ ಜ ರಕ್ತಂ ಶುಕ್ಲಂ ವಿಚಿನ್ತಯೇತ್ |

ಬಂಧನೋಽಜನಹೇತವ್ಯದಿತಕ್ತಿದ್ವಯಂ ಯಂವಂಯಂಂದ್ವಯಂ ಯವನೂ |

||೧೫||

ನ್ಯೇಷಿತ್ವಾದಿತದಿಗ್ವಾಗೇ ಮೇಳಿಲಾ ದೂಧ್ವಂಸಂಗತವನೂ |

ವೆದ್ವನುಷ್ಟಿದಳೋಪೇತಂ ಸಿಧ್ಯಾಪ್ಯಂ ಕಸಮನ್ವಿತವನೂ |

||೧೬||

ಮಾಣಿಕ್ಯಸದೃಶಂ ಕಂದಂ ನಾಳಂ ನಿ೯ಲಸಮಪ್ರಭವನೂ |

ಕಂಬಿಕಂ ತು ಪ್ರವಾಳಾಭಂ ದಳಂ ನ್ಯಾ ರಜತ ಪ್ರಭವನೂ |

||೧೭||

ನಿದ್ಯೇಶ್ವರಾಷ್ಟ್ರರೂಪಾಣಿ ದಳಾನ್ಯಭ್ಯಜ್ಯೇ ಜೀಂತಯೀತಾ |
ತತ್ತ್ವಜಾಮೀಕರಿಂಬಾಯಾ ಪಂಚಾತ್ಮಿಂಜಗಭೀತಾಃ

||೧೮||

ಕೇಸರಾ ಹೇಮವಣಾಭಾ ಅಗ್ರೇ ಮುಂಕ್ರಾ ಕೆಲಾನ್ವಿತಾಃ |
ಈ ದೃಕೀಂ ಕಣಿಕಾಂ ಧ್ಯಾತ್ವಾ ಪೂಜಯೀದಷ್ಟ್ವಸುರೋತ್ತಮಾಃ ||೧೯||

ಸೂರ್ಯಕೋಟಿಸಮಾಸ್ತವಾರ್ ಜಟಾಖಂಡೀಂದುಮುಂದಿತಾಃ |
ಜತುಭುಂಜಾಸ್ತಿನೇತತ್ರಳ್ಳಧ್ಯತಜಾಮರಹಸ್ತಕಾಃ

||೨೦||

ವರದಾಭಯಹಸ್ತತ್ವ ಶಿವಾಸಕ್ತಿಕರಾಂಬುಜಾಃ |
ವಿಭಾವ್ಯೇವಂ ಕೇಸರೀಷು ಪೂರ್ವದೀತಾಂತಕೇಷು ಚ

||೨೧||

ವಿದ್ಯೇಶಾನಾಮಧಿಷ್ಠಾತ್ರೀಃ ನಾಮಾ ಜ್ಯೇಷ್ಠಾದಿಕಾಃ ಕ್ರಮಾತ್ |
ವಾಮಜ್ಯೇಷಾಃ ಚ ರೌದ್ರೀ ಚ ಕಾಳೀ ಜ್ಯೇವ ತತಃ ಪರಮಾ

||೨೨||

ಕಲವಿಕರಣೀ ದೇವಿ ಬಲವಿಕರಣೀ ತಥಾ |
ಬಲಪ್ರಮಧನಿಃಜ್ಯೇವ ಸರ್ವಭೂತದಮನ್ಯಸಿ

||೨೩||

ಶಕ್ತಿಃ ಸಂಪೂಜಯೀಂದಷ್ಟ್ವಾ ನನೋ ಮುಂದಾಂ ಪ್ರದಶಯೀತಾ |
ವಾಮಂದಾತ್ಯಕ್ತಯೋರಕಾತ್ಯೈತಾಭಾ ಸಾಂಸ್ಕಾರಿಕನ್ನಾನ್ಮಾನಿ

||೨೪||

ದಳಾಗ್ರವೃತ್ತೀ ಪದ್ಮಸ್ಯ ಸೂರ್ಯಮಂಡಲಮಂಚಯೀತಾ |
ತನೋಪರಿಯಂಜೀತೋ ಮಂಡಲಂ ಚ ತದಾಧ್ವರತಃ

||೨೫||

ವರ್ಣಿಮಂಡಲಮಂಭ್ಯಜ್ಯೇ ಮಂಧ್ಯೇ ದೇವಿಂ ಮನೋಽನ್ಮಾನಿವರ್ |
ದಳಾಂತಂ ಕೇಸರಾಂತಂ ಚ ಕಣಿಕಾಂತಂ ವಿದುಂಬುಂಧಾಃ

||೨೬||

ಬ್ರಹ್ಮಾ ನಿಷ್ಪತ್ತ ರುದ್ರತ್ವ ಮಂಡಲತ್ರಯ ದೇವತಾಃ |
ಬ್ರಹ್ಮಾಂ ಚ ಜತುವರ್ಕ್ಷಂ ಜತುಬಾಹಯಾವಿಭೂಷಿತವರ್

||೨೭||

ಕಮಂಡಲಾಧರಂ ರಕ್ತಂ ದಂಡಯಸ್ತಂ ಪ್ರಜಾಪತಿವರ್ |
ಅಕ್ಷಿಮಾಲಾಧರಂ ದಿವ್ಯಂ ಪದ್ಮಹಸ್ತಂ ಸುಲೋಜನಮಾ

||೨೮||

ಧ್ಯಾತ್ವಾ ಪತ್ರೀಷು ನಿನ್ಯಸ್ಯ ಸರ್ವಕಲ್ಪಷಾಶನಮಾ |
ಶತಸೀಪ್ಯಂತಂ ಶಂಖಿ ಜಕ್ಕು ಗಡಾಭರವರ್

||೨೯||

ಪೀತಾಂಬರಧರಂ ದಿವ್ಯಂ ವಸನಮಾಲಾವಿಭೂಷಿತವರ್ |
ಸ್ನಾರನ್ಮುಕುಟಮಾಣಿಕ್ಯಕೆಂಕಿಣೀಜಲಾವುಂಡಿತವರ್ |

|| ೫೦ ||

ಧ್ಯಾತ್ವಾ ವಿಷ್ಣುಂ ಮಹಾತ್ಮಾನಂ ಕೇಸರೇಷು ನಿವೇಶಯೇತ್ |
ಶಂಖ ಕುಂದೇಂದುಘವಳಂ ಶೂಲಹಸ್ತ ತ್ರಿಲೋಜನವರ್ |

|| ೫೧ ||

ಸಿಂಹಜವನ್ ಪರಿಧಾನಂ ಶಾಂಕಾಕೃತ ತೇಖಿರವರ್ |
ನಿಲಕಂಠಂ ನೃಷಾರೂಢಂ ರುದ್ರಂ ಧ್ಯಾತ್ವಾ ವಿಶೇಷತಃ |

|| ೫೨ ||

ಕಣ್ಣಕಾರ್ಯಾಂ ನಿವೇಶ್ಯಿನಂ ಮಹಾಪಾತಕ ನಾಶನವರ್ |
ತತ್ತ್ವವಾತ್ತತ್ವಯಂ ನ್ಯಾಸ್ಯ ಗುಣತ್ರಯ ಮತಃ ಪರವರ್ |

|| ೫೩ ||

ವಹ್ನಿತ್ರಯಂ ಚ ತತ್ತ್ವವ ನಿನ್ಯಸೇತ್ತುವಿಭಾಗತಃ |
ವಿನಂ ಪೃಥ್ವೀದಿ ತತ್ತ್ವಾನಾಂ ಶಂಧವಿದ್ಯಾವಸಾನಕಾವರ್ |

|| ೫೪ ||

ವ್ಯಾಸ್ತಿಂ ಸಂಚಿಂತ್ಯ ತನ್ಮಧೀ ತಕ್ತಿಂ ಭೂಂಹೋಽಪಿ ನಿನ್ಯಸೇತ್ |
ವಿನಂ ಶಕ್ತಾದಿ ತಕ್ತಿಂತವಾಸನಂ ಶಂಕರಸ್ಯ ಚ |

|| ೫೫ ||

ಅಧನಾಸ್ಯಪ್ರಕಾರೇಣ ಕಢ್ಯತೇ ಪೀಠ ಕಲ್ಪನಾ |
ಸ್ಮಾತ್ಯಾದಿ ಶಂಧವಿದ್ಯಾಂತೇ ಕಂದನಾಳ ದಳ್ಳಿರ್ಯತೇ |

|| ೫೬ ||

ಕಣ್ಣಕಾ ಕೇಸರ್ಪೇರುಕ್ತೇ ಸೂರ್ಯಬಿಂಬಾದಿಭೂಷಿತೇ |
ಕೃತ್ಪರಾಂಕಣ್ಣಯಾ ಮಹಾತ್ಮಾ ಸ್ಥಿರವಿದ್ಯುತ್ತ್ರಕಾಶಯಾ

|| ೫೭ ||

ಅವಿಭಕ್ತಾವಯವಯಾ ಭ್ರಾಜಮಾನೋಪರಿಸ್ಥಿತೇ |
ಕ್ಷತ್ಯಾದೀಶ್ವರ ತತ್ತ್ವಾಂತೇ ಮಹಾತ್ಮಾ ಕಂಧಿತಯಾ ಸಹ

|| ೫೮ ||

ನಾನಾ ಪಟಿ ಕುಟೀ ಕೊಂಟಿಮಾಸೌನ್ಮುಕ್ಯೇನ ಸಂಯುತೇ |
ಪದ್ಮೇ ಸ್ಥಿತಂ ಪದ್ಮ ಸುಮಂಕೊಂಟಿಭಿಶ್ಚ ಸಮಂಚಿತವರ್ |

|| ೫೯ ||

ಬದ್ದ ಪದ್ಮಾಸನಾಸೀನಂ ಸಮುಪಾಸೇ ಸದಾಶಿವವರ್ |
ಯಾದ್ವಾ ನೃತ್ಯ ಕೂಟಾಂಕ ಕೊಂಟೀ ಕಟಿಕ ನಟಿನಟಿನಾದಿ ಸವ್ಯಾಸ್ಯಪಾನ-
ಧ್ಯಾನಸ್ತಾತ್ಯಾ ನಾ ನಕಾನೀನ ಕವಿತತಕೊಂಟೀ ಟ್ಯುನ್ಮುಕ್ಯೇತ್ಯೋಜನಾಪ್ಯಃ |
ತೇಜಾಮೂರ್ತ್ಯಂತಕಾಸ್ತಪ್ರಭೃತಿಷು ದಶಧಾ ಸಪ್ತಧಾ ಚ ಪ್ರಭಿನ್ಮುಕ್ಯಃ |
ಸ್ವಂಭ್ರಾತವ್ಯ ಪ್ರಮಾಣೇ ಸರಸಿರುಹವರೇ ಯೋಗಪೀಠೇ ನಿಷಣ್ಣವರ್ || ೫೦ ||

ದಕ್ಷೋತ್ತರ ಪ್ರಯುಂತ ಪರಾಧ್ರ್ಮ ಯೋಜನಾಂ ।
ನಿವಫ್ರಾಜಾನಿಷಯು ಪರಾಧ್ರ್ಮ ಯೋಜನಾವರ್ಗ

ಸಮುನ್ನತಿಂ ಸಮುಪಗತಂ ಸಮಾಶ್ರಯೋ ।

ಸದಾಕಿವಂ ಸರಸಿರುಹಾಸನೇ ಸ್ಥಿತನ್ವಾ

||೪೮||

ಪದ್ಮಂ ಕಂದೇಭಂ ನಾಳೀಕ್ರಮುಂಕ ದತಗುಣಾ ವಿಂಶತಿ ಸಾತ್ತವಿನ್ವದಿ ।

ರೇಕ್ಯುಕಾಂತಿರಣುಸಾತ್ತವಿಭಂತ ಮಂಬಿ ದತಲಕ್ಷಾಂತ ಸಂಖ್ಯಾನ್ವದಿ :

ಗ್ರಂಥಾಯ ಕೋಣ್ಯಾಭಂ ಪದ್ಮಪ್ರಭ್ಯೈಶುದಶಕೋಣ್ಯೈತಿ ಸಂಖ್ಯಾಭಿರೇಭಿ ।

ಸ್ವಂಖ್ಯಾತ್ಯಾರ್ಥಾಜ ನೌಪ್ಯೈನುಂಹಿನುಜಂಷಿ ನುಹಾಯೋಗ

ಪೀಠೇಸ್ಥಿತ ನಾ

||೪೯||

ತದುಪರಿತತಕೋಟಿಯೋಜನಾಘಂ ।

ಪ್ರಥಿತ ಮಂಹೇಶ್ವರ ಶತ್ರುವರೂಪಂ ಮಂತ್ರೀ :

ಲಸಿತ ಮುಪರಿತಪ್ತಹಸ್ತಕೋಣ್ಯಾ ।

ತದಯುತ ಕೋಟಿ ದಿಶಾ ಚನ್ವದಿಭಾಜಃ ।

||೫೦||

ಪ್ರತ್ಯಾದಿ ಕುಟಿಲ ಪ್ರಾಂತಂ ಮಂತ್ರಸಿಂಹಾಸನೇ ಸ್ಥಿತನ್ವಾ ।

ದಂಡಭಂಗಾದಿಕಾನ್ಯಾಸಾನ್ ಪೂರ್ವೋಕ್ತ ವಿದಿವಚ್ಚರೇತ್ ॥

||೫೧||

ದಾತ್ರೈತ್ರಿಂಶಲ್ಲಿಕ್ಷಣಾನ್ವಿತ ಶಿವಧ್ವಾನಮ್ :—

ತುದ್ಧ ಸ್ಥಿತಿಕ ಸಂಕಾರಂ ದಾತ್ರೈತ್ರಿಂಶಲ್ಲಿಕ್ಷಣಾನ್ವಿತನ್ವಾ ।

ಪಂಚ ದೀಪಾಂ ಚತುರ್ಪ್ರಸ್ವಂ ಪಂಚ ಸೂಕ್ತಂಷಡುನ್ವಿತನ್ವಾ

ಸದ್ರಂಶ್ತಂ ತ್ರಿಗಂಭೀರಂ ದ್ವಿವಿಸ್ತೀಣಂ ಪ್ರತಸ್ಯತೇ

||೫೨||

ಬಾಹ್ಯನೇತ್ರಾಂತರಂ ಚೈವ ಹನುರ್ಭಾಸಾ ತಂತ್ರಿಂದಿವಿಚಿ ।

ಸ್ತುನಯೋರನ್ತರಂ ಚೈವ ಪಂಚದೀಪಾಂ ಪ್ರತಸ್ಯತೇ

||೫೩||

ಗ್ರಿವಾಪ್ರಜನನಂ ಸ್ವಷ್ಟಂ ಹ್ಯಾಸ್ತಂ ಜಂಥೂ ಪ್ರತಸ್ಯತೇ ।

ಸೂಕ್ತಾಂಶ್ಚಂಗುಲಿ ಸೆನಾಂಶಿ ಶೇತದಂತನಖತ್ವಚಃ

||೫೪||

ಕಷಃ ಕುಸ್ತಿತ್ತ ವಕ್ತುತ್ತ ಕ್ಷಾತ್ರಾಂ ಸ್ವಂಧೋಲಲಾಟಿಕಾ ।

ಕ್ಷಾಣಿಸಾದಧರೋಣ್ಯಂ ಚ ಜಿಹ್ವಾದ್ವಕ್ತಾಲು ಚ ತ್ರಂತಿಃ

||೫೫||

ಸ್ವರಸ್ವತ್ತಂ ಚ ನಾಭಿತ್ತ ತ್ರಿಗಂಭೀರಂ ಪ್ರತಸ್ಯತೇ ।

ತಿರೀಗೆ ಲಲಾಟಿಕಾ ಚೈವ ದ್ವಿವಿಸ್ತೀಣಂ ಪ್ರತಸ್ಯತೇ

||೫೬||

ಪಂಚವಕ್ತ್ರಾನ್ನಿತ ಶಿವಧಾರ್ಮನವರ್ :—

ಪಂಚವಕ್ತ್ರಂ ದತ್ತಭುಜಂ ಪ್ರತಿವಕ್ತ್ರಂ ತ್ರಿಲೋಜನವರ್ |
ದಕ್ಷಣೇ ಕೂಲವಜಾಸಿಪರಾತ್ಮಭಯವಂದಿಕಾಃ ||೨||

ನಾಮೇ ಚ ದಥಕಂ ನಾಗ ಹಾತ ಘಂಟಾ ನಲ್ಬಂಕುಶಾನ್ |
ಅಷ್ಟನಾ ವರ ಖಟ್ವಂಗಕೂಲ ಶಕ್ತಾಗ್ರಸಿ ಪಂಚಕವರ್ ||೩||

ರುಚಕಂ ಡಮರುಂ ಸರ್ವಂ ನೀಲಾಂಭೋಜಾಷ್ಟವಾಲಿಕೇ |
ಅಸೋಗೀಧ್ವರ ವಕ್ತ್ರಂ ದೇವಸ್ಯ ಬಾಲಭಾವನುನೋಽರ್ಥವರ್ ||೪||

ಪ್ರಷನ್ಮನಾಧಾಭಿಷುಂಬಂ ಸಿವರ್ಲಿಸ್ವರೀಕಾಕೃತಿವರ್ |
ಪೂರ್ವವಕ್ತ್ರಂ ಮಹೇಶಸ್ಯ ನಿಷ್ಪತ್ವಾಷ್ಟಾ ಪದಭರವರ್ ||೫||

ಗನೇಷ ಸ್ತುಮಿತಂ ಸೌಮ್ಯಂ ಸಂಪೂರ್ಣ ನವಯೋವನವರ್ |
ದಕ್ಷಣಂ ವದನಂ ತಂಭೋನಿರ್ಲಾಂಜನ ಚರು ಪ್ರಭವರ್ ||೬||

ಭೃತ್ಯಕುಟೀ ಕುಟಿಲಂ ಘೋರಂ ರಕ್ತಾಷ್ಟೈಷ್ಟಣತ್ರಯವರ್ |
ದಂಷ್ಟಾಕರಾಳದುಧರಣಂ ಸ್ವರಿತಾಧರಪಲ್ಲವವರ್ ||೭||

ಜಂದಾಪೀಡಂ ಜ್ವಲಕ್ಷೇತಂ ವಿಲಸತ್ವಾಧಯೋವನವರ್ |
ಉತ್ತರಂ ವಕ್ತ್ರಮಿತಿಸ್ಯ ನವ ವಿದ್ರುಮು ಸಪ್ರಭವರ್ ||೮||

ಲಲಾಟಿ ತಿಲಕೋ ಹೇತಂ ನೀಲಾಲಕಿಭೂತಿತವರ್ |
ಸಾರ್ವತಿವದನಾಹ್ಲಾದಂ ಸಲ್ಲಿಲಭೂಲತಾಂಜಿತವರ್ ||೯||

ಪಕ್ಷಿವಂ ಜಂದ್ರಸಂಕಾಶಂ ನೃಪ ಲಕ್ಷಣಲಕ್ಷಿತವರ್ |
ಚಂದಾರವಕಂ ಸರುಚಿರಂ ಧಾರ್ಮಾನ ಸ್ತುಮಿತಿಭೋಜನವರ್ ||
ಇತಿ ಧಾರ್ಮಾಪ್ರಾಪುನರಸಿಧಾರ್ಮೀದ್ವೇನಂ ಸದಾಶಿವರ್ ||೧೦||

ಪಂಚಕಲಾನ್ನಿತ ಶಿವಧಾರ್ಮನವರ್ :—

ಇಚ್ಛಾಜ್ಞಾನಕ್ರಿಯಾರೂಪವಿಲಸಲ್ಲಿಲ್ಲಿಜನತ್ರಯಂವರ್ |
ಜ್ಞಾನಂಚಂದ್ರಕಲಾಜೂಡಂ ದತ್ತಾಗಾರ್ಥಾನುಂಡಿಲಫರ್ ||೧೧||

ಪಂಚಬ್ರಹ್ಮಾತ್ಮವದನಂ ಪಂಚಸಾಷಾಖ್ಯವಕ್ತ್ರಕಣರ್ |
ಶ್ರೀನಮತ್ತಂಚಾಕ್ಷರಾಕಾರ ನದನಾರಭುಜಕ್ಷೋಭಿತಃ ||೧೨||

ಸಮಸ್ತವಂತ್ರರೂಪಂ ಚ ವರ್ಣಭ್ರಜ್ಞಕೆಲಾವುಯಂವರ್ |
ನಿವೃತ್ಯಾಜಾನುಖರ್ಯಂತವೊನ್ನಾಭೀಕ್ಷ್ಯ ಪ್ರತಿಷ್ಠಂಯೋ

||೬||

ಅಕ್ರಂತಂ ನಿದ್ಯಯಾಯೀಕ್ತ ವರಾಲಲಾಟಿಂ ತು ಶಾಂತಯೋ |
ತದೂಧ್ಯಂ ಕಾಂತ್ಯತೀತಾಖ್ಯಕೆಲಯೋ ಪರಿಸಂಯುತವರ್

||೭||

ಏನಂ ಪಂಚಕಲಾರಣಿಜನಿಂದಂ ಸದಾಂವಂ ನಪ್ತಃ |
ಚತುಮುಂಫಿಇ ತಟಿದ್ವಾಜಾರ್ ನಿವೃತ್ತಿವರಜ್ಞಧಾರಿಣೀ

||೮||

ವಿಕವಕ್ತ್ವ ಶಶಾಂಕಾಭಾ ಪ್ರತಿಷ್ಠಾ ಪದ್ಮಧಾರಿಣೀ |
ಅಗ್ನವಣಾರ್ ತ್ರಿವದನಾ ವಿದ್ಯಾತಕ್ತಲಸತ್ಯರಾ

||೯||

ಕೃಷ್ಣವಣಾರ್ ಚತುರ್ವಕ್ತ್ವಾ ಶಾಂತಿಧ್ಯಂಜ ಸಮಸ್ವಿತಾ |
ಜಾತಭ್ಯತ್ವಂಚವದನಾ ಶಾಂತ್ಯ ತೀತಾಶಿಪ್ರಭಾ

||೧೦||

ಸವಾರ್ ಸದಾಂಕ್ಷೇವಾಲಾಭಾವ್ಯವಂಭಯೀನ ವಿರಾಜಿತಾಃ |
ಚತುಭುಂಜಾಸ್ರಿಣೀತ್ವಾಂಕ್ಷಿಂಸೋನ್ನ ತಪಯೋಧರಾಃ

||೧೧||

ಷಡ್ಧಾಸ್ಪರೂಪ ಕೀರ್ತನಪ್ಯೇ :—

ಅಸಾಂ ಹಂಚಾಂಧ್ಯಗಭ್ರತಾಂತ್ರಂಧಾಂತಾಂ ಸದಾಶಿವಃ |

ವಂನತ್ರಾಧ್ಯ ಚ ಪದಾಧ್ಯಾ ಚ ವಣಾರ್ಥಾವ್ಯ ಭುವನಾಧ್ಯಕಃ

||೧೨||

ಶತ್ರುಧಾವ್ಯ ಚ ಕಲಾಧ್ಯಾ ಚ ಷಡ್ಧಾವ್ಯನ ಇಮೇ ಮತಾಃ |

ಚತುನೀರುತ್ಯತ್ತರಂ ಯಂದ್ರಾವನಾನಾಂ ತತ್ದ್ವಯಂವರ್

||೧೩||

ಭುವಾನಾಧಾವ್ಯ ಸ ಸಂಭಿಂತ್ಯೋ ರೋಮ ಭೃಂದಾತ್ಮನಾ ವಿಭಿಂಃ

ಹಂಚಾತದ್ರುದರೂಪೈಸ್ತ್ರ ವಣ್ಯವಣಾರ್ಥ್ಯಕಲ್ಪನಾ |

||೧೪||

ಅಸೌತ್ವಗಾತ್ಮನಾ ಚಿಂತ್ಯೋ ದೇವದೇವಸ್ಯಶಾಲಿನಃ

ಮಂತ್ರಾಧ್ಯಾ :—

ಅಪ್ತುಕೂರ್ತಿ ಮಂಕಾವುರತ್ತ್ಯಾಸುರಾಲವಿದ್ಯಾಸಮಂದ್ರವ್ಯೇ |

||೧೫||

ಮಂತ್ರಾಧ್ಯಾ ರಂಧ್ರಿರಾತ್ಮಾಸ್ಯ ವಿಚಿಂತ್ಯಃ ಪಾರ್ವತೀಪತ್ಯಃ

ಅನೇಕಭೀಧಸಂಭಿಸ್ಯ ಮುರತ್ತಾಂ ಪದೆಸಂದತಃ |

||೧೬||

ಭದ್ರಾಧ್ಯಾ ಹಿಂತನಿಯಂಸಾಸ್ಯಭ್ಯರೂಪಾಂತರಂಯೋ ಪ್ರಭಿಂಃ

ಹೃಥಿನಾಶದೀನಿ ಷಟ್ಪ್ರಿಂತತ್ವಾಪನಾಗಮವೇದಿಭಿ� ॥
 ಅಲಕ್ತಾನ್ರನಿಂಬಿಸ್ತತ್ವಾಪಾಶುಕ್ಲಮಂಜಾಂಸಿ ರೂಪಧೃತಾ ॥
 ||೨||
 ನಾಸ್ತಿದೇಹಾಸಿಂ ರುಧಿರಂ ನ ವೂಂಸಂ ನಾಸ್ತಿ ಕಂಚನ ।
 ಸ್ತುತಿಬಿಂಬ ಮಿನಾದಶೇತಕ್ರಂ ಚಾಪ ಇನಾಂಬರೇ ॥
 ||೩||
 ಜೋಯೈತಿನುಂ ಯತಯಾಸಿದ್ಧಿ ವಿಂದಂ ಸಾದಾಶಿವಂ ವಪುಃ ।
 ತಥಾ ವಿಕಲ್ಪನಾಮಾತ್ರಂ ಕಲಾ ನಾಯಪ್ಯಧ್ವನಾವಿದವರ್ ॥
 ಈತಾನೇನ ಚ ಮೂರಾಂಸಂ ತತ್ಪರುಣೇಣ ಚತುನುಂಖಿವರ್ ॥
 ||೪||
 ಹೃದಯಾದೀನ್ಯ ಘೋರೇಣ ಗುಹಾದೀನಿ ತು ವಾಮತಃ ।
 ಸದೋಯಾಜಾತೀನ ತುಫಾಯೇತಾಪಾದಾದೀನಿ ಜಗತ್ತೀರ್ತಿಃ ॥
 ||೫||
 ಪಂಚನಕ್ರಾಸ್ತಿತಾಸ್ತಿನೇದಶದದೋದ್ರಂಡಭೂಷಿತಾಃ ।
 ಖಡ್ಗಃ ಶಿಂಭಿಂಭನುಭಾಜಕಮಂಡಲ್ಪತ್ತಿ ಸಂತ್ರಿಣಃ ॥
 ||೬||
 ವರಾಭಯೋಪೇಶಕರಾಃ ಶೂಲಪಂಕಜಪಾಣಯಃ ।
 ಅಘೋರೋ ಘೋರ ಏತಷು ತದನ್ಯೇ ಸೌಮ್ಯವಿಗ್ರಹಾಃ ॥
 ||೭||
 ಅಷ್ಟತ್ರಿಂಶತ್ತುಳಾ ಸ್ವರೂಪನಿರೂಪಣವರ್ :—
 ಏವಂ ಧಾರ್ಯತ್ವಾ ಸದೇವಸ್ಯ ಹಂಚಬ್ರಹ್ಮಾತ್ತತಾಂ ವಿಭೋಃ ।
 ತತ್ತದ್ವಾಹ್ಯಕಲಾಭೀದೈವಿರಿವಿಚಾರಂಗಾನಿ ಕಲ್ಪಯೇತ್ ॥
 ||೮||
 ಈತಾನಸ್ಯಕಲಃ ಹಂಚ ಶಿವನೂರಾತ್ತತಾಂ ಗತಾಃ ।
 ಚತುನುಂಖಿತಯಾ ಧ್ಯೇಯಾಶ್ಚತಸ್ರಃ ಪುರುಷಸ್ಯತಾಃ ॥
 ||೯||
 ಅಷ್ಟವಘೋರಸ್ಯಕಲಾಸ್ತಮಂಸ್ತಜಗತೀಪತೀಃ ।
 ಹೃತ್ತಂ ಲೋಂಸೋನಾಭಿಕುಷ್ಣಪ್ಯಷ್ಣವಕ್ತಿ ಇತೀರಿತಾಃ ॥
 ||೧೦||
 ವಾಮದೇವಸ್ಯ ತು ಕಲಾಸ್ತಯೋದಶಶಿವೋದಿತಾಃ ।
 ಗುಹೋಯೋರಾಜಾನುಜಜಾಂಸಿ ಕಟ್ಟಿಪಾಶ್ವೇ ತಥಾ ಮತಾಃ ॥
 ||೧೧||
 ಸದೋಯಾಜಾತಸ್ಯ ತು ಕಲಾ ವಸು ಸಂಖಾಪ್ರಕೀರ್ತಿತಾಃ ।
 ಪಾದ್ರಾ ಕರ್ಣೋ ನಾಸಿಕಾ ಚ ಶಿರೋ ಬಾಹ್ಯಾ ಚ ತಾನುತಾಃ ॥
 ||೧೨||
 ಅಷ್ಟತ್ರಿಂಶತ್ತುಳಾಭೀದಾಸ್ತಿ ನೇತತ್ವಾಶ್ಚ ಚತುಭುಂಖಾಃ ।
 ವರಾಭಯಪರಕ್ತೇಣ ವಿಲಂಕ್ತಿರಸಂಕಜಾಃ ॥
 ||೧೩||

ತತ್ತದ್ವರಹ್ಯಸಮಾಕಾರವಣಾ ಯುಧಭ್ಯತೋಽಭನಾ |
ವಿಶೇಷಾಂ ನಾಮಭಾಗೀಷು ತತ್ತಿನಾಃದಾಃ ಶ್ಚ ಶಕ್ತಯಃ

||೨||

ಪಾಶಾಂಕುಶಾಭಯೆವರೈಧ್ಯೈ ತವ್ಯಸುಸ್ತಿತಾನನಾಃ |
ತ್ರೀಕಂತಪ್ರವುಖಾನಸ್ತುದಾರ್ನವಣ ರೂಪಾನ್ ಶಕ್ತಿಕಾನಾ

||೩||

ಪ್ರಭೋರವಯಂವಾನಾ ಧ್ಯಾಯೇನಾವ್ಯು ಸನಿನಾಃ ಸವತ್ತಿನಾ |
ಸ್ತುರೀತ್ವಶಕ್ತಿಕಾನಸ್ತುದಾರನಧನಾರಿತ್ವರಾಕೃತೀನಾ

||೪||

ಸಿಂಧೂರಕಾಂಜನಪ್ರಭ್ಯಾನಾಮದಾಷಿಣಪಾಶ್ಚಾರ್ಥಗಾಣ |
ಪಾಶಾಂಕುಶಾಳ್ವನಲಯವರವುಧಾರಿಂಬಿತಾಣ ||
ಪ್ರಸನ್ನವಕ್ತುಕವುಲಾನ್ವಿತ್ವಾಂಭಿತದಾಯಂಕಾನಾ

||೧೦||

ಕಾಂಬಿಕಾದ್ಯಗಮಾನಾಂ ಶಿಷ್ಟಸ್ವರೂಪ ಕಥನಮಾ :—

ಕಾಮಿಕಂ ಪಾದಕಮಲಂ ಯೋಗಜಂ ಗುಳ್ಳಯೋರ್ಬುಗಮಾ |
ಜೀಂತ್ಯಂ ಪಾದಾಂಗುಳೀ ರೂಪಂ ಕಾರಣಂ ಸ್ತುಸ್ಯತೀದ್ವರ್ಯಯಮಾ

||೧೧||

ಅಜಿತಂ ಜಾನುಯುಗ್ಂ ತು ದೀಪ್ತ ವುಂರುದ್ವಯುಂ ವಿಭೋಃ |
ಗುಹ್ಯಂ ಬೀಜಾತ್ಮಕಂ ಸೂಕ್ಷ್ಮಂ ಸಹಸ್ರಂ ತು ಕಟ್ಟಿತಟಿಮಾ |
ಪೃಷ್ಟಃ ಭಾಗೋಽಂ ತುಮಾನಸ್ತುಃ ನಾಭಿಕೃತಿಸುಪ್ರಭೀದಕಮಾ

||೫||

ವಿಜಯುಂ ಜರರಂ ಪಾರಹಂಸಿಶಾಂತಿಸಂ ಹೃದಯಾತ್ಮಕಮಾ |
ಸ್ವಾಯಂಭುವಂ ಸ್ತುನದ್ವಂದ್ವಮಾನಲಂ ಲೋಜನತ್ರಯಮಾ

||೬||

ವಿರಾಗಮಃ ತಂತದೇಶೋ ರೌರವಂ ಶ್ರವಣದ್ವಯಮಾ |
ಮಂಕುಟಂ ಮಾಕುಟಂ ತಂತ್ರಂ ಬಾಹೂಜ ವಿಮಲಾಗಮಃ

||೭||

ಜಂದ್ರಜ್ಞಾನಮುರಶ್ಯಂಭೋಽಭಿಂಬಂ ವದನ ಪಂಕಜಮಾ |

ಜಿಹ್ವಾಪೂರ್ದಿಂದಿತ ವಿಂತಸ್ಯ ಲಲಿತಂಗಂಡಯೋರ್ಬುಗಮಾ

||೮||

ಸಿದ್ಧಂಲಲಾಟಿಫಲಕಂ ಸನ್ತಾನಂ ಕುಂಡಲದ್ವಯಮಾ |
ಯಂಜೀಶ್ವಾಪನಿತಂ ಶವೋಽಕ್ತಂ ಹಾರಸ್ತರಸ್ವರಮೇತ್ವರಮಾ

||೯||

ಕರಣರತ್ನಃ ಭೂಷಾ ನಾಃದ್ವಯತುಲಂ ವಸನಾತ್ಮಕಮಾ |
ಘನಂ ತನಾತ್ಮಕಂ ರೂಪನಿತ್ಯರಸ್ಯ ವಿಂಚಿತಲ್ಯೋತಃ

||೧೦||

ಮಂಚಸಾದಾಖ್ಯ ಸ್ವರೂಪ ನಿರೂಪಣವೋ :—

ತಿವಜಾಳಿ ನಹ್ರದಂ ಶುಂಘಾಂ ತಿವಧವು ಪ್ರವರ್ತಕವೋ |

ನಿತ್ಯಾಧ್ಯಂ ತಿವಸಾದಾಖ್ಯಂ ನಿದ್ಯಾಧ್ಯಂದೆನಿವಾಂಬರೀ ||೧||

ನಿತ್ಯತಸ್ಸಿಲ್ಲಿತಂ ಜೀಗೈತಿವಿದಾಂ ದೂರ್ಘಾವುಂತುಂವಿಭೇಣಾ |

ಅನುರಾರ್ಥವಂಥಸಾದಾಖ್ಯಂ ವುಂಲ ಸ್ತಂಭವಿತಿಸ್ತೂತವೋ ||೨||

ಜೊಗ್ಗೈತಿಸ್ತುಂಭವುಯಂ ಲಂಗೆಂ ಸ್ತೂರೀದಸೊತ್ತರಂ ವುಂಮವೋ |

ಜೊಗ್ಗೈತಿಲ್ರಂಗೈಕಭಾಗೋತ್ತ ಮೇಕವಕ್ತುಂ ತ್ರಿಲೋಚನವೋ ||೩||

ಮುಂತಿಸಾದಾಖ್ಯಾನಿತ್ಯಕ್ತಂ ಧ್ಯಾಯೇತ್ತತ್ವಿ ವುವಾಸನನವೋ |

ತೂಲಂ ವಸ್ತುಂ ಚ ಪರತುವೆಭೀತಂ ದಕ್ಷಿಣೈ ಕರ್ಮಃ |

ಸಾತಂ ವಹ್ನಿಂ ಚ ಫುಂಟುಂ ಜೆ ನರಿಂ ಪಾಷ್ಟಿಃ ಕರ್ಮರೀ |

ದಧಾನಂ ಕರ್ತೃಸಾದಾಖ್ಯಂ ಜತುವಕ್ತುಂಬುಜೋಜ್ಞಲವೋ ||೪||

ಲಂಗೇನುಧ್ಯೇ ಸವುಂಡಿಂಬಂ ಸ್ತೂರೀದ್ವಿಷಣವೋನನವೋ |

ಮಂಜವಕ್ತುಂದತಭುಜಂ ಸೀತಲಿಂಗಣವುಂಧ್ವವವೋ ||೫||

ಪ್ರಸಿದ್ಧಂ ಕವುರಸಾದಾಖ್ಯಂ ಪುರಾರೀಃ ಪೂರ್ವವೊನನವೋ |

ಮಂಜಭ್ರಿಂದಾಳ್ಳಾಂಧ್ರಾಂತ್ರಿಪೂರ್ವ ದಕ್ಷಿಣೋತ್ತರಪಕ್ಷಿ ವೂನೋ ||

ವಕ್ತುಪದಾಂಸ್ವಭೋಽಧ್ಯಾಂಯೋರೀತಾನ ಪ್ರಭೃತಿಂಸ್ವರ್ಮಾತ್ರಾ ||೬||

ವಡಂಗದೇವತಾಲಕ್ಷಣಾನಿ :—

ಹೃದಯಂ ಹೃದಯೀ ತುಭ್ರಂ ತಿರಶ್ಮಿರಸಿಂಗಳವೋ |

ಶಿಷಾಂ ಶಿಷಾಪದೇ ರಿಕ್ತಾಂ ಕವಚಂ ಪಾದಯೋಸ್ವಿತವೋ ||೭||

ನೇತ್ರೀಷು ತ್ವಾಮುಲಂ ನೇತ್ರೀಂ ಕರೀಷ್ಯಾಸ್ತುಂ ಸಿತಂ ಸ್ತೂರೀತ್ |

ಜತುಭುಜಾಸ್ತಿನೇತ್ರಾತ್ಮಿ ಜಟಾವುಕುಲಿವುಂದಿತಾಃ ||೮||

ವರಾಭಯಾಕಣಾಲಾಂಕ್ಷ್ಯ ಶೂಲಂ ಚ ದಧತಃ ಕರ್ಮಃ |

ಉಗದೇವಾಸ್ತುಂತಾ ಸೌಮ್ಯ ನೇತಾಸ್ತೇತೂಗ್ರಿವಗ್ರಿಜೇ ||೯||

ಹೃದಯಂ ತಸ್ಯ ಛಿಜ್ಞಿತ್ತಿಸ್ತಿರಕ್ಕಿಪ್ರದ್ವರ್ಯವುಂಪ್ರಧಾ |

ನಾಸಾಧಿಂನಂ ತವತ್ತಂ ಯಂತಸ್ಸಿಪಾ ಪರಿಕೀರ್ತ್ಯಾತ್ |

||೧೦||

ಅಭೀದ್ಯಂ ಪರಮೇಶತಸ್ಯ ತೇಜಃ ಕವಚಿನಿಷ್ಯತೇ |
ಪ್ರತಾಪೋ ದು ಸ್ವಹಂಚಾಸ್ತ್ರವಂತರಾಂತಾರಕವು ||೫||

ಸವಜ್ಞ ತಾ ತ್ವಸ್ತಿರನಾದಿಭೋಧಃ |
ಸ್ವತಂತ್ರತಾ ನಿತ್ಯವುಲಂಪ್ತಿ ತತ್ತ್ವಃ ||
ಅನಂತ ತತ್ತ್ವವಿಭೋಃ ಪರಸ್ಯ |
ಷಡಾಹುರಂಗಾಸಿ ಕ್ರಮಾಷಿವಸ್ಯ

||೬||

ತೂಲಾದಿ ದಶಾಯುಧ ಲಕ್ಷ್ಮಾನಿ :—

ತ್ರಿಶೂಲಂ ತ್ರಿಗುಣಂಸ್ತಾಹುಃ ಪರಶುಸ್ತತ್ವನಿಷ್ಯತಾ |
ಖಡಃ ಪ್ರತಾಪೋ ವಜ್ರಂ ಚ ತಂಭೋಃ ತತ್ತ್ವರಭೀಧತಾ

||೭||

ನಹ್ನಿಸಂಹಾರಿಣಿತತ್ತ್ವ ತತ್ತ್ವ ರಾಘವೋ ಪಥ್ಯಷ್ಯತಾ |
ನುಲನೂರ್ಯಾಕವ್ಯಾಸಾಶೋಧಂಟಾನಾದಸ್ಯ ರೂಪಿಣಿ |

||೮||

ಅಭಯಂಪಾಲಿನಿತತ್ತ್ವಸಿರ್ಯಯೆನುಂ ಜಾಂಕುಶಂನಿದುಃ |
ಇಚ್ಛಾಜ್ಞಾನಕ್ರಿಯಾರೂಪಾಸ್ತಿ ಶೂಲಂ ತತ್ತ್ವಯೋನುತಾಃ

||೯||

ಉಕ್ತಾಸ್ತಾ ಏವ ಖಿಟ್ಟಾಗಂ ಶುದ್ಧ ತತ್ತ್ವಪ್ರವರ್ತಕಾಃ |
ಬೀಜವೂರವಿಂತಿಪ್ರೋಕ್ತಂ ಜಗದ್ವಿಜ ಪ್ರವರ್ತಕವು

||೧೦||

ಡನುರುಜ್ಞೋಭಸಂಪನ್ಮೈ ಮಾಯಾತತ್ತ್ವಪ್ರವರ್ತಕಃ |
ಕಾಕೋದರಕಲಾನುಖಿಃ ಕಾರ್ಯಜಾತ ಪ್ರವರ್ತಕಃ

||೧೧||

ಮನಃ ಪ್ರವರ್ತಿಕಾ ತತ್ತ್ವರಿಂದಿವರತಯಾನುತಾ |
ಅಜ್ಞನೂಲಾ ತು ಸಾಜ್ಞೀಯಾ ಇಂದ್ರಿಯಾಳಾಂ ಪ್ರವರ್ತಿಕಾ

||೧೨||

ತಕ್ತ್ವಯುಧಾತ್ಮಿಕಾತತ್ತ್ವ ಸಂಹಾರಕಾರಿಣಿ |
ವರೋಭೋಧಾಗಸ್ತದಾ ತತ್ತ್ವ ರಭಯೋ ನೋಜ್ಞದಾಂತಿಕಃ

||೧೩||

ಇತ್ತ್ವಂ ದಶಾಯುಧಧರಂ ಕೋಟಿತಾಂತಾಂತಿತಲವು |
ಶುದ್ಧಸ್ವಟ್ಟಿಕಸಂಕಾಶಂ ಸನಾಂಭರಣಭೋಷಿತವು

||೧೪||

ಪಂಕ್ತ್ಯಂಗುಲಪರಿಷ್ಠಿನ್ನಿಜಟಾವುಕುಟಿವುಂಡಿತವು |
ತಪ್ಯಜ್ಞಕೋಟಿನಿನ್ನಸ್ತತ್ರ್ಯಂಗುಲಾಧೀಂದುಶೇಖರವು

||೧೫||

ತದ್ವಾನುಕೊಣಿವಿಶಾರ್ಥಿಂತದಿವ್ಯ ದ್ವೇಷಾಪಗಂ ವರವರ್ |
 ತ್ರಿಪುಂಡ್ರಾಧೀಂದುಭೂರ್ಯಂ ತ್ರಿದೀಪಚಂದ್ರಾಕೃತೀನ್ಕೃನೂರ್ |
 ಕುತಾನಾದ್ಯೈವುಂಫಿಃ ವುಂಡ್ರಾನ್ ಧಾರಯಂತಂ ಮನೋಹರವರ್ ||೧೦||

ಮನೋನ್ವೈ ಲಕ್ಷ್ಯಾಂಶವರ್ :—

ಧ್ಯಾಯೀತ್ತದ್ವಾನುಭೂರ್ಯೇ ತು ದಿವ್ಯರೂಪಾಂ ಮನೋನ್ವೈನ್ವಿಂಹರ್ |
 ಜನಾಕುಂಸುವುಸಂಕಾತಾಂ ತುಭ್ರವಸ್ತುವಿಭೂಷಿತಾವರ್ ||೧||

ಸವಾರ್ಭಿರಣಸಂಪ್ರಾಣಾಂ ಪೀನೋರು ಜಘನಸ್ತನ್ನಿಂಹರ್ |
 ಸಹಸ್ರಷದ್ವಾಂತಿಲಾಭ್ಯವರದಾಭಯಂದಾರಿಣಿಂಹರ್ ||
 ಏವಂ ಮನೋನ್ವೈಯುತ್ತಂ ಸಾಕ್ಷಾದ್ವೇಷಂ ಸದಾಶಿವರ್ ||೨||

ಅವಾಹನ ಕ್ರಮಾ :—

ಅನಾಹಯೀತ್ತರಹಿವಂ ದೇಹಿಕತ್ಯದ್ವಾನಸಃ |
 ಅಸ್ತ್ರಮೇಯಂಮನಿದೇತ್ತಮನಾಪಮನಾಮಯವರ್ ||೩||

ಸೂಕ್ಷಂ ಸರ್ವಗತಂ ನಿತ್ಯಂ ಧೃವಮಂಕ್ರಿರಮಂವ್ಯಯಂ |
 ವಾಚ್ಯನಾಜಕರಾಂತ್ಯಂ ವಾಜ್ಞನೋತೀತಗೋಳಿಕರವರ್ ||೪||

ವೃಕ್ತಂ ಕುರ್ಯಾದ್ವಿಶೇಷಾಂ ನಿಷ್ಪಾತ್ಯಂ ಸಕಲಾತ್ಮನಿ |
 ಇತ್ಯಾನಾಹನಪೂನ್ವೇಸ್ತು ಮೂಲಮಂತ್ರ್ಯನಿರ್ವಂತರಣಾತ್ |

ಯಂಥಾಕಾಷ್ಟಗತೋ ವಹ್ನಿವ್ಯಾಜ್ಯತೀ ಮಥನಾದಿಭಿಃ |
 ಶಥಾಮಂತ್ರಪ್ರಭಾವೇಷಾಂ ಭಕ್ತ್ಯಾಭಿವೃಜ್ಯತೀ ಶಿವಃ |

ಖ್ಯಾತಯೇ :—

ಸರ್ವಜ್ಞಾಸ್ಯತಿವಸ್ಯೇರ ಕಥಮಾವಾಹನಂ ಪ್ರಭೋ |
 ಯಂದಾವಾಹನನಿಷ್ಪಂ ಸ್ಯಾತ್ವರ್ವಗತ್ತಂ ವಿಷಣುತೀ |

ಕ್ರಿಶ್ವರಃ :—

ಅಮೂಲಾಗ್ರಸ್ಯತಸ್ಯಾಗ್ನೇರಭಿವೃತ್ತಿಯಂಥಾ ಶರ್ವಾ |
 ಶತ್ಯದೇಕತ್ರಾಂಧ್ಯದ್ವೈವಾತ್ಪರಕತ್ತಂ ನ ಬಾಧ್ಯತೀ |

ತಥಾತ್ಮನಸ್ತಿನುದಾಪುರಾ ಸ್ಯಾತಾಮಿಹ ಗಮಾಗಮೋ |

ತದ್ವನ್ಮಂತ್ರತಸುದಾಪುರಾಶಿವಸ್ಯೇಷ್ವಾ ಗಮಾಗಮೋ

||೬||

ಅಜೆನ್ಮತಕ್ತಿಯಂತ್ರತಾಪುರ್ವಪಕೋವಾಪಕೃಷ್ಟಿಂಂತ್ರಿಂ |

ಸತಸ್ಯಸ್ತಿನುಹೀನೋ ವಾ ಸರ್ವಕೃಷ್ಟವರ್ಗಶಿವಃ

||೭||

ಏವಂ ಚಿಂದುಗಳಂ ಸಾಂಬಂ ಹಸ್ತಪುಷ್ಟಗತಂ ಶ್ವರೀತಾ |

ತಚ್ಚಾಪ್ರಾಣಪಥಾಕಾರ್ಯಂ ನಾಡಾ ಜೊತಿಸ್ಪೃಖಾವಯಾ

||೮||

ತಸ್ಯಾದಾದಾಯ ಲಿಂಗಸ್ತಂ ಸ್ಯಾಪಿನಾ ವಿನ್ಯಸೇತ್ತಿನಾ |

ಯೇನ ಸಾಮಧ್ಯತ್ವಂಭೋ ಸ್ಪೃಷ್ಯಾ ಸ್ಪೃಷ್ಯಾಮಿತಾಭನೀತಾ |

||೯||

ತಚ್ಚಕ್ತಿ ಪ್ರಕಟಿಭಾವಸ್ಪತಿಧಾನಸ್ಯ ಮುದ್ರಯಾ |

ಸನ್ಮಿಧೀರಪರಿತಾಗೇ ಯಾವಶ್ವಾಜಾವಸಾನಕಮೋ

||೧೦||

ಸನ್ಮಿಧೋಧೋನಿರೋಧಿನಾ ವಿಭೋರಪಿ ವಿಭಾವ್ಯತೇ |

ಲೋಕೇ ಸುಭಾತ್ಮಕಂ ವಸ್ತು ಗೋಪನೀಯಂ ಯಥಾತಥಾ

ತಸ್ಯಾವಕುಂಠನಂ ಕಾರ್ಯವನಕುಂಠನವುದ್ರಯಾ |

||೧೧||

ಯಾಥಾನಲಕರಜಾಪ್ಯಾಸಮಧಾರಾಸ್ಪತಿಸ್ವಾರ್ಥದೀಪಿಭಿಃ

ತದ್ವದಂಗೈಸ್ಪರಭಾವೋಧೈರ್ದೃರದ್ಯತ್ಯೋಽವಿಲ ಕೃಜ್ಞಿವಃ

||೧೨||

ತಥಾ :—

ಕೃತ್ವಾಹ್ಯದ್ವತನುಂಜಲಿಂ ಸಕುಸುನುಂ ಪ್ರಸಾದವುನ್ಮಂಪತನಾ

ಭಕ್ತ್ಯಾ ಸಿಷ್ಟಾಳಗೋಜರಂ ಸವನರಸಿಭಾವಂ ಗತಸ್ಯಾಧಕಃ

||೧೩||

ಧ್ಯಾಯೇದುತ್ಪುರುವಂತಸ್ಪತಕತಕ್ತಿ ಭವನೇ ನಾದೇ ತಥಾಬಿಂದುಕೇ |

ನಿಷ್ಠಾರ್ಥಂತಂ ತ್ರಿವನತಸ್ಪತಕತಕ್ತಿ ಕರಣ್ಸ್ಯಸ್ವಾಪ್ಯದೇವವಾವಾಹನವಾ |

||೧೪||

ಉಫ್ಯುವಾದಾದುಪಚಾರಕ್ರಮಃ—

ಧ್ಯಾತ್ವಾ ಸಾದ್ಯಂ ತಕೋದದ್ಯಾತ್ವಾದಯೋಽಭ್ಯಾ ಗುರುವರಃ |

ದದ್ಯಾದಾಜವನಂ ರಂದ್ರಗಾಯೆತ್ವಾ ವದನೇಷು ಚ

||೧೫||

ಆಪ್ಯಾಂ ವುಂಧರಾಸು ದಾತವ್ಯಂ ದೂರಾಪುಷ್ಪಾಜ್ಞತಾಂತಿತವಾ |

ಸತ್ಯಂತೇನ ಹೃದಾಸಾದ್ಯಂ ಸ್ವಾಧಾಂತಾ ಚ ವಂನಂ ಸ್ತೂತವರ್ಗಃ

||೧೬||

- ಸ್ವಾಹಾನ್ತೇನ ಹೃದಾ ಚಾಷ್ಟ್ಯಂ ದೂರಾದ್ಯಂ ವೌಷದಂತಕವರ್ |
ತೈಲೇನ ಹಸ್ತಯಂತಾದ್ಯೈಪ್ ಸ್ವಾಧಿತೇನ ನವೇನ ಚ | ||೩||
- ಅಭಿಜ್ಯಾನಾಮದೇವೈನ ಸಾಧಕ ಸ್ತೋಂಬಕೇಣವಾ |
ಸಂಸ್ಕಾರಪ್ಯ ಘೃತ ಸೂಕ್ತೇನ ತುದ್ಧಗನೈನ ಸರ್ವಿಷಾ | ||೪||
- ಶಾಲಿ ಮುದ್ಗ ಹರಿದಾರದ್ಯೈಪ್ : ಪಿಷ್ಪೈ : ಪ್ರಕಾಶ್ಯ ಶಂಕರವರ್ |
ಶನೈಷ್ಯೇ ದೇವಿತಿ ಮಂತ್ರೇಣ ತಥಾಪಾಸಾದಮಂತ್ರತಃ | ||೫||
- ಸುಗಂಧಾಮಲಕಾದೈಪ್ತಜ್ಞ ಜೂಣ್ಯ ರುದ್ರತ್ಯಂ ಸಾಧಕಃ |
ಪವಿತ್ರಂತೈತಿ ಮಂತ್ರೇಣ ಪಂಚಗವೈನ ಸ್ವಾಪಯೇತ್ |
ಪಂಚಾಮ್ಯತೈಪ್ತಜ್ಞ ಸಂಸ್ಕಾರಪ್ಯ ತತ್ತನ್ತ್ವಂತ್ರೇಣ ಸಾಧಕಃ | ||೬||
- ಅಭಿಷೇಕೋಪಯುಕ್ತ ದ್ರಬ್ಯಭೇದಾಸ್ತನ್ತಂತ್ರಭೇದಾಶ್ಚ :—
ವನಸಂ ನಾರಿಕೇಳಂ ಚ ಮಾತುಲುಂಗದ್ವಯಂ ತಥಾ |
ನಾರಂಗಂ ಲಿಕುಂ ಜೈವ ರಸಾಲಂ ಚ ಘಲೋಡಕವರ್ | ||೭||
- ವಕ್ಕೈ ಘಲರಸೈ ತುದ್ಧೈ ಸ್ವಾಪ ಯೇತ್ವಾವರ್ತತೀಪಿಮರ್ |
ಯಾಜಾತೇತ್ಯನುವಾಕೇನ ತಥಾ ಬ್ರಹ್ಮಾಂಗಮಂತ್ರಕೈ : | ||೮||
- ಸದೋಽಜಾತೇತಿ ಮಂತ್ರೇಣ ದೂರಾಘಾಘಲರಸೇನ ಚ |
ವಾವಂದೇವೇತಿಮಂತ್ರೇಣ ಖಜಾರೋರೇಣಾಸ್ತಿತೋಡಕೈ : | ||೯||
- ಅಷ್ಮಾರೇತಿ ಚ ಮಂತ್ರೇಣ ತಥಾಮೃತಹಲೇನ ಚ |
ಪುರುಷೇಣ ಚ ಮಂತ್ರೇಣ ತಥಾಮೃಗಮದಾಂಭ ಸಾ | ||೧೦||
- ಕುಶಾನೇತಿ ಚ ಮಂತ್ರೇಣ ಜಂಬೂಘಲರಸೇನ ಚ |
ಸಿತಾಸಿತೇತಿ ಮಂತ್ರೇಣ ಸ್ವಾಪಯೇತ್ತು ಕುಶಾಂಭಸಾ | ||೧೧||
- ಅಪೋಽಂಷೈತಿಮಂತ್ರೇಣ ತುದ್ಧತೋಯೇನ ಸಾಧಕಃ |
ಗಂಧದಾಘರೇತಿ ಮಂತ್ರೇಣ ಸ್ವಾಪ್ಯ ಗಂಧಜಲೇನ ಚ | ||೧೨||
- ಗಾರೀವಿವರಾಯ ಮಂತ್ರೇಣ ಸ್ವಾಪ್ಯ ರಾತ್ರ್ಯಂಭಸಾಶಿವಮರ್ |
ಪುಷ್ಪಾವತಿತಿ ಮಂತ್ರೇಣ ಸುವತೋಯೇನ ಸ್ವಾಪಯೇತ್ | ||೧೩||

ಸಹಿರತ್ತೇತಿ ಮಂತ್ರೇಣ ಸ್ವಾಪ್ಯ ರತ್ನಾಸ್ವಿತೋದಕ್ಕೆಃ ।
ಯಾತೇರುದೈತಿ ಮಂತ್ರೇಣ ಸ್ವಾಪಯೇದಿಧಿಮಾರಿಣಾ

||೫||

ಕದ್ವಾದ್ವಾಯೇತಿ ಮಂತ್ರೇಣ ತಥಾ ಚಾ ಸ್ವಾಪತೇತಿ ಚ ।
ಶಾಲ್ಯಾದನೇನ ಸಂಸ್ವಾಪ್ಯ ಗಾಯತ್ರಾ ಶ್ರೀದಳೋದಕ್ಕೆಃ

||೬||

ಹಿರಣ್ಯ ರೂಪೇತಿ ಯುಜಾ ಸ್ವರ್ಣತೋಂಯೇನ ಸ್ವಾಪಯೇತ್ರಾ ।
ಕರ್ಮಿಕಾಘಲತೋಂಯೇನ ಶ್ರೀಮಂತ್ವಂಚಾಕ್ಷರೇಣ ಚ

||೭||

ಯಂವನೀನಾರಗೋಧಾಮಚಣಾದ್ವಾಸ್ವಿತೋದಕ್ಕೆಃ ।
ವಿನಕೋಕಾಂಯೇತಿ ಯುಜಾ ಹೃದಯಾದ್ವಂಗಮಂತ್ರಕ್ಕೆಃ

||೮||

ಕುತದ್ವಾರ್ಥೋದಕಾಭ್ಯಾಂತು ಕಾಂಡಾತ್ಮಾಂದೇತಿಮಂತ್ರಕಃ ।
ಅಘೋರಾಸ್ತೇಣ ಮಂತ್ರೇಣ ದಾಡಿನೀಘಲವಾರಿಣಾ

||೯||

ಬೃಹತ್ಸ್ವನೇತಿಮಂತ್ರೇಣ ಸ್ವಾಪಯೇದ್ಭೂಸಿತಾಂಭಸಾ ।
ಕರ್ಮಾರಾಗರು ತೋಂಯೇನ ಗುರುಃ ಪಾಶುಪತೇನ ಚ

||೧೦||

ಸ್ವಾದ್ವಿಂತ್ವೇತಿ ಚ ಮಂತ್ರೇಣ ಸಂಸ್ವಾಪ್ಯೇಕ್ಷೇರಸೇನ ಚ ।
ಪರ್ವತೇ ಚ ನದಿ ತೀರೀ ವಲ್ಲಿಕೇ ಕರ್ಕಟಾವಟೆ

||೧೧||

ಮೃದಂ ಸಂಗ್ರಾಹ್ಯ ಮತಿಮಾನಾ ಕನ್ತು ದಂ ಜಲಸಂಯುತಾವರ್ ।
ಅಕ್ಷಾಂತೇತಿಮಂತ್ರೇಣ ತತ್ತ್ವೋಯೇ ನಾಭಿಷೇಜಯೇತ್ರಾ

||೧೨||

ಪರ್ಯೋದಧಿಘೃತಕ್ಷಾದ್ವರ್ತಕರಾದ್ಯೈಸ್ವರ್ಯ ಶಕ್ತಿತಃ ।
ಕುಡುಸಾದಾಧ್ಯಕಾಂತ್ಯಿಷ್ಟ ಕುಡುಸಾದ್ವರ್ತಿತ್ಯೇರಸಿ

||೧೩||

ಖಂಡಾಭಾವಾದಿಘುಸಾರಃ ಮಧ್ಯಭಾವೇ ಖೃತಂ ಭವೇತ್ರಾ ।
ತತ್ತ್ವನ್ತುಂತ್ರೈಮಂತ್ರಾಹಾದೇವಂ ಸ್ವಾಪಯೇತ್ರಾ ಸ್ವಾಪನಾಂಭಸಾ

||೧೪||

ಪ್ರೋಮನಾಪಿಸಮುಚ್ಚಾರ್ಯ ತಥಾವೈಚಾಸ್ತ್ರ ಪಂಚಕವರ್ ।
ಶಂಹೀನವಾಪ ವಧಾನ್ಯ ಧಾರಾಕುಂಭೇನ ನಾ ಗುರುಃ

||೧೫||

ಪಾವಮಾನೇನ ರುದ್ರೇಣ ಶಿರಸಾಧನಾಕೇನ ಚ ।

ಉಂಭಸ್ಯೇತ್ಯನುವಾಕೇನ ನೃಸೂಕ್ತೇನಾಪಿ ದೇಹಿಕಃ

||೧೬||

ಬ್ರಹ್ಮಪಂಚಕವುಂತ್ರೇತ್ಯ ಕಾಂತಿಪೌಷ್ಟಿಧಿವುಂತ್ರಕ್ಷಿಃ ।
ಪ್ರತ್ಯಹಂ ಪರಯಾ ಭಕ್ತಾತ್ಯ ಸಾಮಾಪಯೇತ್ವರಮೇತ್ಪರಮಾ ॥೨೦॥

ಪ್ರತಿದ್ರವ್ಯಾವಸಾನೇ ತು ದದ್ವಾದ್ವಾ ಸಾದಿಕಂ ಗುರುಃ ।
ದದಿಷ್ಠಿರ ಘೃತಕ್ಷಣಿದ್ರನಾರಿಕೇಳಜಲಾದಿಭಿಃ ॥೨೧॥

ಗಂಥತೋಯೇನ ಚ ಸಾಮಾಪ್ಯ ಗೋತ್ತಂಗಾಗ್ರವೊಣತಃ ।
ಸಾಮಾನತೋಯೇಷು ರಸಯೋರಾಂತಂ ಗಂಥೋದಕೆಸ್ತು ಚ ॥೨೨॥

ದ್ರವ್ಯಾಸುಸಾರತಃ ಕುರಾತ್ರಾ ಪ್ರಸಾದಿದ್ವೈಣವಾತ್ರಕಮಾ ।
ಸ್ವೇಸುತ್ತಿಕಾಚನೇ ವಾನಂ ತದ್ವಾಧಾ ಕಲ್ಪಯೇದ್ವಾರುಃ ॥೨೩॥

ತತ್ತ್ವತ್ವಲನಿರೂಪಣಮಾ :—

ಕಲ್ಪಕೋಟಿಸಹಸ್ರೇತ್ಯಶ್ಚ ಯುತ್ಪಾಪಂ ಸಮುಪಾಜಿಫತಮಾ ।
ಘೃತ ಸಾಮಾನೇನ ತತ್ಪರ್ವಂ ದಹತ್ಯಗ್ನಿರವೇಂಧನಮಾ ॥೨೪॥

ಪ್ರತ್ಯಹಂ ಯಂಶ್ಚ ಗಾಂಡಾತ್ತದೋಗ್ರಿ ೧೦ ನೇಡನೇದಿನೇ ।
ಯಂತ್ರಲಂ ಸಮಾಪ್ತೋತ್ತಿ ಷ್ಣೀರಸಾಮಾನೇನ ತತ್ತಲಿಮಾ ॥೨೫॥

ದಧಾ ಶು ಸಾಮಾಪಯೇಲ್ಲಿಂಗಂ ಸಕ್ತಿದ್ವಾತ್ಯ ತುಯೋ ನರಃ ।
ಸರ್ವಪಾಪನಿವುಂಕ್ತಿ ಶಿವಲೋಕೇ ಮಹಿಂಯತೇ ॥೨೬॥

ಪುಷ್ಟೋದಕೇನ ಸಾವಿತ್ರಂ ಕಾಂಬೀರಂ ಹೇಮವಾರಿಣಾ ।
ರತೋದಕೇನ ಪೂರ್ವೇಂದ್ರಂ ಲೋಕಂ ಸಂಪಾಪ್ಯ ಮೋದತೇ ॥೨೭॥

ಜಪೇನಚೋಕ್ತಮಾಂತಾಂ ವಿಮಲೇನಾಂಭಸಾ ಶಿವಮಾ ।
ಸಾಮಾಪಯಿತಾ ಸಕ್ತಿದ್ವಾತ್ಯ ಶಿವಲೋಕೇಮಹಿಂಯತೇ ॥೨೮॥

ಕಸ್ತೂರಾಗರುತೋಯೇನ ಯೋಲಿಂಗಂ ಸಾಮಾಪಯೇತ್ಪತ್ತಾ ।
ಸರ್ವಪಾಪನಿವುಂಕ್ತಿ ಶಿವಲೋಕೇ ಮಹಿಂಯತೇ ॥೨೯॥

ಯಃ ಪಂಚಗನ್ಯೇತ್ಯಿಂತಾನಂ ಸಾಮಾಪಯೇದ್ವಿಧಿಸಂಷ್ಟುತ್ಪಾ:
ಸ ಸಪ್ತಜನ್ಮಸಂಭೋತ್ತಿಃ ಸವರ್ಗಃ ಪಾಪೈಃ ಪ್ರಮುಖಃತೇ ॥೩೦॥

ಯೋ ಮಹಾದೇವನಿಂಬಾತಾನಂ ಮಧುನಾಸಾಮಾಪಯೇತ್ಪತ್ತಾ ।
ಸ ಪ್ರತಾಪೀ ಚ ಭೋಗೀ ಚ ಸವೋತ್ಪರ್ವಾಣ ನರತೇ ॥೩೧॥

ಯೋಽಭಿಷಿಂಜತಿ ಲಿಂಗಂ ಚ ಸದಾ ಶಕ್ತಿರಯಾ ನರಃ ।
ಸಸನ್ ಸಂಸದಾಧಾರ ಸವತ್ತಿ ವಿಜಯಿಂ ಭವೇತ್ ॥೫॥

ನಾರಿಕೇಳಾಂಬುಂನಾ ಸಾಮ್ಯ ಸಾವಭೌವುತ್ತ ಮಾಪ್ಯಾಯಾತ್ ।
ಸಂಸ್ಯಾಸೈಕ್ಷೇರಸೇನೈವ ಪರಭೀಂಗಾಶ್ರಯೋ ಭವೇತ್ ॥೧೦॥

ದ್ವಾಕ್ಷಾ ವಿಜೂರ ಕದಲೀಪನಸಾಮು ಸಮುತ್ತಿತ್ತಿಃ ।
ಫಲಸಾರ್ಥಿಕ್ಷ ಸಗುಡೈರ್ಹ್ಯೋ ಲಿಂಗೋಽಪಾತ್ರನಂ ಸಕ್ತಾ ॥೧೧॥

ಕರೋತಿ ಚ ವಹಾನಿಪಾಸ್ಯತಾಸ್ತಿ ವಾಹತಿಂ ವಂಹಿಂಹಾ ।
ಸ್ವಾಪನೋಕ್ತಸರಸಾರ್ವತ್ರಾಃ ಕಲಶ್ಸಾಂಪಿತ್ತಿಕ್ಷೇವವರ್ ॥೧೨॥

ಅಭಿಷಿಂಚ್ಯ ಸಕ್ತಿಧೃಕ್ಷಾ ಸವಾನ್ಸ್ಯಾಪಾನವಾಪ್ಯಾಯಾತ್ ।
ವಿಲೋಕಿರಘಲತ್ತಯೇಣ ಸಹಿತಾಃ ಆಪೂರಿಸತ್ತಂಕುನ್ಮುಃ ॥೧೩॥

ಶ್ರೀಖಂಡಾಗರುಪತ್ರಕ್ಷೇತ್ರ ಕುಸುಮ್ಯೋರಾವೋದಿಭಿಸ್ಯಂಯುತಾಃ ।
ಅಶ್ರೋವನುಜ್ಞನ ಕವುರಣಿ ಪ್ರಣಿಹಿತಾತ್ಯಂಭೋಽಧ್ಯಾಲಾಭಿಃ ॥೧೪॥

ಶ್ರೋಕ್ತದ್ರವ್ಯಗಣೇಷಂಲಭ್ಯಾವಿಹ ಯಂತ್ರದಾಂತ್ಯ ಮಾಘ್ಯೇತರ್ಯಃ ।
ಅನ್ನೋನ ಶಿವಲಿಂಗಂ ಚ ಹಾಯಸೇನ ಗುಡೇನ ನಾ ॥೧೫॥

ಗೋಧೂವಂಯನ ಶಾಲ್ಯಾದಿತಂಡುಲ್ಯೈವಾರ ಪ್ರಸೂಜಯೇತ್ ।
ಅಯುಷ್ಯಾನಾಬಲವಾನ್ ಶ್ರೀಮಾನಾಂ ರಾಜ್ಯಾಧಿಪತಿಭರವೇತ್ ॥೧೬॥

ಯಾವಂತಸ್ಯಂಡುಲಕಣಾ ಯಾವಂತೋಽನಾಮ್ದಿಸಂಭವಾಃ ।
ತಾವದ್ಯಾಗಸರಸಾರ್ವಣಿ ಶಿವಲೋಕೇ ಮಹಿಂಯತೇ ॥೧೭॥

ದಶಾಪರಾಧಾಂಸ್ತೋಽಯಂತು ಶ್ವೇರಂ ಹಂತಿ ಶತಂ ದ್ವಿಜಾ ।
ಸದಸ್ಯಂ ಶ್ವೇಯತೇ ದಧಾಮ ವಂಧಂತ್ಯ ಯುತಾಧಿಕಾನ್ ॥೧೮॥

ಘೃತಂ ಚ ಶತಸಾಹಸ್ರಮಿಕ್ಷುಸಾರಂ ತ್ರಿಲಕ್ಷಕವರ್ ।
ನಾರಿಕೇಳೋದಕಂ ಕೋಟಿಂ ಗಂಧತೋಽಯೇನುನಂತಕವರ್ ॥೧೯॥

ವಸ್ತ್ರಾಭರಣಾಲಂಕಾರ ಶ್ರವಿಃ—

ವಕ್ತ್ರೀಕ್ಷಾಪ್ಯಾಚಮನಂ ದತ್ತಾ ವಾಜರಯೇಚ್ಚಂದ್ರಾವಾಸನಾ ।
ಗಂಧದ್ರವ್ಯಾಸ್ಪಮಾಲಿಪ್ಯ ಶಿವಲಿಂಗಂ ಸವೇದಿಕವರ್ ॥೨೦॥

- ವಸ್ತುರಾನಾವಿಧೈದ್ರವೈಪ್ರಯೋದೇವನಾಜಾದ್ಯ ನಿಮಂತ್ಯಃ ।
ಯುನಂ ವಸ್ತೀತಿ ನಂತ್ರೀಣ ತಥಾ ಬ್ರಹ್ಮಾಂಗನಂತ್ರಕ್ಯೈ ॥೭॥
- ಅಷ್ಟೌಶ್ವಾಂತ ದೇವಾಯ ದದ್ವಾನ್ಯಂತ್ರಹವಿಸ್ತಾಧಾ ।
ನಂತ್ರತೋಯಾಭಿಷೇಕಾಂತೀ ದದ್ವಾನ್ಯಂತ್ರಸುನಂ ತಥಾ ॥೮॥
- ನಂತ್ರಾನ್ಯಂ ಚ ನಿನೇದ್ವಾಧ ಸೂಖಭಕ್ತ್ಯಾದಿಸಂಯುತವರ್ ।
ನುಂದಾನ್ಯಂಜಂಥ ತುದಾಧಾನ್ಯಂ ನೂಲೇನ್ಯನಾಭಿನಂತ್ರ್ಯಾಚ ॥೯॥
- ಗುರುನಿನೇದಯೀದಗ್ನಿದೀಪನಾಧಂ ತು ತಂಭನೇ ।
ಯಂಜೈಗ್ನಾಪನೀತಂ ದೇವಾಯ ತನ್ಯಂತ್ರೀಣ ಸಮಾಪ್ಯಂತೀತ್ ॥೧೦॥
- ತ್ರಿವ್ಯತಂ ತುಕ್ತಾಪಿತಂ ನಾ ಪಟ್ಟಿನಸ್ತ್ವಾದಿನಿನಿಂತವರ್ ।
ಯೋದದ್ವಾಶ್ಚಂಭನೇ ಭಕ್ತ್ಯಾಸೋಽಂತಂ ಶಿವಪುರಂ ನರಜೀತ್ ॥೧೧॥
- ಹೀರಣ್ಯೈತಿಜುಚಾ ನುಂತ್ರೀಭೂಷಣಯೇ ದ್ವಾಷಣಾನಿ ಚ ।
ಹೇವಾ ಪಟ್ಟಿತ್ಯಾಚು ನುಂಕುಟ್ಯಿಃ ಪಣ್ಯೈನೇನುನಿನಿಂತ್ಯೈಃ ॥೧೨॥
- ಹೇವಂದೂವಾಂಕುರ್ಯಾಹೇವಂಲಕ್ಷ್ಯೈಪುಷ್ಟಿರನೇಕತಃ ।
ಭೂಷಯೇಽಜ್ಞಂದ್ರಭಿಂದೇನ ಹೇವಂಪುಷ್ಟಿರನೇಕತಃ ॥೧೩॥
- ತ್ರಿಸರೀಕೋತ್ತರೀಯೀಣ ಕಟ್ಟಿಸೂತ್ರೀಣ ಸಾಧಕಃ ।
ಹೈವೇನಕ್ತಿತ್ರಿವಾಸ್ಯೇನ ಹೈವಂಪುಷ್ಟಿಣ ಚೈವ ಹಿ ॥೧೪॥
- ಅನ್ಯೈನುಂಂಕುಟಿಶ್ವಾದ್ಯಾಪ್ತಿಗೋಽಳಕ್ಯೈಹೇವಾನಿನಿಂತ್ಯೈಃ ।
ಭೂಷಯೇಽಜ್ಞ ಯಂಥಾನಾಯಂ ರತ್ನೈಪ್ರಾನಾವಿಧೈರಸಿ ॥೧೦೦॥
- ವಾಣಿಕ್ಯಮಂಕವಾರೇ ಸ್ಯಾಜ್ಞಂದ್ರವಾರೇ ತು ವರ್ಣಾಕ್ತಕವರ್ ।
ಕುಜವಾರೇ ಪ್ರವಾಳಂ ಸ್ಯಾದ್ಭಧೈ ಮರಕತಂ ಭವೇಕ್ ॥೧೦೧॥
- ಗುರೌ ತು ಪುಷ್ಪರಾಗಂ ಸ್ಯಾಜ್ಞಂಕ್ರೇ ವಜ್ರನಿತಿಸ್ತೂತವರ್ ।
ಇಂದ್ರನಿಂಲಂ ಚ ಸ್ಯಾರೇ ಸ್ಯಾಶ್ವವಾಣಿತಾನಿ ಯಾನಿ ಚ ॥೧೦೨॥
- ಸಮ ವಾರೇಷು ಯೋಗಾನಿ ಭೂಷಣಾನಾಂ ವಿಧಿನಂತಃ ।
ಇಂದೇತ್ವಾಗಂಧನಿಂಶಾಯ ಗಂಧದ್ವಾರಾಮಿತಿ ಕ್ರಮಾಧ್ ॥೧೦೩॥

ಇರಾವತೀತಿಮುಂತ್ರೇಣ ಚಾಕ್ಷತಾನಪರಯೆತ್ತಾದ್ವಿತೀ |
ಶುದ್ಧಾಭಿಃ ಪುಷ್ಟಿನಾಲಾಭಿಃ ಪಶ್ಚಿಮೇದ್ವರಥಾಚರಯೆತ್ತಾ | ||೧೪||

ಪುಷ್ಟಿವತೀತಿಮುಂತ್ರೇಣ ಪುಷ್ಟಿಸ್ತಾನ್ಯಾಕಾ ಪ್ರಪೂಜಯೆತ್ತಾ |
ಲಯಾಂಗಂ ಶುರವರ್ಮಭ್ಯಾಚರ್ಯ ತಿವಬ್ರಹ್ಮಾಂಗ ಕೃಸ್ತಾ | ||೧೫||

ಅಭ್ಯಾಚರ್ಯಾಷ್ಟೋತ್ತರಶತನಾಮಾಭಿತ್ತಿರದಳ್ಳಿಃ ಕೃನಾತಾ |
ಸುರೂಪಾಂ ಧೀರಸಿಖೋರ್ವಾಂ ಘಂಟಾಂ ನಾನೇನ ಪಾಣಿನಾ | ||೧೬||

ವಾದಯನ್ವರ್ವದಾಧಾರವಮುಖೇದಸ್ತಾನಸ್ತಾತಃ |
ನಿಧೋರಮಜ್ಞಲದಂಗಾರಪೂಣಾಪಾತೋದರೇ ಭೃತವರ್ | ||೧೭||

ದಹ್ಯನಾನೇನ ಧೂಪೇನ ಧೂಪಯೆತ್ತದನಂತರವರ್ |
ಕಸಿಲಾಘೃತಸಂಪೂಜ್ಯಃ ಕಪೂರರಂಗರುವತಿಭಿಃ | ||೧೮||

ಅನಿವಾರಣ ಪ್ರದೀಪೈಶ್ವಾ ಚಕ್ರ ತೊರಣಪೂರ್ವಕ್ಯಃ |
ಉದ್ಧಿಷ್ಟಸ್ತೇತಿಮುಂತ್ರೇಣ ನಿರಾಜನಮಧಾಚರೇತ್ | ||೧೯||

ವಸ್ತ್ರಂ ಚ ತಂಡುಲಾಂಶ್ಚೈವ ಲೈಮುಂ ಗನ್ಯವಂಥ ದ್ವಿಜಾಃ |
ಧಾನ್ಯಂ ಫಲಾನಿ ಕಾಂಬಿಂಲಂ ಗೋಗ್ರಾಸಂ ದೇತಿಕಾಯು ಚ | ||೨೦||

ದೇವಸ್ತ ಸನ್ಮಿಧ್ಯಾ ದದಾಯಾದ್ರಾಜಾ ರಾಷ್ಟ್ರಾಭಿವೃದ್ಧಯೇತ್ |
ಧೂಪದೀಪೈಂಥ ಸ್ವೇನೇದ್ಯೇ ಬಲಾವಭ್ಯಂತರೇಷಿ ಚ | ||೨೧||

ಸಕ್ತಾಧಾರಣನಂದತ್ವಾ ಕರ್ತವ್ಯಂ ಕರ್ಮ ಜೂತ್ತರವರ್ |
ಪ್ರಣವ್ಯಾದಾಯ ದೇವಾಜ್ಞಾಂ ಭೋಗಾಂಗಾನಿ ಪ್ರಪೂಜಯೆತ್ತಾ | ||೨೨||

ಪಂಚಾವರಣಾರಾಧನಾಕ್ರಮಃ ತದ್ದೇವತಾಧ್ಯಾನಾನಿ ಚ :—
ಆತ್ಮನೈವಷಾಡುಣ್ಯ ಪ್ರಾಪ್ತಿ ಭೋಗಾಂಗನಮಂಚರವರ್ |
ಅಂಗಾನಾಂ ಪುನರ್ವೈಕ್ಯಂ ಚ ತಿನ ಸಂಯೋಗನಾತ್ಮನಃ | ||೨೩||

ಕುಶಾನಂ ಕಣ್ಣಕಾಯಾಂ ತು ಪೂಜಯೆತ್ತಸುನಾದಿಭಿಃ |
ಪುರುಷಂ ಪೂರ್ವಪಶ್ಚೈ ತು ಅಖೋರಂ ದಕ್ಷಿಣೇ ಯಾಜೇತ್ | ||೨೪||

ವಾಮವುತ್ತರ ಸತ್ಯೇ ತು ಸದ್ಗುಂ ಹಕ್ಕಿನುಪತ್ರಕೇ |
ವಿನ್ಯಾಸೇ ವ್ಯಂಜಕ ಪತ್ರಾಣಿ ಪಂಚ ವಕ್ತ್ರಯುತಾನಿ ಚ

||೫||

ಬಾಹುಭಿರ್ದೇಶಭಿತ್ತಿ ವ ಶಾಂಕನುಕುಟ್ಟಿ ಸ್ವಿಹ |
ಧ್ಯಾತವಾಯಾವಿ ಸ್ವರೂಪಾಣಿ ವರಾಯುಧ ಧರಾಣಿ ಚ

||೬||

ಅಗ್ನಿತರಷ್ಟೋ ನಾಯುವ್ಯಾ ಚತುರ್ದಿಕ್ಷೇತಂ ಯಂಜೀತ್ |
ಹೃಷಿರ ಕ್ಷಾಳಿಕಾವರ್ಮನೇತ್ರವುಸ್ತಂ ಯಂಥಾಕ್ರಮವೂ

||೭||

ಹೃದಯಂ ಚಂದ್ರವರ್ಕಾಭಂ ಶಿರೋ ಗೋರೋಜನ ಪ್ರಭಮೂ |
ತಪ್ತಿಜ್ಞಲನಸಂಕಾಶಾಂ ಶಿಖಾಂ ಸಮ್ಮಗ್ನಿಜಿಂತಯೀತ್ |

||೮||

ಅಧೂನಸ್ತುಂ ಕವಚಂ ಧ್ಯಾಯೀದಸ್ತುಂ ಕಸಿಲವರ್ಕಾಕವೂ |
ಜೊಯೀತೀರೂಪಪ್ರಕಾಶಂ ಚ ನೇತ್ರಂ ಮಧ್ಯಗತಂ ಸ್ವರೇತ್ |

||೯||

ಪಂಚವಕ್ತ್ರಯುತಾ ಸ್ವರ್ವೇ ದಶಬಾಹಿಂದಂಭೂಷಿತಾಃ |
ನಾನಾಭರಣಸಂಯುಕ್ತಾಃ ನಾನಾ ಸ್ವರ್ಗಂಧಭೂಷಿತಾಃ

||೧೦||

ದ್ವಿರಷ್ಟವಶ್ವರಾಕಾರಾಸ್ನಿರೂಪಾಃಸಿ ರ ಯರ್ಹವನಾಃ |
ಪ್ರಸನ್ನವದನಾಸ್ನಿವಾಯಾಸ್ತಿ ನೇತ್ರಸ್ವಪಸ್ತಿಕಾಸನಾಃ

||೧೧||

ಮಂಧಾರದಿಭೋಯೀ ಹೃದಾದಿಭೃಸ್ತಾಪವಂತವಾಯಃ ಪ್ರಭೋರಿಮೇ |
ಈಶಾನಂ ನೇತ್ರಮ್ಯಾಶಾನ್ಯಮಧು ವಾ ಸಾಧಕೋ ಯಂಜೀತ್ |

||೧೦||

ಗಭಾರವರಣನೇವಂ ತು ಪೂಜಯೋದಭಿತೋಹರಮೂ |
ಸಾಧನೇವಸ್ತಿನ್ನಥವಾ ಪೂಜಾ ನಾದೂದಾಯ ಶ್ವಕ್ತಯೋ ನವ

||೧೧||

ಉಂಕಾರೂಡಾ ಪ್ರಭೋಃ ಪೂಜಾ ಚಾದಿಕಕ್ತವುಂನೋನ್ನಿಃ |
ಅನಾದನಾದ್ಯೈ ರೇತಾಶ್ಚ ಸ್ವಮಂತ್ರಕ್ರಮಶೋಽಚ್ಯಾಯೀತ್ |

||೧೨||

ನಾವಕುಂರನಮೇತೇಷಾನುನುತ್ತಿಕರಣಂ ವಿನಾಃ |
ಸಂಸ್ಕಾರಾಷ್ಟ್ವಕಮೇನ್ನೆತಪ್ತತ್ಯೇತಂ ವಿಹಿತಂಭುಧೈಃ

||೧೩||

ಸ್ವಪನಂದಿಂಪಳ್ಳಿತ್ತ ನಪ್ರಭಕ್ಷಾಂಗ ಭಾವಕಃ |
ವಿದ್ಯೇಶ್ವರಾ ದ್ವಿತೀಯೀ ತು ಅನಂತಾದಾಯ ಯಂಥಾಕ್ರಮವೂ

||೧೪||

- ಅನನ್ತೇಶಕ್ಕ ಸೂಕ್ತ್ವ ತ್ವ ಶಿವಕ್ಕೆ ವೈಕನೇಶತ್ರಿಕಃ ।
ಏಕರುದ್ರಸ್ತಿವುಂತಿರ್ಶ್ವ ಶ್ರೀಕಂತಶ್ವ ಶಿಖಂಡಿಕಃ ॥೧೫॥
- ಏತೇದೇವಾಶ್ವ ತುರ್ವಾಶ್ವ ದರವದ್ದ ಶಬಾಹವಃ ।
ಖಂಡೇಂದುವುಂಳಿಯಸ್ತ್ವಾ ವೋಧ್ಯಃ ಪದ್ಮಸ್ಥಾ ವಿವಿಧಾಯುಧಾಃ ॥೧೬॥
- ಖಂಡ ಹೀಟಿಷಂಬಾಣಿಕಂವುಂಡುಲಪ್ಯಾಸೂತ್ರಿಣಃ ।
ವರಾಭಯಕರೋಹೇತಾಶ್ವಾಲಪಂಕಜಸಾಣಯಃ ॥೧೭॥
- ಯುಗಾಂತಾದಿತ್ಯಸಂಕಾಶಾಸ್ತ್ರಂಸ್ಯಾಷ್ಟಿವಚೇಹೇದಿತಾಃ ।
ಅನಂತಃ ಪೂರ್ವತಃ ಪೂಜ್ಯಸೂಕ್ತ್ವಂ ದಷ್ಟಿಣತೋಹೇಯೇತಾ ॥೧೮॥
- ಶಿವೋತ್ಮಂತಂ ತು ನಾರುಣ್ಯಾವೇಕನೇತ್ರಂ ತಥೋತ್ತರೇ ।
ಏಕರುದ್ರಂ ಕಂಭ್ಯಾಶಾನ್ಯಂ ಶ್ರೀಮಂತಿರಂ ಚಾಗ್ನಿಗೋಽಚರೇ ॥೧೯॥
- ಶ್ರೀಕಂತಂ ಚೈವ ನೈಂಖತ್ಯಾಂ ನಾಯಂವಾಯಂ ತು ಶಿಖಂಡಿನವರ್ ।
ಗಣೇತ್ಯರಾಸ್ತ್ರಂ ತೀಯೇ ತು ಕುಬೇರಾಶಾದಿತಃ ಕ್ರಮಾತ್ ॥೨೦॥
- ಸಿಂಹಾರೂಢಾಂಬಿಕ ತ್ರೈಕ್ಷಾ ಪೀಠಾಭಾ ದರ್ಪಣೋದ್ದಹಾ ।
ಷಠಾಂಶ್ಯಾಂ ಸಂಸಿತ ಶ್ವಂಡಃ ತುಧ್ವಂ ವೈಡೂರ್ಯಸಪ್ರಭಃ ॥
ವೈಯಾಘರಸಸ್ತಸ್ರ್ಯಾಶ್ವಶ್ವಾಲದಂಡಕುಶಾರಭ್ಯತಾ ॥೨೧॥
- ವರಾಭಯ ಕರತ್ತಂಡ ಶ್ವಂಡುಂಡಾಹಿಂಭೂಷಿತಃ ।
ನಂದಿನಂ ಪೂರ್ವದಿಗ್ಭಾಗೀ ಪದ್ಮರಾಗಸವನಪ್ರಭವರ್ ॥೨೨॥
- ಶ್ರೀನೇತ್ರಂ ಶೂಲ ಹಸ್ತಂ ಚ ಸೌಮ್ಯಂ ನಾಗೋಪವೀತಿನವರ್ ।
ದರಿತಾಭಂ ನುಹಾಕಾಶಂ ಶೂಲಹಸ್ತಂ ಶ್ರೀಲೋಽಚನವರ್ ॥೨೩॥
- ನಾಗೋಪವೀತಿನಂ ರೌದ್ರವೂಗ್ನೀಯ್ಯಾಂ ದಿಕ್ಷಿಪೂಜಯೇತಾ ।
ಗಣೇಶೋನಾವುನಾಕಾರೋಗಜಕ್ರಿಸ್ತಾಪದಂತಭ್ಯತಾ ॥೨೪॥
- ವೂಳಿಕಂಭಶ್ವಾಪ್ರಣಿಷ್ಟಾಳಿಕರಂಭಲಿವಃ ।
ಸಲಂಡ್ಲಕುಶಾಶಾರಾಶ್ವವಾಲಾಕಾರಸ್ತಸ್ರಿಲೋಚನಃ ॥೨೫॥
- ಬಿಸಿನೀಪತ್ರ ಸಂಕಾತಃ ಪೂಜ್ಯೋ ವೈ ಯಾಮದಿಕ್ಸ್ತಾತಃ ।
ವೃಷ್ಣೋ ವೃಷ್ಣಾಕೃತಿಸ್ತಸ್ತಾಪಃ ಕುಂದೇಂದುತುಹಿನದ್ಯುತಿಃ ॥೨೬॥

- ಅಧಾರ ಭೂತೋ ಧರ್ಮತ್ವಾ ಪೂಜೆಯೇ ನಿಖ್ಯಾತಿಗೋಚರಃ ।
ನಿವಾರಣಸನಿಗ್ರಹೋ ಭೃಂಗಿ ಶೈಕೋ ನಾರುಣದಿಗ್ಗಃ ॥೨೨॥
- ಪಡ್ಡಕ್ಕೊಳ್ಳಬಾಲನೇಷಕ್ಕ ದ್ವಾದಶಾಕ್ಷಿಭುಜೋಽಜ್ಯಲಃ ।
ಘಂಟಾಕರ್ತ್ತಪತಾಕಾಬ್ಲು ಸ್ತುತಕುಂಕ್ಷಾಟಿ ದಂಡಭೂತಾ ॥೨೩॥
- ವರಾಭರ್ಯಂಧನುಭಾರಣವಂಹಾಪರಶುನಾನಷಿ ।
ಜತುಭುರ್ಜಾಜೋ ದ್ವಿಭಾಹುವಾರ ಭವತ್ಯೇಕಾನನಕ್ತುಯ್ಯಿ ॥೨೪॥
- ಶಕ್ತಿ ಕುಕ್ಷಾಟಿಪರಸ್ತಸ್ತ ವರಾಭರ್ಯಂಸನುಸ್ತಿತಃ ।
ನಾಯನಾಂ ವಿದ್ರುನ್ವಾಭಾಸಃ ಪೂಜನೀಯಃ ಫಲಾಧಿರಭಿಃ ॥೨೫॥
- ಅಭಿನಾನ್ಯಪ್ರಕಾರೇಣ ಪೂಜನೀಯಾಗಣೇಶ್ವರಾಃ ।
ದೇವಿ ಚೈನ ತು ಜಂಡೇಶೋ ಮಹಾಕಾಳೋವ್ಯಕ್ತಸ್ತಾ ॥೨೬॥
- ಸಂದಿತಕ್ಕ ಗಣಾಧ್ಯಕ್ಷಃ ಭೃಂಗಿತಃ ಸ್ಥಂದ ಏನ ಚ ।
ಧ್ಯಾಯೀದೇಶಾನನುದ್ವಿಗ್ನಃ ಪಡ್ಡರಾಗಸನುಪ್ರಭಾನಾ ॥೨೭॥
- ಲೋಕಸಾಳಾಂಶ್ವತುಧೀರೇತು ಶರ್ವಂತಸ್ತಸ್ತಾದಿಗ್ತಾನಾ ।
ದ್ವಿರದೇಂದ್ರಸನೂರೂಢಂ ಸೀತ ನಣಣಂ ತು ವಜ್ರಿಣನೂ ॥೨೮॥
- ಸದಸ್ತಾಂ ಯಜೀಂದಿಂದ್ರಂ ಪೂರ್ವಭಾಗೇ ವ್ಯವಸ್ಥಿತನೂ ।
ಜ್ಯಾಲಾಮಾಲಾವ್ಯತಂ ಶಕ್ತಿಫರಮಗ್ನಿಮಂಜಾಸನನೂ ॥೨೯॥
- ಮಂಹಿಷಸ್ತಂ ಯಮಂ ಯಾಮ್ಯೇ ಶೃಷ್ಟಾಭಂ ದಂಡಪಾಣಿನವೂ ।
ಸ್ವೇಂತತ್ವಂ ನಿಖ್ಯಾತಿಂ ನಿಂಲಂ ಗದಾಹಸ್ತಂ ನರಾಸನನೂ ॥೩೦॥
- ನಾರುಣೇ ನರುಣಂ ಶೈಕೆಂ ರುಂಷಸ್ತಂ ಸಾಶಹಸ್ತಕವೂ ।
ನಾಯನಾಂ ಕಬಲಂ ನಾಯುಂ ಧ್ಯಾಜಹಸ್ತಂ ವ್ಯಗಸ್ಥಿತವೂ ॥೩೧॥
- ಸೀತಂ ನಿಧಿಂತಂ ಕೌಚೀರಾಂ ಕುಬೀರಂ ಬಿಂದ್ರಧಾರಿಣವೂ ।
ಕಸಿಲಂ ಕೂಲಹಸ್ತಂ ಚ ವ್ಯಾಷಾರೂಢಂ ಶ್ರೀಲೋಜನವೂ ॥೩೨॥
- ಪ್ರಸನ್ನ ವದನಂ ಹೃಷ್ಪವಿಂತಾನಂ ಶಾಂಕರೇ ಯಜೀತಾ ।
ನಿಷ್ಣಂತ್ವಧೋಗೈತಂ ಶೃಷ್ಟಂ ಶಾಷ್ಟ್ರಸ್ಥಂ ಚಕ್ರಧಾರಿಣವೂ ॥೩೩॥

- ಬ್ರಹ್ಮಾಣಿನುರುಜ್ಞಾಭೇಂಜ ಹಂಸಷ್ಟಂ ಪದ್ಮಾಹಸ್ತಕವೂ ।
ಉಧ್ವರೀಜ ಸಂಯು ಜೀತ್ವಾಜ್ಞಾಸ್ವಾಸ್ಪಾನಾದಿಕಾಜ್ಞರ್ಪಃ ॥೪೯॥
- ಪಂಚನೇ ತ್ವಸ್ತಿ ಸಂಖಾತಃ ಪೂಜನಿಯೇ ಯಂಥೋದಿತವೂ ।
ಪೂರ್ವಭಾಗೇ ಯಂಜೀದ್ವಜ್ಞಂ ಪೀಠವಣಂ ಶದಶ್ರಕವೂ ॥೫೦॥
- ಸುರಕ್ತಂ ಶತ್ತಿನಾಗ್ನೀಯಾಂ ಯಾವೇಷ್ಠಿ ದಂಡಂ ಸಿತಂವರವೂ ।
ನೈಯತಾಂ ನಿಇಲಬಿಧ್ಯಂ ಜ ಕ್ವಿತಃ ಪಾತಂ ಜ ನಾರುಣೀ ॥೫೧॥
- ಚಿತ್ರಧ್ವಜನ್ತುನಾಯಂವಾಂ ಗದಾಂ ಪೀಠಾನುಂದಗ್ರಿಃ ।
ಸಿತಾನಾಂ ಜ್ವಲಿತಂ ಶಾಲಂ ಚಕ್ರಾಂಶಮಂಪ್ರಭೇವೂ ॥೫೨॥
- ಅಧಿಷ್ಟಂ ಸಂಯುಜೀದಬ್ಜಂ ಶ್ವೇತಮಾಧ್ವೀ ವಿಚಕ್ಷಣಃ ।
ಪಂಚಾವರಣಪೂಜ್ಯೇವಂ ಸಮಾನಾಂಘರಿತೀತಿ ತಾಃ ॥೫೩॥
- ವಿಕಾವರಣಪೂಜಾ ಸ್ಯಾದಂಗ್ರಿಬ್ರಹ್ಮಾಧ್ಯಾಭಿರೇವ ಜ ।
ಅಭಿವಾ ಕೇವಲ್ಯೇರಂಗ್ರೇಃ ಕೇವಲ್ಯೇಬ್ರಹ್ಮಾಧ್ಯಾಸ್ತು ನಾ ॥೫೪॥
- ಬ್ರಹ್ಮಾಂಗ್ರೇರ್ಹೀ ಇಕ್ಷೇರಸ್ತ್ಯಾಭಿವೇ ದಾವರಣತ್ರಯವೂ ।
ಹೇತಿಭಿಸ್ತಿಂತಾನೇಶ್ವಾ ಇಕ್ಷವಾಲಾನಭ್ಯಾಭಿಯೇತ್ತು ನಾ ॥೫೫॥
- ಅಭಿಬ್ರಹ್ಮಾಂಗ್ರೇವಿದ್ಯೇಶವುಂತ್ಯಾಪ್ಯಾಕಾದಕರುದ್ರಕಾನಾ ।
ಯಂಜೀದ್ವಂಧಾದಿಭಿತ್ತ್ವಾವಮಂತರಾವರಣತ್ರನಾತಾ ॥೫೬॥
- ಬಾಹ್ಯಾವರಣಪೂಜಾಂ ಜ ಪರಿವಾರನಿಧ್ಯಾವಿದಃ ।
ಪೃಥಕ್ಷಾಸಾಂನಸಿತಾಂ ವಿರನಾಯಕೀಂ ಜ ನುನೋನ್ನಿಯೇವೂ ॥೫೭॥
- ದೇವಾಂರಾಧನ ಕ್ರಮ :—
- ತದಾಂಪ್ರಾರದಷ್ಟಿಳೇ ಭಾಗೀಯಂಜೀತ್ತುವಾಲನಿಂ ತತಃ ।
ನಾಂನಿಂ ನಾಮಾಭಾಯಂವಂಗ್ರೇಸಿದ್ದುಂ ಸಮಂಕಾಯೀತಾ ॥೫೮॥
- ಪ್ರವಿಶಾಂತಸ್ತತೋ ಮಂತ್ರೀ ಸರ್ವಂ ಪೂರ್ವವದಾಷರೀತಾ ।
ಷ್ಟಾಂದಿಷದ್ವಾಪರ್ಯಂತವಾಸನಂ ಪರಿಕಲ್ಪಿಯೀತಾ ॥೫೯॥

ನಿಕವಕ್ತುಂ ತ್ರಿನಯನಾಂ ಜಟಾವುಕುಟಿ ಸಂಯುತಾವರ್ಮ ।
 ನರದಾಭಯಹಸ್ತಾಧ್ಯಾಂ ಚತುರ್ದೋಽದರ್ಶಂಡ ವುಂಡಿತಾವರ್ಮ ॥೩॥

 ಉಧ್ಯೇ ಹಸ್ತಾಂಬುಜದ್ವಂದ್ವನಿರಾಜಿತ ಸರೀರುಹಾವರ್ಮ ।
 ದುಕೂಲವನಸನೋಪೇತಾಂ ಸನಾರ್ಥಭರಣಭೂಷಿತಾವರ್ಮ ॥೪॥

 ಭುಕ್ತ ಮುಕ್ತಪ್ರದಾಂ ದೇವಿಂ ಸಭ್ಯಿದಾನಂದ ರೂಪಿಣೀವರ್ಮ ।
 ಸದಾಪಿನೇತ್ಯರಹರ ಶ್ರೀತದ್ರುಹಿಣವಾತರವರ್ಮ ॥೫॥

 ಸಮಸ್ತಗೌರೀಲಕ್ಷ್ಮಿದಿತಕ್ರಿಚಕ್ರಾಶ್ಯನಾಯಿಕಾವರ್ಮ ।
 ಅಥವಾನ್ಯಪ್ರಕಾರೇಣ ದೇವಿಂಧಾಯೆಯೇದ್ವಾರೂತ್ವನಂಃ ॥೬॥

 ಸಿಂದೂರಾಭಾಂ ತ್ರಿನೇತ್ಯರಮೃತಕರ್ಣಿಕಳಾತೇಖರೀ ರಕ್ತವಸ್ತುಂ ।
 ಪಿಃನೋತ್ತಂಗಪ್ರಕೃಷ್ಟಸ್ತನಭರನವಿನಿತಾಂ ಯಾವನಾರಂಭರೂಥಾವರ್ಮ
 ನಾನಾಲಂಕಾರಯುಕ್ತಾಂ ಸರಸಿಜನಯನಾಂ ಮಂತ್ರಸಂಕ್ಷಾತವಸೂತ್ರಿಂ
 ದೇವಿಂ ಪಾಠಾಂಕುಶಾಧ್ಯಾನುಭವುವರಕರಾವುಂಬಿಕಾಂ ತಾಂ ಸವಾವಿಂ
 ॥೭॥

 ಕ್ರುಷ್ಣಃ ಹಂಚಾದಕ್ವೈರ್ವರ್ಜಣ್ಣಃ ಷೋಡಶಾಣ್ಣಃಸ್ತಾಧಾ ಗುರುಃ ।
 ಮಾಲಮುಂತ್ರೇಣ ಚಾವಾಹ್ಯ ಗಾಯತ್ರಾಃ ಚ ಗುರೂತ್ವನಂಃ ॥೮॥

 ಅವಾಹನಾದಿಮುದ್ರಾಶ್ಚ ದರ್ಶಯೇತ್ತಾವರ್ಣವತ್ತುಂದಿಃ ।
 ರಾತ್ರಿಸೂಕ್ತೇನ ನಾ ವಿಸ್ತಾರ್ಥಿಸೂಕ್ತೇನ ಚ ಭಕ್ತಿತಃ ॥೯॥

 ದುಗಾವಮಂತ್ರೈಸ್ವವಂಸ್ತೈವಾರ್ಥಾಭಿಪ್ರಾಂಜಿಂಜೇನ್ಯಹೇತ್ವರೀಂ ।
 ಉಪಚರಾನ್ಯಮಾಂಕಾಂಕ್ಷಾಪ್ರವೇಷಕ್ತೇನ್ಯನ ವಾಗಂತಃ ॥೧೦॥

 ಯೋನಿಮುದ್ರಾಂ ಮಹಾಮುದ್ರಾಂ ಪದ್ಧಮುದ್ರಾಂ ಪ್ರದರ್ಶಯೇತಾ ।
 ಭೋಗಾಂಗಮಂಚನಂ ಕೃತ್ಯಾಪ್ಯ ಹಂಜಾವರಣವಾಗಂತಃ ॥೧೧॥

 ಅಂಬಾಂ ಗಣಾಂಬಿಕಾಂ ಗಂಗಾಂ ಗೌರೀಂ ಚೋವಾಂ ತು ವಾವಿನಿಂವರ್ಮ ।
 ನಿಂವಿನಿಂ ಚ ಕೃಷ್ಣಿನಿಂಶ್ವಾತ ಶಂಖನಿಂ ಖಡಗಿನಿಂ ತತಃ ॥೧೨॥

 ಅಸ್ತ್ರಮಾಭ್ಯಾಚ್ಯಾವಿಧಿವದ್ದಿಂದ್ವತೀಯಾವರಣೀ ಗುರುಃ ।
 ಭುವಂ ಸ್ವಾಹಾಂ ಸ್ವಾಧಾಂ ಶಿಕ್ಷಾಂ ಪುಷ್ಟಿ ಲಕ್ಷ್ಮಿಂತಥಾಗುರುಃ ॥೧೩॥

ಕೇತೀರು ಮೇಧಾ ಚ ಸಂಪೂರ್ಜ್ಯ ವಿಧಿವದ್ದೀ ಶಿಕೋತ್ತಮಃ |
ಉಮಾಂ ಚ ಕುಂಡಲೀನಿಷ್ಪಾತ್ ರೂಪಿಣೀಂ ಪದ್ಮಿನೀಂ ತಥಾ ||೧೫||

ಭದ್ರಾ ಚ ಭೃಂಗಿಣೀಂ ಚೈವ ಹಾ ದಿನೀವಿಂದ್ರಪುತ್ರಿಕಾಮಾ |
ತತ್ತ್ವತುಧಾವರಣೀ ಶಚೀಂ ಸ್ವಾಹಾಂ ಸಮರ್ಪಣೀತಾ ||೧೬||

ಕಾಲ ಕಂತಿಂ ಡಾಕಿನೀಂ ಚ ಭೋಗಿನೀಂ ಘೋರಸಂಜ್ಞೀ ಕಾಮಾ |
ಕುಂಭಿನೀಂ ಹಣಿಣೀಂ ನಾಣೀಂ ಲಕ್ಷ್ಮೀಂ ಸಂಪೂರ್ಜ್ಯ ಚ ಕ್ರಮಾತಾ ||೧೭||

ಸ್ವಾಣಿ ಶಕ್ತಿಂ ಚ ಶಕ್ತಿಂ ಚ ಕೋನಾತ್ಮಾಖಾಯಾಂ ಗುಣಾತ್ಮಿಕಾಮಾ |
ಕೋನುಲಾತ್ಮಾಖ್ಯಶಕ್ತಿಂ ಚ ನಿಷಾತ್ಮಾಖಾಯಾಂ ಗದಾಂ ತಥಾ ||೧೮||

ವಿವೃತಾತ್ಮಾಖ್ಯಶಕ್ತಿಂ ಚ ಮಹಾಶಕ್ತಿಂ ಸುಮಂಗಳಾಮಾ |
ಸಂಪೂರ್ಜ್ಯ ವಿಧಿವನ್ನುಂತ್ರೀ ಹಂಡಮಾರಣೀ ಸ್ಥಿತಾಮಾ ||೧೯||

ಧೂಪಂದದ್ವಾ ದ್ವಿಶೀಷೇಣ ತನ್ನಂತ್ರೇಣ ಗುರೂತ್ತಮಃ |
ಚಂದನಾಗರುಕಪೂರಕರಕುಂಕುನ್ಯೇಲಾಸಮನ್ವಿತಮಾ ||
ದೀಪಂ ಪ್ರದರ್ಶ್ಯ ವಿಧಿನಾ ನೈವೇದ್ಯಂ ಸಮೃಗಾಜರೀತಾ ||೨೦||

ನಿಂದಿನ ಕ್ರಮ :—

ಶಂಭವೇ ವಿಸಿವೇದಾ ದೌಹವಿಭ್ರಂಶಾ ದ್ವಿಜೋತ್ತಮಾಃ |
ತುದಾನ್ನಂ ಪಾಯಸಾನ್ನಂ ಚ ಮುದಾನ್ನಂ ಕೃಸರೌದನಮಾ ||೨೧||

ಮಾಷಾನ್ನಂ ಚ ತಿಲಾನ್ನಂ ಚ ದದ್ವಾದ್ವಿತ್ವಾನುಸಾರತಃ |
ನೈವೇದ್ಯಮುಪದಂತಾದ್ಯಂ ಸುಸಿದ್ಧಂ ಪರಿಕಲ್ಪಯೀತಾ ||೨೨||

ಪ್ರತ್ಯಗ್ರಿಗೋಖ್ಯತಂ ಖಂಡಶರ್ವರಾರಸವಣ್ಣಲಮಾ |
ಷಡ್ರಸಾಲಫಲಂ ಚಾಪಿ ದಧಾದಿಕವನಿಂದಿತಮಾ ||೨೩||

ಪೇಯಂ ಲೇಯ್ಯಂ ಚ ಚೋಷ್ಯಂ ಚ ಯುಕ್ತಿಯುಕ್ತಂ ಪ್ರಕಲ್ಪಯೀತಾ |
ಅಪ್ರೋಹಿಷ್ಠೇತಿಮುಂತ್ರೇಣ ತೋಯೈಃ ಪಾತ್ರಾಣಿ ಶೋಧಯೀತಾ ||೨೪||

ಹವಿದ್ರ್ವಾಷಾಣಿ ಸಮಾಣಿ ದವಾ ಲಕ್ಷಣಯುಕ್ತಯಾ |
ವಿನೃಸೇತ್ತಿಷು ಪಾತ್ರಾಣಿ ಪ್ರಣಾತ್ಮಕರಮುಜ್ಞರನಾ ||೨೫||

ಕಂಬಸ್ವನಗಮಾಯುಕ್ತಪ್ರದೀಪಾದಿಭಿಸ್ವದ |
ಪರಿಜಾರಗಳಾಸ್ವನರಾತ್ರಾಣ್ಯದ್ಧುತ್ಯಭಕ್ತಃ ||೨||

ಜಲೇನಕುದ್ದ ಮಾಗೀಇಣ ಪ್ರವಿಶ್ಯ ಮುಖಮಂಟಪವರ್ |
ಪ್ರಲಷ್ಟೇ ಭೂತಲೇ ತುದ್ದೇ ಸಂಚಳಣಿಸ್ಯಾರಲಂಕ್ಷಿತೇ ||೩||

ಅವೇಷ್ಟ ಕುದ್ದ ನಷ್ಟೇಇ ಪಿತೇ ತ್ರಿಜರಣೇ ಸ್ವಸೇತಾ |
ಸ್ಥಾಲಿಕಾದಿಷು ನಾ ತುದ್ದ ಕದಲೀಪಶ್ರಕಾದಿಷು ||೪||

ರಸ್ತಾಭಿಘೋರಮಾಜ್ಯೇನ ಬ್ರಹ್ಮನುಂತ್ರ್ಯಃ ಪ್ರಕಲ್ಪಯೇತಾ |
ಶೀತಾಭಿಕಾಂಕಾರಮಂಗ್ರಿಸ್ತ ಫ್ಲತೇನೈವಾಹುತಿತ್ರಯವರ್ ||೫||

ಅಹಮಸ್ಮಿತಿಮಂತ್ರೇಇ ಶೈಲೇಷ್ಟಯೇಜ್ಞಾದ್ವಾರಿಷಾ |
ಶಾಲಮಂದ್ರಾಂ ಪ್ರದಶಾಂತಿಫಲೋಧಯಿತಾತ್ಮತು ಹೇತಿನಾ ||೬||

ಅಮೃತೀಕೃತ್ಯ ಗೋಪ್ತನಾಯ ಸೈವೇದ್ಯೇ ಕಂಸಮಂ ಸ್ಯಸೇತಾ |
ಗಾಯತ್ರಾಪ್ರಾ ಶೈಲೇಷ್ಟ್ಯ ಚಾಸ್ತೇಇ ಪರಿಷಿಷ್ಯ ಯಾಥಾವಿದಿ ||೭||

ದತ್ತಾ ಜಾಪ್ತೋತನಂ ಪರತ್ವಾತ್ತನ್ನಂತ್ರೇಇ ಗುರೂತ್ವನುಃ |
ಸರ್ವಜಾಪಾನಾದಿಮಂತ್ರ್ಯಃ ದದ್ವಾದ್ವಾದಿಕಂ ಕ್ರಮಾತಾ ||೮||

ಕಷಿತ್ಸರ್ಥಲೇಸಾರಂ ಯಾಥಾಗ್ರಹಾಂ ಕುಂಜರಃ |
ಅಂತಸ್ಮಾರಂ ತಥಾ ಕಂಭುಜೀಷಯ್ಯಾಯಾ ಸಂಗ್ರಹಿಷ್ಯತಿ ||೯||

ತತ್ವಾಷ್ಟಂ ತು ವಿಸ್ಯಜಾಧ ಹಸ್ತ ಪ್ರಕ್ಷಾಳನಂ ಜರೇತಾ |
ತದಂತರೇ ತು ಮಾಲೀನ ದದ್ವಾತ್ಪಾನೀಯೇ ಮಂತ್ರಮಂವರ್ ||೧೦||

ಏಲಾಜಂದನಜಂದಾರ್ಥಂ ಪಾನೀಯುಂ ಜೂತಿ ಶೀತಲವರ್ |
ಸಾಟಲ್ಯಾಪ್ತಲವುಷ್ಪಾದ್ವೃತ್ವಾಸಿತಂ ಇ ಸುಗಂಧಿಭಿಃ ||೧೧||

ಅಥಕಾಥಂ ತದಧಂ ನಾ ದದ್ವಾತ್ಪಾನೀಯೇ ಮಂತ್ರಮಂವರ್ |
ಗಂಡೂಷಾಥಂ ಜಲಂದೇಯುಂ ಕರಸಂಪೂರ್ಣಮಾನತಃ ||೧೨||

ದದ್ವಾತಾಜಮನೀಯುಂ ಇ ಹ್ಯಾನ್ನಂತ್ರೇಇ ಗುರುವರಃ |
ಉಂಕರಾನ್ಯಾಸಂಸ್ಥಾಭೋಽದೇವೇಭಂತ್ ಪ್ರಧಕ್ ಪ್ರಧಕ್ ||೧೩||

ಗಣೇಶ್ಯರಾದಿಬೀರೆಭೋಗ್ಯೇ ಲಿಂಗೇನ್ಯೇನ ತು ಯೋಜಯೀತ್ |
ಉಧಿವಾಚೈಕಸಾತ್ರಸ್ಯನೋದನೇನ ನಿವೇದಯೀತ್ |

||೧೮||

ಭೋಗಾಂಗೇಭೋಗ್ಯೇ ಪ್ರಸ್ಥಿತ್ವೇಯುಮಂಭಾವಾದೀಕಳೋ ಭವೇತ್ |
ಪರಿವಾರಬಲಿಂ ದದ್ವಾತ್ತಾದಾಂತೇನ ಚ ಸಾಧಕಃ

||೧೯||

ಕ್ಷತ್ವಾದವಿಶ್ವತುಧೂಂಶವುಂಧ್ವಾಂಶತ್ವಂಕರಾಯಂಜ |
ಭವೇದೋನೋಧ್ವನೋಧ್ವನೋಂಶ ಸ್ತುತಿನೋಽಂಶತ್ವಾಧಕಾಯಂ ಜ |

||೨೦||

ಅಗ್ನಿಕಾರ್ಯವರ್ಣಿಸ್ಯುಂ ಚ ಬಲಿಸ್ಯುಂ ಚ ಯಂದ್ವನಿಃ |
ತತ್ವವರ್ಣಂ ದೇಹಿಕಾಯೈವ ಚಂದೇಶಾಯ ಶಿವಾಂಶಕವರ್

||೨೧||

ಸ್ವನೇದ್ವಂ ತು ಪ್ರದಾತನ್ಯಂ ಮಂಸಾ ಶದಸಂಭವೇ |
ಕೃಷಿದಸಿಕ್ಷಿಸ್ತೇಷೋಽಸಿತ್ ಕೃಜಂಧ್ವಂ ಮುನಿ ಪುಂಗವಾಃ

||೨೨||

ಹವಿರ್ಫಸ್ತಾತ್ಸ್ವನೋದಾಯ ದೇಹಿಕತ್ವಂದ್ವನಾನಸಃ |
ಮಂಬಾಲಮಂತ್ರಮಂಸಾಜಾಂಶರ್ಯ ಗೌರ್ಯಾಃ ಪಾಣಾನಿವೇದಯೀತ್ |

||೨೩||

ಪತ್ನಾತ್ಸ್ವಹಸ್ತೇನಾದಾಯ ಶಿವಾಯ ವಿನಿವೇದಯೀತ್ |
ಮಂಸಾಭಾವಯಿಂತ್ಯೇತಿಗುರುದ್ವಿಷಜವರೋತ್ವನಾಃ

||೨೪||

ಸ್ತುತಾಧಿಪರಯಾ ಭಕ್ತಾತ್ಮಾ ಜಗನ್ಮಾತರಮಂಬಿಕಾವರ್ |
ಯೋಗಕ್ತೇತ್ಯಾ ವೀರಕ್ತೇತ್ಯಾ ಜವಿದರ್ದಾತ್ಮಾಧ್ಯಾತ್ಮಾಮಂ

||೨೫||

ಸೋಮಸ್ವಂದಾದಿಮಂತಿಭ್ಯಾಸ್ತಾ ಭೂಸುರಪುಂಗವಾಃ |
ಉಕ್ಕಾದಿಪರಿವಾರೇಭೋಗ್ಯೇ ಹವಿಃ ಪ್ರತ್ಯೇಕಮಂಪರಯೀತ್ |

||೨೬||

ಪೃಥಿಕಾತ್ಮೇಷ್ಯಭಾವೇಷು ಜೈಕಸಿನಿಭಜೇತ್ಸ್ವಧಿಃ |
ಪಂಚವಕ್ತ್ರೇಷು ಸ್ವನೇದ್ವಂ ದದ್ವಾದೂಧ್ವೇಽಂಶವಾ ಮುತೇ ||
ಪ್ರದದ್ವಾತ್ಮೇವಯೋಗ್ಯಂ ಚ ತಾಮಂಬಾಲಂ ಮುಖಿವಾಸಕಭೂ

||೨೭||

ಮುಖಿವಾಸಲಕ್ಷಣಮ್ :—

ಮಿಲಾಲಮಂಗಕಪೂರಜಾತೀಕಳೋಲಂಜಾಂಯುಂತ್ |
ಮಂಧುತರ್ಯರಯಾ ಯುಕ್ತಂ ಮುಖಿವಾಸವಿದಂ ಭವೇತ್ |

ತಾಂಬಿಳಲ ಲಕ್ಷ್ಮಣಮ್ :—

ಶ್ರೀಪ್ರಸಾಧ್ವನಿರಮುಕಾನಾಧ ಹ್ರಸ್ವಂ ನಾಪಿ ಸ್ವತತ್ತಿತಃ ।
ತಾಂಬಿಳಲೀನಾಂ ಪಲಾಶಾನಿ ತ್ರಿವೃಧಾಯ ಸಂಯುತಾನಿ ಚ

॥೧॥

ಶ್ರೀಲಚೋಣಂ ಶಂಖಚೋಣಂ ಕೆಪ್ರೋರೇಣ ಚ ವಿಶ್ವತವರ್ ।
ತಾಂಬಿಳಲಂ ನೂಲನುಂತ್ರೇಣ ಪ್ರದದ್ವಾಜ್ಞಂಭೈವೇ ಗುರುಃ

॥೨॥

ಅದ್ವಾದತ್ವಾಗಂತೋಯ ದದ್ವಾತ್ಪ್ರಶಾಂಭಿವಾಯ ಚ ।
ತತಸ್ತವಿನಾರೇಭೋತ್ತಾ ದದ್ವಾತ್ವಾಂಬಿಳನುಂತ್ರವರ್

॥೩॥

ಪಂಚಸೌಗಂಧಿಕೋ ಪೇತಂ ತಾಂಬಿಳಲಂ ಯೋಽ ನಿನೇದಯೇತಾ ।
ಸುಗಂಧದೇಹಸ್ತೇಜಸ್ಸಿಃ ಸವಾವರಯವಸುಂದರಃ

॥೪॥

ವಣಕೋಣಂಧಿತತಂ ದಿವ್ಯಂ ಶಿವಲೋಕೇ ನುಹಿಂಯತೇ ।
ಪ್ರದದ್ವಾದ್ವಾಜ್ಞಾಂ ಪಶಾಂತಾಂ ಪಶಾಂತಾಂಪೂರ್ವಾಧಾವಾತ್ತನಃ

॥೫॥

ಆರಾತ್ರಿಕಾನಾಂ ಲಕ್ಷ್ಮಣಮ್ :—

ಕಸಿಲಾಘೃತಸಂಪೂರ್ಕ್ಷಃ ಕೆಪ್ರೋರಾಗರುವತಿಭಿಃ ।
ವಿಕದ್ವಿತ್ರೀನೈದಿಪಂತ್ಸಂಖೃತ್ಯೈಕ್ಷಾಲಗೋಗಜ್ಞಃ

॥೬॥

ನಾಗಸ್ಯಂದನಪುಂಮೇರುಪಂಜಬ್ರಹ್ಮಾತ್ತದೀಪಕ್ಷಃ ।
ಕುಂಭೀರಾರಾತ್ರಿಕ್ಯೇಶ್ವಿಭಃ ಕಾತ್ಯಾರಾಧನವಾಚರೇತಾ

॥೭॥

ಪ್ರಕ್ಷಾಳ್ಯಾಹಸ್ತೋ ವುಕುರಂ ದರ್ಶಾಯಿತಪತ್ರಕವರ್ ।
ದೃತ್ವಾಜಾವಂರನುಂಖೈಪ್ರಸ್ತಾಪಿರುಪಚಾರ್ಯಃ ಪ್ರಹಣಯೇತಾ

॥೮॥

ಇನುಪ್ಯಾವುಂತಪುಷ್ಪಾಣಿ ಪರಿತ್ವಾಕ್ರಮಂತೇಃ ಶ್ರುತ್ರಿಃ ।
ವೇದಾಂತಂ ಜ್ಯೋತಿಷಂ ಚೈನ ಪುರಾಣಾನ್ಯಾಗಮಾನಿ ಚ

॥೯॥

ರಾಜರಾಷ್ಟ್ರಾಭಿವೃಧ್ಯಾಧರ್ವಮಾತೀರ್ವಜನಮಾಚರೇತಾ ।
ಗಾಪಯೇನ್ಯಂತ್ರ ಗಾನಂ ನಾ ನೀಜಾನಾದನುಧಾಷಿ ನಾ

॥೧೦॥

ತದೂಧ್ಯಂ ಗೋಡಭಾಷಾದ್ವೈಗಾರ್ಥನಂ ಸಂಗಾಪಮೇದ್ಯಾರುಃ ।
ಉಧ್ಯಂದಾತ್ರವಿಡಭಾಷೋತ್ತಂ ಗಾನಂ ನೃತ್ಯಯುತಂ ತು ನಾ

॥೧೧॥

ಸಂಸ್ಕೃತಾದನಪಬ್ರಹ್ಮಂ ನಾನಾಸ್ವರಸವುನ್ನಿತವ್ಯಾ |
ಯಂದಷ್ಟಾದಶಭಾಷೇಽತ್ತಂ ಗಾನಂ ವಾ ಕರಿಕಲ್ಪಂಯೇತ್ |

ಕಾಹಲೀಂ ಷಟೆಹಂತಂಖಂ ಭೀರೀಂ ವಿಜಯಂಬಿಕಾಂ |
ವಾದ್ಯಶ್ರೀಣಿರವಾಸ್ತಸ್ತಿತ ಪೂಜಾಕಾಲೇ ಪ್ರಫೋಷಯೇತ್ |

ಕುಂಭಾತ್ಮಿಕ ಲಕ್ಷ್ಮಣವ್ಯಾ :—

ಜಾವೀಕರೀ ರೌಪ್ಯಮಯೀ ಚ ತಾಮ್ಸೀ |

ಕುಂಭಾತ್ಮಿಕ ಲಕ್ಷ್ಮಣಮೇವವಿರಾರ್ಥತೀ |

ಕುಂಭಸ್ಯ ವಕ್ಕೊಂಬರಿ ಜೋಧ್ವರ ಪದ್ಮಂ |

ನವ್ಯದರ್ಭಾಳಿಃ ಕಣ್ಣಕಮಂಧೃನಾಳವ್ಯಾ

||೬||

||೭||

||೮||

ವೇಶಾವಂಧಾದಾರ್ವಿಡವೇಷಯುಕ್ತಾ |

ಪ್ರಜ್ಞಾಲ್ಯಕುಂಭಂ ಪ್ರಮದಾನ್ನಿತಾ ಚ |

ವಾನವ್ಯತಸ್ತಾ ನವರಂಗಮಂಧೃಃ |

ಸಂಸ್ಕಾರಪಯೀಽತ್ತಂಜನತೀಷ್ಠಿತ್ವಾತ್ಮಾ

ತದಂತರೀತಂ ಕರಸೀವಕಸ್ತು |

ಧೃತಾಜ ಗತಾಂ ಶಿವಗಭರೀಹೇ |

ನೃಸೇಚ್ಚ ಕುಂಭಂ ತು ತ್ರಿಪಾದಿಕೋಧ್ವರ |

ಗುರುಸ್ತತೋಽಭೃಜ್ಯಾ ತಮಾಸಮಜ್ಞಃ :

ತತ್ತತ್ವಯುಂ ಚಾಸ್ಯ ಪದೋಽತ್ತಂ ಕುಕ್ಷಾ |

ದಲೀಷುತ್ತಕ್ತೀರ್ತನಸಂಖ್ಯಕಾತ್ಮಂ |

ನಾಳೀ ಭವಾನಿಂ ಜ್ಯಾಲನೇ ಮಹೀತಂ |

ಕ್ರಮಾದ್ಯಜೀತ್ತೈರಿತನಾನುಭಿತ್ತಾ

ದೀವಾಯ ಸಾದಾ ಚ ಮನಾಘ್ರಾಕ್ಷಿತ್ತಾ |

ಯುಜೀತ್ನಗಂಧಾಕ್ಷತ ಪ್ರಷ್ಪಧಾಪ್ಯಃ |

ಬಭ್ರಾಮ್ಯ ಕುಂಭಾತ್ಮಿಕಮಂಗ್ರಭಾಸಂ |

ಸಮತೀಕಾಧ್ಯಂ ನವರಂಗಮಂಧೃಃ |

ನಸ್ಯೀತ್ತತಸ್ಸಾಪರಿಗೃಹ್ಯಕುಂಭಂ |
ತಸ್ಸೈತ್ತಿನ್ಯಃ ಪಂಚಮಾರವಾನ್ನಿತಾ ||

||೯||

||೧೦||

||೧೧||

||೧೨||

ಕೃತ್ಯಾಮಹೇತಸ್ಯ ಗೃಹಾಪ್ರದಷ್ಟಣಂ ।
ವಿಸ್ತಜ್ಯ ದೀಪಂ ಬಲಿಪೀಠವಂಧ್ಯೇ ॥

||೬||

ಪದ್ಮಾತ್ಮಿಕ ಕ್ರಮಃ—

ಪುಷ್ಟಿಂಜಲಿಂ ಹಸ್ತಯುಗೇ ಗೃಹೀತಾಪ್ಯ ।
ನಿಷ್ಠೆಪ್ಯ ಪದ್ಮಾತ್ಮಿಕ ಶಾತ್ರವಂಧ್ಯೇ ॥
ಶತಾತ್ರವಂಧ್ಯಾದಾಯ ನಟೀ ಶಿವಾಯ ।
ಸಂದರ್ಭಯೇನಾಖಾಟ್ಯ ಗುರೂತ್ವ ಮಾಗೇ ॥

||೭||

ಪೂಜಾಸಾದ್ಯಂ ಶ್ಲಾಭಾಧ್ಯಂ ಜಪೇತ್ಯಂಚಾಕ್ಷರಂ ಗುರುಃ ।
ಮಂಜಲಲಿಂಗೇಽಷ್ಟಾಪುಷ್ಟಾಳಿ ಸಮಷ್ಯ ಪಾತ್ರಧ್ಯಂ ತಂಕರವ್ಯಾ ॥

||೮||

ಸುಕೃತಂ ದುಷ್ಕಾರ್ತಂ ವಾಪಿ ಮಯಾ ಯಂತ್ಯರಿಕಲ್ಪಿತವ್ಯಾ ।
ತದ್ಗೃಹೀತಾಪ್ಯ ಮಹಾದೇವ ದೇಹಿ ಶೈವಪದಂ ವಿಭಿಂಬಿ ॥

||೯||

ಸಾರಸಾದೇನ ಚ ದತ್ಯಾಷ್ಟ್ಯಂ ಶಿವಸ್ಯ ವರಹಸ್ತಕೇ ।
ತತ್ಪಂಷ್ಟಂ ಮಂಜಾಧ್ಯಂ ವಿನ್ಯಸ್ಯ ಜಪಕಮಂ ನಿವೇದ್ಯ ಚ

||೧೦||

ಯಂಕ್ಷಾರ್ತಂ ಯಂತ್ಯರಿಷ್ಯಾನ್ಯಾ ತತ್ಪಂಷ್ಟಂ ಸುಕೃತಂ ತವ ।
ವಿಶ್ವಗೋಪಾತ್ಮಾ ಶ್ವಮೇನಾಪ್ಲೋ ನಾನ್ಯಧಾ ಶಿವ ಶೇ ನಮಃ ॥

||೧೧||

ನಿತ್ಯಹೋಮ ಕ್ರಮಃ—

ತದಂಶೇ ನಿತ್ಯಹೋಮಂ ಚ ಕುರ್ವಾನ್ಯಂತ್ರೀ ಮಂಬಾಲಯೇ ।
ಉಗ್ನಂಪ್ರಜಾಪಲ್ಯ ವಿಧಿವತ್ತಣಿಂತಾಸಾಧನಂ ನಿನಾ

||೧೨||

ಹ್ಯಾನ್ಯಂತ್ರಮುಚ್ಚರನಾ ವಿಪ್ರಾಃ ಪ್ರಕುರ್ವಾತ್ಯರಿಷೇಜನವ್ಯಾ ।
ಸಾರಸಾದವಂತ್ರಮುಂಚಾಂಯಂ ಜುಹುಯಾಜ್ಯಂ ದಶಾಹುತಿಃ ॥

||೧೩||

ಉಜ್ಞಲ್ಯ ಶಿವಗಾಯಾತ್ರೀಂ ಚರುಣಾಜ್ಯಯುತೀನ ಚ ।
ಜುಹುಯಾಧ್ಯಾತ್ಮಾರನಸ್ತು ಗೌರೀಬೀಜೇನ ಷೋಧತ

||೧೪||

ಪಂಚಬ್ರಹ್ಮ ಶಿವಾಂಗೇಭ್ಯ ಸ್ತುತನ್ಯಾಲೇನ ಸಾಧಕಃ ।
ಜುಹುಯಾಧ್ಯಾತ್ಮಾಘೇಕ್ಷಿಕಾನೂದುತ್ತಿಂ ಕ್ರಢಂ ಯಾನ್ವಿತಃ ॥

||೧೫||

ವಿದ್ಯೇತೀಭಿಂ ಗಣೇತೀಭಿಂ ದಿಕ್ಷಾತೀಭಿಂ ಸ್ತಫಾ ಗುರುಃ |
ಜಾರುಯಾದಂಗದೇನೇಭೃಸ್ತತ್ತನ್ಹ್ಯಾಲೇನ ಸಾಧಕಃ: |

||೬||

ತತ್ಸ್ಯಂ ಪೂಜಯೇಡಗ್ರಿಂ ತೇಷಂ ಪೂರ್ವವದಾಚರೀತಾ |

ಶಿವಾಂತಿಕಂ ತತೋ ಗತ್ವಾ ಹೋಮಾಕಂಪಂ ನಿನೇದಯೀತಾ |

ಪ್ರಾರ್ಥಣಾಯೇದ್ದೇ ನದೇನೇತಂ ಜಗತ್ವಾರಣವಿಾಶ್ವರವರ್ವಾ |

ಉಲ್ಯತ್ವಾವರ್ವಾತಿಭೀದಾಸ್ತದುತ್ವವರ್ವರಮುಶ್ವಃ:—

ಪ್ರಾರ್ಥಃಕಾಲೀ ಚ ಮಧ್ಯಾಹ್ನೇ ತಥಾ ಸಾಯಾಹ್ನೇ ಕ್ರಿಯಾ |

ಉತ್ಸಂವಾಧಂ ಯಜೇವಿಸ್ವರ್ವಾ ಗುರುರ್ವಿಯತವಾನಸಃ: |

ಪ್ರಾಣಾನ್ ತಂದುಲಾಭಿಖ್ಯಲಿಂಗಾನ್ಯಕ್ಶ್ಲೇಹಚಾರಕ್ಷಿಃ |

ಕಾಲತ್ತಾಯೇಷ್ವಾನ್ ಲಿಂಗಮುತ್ತಮಂ ಚೀತಿ ಕ್ರಿತಿತವರ್ವಾ |

ಪ್ರಾರ್ಥಃಕಾಲೀ ಚ ಮಧ್ಯಾಹ್ನೇ ನಂಧ್ಯಮಂ ತದುದಾಹ್ಯತವರ್ವಾ |

ಮಧ್ಯಾಹ್ನೇ ಪ್ರಾಣಾಲಿಂಗಂ ಚ ಮಧ್ಯಾಹ್ನೇ ತ್ವಾನ್ನಿನಿಂತವರ್ವಾ |

ಸಾಯಾಹ್ನೇ ಚಾಕ್ಷರ್ಯತ್ತಭ್ಯೇ ಲೀಂಗಂ ಕಾಲಿಸಮುದ್ಧನೈ:

ಕ್ಷೃತ್ವಾಭ್ಯಚರ್ವಾ ಮಹಾಮುದ್ರಾ ದರ್ಕಾಯೇದ್ದೀಕೊತ್ತಮಃ: |

ಅಸ್ತ್ರಾಜಂ ತು ವಾ ವಿಸ್ತಾರಃ ಮೂಲಮನ್ಸ್ಯೇಷ ಸಂಯಜೀತಾ |

||೭||

ವಿನ್ಯಾಸೇದ್ವಲಿಮಂತಿಂ ಚ ಶಿಬಿಕಾಯಾಮ ಧ್ವಾಸಿ ವಾ |

ವಿಮುಲೇತ್ಯೇಜ ಸೇ ಪಾತ್ರೀ ಚಾಷ್ಟ ಪತೋ ಪ ತೋಭಿತೀ |

||೮||

ತಿರಸಾರೋಪಯೀ ತ್ವಾತ್ರಂ ದ್ಯಾಜಸ್ಯಾಲಂಕೃತಸ್ಯಾಚ |

ಪಾದುಕೇ ಭದ್ರಪೀತೀ ವಾ ತಿಬಿಕಾಯಾಂ ವಿಶೇಷತಃ: |

||೯||

ವಿನ್ಯಾಸ್ಯ ಪುರತೋಂಗಜ್ಞೇದ್ದೇದ ವಿದ್ಬಾರಹೃಷ್ಯಾಸ್ಪದ |

ಭತ್ತಚಾವಂರಸಂಯಂಕ್ಶ್ಲೇಷಾನಾನಾವಾದ್ಯಸಮನ್ವಿತಃ: |

||೧೦||

ನ್ಯಾತ್ತಗೀತ ಕಲಾಭಿಜ್ಞಾಗಣಕಾಭಿಸ್ವಮಾನ್ಯತಃ: |

ತಿವಧಾಯಾನರತಶಾತ್ತನ್ಹ್ಯೇ ಭಕ್ತಾನ್ಯಂದಸಮಾಯಂತಃ:

||೧೧||

ಪ್ರದಕ್ಷಿಣೀಕೃತ್ಯ ಧಾಮುದ್ರಾಧೃಕ್ಷಪರಸ್ಸರವರ್ವಾ |

ನಂದಿಮಂತ್ರಂ ಸಮುಚ್ಛಾರ್ಜಿ ಬಲಿಂ ದದ್ವಾದ್ಗಾರಾತ್ತಮಃ |

||೧೨||

ತನ್ನಂತ್ರೇಣ ಬಲಿಂ ದದ್ವಾಸ್ತಹಾಕಾಳಾಯ ಸಾಧಕಃ ।
ದದ್ವಾದ್ವಲಿಂ ನೃಕೂದಿಭ್ಯಃ ಪೂನಾಂದ್ವಷ್ಟಸು ದಿಕ್ಕುಂ ಜ
||೧೦||

ವೃಕ್ಷೋಽರವಿನಾರ್ಥಗಣೋ ಗಣೀತ ಸ್ವಂದ ಕೇತನೌ |
ಜಂಡೇತಃ ಕ್ಷೇತ್ರಪಾಲಕ್ಷ ದಿಕ್ಕುಂ ಪೂನಾಂದಿಕ್ಕುಂ ಸ್ಥಿತಾಃ
||೧೧||

ನೃಕ್ಷಸಾಗ್ರಸ್ಥಿತೇ ಸೀತ್ಯೈ ವೃಕ್ಷಮಂತ್ರ ಮನೊಜ್ಞರನ್ |
ದದ್ವಾದ್ವಲಿಂ ಜ ಸ್ವಾಹಾಂತ ಮಘ್ಯ ಪುಷ್ಟಿಂದಿನಿತನ್
||೧೨||

ಸವಾರಭೋಗ್ಯೋ ದೇವತಾಭ್ಯಕ್ಷ ಕ್ರಮೇಣೈವಂ ಗುರೂತ್ವಮಃ ।
ಇಂದ್ರಾದಿಭೋಗ್ಯೋ ಬಲಿಂ ದದ್ವಾ ದ್ವಿತೀಯಾವರಣೇಕ್ರವಾತ್
||೧೩||

ವಜ್ರಾದಿಭೋಗ್ಯೋ ತೃತೀಯೇ ಜ ಬಲಿಸೀತೇ ಬಲಿಂ ಶ್ವಿಪೇತಾ |
ಶ್ರೀಷ್ಟಮೇತತ್ವನಾಭ್ಯಂ ಮಧ್ಯಮಂ ಜ ವಿನಾಯುಧಾಽ
||೧೪||

ದಿಕ್ಕುಲಕಾಸ್ತಿನಾ ಕುರ್ಬಾದಧಮಂ ಬಲಿ ದಾನಕವ್ಯ |
ಯಾಸ್ಯಾಂ ದಿತಿ ಭವೇದಾಧ್ವರಂ ಬಲಿದಾನಂ ತದಾದಿಕವ್ಯ
||೧೫||

ಪೂನಾದ್ವಾರ ಯಾತೇ ಚೈತ್ಯೈ ಬಲಿಂ ದದ್ವಾದ್ವರುಂ ರುಫರೇ |
ವೃಷಾದಿಭಾಸ್ತರಾಂತಂ ಜ ನಾನಾವಾದ್ವಾರನ್ಯೇ ಸಹ |
ನೃಷಾದಿನಿಷ್ಠ ಪಯ್ಯಂತಂ ಹಕ್ಕಿಮಂದ್ವಾರಕೇ ನಿದುಃ
||೧೬||

ಪಶ್ಚಮಸ್ಥಂ ಪುರಸ್ಕಾರ್ತ್ಯ ಬಲಿಂದದ್ವಾತ್ಸರ್ವಾದ್ವಾರುಃ |
ದ್ವಾರದೇತೇ ನಂದಿಕಾಳ್ಳಾ ಪುರತೋ ನೃಷಭಸ್ತಫಾ

||೧೭||

ಅನಿಲಾತ್ಮೋಣಾಂತಂ ಜ ಸ್ವಂದಚಕ್ರೀನವಿಷ್ಠಾವಾಃ |
ಬ್ರಹ್ಮಸ್ಥಾನೇ ನೃಷಃ ಪೂಜ್ಯಃ ನೃಷಸ್ಥಾನೇ ಜತುವಂತಾಃ
||೧೮||

ಅನ್ಯಾನ್ಸಂಪೂಜಯೇತಾ ಸ್ವೀಷ್ಮಾ ಸಾಫಾನೇಷ್ವೇವ ಯಂಥಾಕ್ರವನ್ಯ |
ಇತ್ಯೈವಂ ಪಶ್ಚಿಮಂದ್ವಾರಜಿತ್ಯೈ ಬಲಿಸನುಪರ್ಣವ್ಯ
||೧೯||

ಅನೇನ ವಿಧಿನಾ ಕೃತ್ಯ ಬಲಿಪೀತೇ ಬಲಿಂ ಶ್ವಿಪೇತಾ |
ಪೂನಾದ್ವಾರಯಾತೇ ಚೈತ್ಯೈಽಪ್ತಃ ಚೈತೇನೋಗ್ಯೋ ಬಲಿಕ್ರವನು:
||೨೦||

ಬಾಹ್ಯವರಣದೇವಾನಾಂ ಸ್ನೇಹೀಂ ಸ್ಯಾತ್ ಪೃಥಕ್ ಪೃಥಕ್ ।
ಅಭಾವೇಬಲಿದಾನಂ ಸ್ಯಾದಾಂ ರಾಧ್ಯತ್ ಪುರಸ್ರವನ್ ॥೨೦॥

ತದ್ವಾಹ್ಯಭೋತಪೀತೀಷು ದಿಗ್ವಿದಿಕ್ ಸಾಂಪಿತೀಷು ಚ ।
ರುದ್ರೇಭ್ಯಃ ಪೂರ್ವತೋಽದದ್ವಾನಾಂತ್ಯಭೀಕ್ಯೋಽದಷ್ಟಿಂತ್ ತಥಾ ॥೨೧॥

ಗಣೀಭ್ಯಃ ಹಶ್ಮಿಮೇಭಾಗೇ ಯಂಕ್ಷೇಭ್ಯತೊಽತ್ತರೀಽಭಿಂತೀ ಬಲಿವ್ರಾ ।
ಗ್ರಹೇಭ್ಯತ್ತ ತಂತ್ತಾಽಭಿಂತೀ ಮಂಸರೀಭೀಕ್ಯೋಽಗ್ರಿಗೋಽಜರೀ ॥೨೨॥

ಪಾಲಾಶ್ಯಾಂ ಪಲಭ್ಯೇಭೀಕ್ಯೋಽನಾಗಭೀಕ್ಯೋಽನಾಯುಂ ಗೋಽಜರೀ ।
ಸಂಕ್ಷತ್ರಾಷಿವಗ್ರೇಭ್ಯಸ್ತಾಽಭಾ ವಿಶ್ವಗಣಾಯುಂ ಚ ॥೨೩॥

ಐಶಾನಾಂ ಬಲಿದಾನಂ ಸ್ಯಾತ್ತತ್ತ್ವೈವ ಪ್ರೇತಪಾಯುಂ ಚ ।
ವಾಯುವಾಂ ವಾ ಪ್ರತಿಜ್ಞಾಂ ವಾ ಪ್ರೇತಪಾಲಬಲಿಂ ಶ್ವಸೇತಾ ॥೨೪॥

ವಿತೀಷ್ವಷ್ವಸು ಪಿತೀಷು ದಿಕ್ವಾಲಾನಾಂ ಬಲಿಂ ಶ್ವಸೇತಾ ।
ಪ್ರಥಮಂ ದಾಂ ರವಾಲೀಭೀಕ್ಯೋಽಭಾತೀಭ್ಯಸ್ತದನಂತರವ್ ॥೨೫॥

ವೃಷಾದಿಬಲಿಪೀಠಾಂತಂ ದದ್ವಾದಾವರಣಕ್ರಮಾಂತಾ ।
ಅಷ್ವದಿವಷದ್ಭಾರಷ್ವಾಂತಂ ದಾಂತ್ರಿಂತತ್ವರಿಜಾರಕಾಃ ॥೨೬॥

ಅಂತಹಾರಾದಿಶಾಲಾಂತಂ ದದ್ವಾತ್ತೀಷಾಂ ಪೃಥಕ್ ಪೃಥಕ್ ।
ಗಣೀತಂ ತತ್ತಂ ಸಂಪೂಜ್ಯ ಸೋಽಪಚಾರಂ ವಿತೀಷತಃ ॥೨೭॥

ಸಂಭವನೇ ಸತಿ ಸರ್ವೇಷಾವಮುಂಪ ಜರಾಜರಂ ಭವೇತಾ ।
ತತಃ ಪೂರ್ವ ಸ್ಥಿತೀ ಪಿತೀಭಿಂ ಬಲಿಂ ದದ್ವಾದ್ವಿತೀಷತಃ ॥೨೮॥

ಯಂತ್ರ ರಾತ್ಮೇಶ್ವರಾಜಭೋತಗಂಥರ್ವಕಿನ್ನರಾಃ ।
ಪಿತ್ರಾಽದಾನವಸಾಗಾತ್ತ ಮಹಾಪಿತ್ರಸ್ಥಿತಾ ಇನ್ಮೇ ॥೨೯॥

ವಿತೀಷಾಂ ಬಲಿ ದಾನಂ ಚ ಬ್ರಹ್ಮಾದಿಿಶಾಂತಕಂ ಭವೇತಾ ।
ಪ್ರಣವಾದಿಜತುಧ್ಯಾಂತಂ ತನ್ನಾಮಂಪದಮಧ್ಯಗವ್ ॥೩೦॥

ಸ್ವಾಹಾಂತಂ ಬಲನಿದೇಶಿತಂ ಸರ್ವೇಭ್ಯತ್ತ ಪ್ರಕಲ್ಪಯೇತಾ ।
ಸರ್ವದಿಗಾಂಪರಸಂಸನ್ಯೇ ತ್ರಿದ್ವೀಕ ದಾಂ ರಕೇಂಪಿ ಚ ॥೩೧॥

ಇಂದ್ರಾದೀಶಾನಪರ್ಯಂತಂ ಬಲಂ ದಧಾಯಾತ್ಮಂ ಕವುಸು |
ಕುಕುಟ್ಟಂಡಗನುಂ ಶ್ರೀಷ್ಟಂ ನುಂಷ್ಟಿವಾತ್ತಂ ತುನುಧ್ಯಾವನವಾ ||೫೩||

ಅಧವನಂಚಾಕ್ಷವಾತ್ತಂ ತು ಪ್ರತ್ಯೇಕಂ ದಾಹಯೇಷ್ಟಂ ಲಿವು |
ಹನಿನಿರವೇದನಾದೂಧ್ವಂ ಸ್ವಯಂ ವಾನು ಚ ರೋಽಪಿವಾ ||೫೪||

ಸ್ತುಸಾದ ಪರಿವಾರೇಭೋಗ್ಯೇ ಬಲಂದದ್ಯಾದ್ಯಧಾಕ್ರವಂವನು |
ಅಗನ್ಯ ಬಲಿ ದೇವಾಂತ್ಯೈ ಪೂಜಕಸ್ತುನ್ತುಖಿಸಿತಃ ||೫೫||

ಪುಷ್ಟಂಧೂಪಂಚಕೆ ದೀಪಂ ಚ ದದ್ಯಾದನ್ಯಂ ಜಲ್ಯಿಸ್ತಿರು |
ತತೋಽದದ್ಯಾನ್ಯಂಹಾಸಿತೇ ತಿಷ್ಟಂಸ್ತಂ ನುಂದಜ್ಞಿಖಃ ||೫೬||

ಮುಹಾವಾತಾದಿಕ್ಷೋಭಕಾಲೇ ಬಲಿಪ್ರದಾನವಿಧಿಃ :—
ಮಹಾವಾತಾದಿಸಂಪ್ರೋಭೇ ನ ಕುರ್ಯಾರುತ್ತವಂ ದ್ವಿಜಾಃ |
ಬಲಿ ದದ್ಯಾತ್ತು ನುಂಲೇನ ಕೇವಲಂ ನಂದಿಕಾಳಯೋಃ ||೧||

ತಯೋನುಧ್ಯೇ ತು ಶುರತೋಽಭೋಭ್ರಃ ಪ್ರಪ್ರಣೇಷ್ಟಂ ಲಿವು |
ಬಲಂಪ್ರದಾನೇನ ವಿನಾ ನೋಽತ್ಸ್ವೋಽಭ್ಯಂದಯಾವಹಃ ||೭||

ಅನೋದಕ್ಷ ಪ್ರನೋದಕ್ಷ ಪ್ರಮುಖೋಽದುರ್ಪುಷ್ಟಧಾ |
ಅನಿಷ್ಟೋಽವಿಷ್ಟು ಕತಾರ ಚ ಬಲಿಸಿತಾಧಿದೇವತಾಃ ||೯||

ಅನೋದಶಾಂತಂವಣಾಭಃ ಪ್ರನೋದಃ ಕೃಷ್ಣ ವಣಿಕಃ |
ಪ್ರಮುಖಸ್ತಾಪಿಕಾಕಾರೋಽದುರುಂಭಾಂಕುನು ಪ್ರಭಃ ||೭||

ಅನಿಷ್ಟೋಽವಿದ್ವಂವಾಕಾರೋಽವಿಷ್ಟು ಕತಾಂಜಸಪ್ರಭಃ |
ದ್ವಿಭೂಜಾಶ್ಚ ದ್ವಿನೇತಾಶ್ಚ ನೃಗೀ ಪರಶುಧಾರಿಣಃ ||೮||

ಉಗ್ರದೃಷ್ಟಿಸವಾಯಂಕ್ತು ನಾಗರ್ಯಂಜೋಽಪನೀತಿನಃ |
ಸ್ತುಸಾದಾಭಿವುಂಖಾಸ್ತವೇ ತಿಷ್ಟಂಪ್ರಾಂತ್ಯಂತಾ ನಭಾಃ ||೯||

ಸುತ್ತಂವಾದಿಂಜತುದಿಕ್ಷು ಮಧ್ಯೇ ಜ್ಯೇಶಾನ್ಯಗೋಽಜರೇ |
ತನಾವಾದ್ಯ ಕ್ಷರೇಷ್ಟೇನ ಬಿಂದುನಾಂಯಂತೇನ ಚ ||೧೦||

ಗಂಥಾದಿಭಿಸ್ತಂವಭ್ಯಂಚ್ಯ ಸಾತ್ವಂತಾಂತೇನ ಬಲಂ ಪ್ರಪೇತ್ರಃ |
ಜಾವಂರ್ಯಂಕ್ಷ ಪತಾಕಾಭಿಸ್ತಾಲನ್ಯಂತ್ರೇರ್ಯಂಕ್ಷ ನೋಹರ್ಯಃ ||೧೧||

ಭೀರಿಂಪಟಿಹಷ್ಮೋಽಷ್ಟೇ ವಿಜಾವೇಣುಧರ್ಮಸ್ವರ್ಗ |
ಶ್ರೀತಾತ್ಮತಸಂಯುಕ್ತೇ ರ್ಥಣಿಕಾಭಿಃ ಸ್ವವರಾವೃತಃ ||೨೬||

ಅಂತ್ಯಾಭರ್ತಜನ್ಮಿರ್ಣಕ್ತಃ ಸೋತ್ರ ಧ್ವನಿಸಮನ್ವಿತಃ |
ಶ್ರುತಿಷ್ಮೋಽಷಣವಾಯುಕ್ತಃ ಕುರ್ಬಾದಾಧಾವು ಪ್ರದಕ್ಷಿಣವರ್ಗ ||೨೭||

ಭೃಂಗಿಣಿತಾಲಸಂಯುಕ್ತಃ ಕುರ್ಬಾದಾದ್ಯಂ ಪ್ರದಕ್ಷಿಣವರ್ಗ |
ಶಂಖಸ್ವನಸವಾಯುಕ್ತಾಂ ಬಾಹ್ಯಪ್ರಕಾರಮೇವ ಚ ||೨೮||

ಗಾರವುಂ ನಾ ನಗರಂ ನಾಪಿ ಗೇಯತಾಲಸಮನ್ವಿತಃ |
ಪ್ರದಕ್ಷಿಣದ್ವಯಂ ಕುರ್ಬಾದಾದ್ಯತಾಳಿ ಸಮನ್ವಿತಃ ||೨೯||

ಶ್ರೀಯಂ ನಾದ್ಯಸಂಯುಕ್ತೋಽಭಿನ್ನವಿಜಾರವಾನ್ವಿತಃ |
ಬಾಹ್ಯಸೀತಂ ಸಮಾವೃತ್ಯ ಕುರ್ಬಾಜ್ಞಿತ್ಯ ಪ್ರದಕ್ಷಿಣವರ್ಗ ||೨೩||

ಸಮತಾಳಂ ಪೂರ್ವದೇಶೀ ಕಾರಂಯೇದ್ವಿಳಿಕಾದಿಭಿಃ |
ಭದ್ರಾವಣಂ ತಥಾಗ್ನೀಯಾಂ ಭೃಂಗಿಣಿಂ ಯಾವೃಂಭಾಗಕೇ ||೨೪||

ನೈಂತಾಂ ವುಲ್ಲತಾಳಂ ಚ ವಾರುಣಾಂ ನವತಾಳಕವರ್ಗ |
ಬಲಿತಾಳಂ ನಾಯುದೇಶೀ ಕೊಬೀರಾಂ ದೇಶಿಕೀ ತಥಾ ||೨೫||

ಐಶಾನಾಂ ಧಕ್ಷರೀತಾಳಂ ಮಂಕಣೀಂ ವೃಷಭಸ್ಯ ಚ |
ಸರ್ವೇಷಾಮಾಪಿದೇವಾನಾಂ ತಾಳಂ ಸಾಂದ್ರಸಂಜ್ಞಕವರ್ಗ ||೨೬||

ಸಮತಾಳಂ ಲಘುಧ್ವಂದ್ವಂ ವಿರಾಮಾಂತಂ ಸಮಂ ದ್ವಿತವರ್ಗ |
ಬದ್ರಾವಣಂ ದ್ವಿತದ್ವಂದ್ವಂ ಗುರು ದ್ವಂದ್ವಂ ಲಘುಪುಲ್ಲತ್ವಾ ||೨೭||

ಭೃಂಗಿಣಿಲಕ್ಷಣಂ ವಿದಾಂಡ್ಯಾರು ದ್ವಂದ್ವಂ ಲಘುಪುಲ್ಲತ್ವಾ |
ವುಲ್ಲತಾಳಂ ಲಘುಧ್ವಂದ್ವಂ ವಿರಾಮಾಂತಂ ದ್ವಿತದ್ವಂದ್ವಯವರ್ಗ ||೨೮||

ನವತಾಳಂ ವಿರಾಮಾಂತಂ ದ್ವಿತದ್ವಂದ್ವಂ ಗುರುಪುಲ್ಲತ್ವಾ |
ಬಲಿತಾಳಂ ತು ಜಗಣಂ ಪುಲ್ಲತ್ವೋ ಗುರು ಲಘುಪುಲ್ಲತ್ವಾ ||೨೯||

ಲಘು ದ್ವಂದ್ವಂಪುಲ್ಲತ್ವೇತ್ತೋ ದೇಶಿಕೀ ತಾಳಲಕ್ಷಣವರ್ಗ |
ದ್ವಿತದ್ವಂದ್ವಂ ವಿರಾಮಾಂತಂ ಪುಲ್ಲತಸ್ಯಾಢಿಕ್ಷರೀದ್ವಿಜಾಃ |
ವಿಕೋ ಗುರು ಪುಲ್ಲತ್ವೇತ್ತೋ ದ್ವಿತದ್ವಂದ್ವಂ ಲಘು ದ್ವಂದ್ವಯವರ್ಗ ||೨೦||

ಮಂಕಣೀ ತಾಳ ನೀತ್ಯಕ್ತಂ ವೃಷ್ಟಿ ಪ್ರೀತಿಕರಂ ವರವೂ |
ಸೃತಾನೀಂದ್ರಸ್ಯ ಕಾಂತಾರ ವಂಗ್ನೇಶ್ವ ಕಟಿಬಂಧನವೂ ||೨೦||

ಯಮಸ್ಯ ಕಂಟಿವುಂ ಪ್ರೋಕ್ತಂ ಕಾರ್ವಾಯಾದಃ ಪೃಷ್ಟಂ ಕಂಟಿವುವೂ |
ವಾಮಜಾನೂಫ್ರ್ಯ ವೃತ್ತಂ ಚ ವರುಣಸ್ಯ ಪ್ರಕೀರ್ತಿತವೂ ||೨೧||

ಹೀಟಿಕಂ ವರುತಃಪ್ರೋಕ್ತಂ ಯಂಕೀತಸ್ಯ ವಿಲಾಸಕವೂ |
ಸರ್ವತೊಭದ್ರವೀತಸ್ಯ ವೃಷಭಸ್ಯಾಧಚಂದ್ರಕವೂ ||೨೨||

ಹಸ್ತಿಸೃತ್ತಂ ಗಣೀತಸ್ಯ ದೈವತಸ್ಯರಖಂಜ್ಯತೀ |
ಮಧ್ಯಷಃ ಪಂಚಮಕ್ತ್ಯಾನ ಗಾಂಥಾರೋಽಂಷಭಸ್ತಧಾ ||೨೩||

ನಿಷದೋಷದ್ಭ್ರಂ ಗಾಂಥಾರಾ ದೈವತಶ್ಚ ಕ್ರಮಾದ್ವಿಜಾಃ |
ಇಂದ್ರಾದಿನಾವಿ ನೇತಿ ಪ್ರೋಕ್ತಾಸ್ಯಪರಾಶ್ಚಾಷ್ಟ್ವ ವೃಷಸ್ಯ ತು ||೨೪||

ಸೃತ್ತಂ ತು ಸೃಸ್ತಿಕಂ ಜ್ಯೇಷ್ಠಂ ಸ್ವರೋ ಗಾಂಥಾರ ಈರಿತಃ |
ಅನ್ಯೇಷಾವಂಸಿ ದೇವಾನಾಂ ಸ್ವರೋ ಗಾಂಥಾರ ಏವ ಚ ||೨೫||

ಸೃತ್ತಂ ತು ಸರ್ವತೊಭದ್ರಂ ವಿಲಾಸಂ ವಾ ಪ್ರಕೀರ್ತಿತವೂ |
ವಾದ್ಯಂ ಗೇಯಂ ಚ ಸೃತ್ತಂ ಚ ಬಲ್ಯಾಧರಂ ಸಂಪ್ರಕಲ್ಪಯೇತ್ | ||೨೬||

ಸರ್ವ ದೇವಾಶ್ರಿತಂಥಾವು ಬಲಪೀಠಂ ವಿಶೇಷತಃ |
ಲೋಕತ್ರಯಬಲಾಯೈನ ಬಲದೋ ಬಲರುಜ್ಯತೀ ||೨೭||

ಸುರಷಿಂಹನುಜಾನಾಂ ಚ ಹೀಜರಾಣಾಂ ವಿಶೇಷತಃ |
ಉತ್ಪನ್ನಸರ್ವಭಾತಾನಾಂ ಬಲದೋ ಬಲರುಜ್ಯತೀ ||೨೮||

ಥಾಮು ಪ್ರದಕ್ಷಿಣಂ ವಿಸ್ತಾ ಲೋಕತ್ರಯ ಪ್ರದಕ್ಷಿಣವೂ |
ತಸ್ಯ ಪ್ರದಕ್ಷಿಣಂ ವಿಸಾರಃ ಜಗದ್ರಕ್ಷಾಕರಂ ಸೃತವೂ ||೨೯||

ದೇವೇಶ ದಾನವೈರ್ಯಾಶ್ಯೇರ್ಯಾನಿಂದ್ರೇಃ ಕಿನ್ನರೈಸ್ತಧಾ |
ಸಿದ್ಧಾರಣಗಂಧವೇಸ್ಯಸ್ವದಾ ಸೇವ್ಯಂ ಶಿವಾಲಯವೂ ||೩೦||

ಪ್ರವಿಶಾಯಂತಸ್ತತೊ ಮಂತ್ರೀಯಾನಾದೇರವರೋಪ್ಯ ಚ |
ವಿನ್ಯಸೇದಸ್ತ ಮಂತ್ರೀಣ ಪೂರ್ವಸ್ಯಾನೇತದಸ್ತಕವೂ ||೩೧||

ಶುಷ್ಟಲಿಂಗಾದಿಲಿಂಗಾನಿ ಸಂಸ್ಕಾರ್ಯವರ್ಚಭಿರ್ಯಜೀತ್ |
ಸಾದುಕೇ ಗಂಧ ಶುಷ್ಪಾದ್ಯೈರಚಯೇತ್ತು ಮತೋ ಗುರುಃ ||೫೬||

ಅಷ್ಟಶುಷ್ಪಾಪ್ಸ್ವಮಭ್ಯಚ್ಯ ಮೂಲಲಿಂಗಂ ಸದಾಹಿವವರ್ |
ಶುಷ್ಟಲಿಂಗಾದಿಲಿಂಗಂ ಮೂರ್ತಿಕಂ ಮೂಲೇ ನಿಯೋಜಯೇತ್ | ||೫೭||

ಜಲೇನ್ನ ಲಿಂಗಂ ದಿವ್ಯಸ್ಯ ಬಾಹ್ಯಸೀತೇ ವಿನಿಷ್ಠಿವೇತ್ |
ಶಿವೋದಾತಾ ಶ್ವೋಭೋಕ್ತು ಶಿವಸ್ವನ್ ವಿಂದಂ ಜಗತ್ | ||೫೮||

ಶಿವೋ ಜಾಯಂತಿ ಸರ್ವತ್ರ ಯಸ್ಸಿವಾಹ ವಿಂತ್ರರಃ |
ಶುಷ್ಪೇಣಾಘಂ ತತೋ ದತ್ತಾ ತತ್ಪಷ್ಟಂ ಶಿರಿಸಿಸ್ಯಸೇತ್ |
ನಿವೇದ್ಯ ಕಂಭನೇಕರ್ತು ನಿತೋತ್ಸವ ಮಧ್ಯಾಚರೇತ್ | ||೫೯||

ನಿತೋತ್ಸವ ಶ್ರೇಷ್ಠಾ :—

ಶ್ರೀಕರಂ ವಿಜಯಂ ನಿತ್ಯಂ ಪುತ್ರಪಾತ್ರ ಪ್ರವರ್ಧನವರ್ |
ತ್ರಿಕಾಲಮಂಚನಾಂತೇ ತು ಕಾರಯೇದುತ್ಪವಂ ಬುಧಃ |
ನಿತೋತ್ಸವವರಂ ಕ್ರತ್ತಾ ಭೂತ ಗಂಧರ್ವ ರಾಕ್ಷಸಾಃ | ||೧೦||

ಉರಗಾಃ ಕನ್ನರಾಸ್ಸಿದಾಢಾಸ್ಸಾಧಾರ್ಯಶ್ಚ ರಣಗಂತ್ಯಕಾಃ |
ಸವ್ನುತುಷ್ಪಾ ಭವಿಷ್ಯಸ್ತಿ ತತ್ತ್ವಾದ್ವಾಸುರೋತ್ತವಃ | ||೧೧||

ಶಸ್ಯಾಜ್ಞಗದಿತಾಯೈವ ನಿತೋತ್ಸವಮಧ್ಯಾಚರೇತ್ |
ಚಂದ್ರತೀವರಮಂತಿಂ ನಾ ಹ್ಯಾಮಾಹಾಹೇತ್ವರಂ ತು ನಾ | ||೧೨||

ನಿತೋತ್ಸವಾಯ ತದ್ವಿಂಬಂ ಸಂಸ್ಕಾರ್ಯ ಶಿಬಿಕಾದಿಷು |
ವಿನ್ಯಸೇತ್ತಾದುಕೇತಂಭೋಃ ಪರಿಚಾರಕಮಂಥನಿ | ||೧೩||

ನೃತ್ಯಗೀತಸನಾಯುಕ್ತಂ ಭತ್ತಜಾಮರಸಂಯುತವರ್ |
ಸರ್ವನಾದಿತ್ರಸುಭಗಂ ಬ್ರಹ್ಮಸ್ಯೋಷಸಮನ್ವಿತವರ್ | ||೧೪||

ಶೂನ್ಯೋತ್ತಿವಿಧಿವದ್ವಿಕ್ಷು ಮಂದಿರಾವರಣೀಷು ಚ |
ಪ್ರದಕ್ಷಣತ್ರಯಂ ಕೃತ್ತಾ ಸದನಂ ಪ್ರವಿಶೇತ್ತತಃ | ||೧೫||

ಧ್ವನಿಹೂಕೈನ ಶದ್ವಿಂಬಂ ಯಾ ನಾದೇರವರೋಹ್ಯಂ ಚ ।
ಭದ್ರಪಿತೇತು ವಿನ್ಯಾಸ್ಯ ತೂಲಮುದ್ರಾಂ ಪ್ರದರ್ಶಯೇತಾ ॥೩॥

ಸಾದ್ಯಾದಿಷಿಕ್ರಮಾದ್ವತ್ಪಾ ಜಾಷ್ಟಪುಷ್ಟಂ ಸಮರ್ಚಯೇತಾ ।
ಲೌಕಿಕೋನೋಪಣಾರೇಣ ಶ್ರವಣಿವರಣಾಯಾ ಚ । ॥೪॥

ನಾರಿಕೇಳಾದಿನಾ ದೇವಮುಪದಾರೇಣ ತೋಷಂಯೇತಾ ।
ಸಾದುಕೇ ಪುರತೋ ನ್ಯಾಸ್ಯ ಗಂಥ ಪುಷ್ಟ್ಯಾಸ್ಮಾರ್ಚಯೇತಾ ॥೫॥

ಮುಹಾಮುದ್ರಾಂ ಚ ಜರಣಂ ಪನಿತ್ರನಿತಿ ದರ್ಶಯೇತಾ ।
ಅಭ್ಯಚ್ಯಾ ದಶಸಂಸ್ಕಾರ್ಯೈನರ್ಟೀತಂ ತು ತತೋ ಗುರುಃ ॥೬೦॥

ನೃತ್ಯಂ ತು ಪುರತಃ ಕಾರ್ಯಂ ಸಾನಾ ನಾಡ್ಯಸಮನ್ವಿತಮಾ ।
ಸಾನಾಲಂಕಾರಸಂಯುಕ್ತೇ ಮಂಟಪೇ ಸುಮನೋಹರೇ ॥೬೧॥

ಭೀರ್ಯಾದಿಸರ್ವವಾದ್ಯಾಸಿ ಪೂರ್ವಭಾಗೇ ನಿಯೋಜಯೇತಾ ।
ಸಂಸ್ಕಾರವೈ ವಾಸಿತಸ್ತಾಳಮಂದರ್ವಾದಿನಾ ॥೬೨॥

ತಿಷ್ಣೇದುತ್ತರದಿದ್ವಾಗೇ ಗಾಯಕೋ ವಂಶಕಸ್ತಫಾ ।
ಉತ್ತರಸ್ಕಾಂ ತು ತಿಷ್ಣೇಯೂ ರಾಜಾನೋ ರಾಜಾಭಾಂಧವಾಃ ॥೬೩॥

ತಫಾ ದಷ್ಟಣದಿಗಾಘಾಗೇ ದೇಶಿಕೋ ಬ್ರಾಹ್ಮಣಾನ್ವಿತಃ ।
ರಂಗಸ್ಥಾನೇ ಜರೇಂದ್ರಪ್ರಗಣಿಕಾಲಕ್ಷಣಾನ್ವಿತಾ ॥೬೪॥

ತಿನನಾಮಜಪಾಸಕ್ತಾ ಭಸ್ತುರುದ್ರಾತ್ಮಧಾರಿಕೇ ।
ಸಿಕನಸ್ತಧರಾಸ್ತಾತಾ ಕುಕ್ಕಾಮಾಲೋಪಶೋಭಿತಾ ॥೬೫॥

ಬ್ರಹ್ಮಾದಿದೇವಾಸ್ತಂಪತ್ರಾಂತ್ಯಾ ವಿಧಿವದ್ವಾನ ನೃತ್ಯಕಮಾ ।
ಗಾಂಧಾರಂ ಪೂರ್ವಸಂಧಾರಾಯಾಂ ಕೌಶಿಕೀಂ ಚ ತತಃ ಪರಮಾ ॥೬೬॥

ಮಂಧಾತ್ಮೈ ತರ್ಕರಾಗಂ ಚ ಭೈರವೀಂ ಚ ತತಃ ಪರಮಾ ।
ಸಾಯಂಹಾತ್ಮೈ ಚೈನ ಸೂರಾಷ್ಟ್ರಂ ವಸಂತಂ ಜಾಧ್ರಾ ರಾತ್ರಿಕೇ ॥೬೭॥

ಚಾರಿಂ ಪ್ರಜಾರಿಂ ನಿಧೂರತಂ ಸಂವರ್ತಂ ಪಾರಿಭದ್ರಕಮಾ ।
ಗೂಚಿಂ ವಿಷನಾಸೂಚಿಂ ಚ ನಿಲಾಗಂ ಸ್ವಸ್ತಿಚಾಪ್ಯಯಮಾ ॥೬೮॥

ಕಟ್ಟಿನುಂ ಖುಟಿತಂ ಸೌನ್ಯಂ ಸ್ಥಾಯಿಭಾವಂ ವಿಜ್ಞಂಭಿತವೂ |
ನಿಲಾಸಂ ಸರ್ವಶೋಭದ್ವಂ ನೈತ್ತನಾಲಿಧಮಂಗಳವೂ ||೨೯||

ಪರಿವರ್ತಣೆ ನಿಧೂರಣಂ ಕರ್ಷಿರೀಂ ದೇಹಮಂಡಲವೂ |
ಸನುಸೂರ್ಯಂ ಚ ಖುಟಿತಂ ಪದಂ ನಿಷನುಸೂರ್ಯಕವೂ ||೩೦||

ನಿವನೂದಿನಿ ನೃತ್ಯಾನಿ ಸುತೀಲಾ ಗಣೇಕಾ ಚರೀತ್ |
ನಿನಂ ನೈತ್ಯಂ ಕೃತಂ ಯತ್ತ ಸುಖದಂ ಲೋಕಶಂತಿದವೂ ||೩೧||

ದುಸೀಮಿತ್ಯಾನಿ ನಕ್ಯಂತಿ ಕ್ಷೇವಂ ಶತ್ರು ಸುನಿತ್ಯಿತವೂ |
ಅನ್ಯಥಾ ತು ಕೃತೀ ನೈತ್ಯೇ ರಾಜ್ಯಕ್ಷೋಭಿಶೋಭನೇದ್ಯಾಪವೂ ||೩೨||

ಲಿಂಗಣಿಕಂ ಗುರುಗಂತಾಭ್ಯಚಾರ್ಯಷ್ಟು ಕುಸುನ್ಯೈನವೂ |

ಪರಾಜ್ಯಾಖಾಫ್ಯಂ ಸಂದದಾತ್ಯಂಪ್ರಾಫ್ಯ ಪರಮೇಶ್ವರವೂ ||
ದರ್ಶಣಿತ್ಯಾ ನಿಹಾನುದಾರಂ ಪ್ರವಿಶೇಜ್ಞಂಡಮಂದಿರವೂ ||೩೩||

ಚಂಡೇಶ್ವರಾಚರನಕ್ರಮ :—

ಕ್ಷೋಧಾಂತಃ ಪರಮೇಶಸ್ಯ ಚಂಡೇಶ ಇತಿ ಉತ್ತಿತಃ |
ವಿಕವಕ್ರಂ ದ್ವಿನಯನಂ ಕರಂಡ ನುಕುಟಾನಿಕ್ಷೇವೂ ||೩೪||

ಕುತಾರಂ ಸನ್ಯಾಸೈನ ನಾನೇನಾದಾರೀ ಮಧ್ಯಮವೂ |
ಲಂಬದಕ್ಷಿಣಾದಾಬ್ಜಂ ಕುಂಚಿತಾನ್ಯ ಪದಂ ವಿಭುವೂ ||೩೫||

ಚಂಡೇಶ್ವರಂ ವಿಭಾವಾಘಂ ಕಿವಧಾಯನ ರತಂ ವರವೂ |
ಮಾಲೇನಾವಾಹನಂ ಕೃತ್ಯಾ ದದಾಯಾದಾಜಮನಿಂಯಾಕವೂ ||೩೬||

ನಿವಾರ್ಯಂತು ಸನೊದಾರೀ ಚಂಡೇಶಾರೀ ನಿನೇದಯೇತ್ |
ಲಿಂಗನೂರ್ಧಾಷ್ಟವಿ ಕೈಕೇ ಪೀರಿಕಾರೀಂ ತಥಾ ಪರೀ ||೩೭||

ಕಾರ್ಯಸ್ವಮಂಬಿದ್ಧತ್ವಾನ್ಯಾನಾರ್ಯಂ ತು ನಭಿಶೋಜಯೇತ್ |
ಯಾಜ್ಞ ನಿವಾರ್ಯಾಂ ಯಾತಿ ತನ್ಯಾನ್ಯಾರ್ಯವಿಶೋಜೈತ್ ||೩೮||

ಜಂಡಭೋಜ್ಯಂ ದುರಾಧರ್ಷಂ ವರ್ಚನಿರ್ಯಂ ಪ್ರಯತ್ನಃ |
ಪ್ರೇದಂಭಸಿವಾಗ್ನಾ ವಾ ಗೋಭೃತಾಜಿ ನಿನೇದಯೀತ್ | ||೫||

ಸೌರಭೀಲಿನಾ ಪ್ರೂಜಾ :—

ಸೌರಭೀಯಾಂ ಸಮಭೃತ್ಯ ಸರ್ವತೀಧರ್ಷರೂಪಿಣೀನೂ |
ಸೌರಭೀಯಾ ಜಗನ್ನಾತಃ ದೇವಾನಾಮಾಮ್ಯತಪ್ರದೇ | ||೬||

ಗೃಹಾಣ ವರದೇ ಗ್ರಾಸವಿಾಪಿತಾಧರಂಜ ದೇಹಿವೇ |
ಇತಿ ಸಂಪ್ರಾರ್ಥ್ಯ ಸುರಭಿಂ ಗ್ರಾಸಂ ದತ್ತಾ ತು ದೇಹಿಕಃ | ||೭||

ಧೇನುಮುದ್ರಾಂ ಮಹಾಮುದ್ರಾಂ ಮೂಲಮುಂತ್ರೇಣ ದರ್ಶಯೀತ್ |
ವಂದಿತಾಸಿ ವಸಿಷ್ಠೇನ ನಿಶ್ಚಯಾವಿತ್ರೇಣ ಜಹ್ನುನಾ | ||೮||

ಕಸಿಲೇ ದಕ ವೇ ಪಾಪಂ ಯನ್ನಯಾಜ್ಞಾನತಾಃ ಕೃತವೂ |
ಗಾವೋ ಮಮಾಗ್ರತಸ್ಸಂತು ಗಾವೋ ವೇ ಸಂತು ಶ್ವಷ್ಟಃ | ||೯||

ಗಾವೋ ವೇ ಹೃದಲೇ ಸಂತು ಗನಾಂ ಮಧ್ಯೇ ವಸಾಮ್ಯಹವೂ |
ಏವಂ ನರೋ ಜವೇನ್ನಂ ತ್ರೀ ತ್ರಿ ಸಂಧಾಯಂ ನಿಯತ ತ್ಯಜಿಃ |
ವಿನುಕ್ತಸ್ವರ್ವ ಪಾಪೇಭ್ಯ ಶ್ರೀನಲೋಕಂ ಪ್ರಪದ್ಯತೇ | ||೧೦||

ಕಲ್ಪವೃಕ್ಷಾಚರನವರ್ತಾ :—

ಕಲ್ಪವೃಕ್ಷಂ ಸಮಭೃತ್ಯ ಗಂಥಪ್ರಾದಿಭಿಃಕ್ರಮಾತಾ |
ಮಹಾಮುದ್ರಾಂ ಪ್ರದಶ್ಯಾಧ ವೃಷೇಭೋಗೇ ನಮ ಇತ್ಯಾಪಿ | ||೧೧||

ವಿದ್ಯಾಲೀಲಾಚರನವರ್ತಾ :—

ಶಿವಸ್ಯ ದಷ್ಟಿಳೇ ಭಾಗೇ ವಾಯವಾಯಂ ವಾರುಣೀಯಾಂ ನಾ |
ನಾನಾಲಂಕಾರಸಂಯುಕ್ತಕೋಶಾಗಾರಂ ಸಮಾಶ್ರಿತಃ | ||೧೨||

ರತ್ನಸಿಂಹಾಸನ ಸೋಽಧ್ವೇ ಪುಸ್ತಕಂ ಲಕ್ಷ್ಮಣರ್ಯತವೂ |
ಸಿಧಾಯು ಪರವೂ ಭಕ್ತಾ ಗುರುರಾಗಮರೂಪಿಣೀನೂ | ||೧೩||

ತೀವಜಾಜ್ಞಾನಪ್ರದಾಂವಿದಾಂ ನೂಕೃಕಾಂ ಪ್ರಾಜಯೇತ್ತತಃ ।
ಗಂಥಭುಷ್ಪಾಪ್ತತ್ವಃಸಮ್ಯ ಗ್ರಾಯತ್ರ್ಯ ಶಂಕರಸ್ಯ ಚ

||೬||

ತಾರೇಣಾಂಸಿ ಸ್ತುತಾದ ನುಂತ್ರೈ ನಾರ್ ಸಾಧಕೋತ್ತನುಃ ।
ತಿನ ನುಂತ್ರೇಣ ಸಂಪ್ರಾಫ್ಯ ಮಹಾಮಂಡ್ರಾಂ ಪ್ರದರ್ಶಯೇತ್ತಾ

||೭||

ಸರ್ವಜಾಜ್ಞಾನಪ್ರದಂ ಕಂಭುಂ ಸವಾರಜಾಜ್ಞಾನಪಿಫ್ರಾಂತಕವೂ ।
ನಿಧ್ಯಾಸಿತಾತ್ರಯಂ ವಂದೇ ಕಾಯೇನ ಮನಸಾಗಿರಾ

||೮||

ಇತಿ ಸಂಪ್ರಾಫ್ಯ ದೇವೇತಂ ಪ್ರದತ್ತಿಷಿಷ್ಟರಸ್ಯರವರ್ತಾ ।
ನಿಜಾಜ್ಞಾಪ್ಯ ತ್ವೈತ್ತಪ್ರಾಂತಾಲಂ ತು ಗುರುಗ್ರೇಷಂ ವಿತೇತ್ಪ್ರಕವೂ ॥
ಸಾತರ್ಯಜನನೇನಂ ಹಿ ವೊಧ್ಯಾಃಿಷ್ಣು ಕಮಂಧೋಽಚ್ಯತೇ

||೯||

ವೊಧ್ಯಾಃಿಷ್ಣು ಕಾರ್ಚನವೂ :—

ದ್ವಾರಪೂಜಾದಿಬಲ್ಯಂತಂ ಪ್ರಕುರಾಃಿದ್ದಿನವುಧ್ಯಕೇ ।
ದರಿಜಾರಕ್ತಿಷ್ಣೇಷ್ಣೇನ್ನಲಿಂಗಂ ಕ್ಷಿಪ್ರಾಪ ಪ್ರದಪ್ತಿಜಾನಾ

||೧೦||

ತ್ರೀನಾಂಜರನ್ನಲಿಂ ದದ್ವಾ ಚೈಪ್ಯತ್ಯಂ ಸೋತ್ಪವಮಾವಿಶೇತ್ತಾ ।
ಸಾದುಂತೇ ಪೂಜಯಿತ್ವಾನ್ನಲಿಂಗಂ ಮಂಳೇ ತು ಯೋಜಯೇತ್ತಾ

||೧೧||

ಅಷ್ಟಪುಷ್ಪೈಷ್ಟನುಭ್ಯಜ್ಯ ಕುರ್ಯಾತ್ಮೈತ್ತಾಃ ಸಾಧಕಃ ।
ಪರಾಜಿಷ್ಣಾಭಾಫ್ಯಂ ದತ್ಪಾಥ ಪೂಜಾಶೇಷಂ ಸಮಾಪ್ಯ ಚ

||೧೨||

ಸಂಧ್ಯಾಕಾಲಾರ್ಚನಂ ರಕ್ತಾದಿಪರ್ಕ್ರಮಂಶಃ :—

ರವೇರಸ್ತವುಯಾತ್ಮಾನಂ ವಹೇತಸ್ಯಾರ್ಚನಂ ಜರೀತ್ತಾ ।
ರಕ್ತಾದಿಪೂರ್ವಂ ದರ್ಶನಿಂಯಾತ್ಮಾಂಣಾಧ್ಯಂ ತಸ್ಯ ಲಕ್ಷಣವ್ಯಾ

||೧೩||

ಸರ್ವರೋಗನಿವೃತ್ಯಾಫ್ಯಂ ಸರ್ವಪ್ರಾಣಿಸುಖಾರ್ಯ ।
ದೇವಷ್ಟ ನಯೆನೋಽಖಿಷ್ಟಪ್ಯನಿವೃತ್ಯಾಫ್ಯಂ ಪ್ರದೋಷಕೇ

||೧೪||

ಸಾಯಂರಕ್ತಾ ಪ್ರಕರಾಃಾ ನುಭಾಗಾರೇ ವಂನೋರನೇ ।
ನುಂದಲಂ ಜಂಕರಕ್ತಂ ತನ್ಯಧೈ ಧೂಪಧಾತ್ರಕವೂ

||೧೫||

ವಿನ್ಯಸೇತ್ವರುಸೇಷ್ಯೈವ್ಯಧೇನುವುದಾರಂ ಪ್ರದರ್ಶಿಯೇತ್ |
ದೀಪಕಾತ್ಮಂ ಪ್ರಕಲ್ಪಾತ್ಮಂ ಶಾಲಿಪಿಷ್ಟವುಯಂ ತುವಾ ||೫||

ಸ್ವರ್ಣದುರ್ವರ್ಣತಾವೂದಿದ್ವನ್ಯೈವಾ ದ್ವಿಜತುಂಗನಾಃ |
ಚಕ್ರಕರಂಗುಲವಿಸ್ತಾರವುತ್ತೇಧೇ ಚಾಂಗುಲಂ ಭವೇತ್ ||೬||

ಷಿಷ್ಟಾತ್ಮಾಧಾರಂಗುಲಃ ಹೋತ್ತಃ ಸೂರ್ಯಾಚಂದ್ರನಿಭಾಕೃತಃ |
ತನ್ನಧೈ ನಿಷ್ಠಿಪೇದ್ವಿಷಂ ಗೋಷ್ಠೈತೇನ ಸವಂಸ್ವಿತವಾ ||೭||

ತಲಸರ್ವಹ ಕಾವಾರಸಬಿಜಾನಿ ಚ ವಿನಿತ್ತಿಪೇತ್ |
ಸಿದ್ಧಾತ್ಮಂ ಲವಣಂ ಚೈವ ದ್ಯುದಾ ಪಾತ್ರೇಷು ದೇಹಿಕಃ ||೮||

ಅವಾಯೈ ನಿಧಿನಾ ನಹ್ಯಾನ್ವಗ್ರಿಂ ದೂತೇತಿ ಚ ಕ್ರಮಾತ್ |
ಸಂಸ್ಕಾರತ್ಯಾಜಾಷ್ಟ್ವ ಸಂಸ್ಕಾರ್ಯೈರಗ್ರಿಬಿಜೇನ ಸಾಧಕಃ ||೯||

ತಂಖದುಂಡುಭಿನಿಷ್ಮಾಣಿಷಸ್ತೋತ್ರವುಂಗಳನಾಜಕ್ಯಃ |
ನೇದಷ್ಮಾಣಾಸಿತ್ಯೈರ್ವಿಷಪ್ರೇರಃ ಪ್ರವಿಶಾಂತಶೈವಾಯ ಚ ||೧೦||

ಸಾದ್ಯಂ ದದಾತ್ಪರಾಸ್ತೇಣ ನೇತ್ತೀಣಾಚಮನಂ ತಥಾ |
ಕವಚ ಸ್ಯಾ ವ ನುಂತ್ರೇಣ ಪ್ರದದ್ವಾದ್ವಾಪಮನುತ್ತನಮನಾ ||೧೧||

ತ್ವಿನಾರಂ ಭಾರವುಯೇ ದಿಂಪಂ ತಿಖಾವುಂತ್ರೇಣ ಸಾಧಕಃ |
ತಸ್ಯಾಭಸ್ಯಾ ಪ್ರದಾತನ್ಯಂ ಕಾರ್ಯಂ ದಿಗ್ಭಂಧಮನಸ್ತತಃ ||೧೨||

ದಪರಣಂ ದರ್ಶಿಯಿತ್ವಾತ್ಮಂ ದಶ ಮುದ್ರಾಃ ಪ್ರದರ್ಶಿಯೇತ್ |
ದ್ವನ್ಯ ಸಾತ್ಮಾಣಂ ಸಂಭಾರವ್ಯ ನಾರಿಭಿಷ್ಮಾಣಸುರ್ಯಸ್ತಾ ವಾ ||೧೩||

ದೀಪಾದಿ ಸರ್ವ ಪಾತ್ಮಾಣಂ ಸಂಗ್ರಹ್ಯಗಣಿಕಾಜನಃ |
ನಿಷ್ಠಿಪೇದ್ವಲಿಪಿಷಾಗ್ರೇ ಪ್ರದಕ್ಷಿಣಪುರಸ್ಸರಮಾ ||೧೪||

ತಿಲಾದಿಸರ್ವದ್ವನ್ಯಾಣಂ ತೇಜೋಬಿಜೇನ ಸಾಧಕಃ |
ದಹೇದಾತ್ಮಾ ಜಾಷ್ಟಾ ಬಿಜೇನ ಚರೀ ದಾಚಮನಾದಿಕವರ್ | ||೧೫||

ಸರ್ವಾ ಸಾಂ ಪ್ರತಿನಾನಾಂ ಚ ಪ್ರಾರಥಃ ಕಾರಯೇತ್ತ್ವಥಾ |
ಕಶ್ಮಾದಸ್ಯಾನಿಷಿ ತೇಷ್ಮೋಽಸ್ತಿ ನಿಶಾದೌ ಸ್ವತ್ತವಿಗ್ರಹಮಾ ||೧೬||

ಈ ಯಾ ಜೀನ್ಯತ್ವಾದ್ಯೈತ್ತಾ ಧೂಪದೀಪ ಸುಮಾದಿಭಿಃ ।
ತಾಂಡವಂ ತಾಂಡವಂ ಧ್ಯಾಯೇನ್ಯತ್ತಗೇಯಾದಿ ಲಕ್ಷ್ಯಃ ॥೧೪॥

ಅಸ್ತ್ರಾಹಾದಿನಿ ಭಕ್ಷ್ಯಾಣಿ ಕಾರಯಿತ್ವಾ ನಿವೇದಯೇತಾ ।
ಕುರ್ವಾಚ್ಯಾ ದಾಖಿಃ ಕೆಂ ನ್ಯತ್ತಂ ಗಣಿಕಾ ಲಕ್ಷ್ಯಾಣಾನ್ಯಿತಾ ॥೧೫॥

ಪೂಜಾನಿಧಿ ಮಧ್ಯೋ ನಷ್ಟೇಯೇ ಶ್ಯಾಂತಿ ಮುನಿಪ್ರಂಗನಾಃ ।
ಪಿನಾಯಕಸ್ಯ ಪೂಜಾದಿ ಬಲ್ಯಂತಂ ಕರ್ತೃ ಪೂರ್ವವರ್ತತಾ ॥೧೬॥

ವಿನ್ಯಸ್ಯ ಚಾಕ್ಷತಂ ಲಿಂಗಂ ಶಿಬಿಕಾಯಾಂ ಇ ಪಾದುಕೇ ।
ಚಂದ್ರವರ್ಣಾಳಿಂತಥಾ ಪುಷ್ಟಿ ಸದನೇ ಸನ್ನಿವೇಶ್ಯ ಇ ॥೧೭॥

ಉತ್ಸವಂ ಪೂರ್ವವತ್ತುರ್ಯಾತ್ಮದಷ್ಟಿಣನಮಸ್ಕಾರಿಃ ।
ಪರಾಜ್ಯಾಖಾಪ್ಯಾಂ ದತ್ವಾಧ ಸಂಪಾರಧ್ಯಾ ಪರಮೇಶ್ವರವರ್ ॥೧೮॥

ಬಲ್ಯತ್ವವಂ ಪುರಾ ಕೃತ್ವಾ ಚಂದ್ರವರ್ಣಾಳ್ಯತ್ವವಂ ಚರೀತಾ ।
ಉತ್ಸವದ್ವಿತಯಂ ಜ್ಯೇಷಿಕಾಲೇ ವಾ ಕಾರಯೇತ್ತಾ ಧೀಃ ॥೧೯॥

ಕಾರಯೇದ್ವಾದ್ಯಸಂಯುಕ್ತೋ ಗುರುತಾದ್ಯಂ ಪ್ರದಷ್ಟಿಣವರ್ ।
ತತ್ತದ್ವಿಗೀಕರಾಳ್ಯಾತ್ ತತ್ತನ್ಯತ್ತಸಮನ್ವಿತನ್ ॥೨೦॥

ದ್ವಿತೀಯಂ ಕಾರಯೇದ್ವಿಸ್ತಾರ್ಥಿವಗೇಹ ಪ್ರದಷ್ಟಿಣವರ್ ।
ತೃತೀಯಂ ವಾದ್ಯ ನ್ಯತ್ತಾಭ್ಯಾಮುತ್ತವಂ ಕಾರಯೇದ್ವಾರುಃ ॥೨೧॥

ಅರ್ಥಯಾವೊಚೆನವರ್ :—

ಅರ್ಥಯಾವೇಽಭಿಷೇಕಾದಿ ಹವಿದಾರನಾಂತರವಾಚರೀತಾ ।
ಶ್ಯಾತ್ ಪುಷ್ಟಿರಲಂಕೃತ್ಯ ಸಂಲಿಂಹೇಷ್ಯೈತ ಚಂದನ್ಯಃ ।
ಶ್ಯಾತ್ವಸ್ತ್ರೀರಲಂಕೃತ್ಯ ಭೂಷಣೇತ್ವರಭೂಷಣ್ಯಃ ॥೨೨॥

ಶಯನಮಾತ್ರಾರಾಧನಕ್ರಮ :—

ಶಯಾಸ್ಥಾನಂ ಪವಿತ್ರಾಧ ನತ್ವಾಭಕ್ತಾ ಗುರೂತ್ವಮಃ ।
ಪರ್ಯಂಕಾಂಭಿಂಗದೇವಿಂ ಸಂಸಾರಃ ಶಿಬಿಕೋಪರಿ ॥೨೩॥

ಜ್ಯೇಶ್ವ ಪ್ರದಹಿಣಂ ನಾದ್ಯಸ್ಮೋಽಷಾದ್ಯೈಪ್ರರಾಚರೇತ್ಸ್ತು ವ್ಯಾಕಾ ।
ತತ್ತೋಽನೋಽನ್ಯಂ ದರ್ಶಾಂಯಿತಾವ್ ಶಿವೌ ಕುರಾಯಿದಲಂ ಕೃತ್ತಾ ॥೫॥

ದರ್ಶಾಂಭ್ರಾಣಂ ಸಾಯಾಸಂ ತ್ವೀರಂ ಮೂಲಲಿಂಗಾಯಂ ತಕ್ಷರಾವ್ಯಾ ।
ಖಿಜಾರರಕ್ಷದಾಂದ್ರಾಷ್ಟ್ರಪನಸಾವ್ಯಾಫಲಾನಿ ಚ ॥೬॥

ಮುಖ ನಾಸಂ ಚ ತಾಂಬಳಲಂ ಮೂಲ್ಯೈ ನ್ಯೈವ ನಿವೇದಯೇತ್ ।
ಖೂಪ ದೀಸಾದಿಕಾನಾ ಸಾರಾನುಪಚಾರಾಂತ್ರ್ಯ ಕಲ್ಪಯೇತ್ ॥೭॥

ತೀಬಿಕಾಯಾಂ ನಿನಿಷ್ಟಿಪ್ರೇ ಜಗತಃ ಪಿತರೌ ಶಿವೌ ।
ಭಂದ್ರಂಕಣೀರಿವುಂತ್ರೇಣ ತಥಾ ಪಂಚಾಷ್ಟರೇಣ ಚ ॥೮॥

ಉಪಾಯ ಭಕ್ತಾ ಯಧ್ಯವಸೂಕ್ತಸಾರತಕ್ಷಿಃ ।
ನಿಸ್ತ್ರೈಸ್ತುತಾಂಬಳಲ ಸದೀಪ ಸಾತ್ರಕ್ಷಿಃ ॥
ಸವ್ಯಾರೋಪಚಾರ್ಯತ್ವ ಸುನಾಸನಿಭಿಃ ।
ಚರೀದಾವರಣೀ ಪ್ರದಕ್ಷಣವ್ಯಾ ॥೯॥

ನಿಂಜಾನೇಣಂವ್ಯಾದಂಗಾದ್ಯೈ ನಾದ್ಯಜಾಲ್ಯೈವುಂರಾಽಂಭರ್ಯಿಃ ।
ನಾನಾದೇತ್ಯಾಯನಾಯೇ ಷು ಶಿಷ್ಟಿತಾಭಿಗುರೂತ್ತಮ್ಯಃ ॥೧೦॥

ತಿನಸಾಮು ಜಪಾಸಕ್ತ ನಾರಸ್ತೀಭಿಸ್ತಧ್ಯೈವ ಚ ।
ವಂದಿ ನಾಗಧವ್ಯಂದ್ರೇತ್ತ ಭಕ್ತಜಾನುರಧಾರಿಭಿಃ ॥೧೧॥

ಶ್ರೀ ಮಂತ್ರಂಚಾಷ್ಟರಧಾಯಿನರತ್ಯೈಭರ್ತೈಪ್ರರ್ತೋಽತ್ತಮ್ಯಃ ।
ಬ್ರಹ್ಮ ಸಾಂಸ್ಕಾರಿಕಾಷ್ಟ್ವ ಪುಷ್ಟ್ವರಭ್ಯಚರ್ಯ ತಕೀತೀಮರವ್ಯಾ ॥೧೨॥

ಉಪಹಾರಾದಿದೀಸಾಂತಂ ಸಾಧಕಸ್ತವ್ಯಾಗಾಜರೇತ್ ।
ಪ್ರವಿಶ್ಯತಯಾನಾಗಾರಂ ದೋಳಿಕಾಯಾಮುನುಭ್ರಾತ್ರೋ ॥೧೩॥

ನಿಷ್ಟಿಪ್ರೇದ್ವಾಪಸೂಕ್ತೇನ ಸಾದುಕೇ ಪುರತೋಽಪಿ ನಾ ।
ಶ್ರಿನೇತ್ರಮೇಕವಕ್ತುಂ ಚ ಮೃಗೀಪರಶುಧಾರಿಣಮ್ಯಾ ॥೧೪॥

ನರದಾಭಯ ಹಸ್ತಾಧ್ಯೈ ಚತುರೋಽರ್ಥಂದಮುಂಡಿತವ್ಯಾ ।
ನಾಯಷ್ಟ್ರಿ ಚಮಾರಂಬರಧರಂ ಸಾರಾಭರಣಭೂಷಿತವ್ಯಾ ॥೧೫॥

- ತುದ್ದಸ್ಯ ಪಿಕಂಕಾರಂ ಕ್ರೀತಕಂದಾಗುಂನಸಿತವನ್ |
ಅಂಚಿತ್ಯೈವಂ ತಕೋಧಾಯೀ ದಾಮವಂಭಾಗೀ ವಂಹೀತ್ಯರೀಂ ||೨೫||
- ಪ್ರಪುಲೀಗ್ರಿಪ್ರಲಪತ್ರಾಭಲೋಽಖನದ್ಯಯಂತಕೋಭಿತವನ್ |
ಪೂಜಾಜಂದಾಭನದನಾಂ ನೀಲ ಚಂಣಿತವುಂಧಾಜಾವನ್ ||೨೬||
- ನೀಲೋಽತ್ಯಲದಳತಾಮಾಂ ಅಂದ್ರಾಧ್ರಕೃತ ತೇಮಿರಾವನ್ |
ಅವನ್ಯತ್ರಘನೋಽತ್ಯಂಗಸ್ಸಿಗ್ರಿಂಧಿನಂಧರಾವನ್ ||೨೭||
- ತನುವಂಧ್ಯೈ ಪ್ರಫುಲ್ಮೀಽಂ ಸೀತಂಕಾಷ್ಟ್ಯತರಾಂಬರಾವನ್ |
ಅನಾಂಭರಣಸಂಭನಾಂ ಲಲಾಟಿಲಕೋಽಜ್ಞಲಾವನ್ ||೨೮||
- ವಿಷತ್ಪುಷ್ಟಿಸಂಭಾಷಿತನಾತೋಽಪತ್ತಿತಾವನ್ |
ಅನಾಂತಿತಗುಣಾಂಶಾರಾಂ ಕಂಬಿಲ್ಲಾಂಧಾನಾವನ್ ||೨೯||
- ವಿಕಂಡ್ಯೈವಂಜವಾಲಂ ದಧಾನಾಂ ಕಷ್ಟಿಸೀ ಚರೀ |
ದಂಡ ನಂಬ್ರಾಂತರಂ ತಸ್ತಂ ಸ್ವಾಸ್ಯಸೀನಾಂ ಸಹಾಸನೀ |
ನಾಂದಂಬಾಂ ವಂಜಾಘಾಂಷೀಂ ಧೂಸದಿಂಜಾದಿಭರ್ತಾಂತ |
ಹಾಯುಂಜಾಂತಿಸಿಂಜಾಂಸ್ವಂಜಾನಿ ನಿವೇದಂಯೀತ | ||೩೦||
- ಮುಂಬಿ ನಾಂ ಒ ಕಾಂಬಿಂ ದಧಾದ್ಯಾಂತ್ಯ ಗುರೂತ್ವಾಂತಃ |
ಉತ್ತಾಂತಾಂತ್ಯ ಅನಾಂತ್ಯ ಮಾಲೀನ್ಯವ ಅನೂಜರೀತ | ||೩೧||
- ಮುಂಬಾಂ ಸಮಿತಿ ಮುಂತೀಂ ಮುಂಕುರಂ ದರ್ಶಾಯೀತ್ಯತಃ |
ಸುಗಂಭ ನೀತಿಮಂತ್ರಃ ಶು ಜಸಿತಾಂ ಸಾಧ್ಯಾಽಭ್ಯಾಂತಃ |
ದೇಹದೀಪ್ಯೈತ್ಯ ಪರಿತಃ ದಿಕ್ಷತೀನಾಂನ್ಯಗಂರಂಯೀತ |
ಸಾರ್ಥ್ಯಾಯೋರುಭಯೋದೇನಾಂ ಜಯಾಂ ಸ ವಿಜಯಾಂ ಯುಜೀತ | ||೩೨||
- ಗೀತ ನಾಂತ್ರಂಸ್ವತಾಂ ದ್ಯುಮಿಂಬಾಲಾಭಲಂ ಮಾಜರೀತಃ |
ಭಾಗ್ಯ ಪ್ರಸಾದ ಕಾಂಬಿಂಭಲಾದಿಂನಿ ಗುರುವರಃ | ||೩೩||
- ದಧಾದ್ಯಾಂತ್ಯನ್ಯಾಸಾರೀಂ ಭಕ್ತೀಭಕ್ತೀ ಯಂಧಾಕ್ರಮವನ್ |
ಕಾಂಡ ವಸ್ತ್ರಂ ಅವೂಭಾಧ್ಯ ಸುದ್ವಧಂ ಸುವಂಸೋಽರವನ್ | ||೩೪||

ದ್ವಾರಕ್ಯ ಪೂರ್ವದಿಗ್ಭಾಗೀ ರಕ್ಷಣ್ಯಾದೀನಿ ವಿಸ್ತೃತೀತ್ಯಾ |
ಗಂಥಸ್ತಂಖಾನಕಾಂಬಿಲನುಖಾನ ಘಲಾನಿ ಚ ||೨೫||

ರಕ್ಷಣ್ಯಾದೀತಂ ಚ ಪ್ರಜ್ಞಾಲ್ಯ ವಹಿ ಚಿಂಡನಾಧಕಃ |
ರಕ್ಷೇತಂ ತತ್ತ ಸಂಪೂರ್ಜ್ಞ ಕಾಂಟಿಂಬಂಧಯೀತ್ಯಾತಃ ||೨೬||

ಅಭ್ಯಂಚರ್ಯದ್ವಾರಬಂಹೈ ಚ ಭಿಂಮರುದ್ರಂತು ನವ್ಯಾಜಾ |
ನುಗಾಲ ಲಿಂಗಾಂತಿಕಂ ಗತ್ಯಾ ಗುರುಸಿರೆಯತನಾನೆಸಃ ||೨೭||

ಪ್ರದಕ್ಷಿಣನನುಸತ್ಯರಾಸ್ಯಾ ತಪ್ಯತ್ತಕ್ರಾತ್ರ ಸುಮಾದಿಕವರ್ತಾ |
ಅಧಿಂದ ದೀಸಾನಾರೋಪ್ಯ ಚಂಡಾಂತಿಕಾಶಕೋ ಯಾಜೀತಃ ||೨೮||

ಷ್ಣೇತ್ರಹಾಲಂ ಅವಭ್ಯಂಚರ್ಯ ರಕ್ಷಣ್ಯಾಯ್ಯ ತಪ್ಯಾಂತ್ಯಾ ಸದ್ಯನಃ |
ತಕೋ ಗಚ್ಛೇದ್ಯ ರುಗ್ರೇಷ್ಯಾಯಿತ ನಿತ್ಯಾಂಚನಾವಿದಿಃ ||೨೯||

ಇತಿ ಶ್ರೀವಾಗಮಸಾರೀ—ಅರ್ಚನ ಪಟಲಮ್ಯ
ಸಮಾಪ್ತಮಂಗಮತ್

ಶೈವಾಗಮಸಾರೀ ಅಚ್ಚನಾಂಗ ಪಟಲವ್ಯಾ

ಜ್ಯತ್ವದ್ವಾಹ್ಯ ಕಿನಾಲಯೀ ಮನಸಿಜೀ ತತ್ವಣ್ಣಕಾಮೀಕ್ರಯಾ
ಪಿತೀಜಾ ನವುಯೀ ವಿಶುದ್ಧ ಮನಸಾ ಸಂಸ್ಥಾಪ್ಯನಾದಾತ್ಮನಾ ।
ಬಂಗಾದಕ್ಷಣಾಧಾನುಯೀನ ಪರಯಾ ಸಂಸ್ಥಾಪ್ಯಸಮೃತಪ್ಯನಃ
ಶೈವೇ ಚೈಗ್ರಾತಿಷಿ ಯಃ ಕರ್ಮಾತಿ ಶುರುಷೋನುಕ್ರಿಸ್ತಿನಾಂತರ್ಯಾಯಃ ॥೧॥

ಅಚ್ಚನಾಂಗನಿಧಿಂ ನಕ್ಷೀ ಕೃಣಧ್ವಂ ಮಂನಿಪುಂಗನಾಃ ।
ಲಕ್ಷ್ಮಿಂ ದೇಶಿಕಾದಿನಾಂ ಸಾತ್ರದಿನಾಂ ತಫ್ಯವಚೆ
ಸನೀಇಂಧಾಂ ನುಗಾತ್ಮಭೀಂದಾಸಾಂ ಭಕ್ತಾನಾಂಜ ನಿಶೇಷತಃ ॥೨॥

ಅಜಾರ್ಯಲಕ್ಷ್ಮಣಮ್ಯಃ—

ಅದಿತ್ಯವಕುಲೋದ್ಯಾತಃ ಶೈವಾಸ್ತ ಪರಾಯಣಃ ।
ಜಿತೀಂದ್ರಿಯೋ ಜಿತಕೋಽಧೋ ದಂಭಲೋಭಿನಿವರ್ಜಿತಃ ॥೩॥

ಷಟ್ಪುಮರ್ಕೃತ್ಯದಧ್ವಜ್ಞಾಪ್ಯದಂಗನಿದಲೋಲಾಃ
ಸರೋಪಕಾರನಿರತೀರ್ಜನಿಷಿಷಣಜಾದಿತಪ್ಯರಃ ॥೪॥

ಅನೋಧಿವಜನತ್ಯಾಸ್ತ ನೇಂದನೇದಾಂತ ಪಾರಗಃ ।
ಉನಸೂಯೋಽಜಿತಪ್ಯಂದ್ರಃ ಸಮಸ್ತನೇಂಷಾಜಿಂತಪ್ಯಃ ॥೫॥

ತಿವೀನಾ ಬದ್ದಕೇಂದ್ರಾ ತೃತ್ಯಲೋನೂದಿನಿಜಿತಃ ।
ನೀರೋಗೋ ಸ್ಥಿರಜಿತತ್ಪ್ಯ ಮಂತ್ರಮುದ್ರಾ ಕ್ರಿಯಾನ್ವಿತಃ ॥೬॥

ಆನಾಂಯಾನ ಸಂಪೂರ್ಣಾನಂವರಲಕ್ಷ್ಮಣಂಯೀತಃ ।
ತೇಲನಾನ್ವಿತಿನಾಂತ್ಪ್ಯಃ ಗುರುಪ್ರಾಜ್ಞಾಪರಿಕರಲಕ್ಷಃ ॥೭॥

ದಾತ್ರಿಂತನಾಂ ಸಜಳುಕಿತ್ಯಿವ ಸಿದ್ಧಾಂತಭೀಡನಿರ್ವಾ ।
ತುದೋ ಏನಯಾಸಂಪನ್ನೋ ವಿಂಥಾಕೃತಾಯಾನಿವರ್ಜಿತಃ ॥೮॥

ಖಾಹೆಂದ್ರೋಜ್ಯಾಭರ ಕರ್ತೃಜ್ಯೋತಿಃ ನಾಸ್ತಿಕಾಸ್ತಿವಿತಾರಣಃ
ಗೃಹಸೇಷ್ಠಿ ಬ್ರಹ್ಮಜಾರೀ ನಾ ನಾಸ್ತಿಸೇಷ್ಠಿ ಇಂದ್ರಾ ದ್ವಿಜಃ

||೪||

ತಂಕಳೆಂದ್ರಿ ಅ ಪೂಜಾಯಾಂ ತ್ರೈಸ್ತಾಂತೀಕೇ ಸ್ತುತಾ ದ್ವಿಜಃ |
ಸೋಲಃ ಕಾಜಃ ಕೃತೋಽಮಂಜಃ ಕೃಂಬಾಧನಕ್ತ ಕರ್ತಾಧಾ

||೫||

ಅರ್ಜುರಿಸೋ ದುರೂಢಾರಃ ಪರಸ್ಪೀಭಿಂಗ ಕರ್ತೃರಃ |
ಸೋಫಲಜಿಷ್ಟಾಧಾರ್ಪಿತ್ರೀ ದಾಂಬಿಳಃ ಕಂಸಂತೀ ತಾಂ

||೬||

ರೋಗನಾಸ್ಪದಿರಃ ಚಂಡ್ಯೋ ವಲ್ಪಾಟಿಃ ಪಂಗುಕರ್ತೃ ಯಃ |
ದೇವದ್ರಾಸ್ಯಾಂದರಾ ಉ ಲೋಭಿಂಜಹತ ಚೀತನಃ

||೭||

ಹೀನಾಜ್ಞ ಕಾಷ್ಟಿರಿಕಾತ್ ಜೋನಾಸ್ತಿಕರ್ತೃರಿನಿಂದಃ |
ಪೂಜಾಯಾಂತು ನುನಿತ್ರೇಸ್ತಾ ಹ್ಯೇತೀ ಸ್ನೇಹಾಧಿಕಾರಿಣಃ

||೮||

ಸ್ನೇಹಾಧಿಕಾರೀ ಸಂಸ್ತಾಸೀ ಬ್ರಾಹ್ಮಣೋಽವೃತ್ತಲಭಿಃ |
ಇಕರ್ತೆಸಿ ಕ್ರಯೋ ವರ್ತಾ ಯಜನೇ ನಾಧಿಕಾರಿಣಃ

||೯||

ರಾಜಾ ರಾಜಾಷ್ಟಭಿವ್ಯಾಪ್ತಃ ಪರಿಷ್ಯಾ ಬಹುಧಾದ್ವಿಜಾಸಾ |
ಪೂರ್ವೋಚ್ಚಲಕ್ಷ್ಯ ಸೋನೇತಾನೋಽಜಯೀದ್ವೇನವುಂದಿರೀ

||೧೦||

ಅಭಿಸೋಂಹಿ ತಾಸ್ತಾಧಾರಮಾಜಾರೀಸ್ತಾಪಯುತ್ಯಃ ||
ಸ್ವಯಂವರಾಜರಿತೀ ಯಂಸ್ತಾಪ್ತಸ್ತಾದಾಜಾರ್ಯ ಇತೀರಃ

||೧೧||

ವೇದಜೀವಪರ್ವತಲಕ್ಷಣಮ್ :—

ದಾತ್ರೋಂತಕ್ಷೋಽದತಾಷ್ಟಾನಾ ಭನೇಯಂನೇಽದಜಾಹಿಃ |
ಕುರೀನಾ ಯಂಜನತಾಂತಾ ಕೌಜಾಹಾರ ಪರಾಂಯಾಃ

||೧೨||

ಮೇದತಾಸ್ತಾಧರ ಕರ್ತೃಜ್ಯೋತಿಃ ಪಂಜಾಣರಮನುಕರ್ತೃರಾಃ |
ಇತ್ಯಾದಿ ಲಕ್ಷ್ಯಸೋನೇತಾಪ್ತಸ್ತಾ ಹ್ಯೇತೀ ದ್ವಿಜೋಽತ್ವಾಃ

||೧೩||

ಪರಿಚಾರಕ ಲಕ್ಷ್ಮಣಮ್ :—

ಅನ್ನದ್ವಿಷದ್ವಿತ್ವರಣ್ಣಾ ಹಿ ದಾತ್ರತ್ರಂ ಶತ್ವರಿಜಾರಕಾಃ ।
ಸಂಚಾಳ್ಭರ ಜಸಾಸಕ್ತಾ ಭೂತಿರುದ್ವಾಕ್ಷಧಾರಿಣಃ ॥
ಗುವಾಂಜಾಂಜಾಂನಿರಣ ನಿತ್ಯಂ ಭನೇಯಂಭೂತಸುರೋತ್ತನಾಃ ॥೧೦॥

ಕಾಲನಿಣಂಯೆಸ್ತದ್ವೀದಾಶ್ಚ :—

ಭಾಸ್ಯರೋದಯಂವಾರಭ್ಯ ಯಾವದ್ವೈ ಭಾಸ್ಯರೋದಯಃ ।
ಸಸ್ತಾಂಧರಾಘಿಕಾವಾನೋ ಯಾವೇ ಯಾ ಸಂಧಿರುಜ್ಞತೇ ॥
ಷಡುಂಚಾಂಜಾಂಸೋ ಭನೇತ್ವಾಣಷ್ವಾಂತ್ರಾಂಜಾಂ ಘಟಿಕಾ ಭನೇತ್ರಾ ॥೧೧॥

ಅಹೋರಾತ್ರವಿಂತಿಪ್ರೋಕ್ತಂ ಘಟಿಕಾಷ್ವಾಂಜಿ ಸಂಖ್ಯಾಃ ।
ಕಾಲಸ್ತು ದ್ವಿವಿಧೋ ಜ್ಞೇ ಯಾಸ್ಥಾಲಸೂಕ್ತೇ ವಿಭೇದತಃ ॥೧೨॥

ಸ್ತೋಲಸ್ತು ಲಾಕಿಕೋ ಜ್ಞೇ ಯಾಸ್ಥಾಕ್ಷೃಸ್ತಾಂಧಾತ್ತಿಕೋ ಮತಃ ।
ನಿತ್ಯಕವಾಂಜಿ ಸವಾಂಜಿ ಸ್ಥಾಲಕಾಲೇಂದವಾಚರೀತ್ರಾ ॥೧೩॥

ಭಾಸ್ಯರೋದಯಂವಾರಭ್ಯ ಯಾವಜ್ಞ ದಶನಾಡಿಕಾಃ ।
ಸ್ತ್ರಾತಃಕಾಲಸ್ಸವಾಖಾತ್ ಕ್ಷ್ಯಾಂತ್ರಂತು ಮಂಸಿಪುಜ್ಞನಾಃ ॥೧೪॥

ಪೂರ್ವಾದ್ಯಂತು ಸವಾರಭ್ಯ ಯಾವಜ್ಞ ದಶನಾಡಿಕಾಃ ।
ಮಂಧಾಯಾಂತ್ ಇತಿ ವಿಜ್ಞೇ ಯಾಸ್ಪಾಯಂಕಾಲ ಸ್ತ್ರಾಂಧೋಽಜ್ಯತೇ ॥೧೫॥

ಮಂಧಾಯಾಂತು ಸವಾರಭ್ಯ ಸಾಧಾರ ವೈ ಸಪ್ತನಾಡಿಕಾಃ ।
ಸಾಯಂತ್ ಇತಿ ವಿಜ್ಞೇ ಯಾಸ್ಪಾಯಂತ್ಸ್ತ್ರಾಂಧನೋಽಜ್ಯತೇ ॥೧೬॥

ಸಾಯಂತ್ ಸವಾರಭ್ಯ ಸಾಧಾರ ವೈ ಸಪ್ತನಾಡಿಕಾಃ ।
ಪ್ರದೋಂಸ ಇತಿ ವಿಜ್ಞೇ ಯಾಸ್ಪಾಯಂತ್ಸ್ತ್ರಾಂಧಯಾನು ಸ್ತ್ರಾಂಧೋಽಜ್ಯತೇ ॥೧೭॥

ಅಧರಾಯಾನು ಇತಿ ಪ್ರೋಕ್ತಾಂತ್ಸ್ತ್ರಾಂಧರಾತ್ರಮಂಧೋಽಜ್ಯತೇ ।
ಅಧರಾಯಾನು ತ್ವನಾರಭ್ಯ ಯಾವಜ್ಞ ತಿಧಿನಾಡಿಕಾಃ ॥
ಮಂಧಾರಾತ್ರವಿಂತಿ ಪ್ರೋಕ್ತಂ ನಿಶಾಂತ್ಸ್ತ್ರಾಂಧನೋಽಜ್ಯತೇ ॥೧೮॥

ಭಾಸ್ಯರಸೋದಯಾತ್ಮನೇ ತ್ರಿಪಾದೀನ ತ್ರಿನಾಡಿಕಾಃ ।
ನಿಶಾಂತ ಇತಿವಿಜ್ಞೇ ಯಸ್ಯವರ್ಕಮುಂ ನಿಶಾರದಾಃ ॥೬॥

ವಿಕ್ಷಿಪ್ತಿತಯವಾಸಿಷತ್ತಾಷ್ಟ್ವಾ ನಾ ಶರಾಸ್ತ್ವನಾ ।
ಕಾಲಭೀದಾ ಇನೇ ಪ್ರೋಕ್ತಾ ಜ್ಞಾ ತ್ವಾಕಮುಂ ಸವಾಜರೀತಾ ॥೭॥

ವಿಕ್ಷೋನುಧ್ಯಾಹ್ಯಕಾಲಸ್ಯಾಷ್ಟಿದ್ವಿನಾರಾತ್ರಂ ದ್ವಯಂ ಸ್ತುತಮ್ ।
ಸ್ತುತಮುಂಧ್ಯಾಹ್ಯಾ ರಾತ್ರಿಂ ಚ ಇನೇ ಕಾಲಾಸ್ತ್ಯಯಸ್ತುತಾಃ ॥೮॥

ಅಧರಾತ್ರಶ್ಚ ಪ್ರತ್ಯಾಷಃ ಸ್ತುತಮುಂಧ್ಯಂ ದಿನಂ ನಿಶಾ ।
ಪಂಚಕಾಲ ಇನೇ ಪ್ರೋಕ್ತಾಷ್ಟ್ವಾಲಾಷ್ಟ್ವಾತ್ಮೇತಿಜಾಃ ॥೯॥

ಅಧರಾತ್ರಶ್ಚ ಪ್ರತ್ಯಾಷಃ ತಧ್ಯೈವ ಚ ।
ಸ್ತುತಮುಂಧ್ಯಾಹ್ಯಾ ಸಾಯಾಹ್ಯಾಷ್ಟ್ವಾಕ್ಷಾಪ್ರಕ್ರಿತಿತಾಃ ॥೧೦॥

ಅಷ್ಟಸಂಧ್ಯಾಸು ಯಾ ಪ್ರಾಜಾ ಸಾ ಭನೇದುತ್ತನೋತ್ತಮಾಃ ।
ಸತ್ತಸದ್ವಾಕ ನೇದಾಗಿಯುಂಗೈಂದುಪ್ರಹರೇಷು ಚ ॥೧೧॥

ಯಾವಾಧರ್ಷಕಾಲಸಂವೃತಾ ಪ್ರಾಜಾ ನವವಿಧಾ ಭನೇತಾ ।
ಉದಯೀಂ ಜ್ಯೈವ ನಾಧ್ಯಾಹ್ಯಾ ಪ್ರದೋಷೇಚಾಧರ್ಷಯಾವಾನುಕೇ
ಯಜನಂ ವಂಧ್ಯಮಂ ಪ್ರೋಕ್ತಮಂಥಮಂ ಚೋದಯಾಸ್ತಯೋಃ ॥೧೨॥

ಯಾವೊಚನ ವಿಧೌ ಘಟಿಕಾನಿಷಯಃ :—

ಘಟಿಕಾ ದ್ವಿತಯಂ ಸ್ತಾನೇ ಘಟಿಕೈಕಾಚನೇ ಭನೇತಾ ।
ಘಟಿಕಾಧರ್ಷಂ ಚ ನೈನೇದ್ಯೇ ಬಲಿದಾನೇ ತು ತತ್ವಮಃ ॥೧೩॥

ನಿಶಾಗ್ರಿಕಾಯೇಂ ಚಾಧರ್ಷಂ ಸ್ತಾದುತ್ಪವೇ ತು ದ್ವಿನಾಡಿಕೇ ।
ನೃತ್ವಾಧರ್ಷಂ ಘಟಿಕೈಕಾ ಚ ಕಾಲ ವಿಷಃ ಪ್ರಕ್ರಿತಿತಃ ॥೧೪॥

ಜ್ಞಾತ್ಮೈವಂ ಭೋಷುರಶ್ರೀಷ್ಟಾಃ ಕಾಲಃ ಸಂಧ್ಯಾತ್ರಯಂಸ್ತುತಮ್ ।
ಲಘೂಪಚಾರ್ಯಸಂಧ್ಯಾಯಾಂ ಹೀನಂ ಚೇತ್ತು ನದೋಷಭಾಕಾ ॥೧೫॥

ಶ್ಯೇನಾಗಮಸಾರೇ ಅರ್ಚನಾಂಗ ಪಟ್ಟಲವೂ

೮೦೬

ಯಥಾಸಂಭವಕಾಲೇ ತು ಯಥಾಸಂಭವನಾಡಿಕಾಃ ।
ಯಜನಂ ಸಾಧಕಃ ಕುಯಾದ್ಯಧಾತಕ್ತುಗ್ನಸುರೋಧತಃ ॥೫॥

ಯಜನಾದ್ಯತ್ವವಾಂತಂ ಚ ಯಾವತ್ತುಂಧಾಯವಧಿಭರ್ವನೀತಾ ।
ಸಂಧಾಯಿಕ್ರಮಹಣಃ ದೋಷೋ ನ್ಯಾಸಂ ಚೀತ್ತು ನ ದೋಷಭಾಕ್ ॥೬॥

ಶೂನಾರಹ್ಯೇ ಚೈವ ಮಧಾಹ್ಯೇ ಪ್ರದೋಷಬಲಿನಾಚರೀತಾ ।
ಉನಾಯಾಸು ಸರ್ವಸಂಧಾಸು ನಾಚರೀದ್ಬಲಿದಾನಕವೂ ॥೭॥

ಅಫರ ಯಾಮೇ ಬಲಿಂ ಕುಯಾತಾ ?
ಸಂವತ್ಸರೋತ್ಸವಂ ವಿಪ್ರಾ ನಿತ್ಯೋತ್ಸವಸಮನ್ವಿತವೂ
ಪ್ರಕುಯಾದನ್ಯಧಾ ವರಂತ್ರೀನಕುಯಾಚ್ಯು ಶಿವೋತ್ಸವವೂ ॥೮॥

ಪ್ರಘನ್ಯಾದಿಗ್ರಹಣಕಾಲನಿಣಿಯುಃ :—

ಜಲಸಂಗ್ರಹಣಂ ಚೈವ ಪ್ರಷ್ಪಸಂಗ್ರಹಣಂ ತಥಾ ।
ಉದಯೀ ಚೈವ ಕರ್ತವ್ಯಂ ರಾತ್ರ್ಯಂತೀ ವಾ ಜಲಂ ಗ್ರಹಿತಾ ॥೯॥

ದೇವತಾಸ್ಥಾಪನೇ ತೋರ್ಯಂ ಪ್ರಾತಃಕಾಲೇ ಸಮಾಚರೀತಾ ।
ಪಾತ್ರಃಕಾಲಿಸಮಾರಭ್ಯ ಯಾವತ್ಯಾತಿಕಣಾಡಿಕಾಃ ॥೧೦॥

ಶಾವದ್ಧ್ಯಾಪಿ ಜಕರ್ವತ್ತುಂ ತೀರ್ಥಸಂಗ್ರಹಣಂ ವರವೂ ।
ಉರುಸೋದಯವೇಳಾಯಾಂ ಪ್ರಾಗೇನ ಪ್ರಹರಾಧರತಃ ॥೧೧॥

ಕುಯಾದ್ಯತ್ವಂಜನಹಾತಬ್ಧಂ ಸರ್ವಪ್ರಾಣತನೋಪಹವೂ ।
ತತ್ವಾಲೇ ಪೂಜಯೀದ್ವೀವಂ ಸರ್ವಕಾವಾಧಿಸಿದ್ಧಯೀ ॥೧೨॥

ಅರ್ಚನತ್ರ್ಯಾವಿಧ್ಯವೂ :—

ದಿಸಾಂತಮಜನಂ ಪ್ರೌತ್ತಂ ಸ್ನೇಹೀದ್ಯಂತಂತು ಪೂಜನವೂ ।
ಬಲ್ಯಂತಂ ತಾಂತಿಕಂ ಪ್ರೌತ್ತಂ ಪೂಜಾಶ್ಚತ್ರಿವಿಧಾಃ ಸೃಂತಾಃ ॥೧೩॥

ದಿಸಾಂತಂ ಚ ನಿನೇದಾಯಂತಂ ಬಲ್ಯಂತಮಧಮತ್ಯಯವೂ ।
ದೈತ್ಯಾವಾಂತಮುಕ್ತನಾಂತಂ ಚ ಸ್ಮಾತ್ತೊತ್ತ್ರಾಂತಂ ಮಧ್ಯಮತ್ಯಯಮೂ ॥೧೪॥

ಗಂಬ

ಶ್ರೀವಾಗೇನುಸಾರೇ ಅರ್ಚನ್ಣಾಂಗೆ ಸಟ್ಟಲನ್ನೋ

ಸಾಖ್ಯಾಂತಂ ಚುಳಕೊಡಾಂತಂ ನಾಜಾಗ್ನ್ಯಾಂತಂ ದ್ವಿಜೊತ್ತಮಾಃ ।
ಉತ್ತಮತ್ಯರ್ಯನಾಖ್ಯಾಂತಂ ಪುಲಂತದನಂಸಾರತಃ ॥೫॥

ಸಾಂಗೋಪಾಂಗಾರ್ಚಿನಲಕ್ಷ್ಯಾಂಬ್ರಾ :—

ಪಾಧ್ಯನೂಜವನಂ ವಸ್ತ್ರಂ ಸ್ತುನಾಂಭೊಗಂಧಲೇಪನವ್ ।
ಅಖ್ಯಾಂತಂ ಮಂತ್ರಂ ಸುನುಂ ಸಾಂಗರ್ಯಾಂತಂ ಜೇತಿ ಕೀರ್ತಿತವ್ ॥೬॥

ಉಸಾಂಗಂ ಧೂಪದೀಪಂ ಸ್ಯಾತ್ಸಾರ್ಯಂ ರಕ್ಷಾಂಚ ಭಸ್ತುನಾಃ ।
ಮುಂಕುರಂ ಚಾನುರಜ್ಞತ್ವಂ ನೃತ್ಯಂ ಗೀತಂ ದ್ವಿಜೊತ್ತಮಾಃ ॥೭॥

ಬಲಿದಾನಂ ತಥಾ ಹೊಮುತ್ತೊತ್ತವ ತ್ವಂ ಲಕೊಡಕವ್ ।
ಪ್ರತ್ಯಂಗಮಿತಿ ನಿಖಾತವುಂಪಚಾರಾಸ್ತತೇಧೊಂಜ್ಯತೇ ॥೮॥

ಉಪೇಕ್ಷಾರಭೈವಾಃ :—

ಸ್ತುನಂ ಶೂಳಾ ಜೆ ನೃನೇದ್ಯ ವುಂಪಚಾರಾಸ್ತಯಃ ಕ್ರಮಾತ್ ।
ಪ್ರದಕ್ಷಿಣನನುಸ್ಯಾರ್ಥಂ ಸಂಜ್ಯೇತೇ ಸಂಪ್ರಕೀರ್ತಿತಾಃ ॥೯॥

ಅಭಿನಾಸ್ಯಪ್ರಕಾರೇಽ ಕಲ್ಪಯೇಂದ್ರಾಂಭಸುರೊತ್ತಮಾಃ ।
ಗಂಧಸ್ತನುಂ ತಥಾಧೂಪಂ ದೀಪನೇನೇದ್ಯನೇವ ಜೆ ॥೧೦॥

ಪಂಚೊಂಪಚಾರಾ ಏತೇ ಸ್ಯಾದೀಂಪಾಂತಂ ನಾಪಿ ಸಂನುತವ್ ।
ಸಂಗೀತನೃತ್ಯವಿದ್ಯಾಸ್ಯಾಂದುಪಚಾರಾಪ್ಯಕಂ ದ್ವಿಜಾಃ ॥೧೧॥

ಸ್ಯಾಪನಾನಾಹನೇ ಧೂಪಾಹನಿದಿ ಪೆತ್ಯಾ ಚೆಂದನವ್ ।
ಇರಾರ್ತಿಕಾಖ್ಯಾಗಂಧಾತ್ ಚುಳಕೊಂಭಸ್ತಧ್ವನ ಜೆ ॥೧೨॥

ಏತೇ ದಕೊಂಪಚಾರಾಸ್ನಿರ್ಬ್ರಹ್ಮಾಪ್ಯವಿದ್ವಾಪ್ಯಹ್ಮಾತ್ಮೊತ್ತಮಾಃ ।
ಪಾಧ್ಯನೂಜವನಂ ಚಾಖ್ಯಾಂ ಸ್ತುನಂ ವಸ್ತ್ರಂ ವಿಲೇಪನವ್ ॥೧೩॥

ಪ್ರಸೂನಂ ಧೂಪದೀಪೋ ಜೆ ಜಪಕ್ತ ಪ್ರತಿರ್ದ್ವನಿಃ ।
ಏತೇ ದ್ವಾದಶತಸಂಖ್ಯಾಕಾ ಉಪಚಾರಾಃ ಪ್ರಕೀರ್ತಿತಾಃ ॥೧೪॥

ಕೃಂಬಾಗನುಸಾರೇ ಶರ್ಚನಾಂಗ ಪಟ್ಲವರ್ಗ

೧೮೫

ಉವಾಹನಂ ಚ ಪ್ರಥಮಂ ದ್ವಿತೀಯಂ ಸ್ಥಾಪನಂ ಮತವರ್ಗ |
ತೃತೀಯಂ ಪಾದ್ಯನೇವಂ ಸ್ಯಾತ್ತತಶ್ಚ ಚ ಮನಿಂಯಕವರ್ಗ ||೨||

ಅಫ್ರೋಕ್ಕ ಪಂಚಮಃ ಪ್ರೋತ್ತಃ ಸ್ಯಾಪನಂ ಷಣ್ಣಮಂಸ್ಯಾತ್ತವರ್ಗ |
ವಸ್ತ್ರಗಂಧಾ ಸತ್ಯಮಃಸ್ಯಾದಷ್ಟಮಂಚ ಸಂಖಾರಣವರ್ಗ ||೩||

ನವಮೋ ಧೂಪದೀಪೋ ಚ ದಶಂ ಚೈವ ಚುಳಕೋದಂತು ಷೋಡಶ |
ಏತೇ ಷೋಡಶಸಂಜ್ಯಾಕಾ ಅಪಚಾರಾಃ ಪ್ರಕೃತಿತಾಃ ||೪||

ಉವಾಹನಾಸನೇ ಪಾದ್ಯಮಂಘ್ಯವಾಚಮನಿಂಯಕವರ್ಗ |
ಸ್ಯಾನಂ ವಸ್ತ್ರೋಪನೀಯಿ ಚ ಗಂಧವುಷ್ಪಾಕ್ಷತಾಸ್ತಥಾ ||೫||

ಧೂಪದೀಪೋ ಚ ಸ್ಯಾನೇದ್ಯಂ ಫಲತಾಂಬಾಲಕಂ ಸ್ತುತಿಃ |
ಪ್ರದಕ್ಷಿಣನವಾಸ್ಯಾರೋ ಶಯಾತ್ ಸಂಗೀತವಾದಕಾಃ ||೫||

ಸ್ವತ್ತ ಮೂತ್ರಾರೋಪಣಂ ಚ ಚತುರ್ವಿಂಶತಿಸಂಜ್ಯಾಕಾಃ |
ಏತೇ ಪ್ರಕೃತಿತಾಶೋಪಚಾರಾ ದ್ವಿಜವರೋತ್ತಮಾಃ ||೬||

ಪಾದ್ಯವಾಚಮನಂಚಂಘ್ಯಂ ನಂಧುಪರ್ಕವಂಪಸ್ಯಾತವರ್ಗ |
ನೀರಾಜನಂ ಚಾಚಮನಂ ವಸ್ತ್ರಂಸ್ಯಾನೋಪನೀತಕೇ ||೭||

ದರ್ಷಣಾಲೋಕನಂ ಭೂಷಾ ಪ್ರನರಾಚಮನಂ ತತಃ |
ಗಂಧವುಷ್ಪೇ ಧೂಪದೀಪಾ ಸ್ಯಾನೇದ್ಯಂ ಚ ತತಃ ಕ್ರಮಾತ್ ||೮||

ಪುನರಾಚಮನಂ ತೋಯಂ ಪಾನಿಂಯಾಗ್ರಥ ಮತಃಪರವರ್ಗ |
ಹೋಮಮಕವಾಽನುಲೋಪಶ್ಚ ತಾಂಬಾಲಂ ಬಲಿರುತ್ತವಃ ||೯||

ಸ್ವತ್ತಗೀತಂ ಸ್ತುತಿರಾದ್ಯಂ ನತಿಃ ಪುಷ್ಪಾಂಜಲಿಸ್ತಥಾ |
ಪ್ರದಕ್ಷಿಣಂ ದ್ವಿಜಶ್ರೇಷ್ಠಾ ದಾತ್ರಾತ್ರಿಂಶದುಪಚಾರಕಾಃ ||೧೦||

ಸಮೃತ್ತಕೃತಿತಾ ಹೃತೀತೇ ಚತುಷಷಿಸ್ತ್ರಾಧೋಽಜ್ಯತೇ |
ಅನಾಹನಾಸನೇ ಚಾಘ್ಯವಾದ್ಯೇ ಚಾಚಮನಂ ತಥಾ ||೧೧||

ಮಂಧುಪಕ್ಷೇಂ ತಥಾ ಸ್ತಾನಂ ಶಾಷ್ಟೀಯುಗಳನೇವ ಚ |
ಜಿಹ್ವಾ ನಿಲೀಖಿನಂ ದಂತಕಾಷ್ಟವಂಭ್ಯಂಜನಂ ತತಃ |

||೧೫||

ಗನ್ಯಂ ಪೂಜಾವ್ಯಂತಂ ಪಿಷ್ಟಂ ಗಂಥಾವ್ಯಂಸ್ತಂ ಪನೋದಕವರ್ |
ದ್ರವ್ಯೋದಕಂ ತಥಾ ಶಂಕಾ ತೋಯೆ ಸ್ತಾನಂ ಸಮಂತ್ರಕವರ್ ||೧೬||

ನಿಷನಂ ಚೋತ್ತರೀಯಂಚ ಚೇತಿಶೋಷಣನೇವ ಚ |
ಧೂಪದೀನಾ ಚ ವಂತಾನ್ಯಾಸಾಚವಂ ಯಜ್ಞ ಸೂತ್ರಕವರ್ |
ಭೂಷಾಂಜನಂ ತಥಾ ಗಂಥಾಶಾಷ್ಟಕಾಸ್ತ್ವವುವಾಲಿಕಾಃ |

||೧೭||

ಧೂಪದೀನಾದವಿಸ್ತೂ ಹೀಯಂ ನಾಡ್ಯಾರ್ಪಿತವನಾನಿಚ |
ವಂಖನಾಸಂ ಚ ತಾಂಬಾಲಂ ಹೋಮವರ್ಣಬಲಿಸ್ತುತಃ |

||೧೮||

ವಿಷ್ಟರಂ ಕಿಬಿಕಾಯಾನವುತ್ವವಃ ಪಾದುಕಾಚ್ರನವರ್ |
ಅರ್ಪಾರ್ತಿಕಂ ತಥಾವಂತ್ರಸುವಂ ಭತ್ತಂ ಚ ಚಾವುರಃ |

||೧೯||

ಮಂಕುರಂ ಧ್ವಾಜಸಿಂಭೇ ಚ ಗೀತಂ ನಾದ್ಯಂ ತು ಸೃತ್ತಕವರ್ |
ಪ್ರಣತಿಸ್ತೂ ತ್ರಪ್ನಾಘೋ ಚಪೋಧ್ಯಾನಂ ಸುಖಾಸನವರ್ |
ನಿಷಜನಂ ಸ್ತೂತಾ ಹೈತೇ ಚತುಷ್ಪಾಷ್ಟಂ ಪಚಾರಕಾಃ |

||೨೦||

ಚತುಃಸಂಸ್ತಾರಾದಿಭೇದಾಃ :—

ನಿರೀಕ್ಷಣಂ ಪ್ರೌರೀಕ್ಷಣಂ ಚ ತಾಡನಾಭ್ಯಾಷ್ಟೇ ದ್ವಿಜಾಃ |
ಉನಾಹನಂ ಸ್ತಾಪನಂ ಚ ಸಾನ್ಯಾಧ್ಯಂ ಸನ್ಯಾರೋಧನವರ್ |

||೨೧||

ಸಂಕಳಿಕ್ಷಿತರೀಕ್ಷಣೆನಕಂತನಪೂರ್ವಕವರ್ |
ಸಂದ್ರವಾಚವನಂ ಭಾಷ್ಯಂ ಪ್ರಸಾನಾಪರಣವೇವ ಚ |
ಪಿತೇ ದತ ಸಂಸ್ತಾರಾ ಕೀರ್ತಿತಾ ಯಂಸಿಪುಂಗವಾಃ |

||೨೨||

ಯೆಜನಭೇದಾಃ :—

ಉವತ್ತಂ ಧೂಪದೀನಾಚ ಸೌಭಾಗ್ಯಂ ಹನಿಷಾನ್ಯಾಕವರ್ |
ಬಂಧ್ಯಂತಂ ತಾಂತಿಕಂ ಪ್ರೌರೀಕ್ಷಂ ಸೃತ್ತಾಂತಂ ಸೌಷ್ಟಿಕಂ ತಥಾ |

||೨೩||

ಸೌಭಾಗ್ಯವುಧರ್ಯಾವೂಂತಂ ಯಾವೂಂತಂ ಶಾಂತಿಕಂ ಭವೇತ್ ।
ತ್ರಿಸಾದಾಂತನುವಶ್ಯಂಸ್ಯಾತ್ವದನೇತಂತು ಪೂಷ್ಟಿಕವು ॥೬॥

ದತ್ತೀಷ್ವಚಾರಾ ದೀಪಾಂತಂ ಹರಿಷ್ಯಾನ್ಮಂತು ಸೋದರತವೂ ।
ಚತುನಿರ್ಬಂತಜ್ಞ ಬಲ್ಯಂತಂ ದ್ಯಾಂತಿಕಜ್ಞಾಳಾಂತಕವು ॥
ಜತುಷ್ಣಃಷ್ಣಃ ಸಚಾರಾಜ್ಞ ಪ್ರತ್ಯಾಗಾಸ್ಯಾತಂತಂ ಸ್ತುತಾಃ ॥೭॥

ಚೆಂಳುಕೋಡಕ ಲಕ್ಷ್ಯಾಂತರು :—

ಅಂಜಲ್ಯಾ ದಕ್ಷಿಣೇ ಹಸ್ತೇ ಕುಂಭಿತಂ ಚತುರಂಗುಲವು ।
ಪುಷ್ಟಃ ನಾರಿಗ್ರಹಿತಾಃ ತು ಸಾದಮೂಲೇ ಪ್ರದಾಪಲೇತ್ ॥೮॥

ಚೆಂಳುಕೋಡಕವೂಪೂರ್ವಾತ್ಮಾತಂ ಪೂಜಾಂತೇ ಶು ಪ್ರಕಲ್ಪಯೇತ್ ।
ಪಾದ್ಯಂ ಸಾದತಲೇ ನೃಸೃ ವಕ್ತ್ರಾಷ್ಯಾಚಮನೀಯಕವು ॥೯॥

ಅಫ್ರ್ಯಂ ಕಿರಸಿ ವಿನ್ಯಾಸ್ಯ ತಂಭೀಂಗ್ರಂಥಂ ವಿಲೀಷಯೇತ್ ।
ವಿನ್ಯಾಸೇನಾಂಧಿರ್ ಕುಸುನುಂ ನಾಸಾಯಾಂ ಧೂಪಮಂಬಯೇತ್ ॥
ನೇತ್ರೀಷು ದರ್ಶಯೇದ್ವಿಷಂ ಅನ್ಮಂಕರತಲೇ ನೃಸೇತ್ ॥೧೦॥

ಉಪಚಾರಘೇಲವು :—

ಪಾದ್ಯಂ ಸಾಪನಿನಾಶಿ ಸ್ಯಾಂತ್ರೇಯಾತ್ಮಾಚಮನಂ ಸ್ತುತವು ।
ಅಫ್ರ್ಯನ್ತ ಕರ್ಮಾಸಾಘಲ್ಯಂ ಸ್ಯಾನಂ ವ್ಯಾಧಿನಿನಾಶನವು ॥೧೧॥

ಪಂಚಭೂತಜಯಾಧ್ಯಂ ಹಿ ಪಂಚಗ್ರಹವುಪಂಪಾ ।
ವಸ್ತ್ರಂ ವೂನಜಯಾಧ್ಯಂಚ ಭೂಷಣಂ ಚಾಧ್ಯಸಂಪದವು ॥೧೨॥

ಗಂಥೋಗೋಂವ್ಯಾದಿದ್ವಿದ್ವಿಪಂ ಪುಷ್ಟಃ ಪೂಷ್ಟಿಕರಂ ಭವೇತ್ ।
ದೂನಾಂತ್ರಾತ್ಮಾತ್ಮಾ ಬಿಲ್ಯಂ ಚ ಶತ್ರುಸಂಕಾರಣವು ॥೧೩॥

ಫಂಟಾನಾದತ್ರವಸ್ತ್ರಾಖ್ಯಂ ಮುಂಡ್ರಾ ರಕ್ಷಾಕರಿಂ ಪರಾ ।
ಧೂಪೋರಾಜ್ಯ ಸವ್ಯಾದಿಸ್ಯಾದಿಂ ಪೂಜಾಂತ್ರಾನಪ್ರದಾಯಕಃ ॥೧೪॥

ಅನ್ನಂ ಜಾನ್ನ ಪ್ರದಂ ಪ್ರೋಕ್ತಂ ಪಾನಿಯಂ ಪಾರಣರಕ್ಷಕವರ್ |
ತಾಂಬಿಳಂ ಶ್ರೀಕರಂ ಪ್ರೋಕ್ತಂ ಮುಖವಾಸಃ ಸುಖಪ್ರದವರ್ | ೫ ||

ಆರಾತ್ರಿಕೆಂ ಚ ಜಯದಂ ಭಸಿತೆಂ ಹಾಪನಾಶನವರ್ |
ಮುಂಕುರೊಇ ಜ್ಞಾನದಃ ಪ್ರೋಕ್ತಂ ಜ್ಞತ್ವಮಾಚ್ಛಾ ಪ್ರಪಾಲನವರ್ | ೬ ||

ಜಾಮರಶ್ವತ್ತಪ್ರಾಶನಾಶಸ್ಯಾತ್ತಾಲವ್ಯಂಕತಂಸುಖಪ್ರದವರ್ |
ಮಂಯೂರಸಿಂಭಂ ಸಾಭಾಗ್ಯ ವಾಯುವ್ಯಾದಿ ಕರಂ ತಥಾ | ೭ ||

ದುಕೂಲಂ ದುರಿತಂ ದಂತಿ ಚೋಪನಿತಂತು ಜ್ಞಾನದವರ್ |
ನೃತ್ತಂ ಗೀತಂ ಚ ವಾದ್ಯಂತು ನೃಪತೇಜರಯಕಾರಣವರ್ | ೮ ||

ಹೋನೋ ಬ್ರಹ್ಮಣವ್ಯಾದಿಸ್ಯಾದಿಪ್ರಾಣಿಕಾನ್ತಯೇ |
ನಿತ್ಯಾತಿಸುಖದೋ ನಿತ್ಯೇಚೋಕ್ಷವಃ ಸಂಪ್ರಕೀರ್ತಿತಃ | ೯ ||

ಸೌಖ್ಯಂನೃತ್ತಂ ಸುಖಾಧರಂ ಹಿ ಶಯನಂ ರಾಷ್ಟ್ರವ್ಯಾದಿದ್ವಿದವರ್ |
ಯಂದಸಂಪನ್ಮೇಳಿಷ್ಠಾಂ ವಾನಸಾ ಸಂಪ್ರಕಲ್ಪಯೇತಾ | ೧೦ ||

ಪಾದಾರ್ಥಿ ಪಾತ್ರಲಕ್ಷ್ಯಣವರ್ :—

ರಸಾಂಗುಲಂ ತು ವಿಸ್ತಾರಮುತ್ತೇಧಂ ಸಾಧ್ಯಾಗಾಂಗುಲವರ್ |
ತತ್ಪ್ರಷ್ಟೇಽಧಿರ ಸಮುತ್ತೇಧಮಂಗುಲದ್ವಯವಿಂರಿತವರ್ | ೧೧ ||

ಓಷ್ಣಶ್ಚಕಾಂಗುಲಪ್ರೋಕ್ತಸ್ತದಧೋವಾ ಪ್ರಕೀರ್ತಿತಃ |
ಪಾದ್ಯಪಾತ್ರವಿದಂ ಪ್ರೋಕ್ತಂ ಶೃಂಂತ್ವಾಚಮಿಯಂತವರ್ | ೧೨ ||

ದಾಂಡಶಾಂಗುಲಮಾನೇನ ಕುಶ್ಮಿವಿಸ್ತಾರಮಾಚರೇತ್ |
ಅಷ್ಟತ್ತಿಂತನಾತ್ಮಮಾನಸಾಭಿಃ ಕುಷ್ಟೇಸ್ತಮಧ್ಯಮಃ | ೧೩ ||

ಅಗ್ನಿಂಗುಲಂಗಳೋತ್ತೇಧಮೋಽಷ್ಟೌ ನೋಮಾಂಕುಲೇ ಭವೇತ್ |
ವಕ್ತ್ರತಾರಂ ತ್ವಮಾತ್ರಂ ತು ಪಾತ್ರೇಷಾಘಾಣ ಸಮನ್ವಯತವರ್ | ೧೪ ||

ಪಕ್ವಾಂಗುಲಸಮಾಯಾವಂ ಪಾತ್ರೇ ಕಾನಿಸ್ತಿಕೇ ಸಮವರ್ |
ಅಕ್ಷಧಾಂಗುಲಮಾನೇನ ಶಾದಂ ಕುಯಾಂತ್ರಂ ಪ್ರಷ್ಟಕೇ | ೧೫ ||

ಏವಮಾಚಮನಂ ಪಾತ್ರಮಧವಾ ಮುನಿಶ್ವಂಗವಾಃ ।
ಷಡಂಗುಲಂ ತು ವಿಸ್ತುರಮುತ್ಸೇಧಂ ಚತುರಂಗುಲಮರ್ ॥೨॥

ತದ್ವದುತ್ಸೇಧವಿಸ್ತುರಂ ಹನ್ಯದ್ವಂದ್ವಂಗುಲಾಭಿಕವರ್ ।
ಏಕಾಂಗುಲೋಷ್ಠವಿಸ್ತುರಂ ತದಧಾರಧೀನ ನಾ ಯುತನ್ರ್ ॥೩॥

ದ್ವಾಂಗುಲಂ ತ್ರ್ಯಂಗುಲೋತ್ಸೇಧಷೋಡಶಾಂಗುಲವಿಸ್ತೃತಿ ।
ವೇದಾಂಗುಲೋತ್ಸೇಧಯುಕ್ತಮಾಣಂಗುಲಪದಾಯತನ್ರ್ ॥೪॥

ಏಕಾಂಗುಲೋಷ್ಠ ಮುಕ್ತಾಧಿಪ್ರಮಾಣಂ ಸಾದನೇವ ನಾ ।
ವೃತ್ತಕಂಕಣಸಂಯುಕ್ತಪಾಶ್ಚದ್ವಯಂಸುತ್ಸೋಭಿತನ್ರ್ ॥೫॥

ಪಾತ್ರಮಾಚಮನಾಯಾಧಿ ಕೃಣಿಧ್ವಂ ಚಾಷ್ಟ್ಯಾಪಾತ್ರಕವರ್ ।
ವಸ್ತುಂಗುಲಂ ತು ವಿಸ್ತುರಮುತ್ಸೇಧಂ ಚತುರಂಗುಲಮರ್ ॥೧೦೦॥

ಅಸ್ಯ ತಾರಂ ತ್ರಿಮಾತ್ರಂ ಸ್ಯಾ ದೊಡ್ಡಿಷ್ಟೋವ್ಯೋವಾಂಗುಲೋಭನೇತ್ರ್ ।
ಅಷ್ಟಾಪಾತ್ರವಿನಿತಿಪ್ರೋಕ್ತಂ ಗಂಥಪಾತ್ರಂತು ಕಂಹ್ಯತೇ ॥೧೦೧॥

ಏವನೇವ ಪ್ರಕಾರೀಣ ಕಲ್ಪಯೇಧ್ದಂಧಪಾತ್ರಕವರ್ ।
ಅಷ್ಟಂಗುಲಸಮುತ್ಸೇಧಂ ವಿಸ್ತೃತಂ ಷೋಡಶಾಂಗುಲಮರ್ ॥೧೦೨॥

ಚತುರ್ವಿಂತತ್ವಂಗುಲಂ ವಾದೋತ್ಸೇಧಂ ಯುಗಾಂಗುಲಮರ್ ।
ವಿಸ್ತೃತಸ್ಯ ಸಮಂ ಸಾದವಿಸ್ತೃತಂ ಪರಿಕೀರ್ತನ್ರ್ ॥೧೦೩॥

ನಾಳಭೂತಾಂಗುಲಂ ಜ್ಞೇಯ ಮುಖಯೋಽಃ ಪಾತ್ರಂಯೋರಸಿ ।
ಪ್ರಷ್ಪಾತ್ರವಿನಿತಿ ಜ್ಞೇಯಮಧವಾ ದ್ವಿಜಸತ್ತಮಾಃ ॥೧೦೪॥

ಕಲ್ಪಯೇತ್ಪುಷ್ಪಪಾತ್ರಂ ತು ದಾಢಿಶಾಂಗುಲವಿಸ್ತೃತನ್ರ್ ।
ಉತ್ಸೇಧಂ ಕುಷ್ಣಿಕಂ ತದ್ವತ್ವಾದಂ ಚಾಪಿ ಷಡಂಗುಲಮರ್ ॥೧೦೫॥

ತದ್ವದುತ್ಸೇಧಸಹಿತಂ ದ್ವಾಂಗುಲೋತ್ಸೇಧನೇವ ನಾ ।
ದ್ವಾಂಗುಲಂ ತ್ರ್ಯಂಗುಲೋತ್ಸೇಧಂ ಕಂತನೇಕಾಂಗುಲೋಷ್ಠಕವರ್ ॥೧೦೬॥

ಮುಖಂ ತ್ರ್ಯಂಗುಲವಿಸ್ತುರಮಿಚಾಪಾನಯುತಂತು ನಾ ।
ಫಿಧಾನಂ ಮುಕ್ತಾಶಾರಂ ರಂಧ್ರಂ ದ್ವಾಂಗುಲಮರಾನತಃ ॥೧೦೭॥

ತಾನ್ಯಂಹೇತಿಕಯೂ ಪ್ರಷ್ಟಂ ಸಂಪ್ರದಾಯ ಪ್ರಪೂಜಯೀತ್ |
ಸ್ಥಾರಿಕಾಲಭ್ರಣಂ ನಷ್ಟೇ ತ್ರಣಾಧ್ಯಂ ವಂಗಿಪುಂಗನಾಃ ||೧೫||

ಸ್ವೀಕೃತ್ಯಂಗುಲ ಪ್ರನಿಸ್ತಾರಂ ನಿಸ್ತೃತಾಧೀನ ನರ್ಧಯೀತ್ |
ಷಿಷ್ಟೇಕಾಂಗುಲಃ ಪ್ರೋಕ್ತಃ ಸ್ವಣದುವರ್ಣನಿವೀಕಾನ್ | ||೧೬||

ತುದ್ಧಿಕಾಂಸ್ಯೇನ ನಾ ನಿಪ್ರಾಃಸ್ಥಾರಿಕಾಂ ಕಾರಯೀ ತ್ವಧಿಃ |
ದ್ವಾದಶಾಂಗುಲನಿಸ್ತಾರವುಧನಾಧನುವುಂಚ್ಯತೇ ||೧೭||

ಅಗ್ನಂಗುಲನಿವ್ಯಧಾ ತು ಷಟ್ಪಂತತ್ಯಂಗುಲಾವಧಿ |
ನನ ಧಾತಾರನೇನಂಸ್ಯಾದಧನಾರಿತ್ಯಂ ಕ್ರನುತ್ | ||೧೮||

ಷಿಷ್ಟೋತ್ಸೈಧಂ ಯೆವದ್ವಂದ್ವಂ ನಿಸ್ತೃತಂ ತತ್ವಮಂ ಭನೇತ್ |
ವಿಕಾಂಗುಲೀನ ವೇತ್ರಂ ಸ್ಯಾದಧಮುಂ ಚಾಧನೇನ ತು ||೧೯||

ಯುನೇನೈಕೇನ ಸ್ವದಾಧಿತು ಯಾವದ್ವಾಹಾಯನಾವಧಿ |
ಸ್ಥಾಲಿಕಾನಮಧಾಷ್ಟಾನಾಂ ವೇತ್ರಾಷ್ಟ್ಯಂ ಸಂಪ್ರಕೀರ್ತಿತಾಃ ||೨೦||

ಕದಳೀಪತ್ರಂತಪ್ಯಾರಾಧ್ಯಂ ವೆರ್ಣಾಷ್ಟಾದಿಭ್ರಿತ್ಪಜಾಃ |
ನಿವೇದನಸ್ಯ ಶಾತ್ರಾಣಿ ತುದ್ಧಿಕಾಂಸ್ಯೇನ ಹಿಲ್ಪನಿತ್ | ||೨೧||

ದರ್ಷಿಸಾತ್ರನುಧೋವಷ್ಟೇ ತ್ರಣಂತು ದ್ವಿಜಸತ್ತಮಾಃ |
ದರ್ಷಿರ್ದ್ವನ್ಯ ಪ್ರಮಾಣಾನಿ ಸ್ವತ್ತಾನಿ ವರಿಕಲ್ಪಯೀತ್ | ||೨೨||

ದರ್ಷಿತ್ಯಂ ಲಭ್ಯಣ ಸಂಯುಕ್ತಾಂ ಕಲ್ಪಯೀಜ್ಞಿಲ್ಪ ಪಾರಗಃ |
ದ್ವಾದಶಾಂಗುಲನೂರೂಪಾನುಂ ತದ್ವಿಷ್ಟ್ಯಂ ಸಂಚಧಾ ಭನೇತ್ | ||೨೩||

ಅಧ್ಯರಾಧಿಂತೇನ ಪ್ರಜ್ಞಂಸ್ಯಾದ್ವಾದ್ವಾಂತಂಜಾಗ್ರ ವುಂಚ್ಯತೇ |
ತ್ರಾಂಗುಲಂ ಪ್ರಜ್ಞನಿಸ್ತಾರಂ ವಕ್ತ್ವಾರಂ ಕರಾಂಗುಲವ್ | ||೨೪||

ಪೌನಾಂಗುಲಸ್ತವಾಣಿನ ವಂಧ್ಯತಾರಂ ಪ್ರಕೀರ್ತಿತವ್ |
ಅಧ್ಯಾಂಧಾಂಗುಲಹಿಂನಂ ತು ವಂಧ್ಯಮಂಸ್ಯಾಧನುಸ್ಯ ನಾ ||೨೫||

ದರ್ಷಿತ್ಯಂಹಾಯತಾನುಗ್ರಂಹಾಲಯೋವುಂದಲಾಕ್ಷತಿನ್ |
ಸಾನೀಯಸಾತ್ರಂ ನಿಸ್ತೇಂಂವ್ರಾಃಸೌವರ್ಣಂ ವಾಧ್ ರಾಜಕವ್ | ||೨೬||

ಸ್ವತ್ತಾಯಂತಂ ಸುನೃತ್ತಂ ನಾ ಭನೇದಾಯಂತನೇನ ನಾ

ಶೈವಾಗಮಸಾರೇ ಅಂತ ನಾಂಗು ಸಟಲವೂ

೬೬೬

ವಿಶೇಷಾಫಾರ್ಯದಿಪಾತ್ರಲಕ್ಷ್ಯಾಳಮ್ಯಃ :—

ನಿಶೇಷಾಫಾರ್ಯದಿಪಾತ್ರಾಣಿ ಸೌವರ್ಯಾನಿತರಾಣಿ ವಾ ।

ರಾಜತಾನ್ಯಭಯಾಭಾವೇ ತುದ್ಧ ಕಾಂಸ್ಯ ಮಯಾನಿ ಚ

||೧||

ನಾಂಕೊಂಡಂಕಚಾಭಾನಿ ಪ್ರಕುರಾದ್ವರ್ತಲಾನಿ ಚ ।

ಪ್ರಸ್ಥಮಾನವರದ್ವಷ್ಟೂರಂಪೋಗಾತ್ನ ರಾಜ ಚ

||೨||

ಸಾತ್ರಂ ದಕ್ಷಿಣಲ್ಯವಾರಾಪಿ ತಥಾ ಪಂಚಂಲ್ಯರಸಿ ।

ಸಾಧಾರ್ದಿಧಿಘಲವೂನೇನ ಕುಯಾರದಫಾರ್ಯಯ ಸಾತ್ರಕಮ್ಯಃ

||೩||

ಪಂಚಪನೋಽನ್ನತಾನ್ಯೇವ ತಾವದ್ವಿಸ್ತಾರವಂತಿ ಚ ।

ನೃತ್ರಂ ಚ ಚತುರತ್ರಂ ನಾ ಬಹಿರಷ್ಟುದಳಾನಿ ಚ

||೪||

ತಂತ್ರಾಂಗುಲಮಾನೇನ ವಸ್ತುಂಗುಲಯುತಂ ತು ವಾ ॥

ಚತುರಾಂತಃನಂ ವಾಪಿ ತದಧಾರದ್ವಧಾಮೇವ ವಾ

||೫||

ಸುವಜಾರದೇರಲಾಭೀ ತು ಕಿಂತುಕ್ಷೇತ್ರ ಖಿಡ್ತತ್ವಂಗತಃ ।

ಅಥ ಯೆಚ್ಛೀಯಾನೃತ್ಯೇಣ ಮೃತ್ವಾತ್ರಂ ವಾಪಿ ಕಾರಯೀತ್ರಃ

||೬||

ಪಲಾತಕದಳೀಸತ್ರಕೃತಪತ್ರಪುಟಿಂ ತು ವಾ ।

ಅಫ್ಯಾಸಾತ್ರನಿತಿ ಸೌರೀಕ್ತಂ ಸಾನಸಾತ್ರಮಂಧೋಽಕ್ತೇ

||೭||

ದ್ವಾದಶಾಂಗುಲಮಾನೇನ ಜೊತ್ತಮಂಪರಿಕೀತಿತವ್ಯಃ ।

ದಶಾಂಗುಲಸಮುತ್ಸೀಧಂ ಸಾಷ್ಟುಪತ್ರಂ ಸರಣಿಕಮ್ಯಃ

||೮||

ಪಂಚಾಂಗುಲೇನ ವಿಸ್ತಾರವಂಥಮಂ ಚೇತಕೀತಿತವ್ಯಃ ।

ಪಸ್ತುಂಗುಲಸಮುತ್ಸೀಧಂ ಸಾಷ್ಟುಪತ್ರಂ ಸರಣಿಕಮ್ಯಃ

||೯||

ಕಣಿಕಾನಮಂತ್ರಮೇಂ ಹೈಕೆಂ ಸುಷಿರಂ ಗೂಡಿನಾತ್ರಕಮ್ಯಃ ।

ಶ್ವಾಸಾದಿನಸುರಂಧಾಂತಃ ತದ್ವಾಹೈಷ್ಟುದಳೀಷು ಚ

||೧೦||

ಸುಷಿರಾಣ ಪ್ರಕಲ್ಪ್ಯಾಂತ ದ್ವಾದಶಕ ದ್ವಾದಶೈವ ತು ।

ತದ್ವಾಹೈಷ್ಟುವಂಧೀ ತು ಚತುರಿಷ್ಟು ಪ್ರಕಲ್ಪ್ಯಾಯೀತಾ

||೧೧||

ವಿನಮಣ್ಯೋತ್ತರ ಶತಂ ರಂಧ್ರಾಣಿ ಪರಿಕಲ್ಪಿಯೇತ್ |
ತತ್ತ್ವತ್ತಂ ತಂಬತ್ತೋಯೇನ ಪೂರ್ಯೇನ್ಯಾಲವುಂತ್ರತಃ |

||೧೫||

ಸ್ವಾಪಯೇದ್ಯಾದಿ ಗೌರೀತಂ ಸನಾರ್ಭೀಷ್ಯಮವಃ ಪ್ರಾತ್ತಿ |
ಷೋಡಶಾಂಗುಲವಿಸ್ತಾರಂ ಮಂಧೈಷ್ಯದಳಸಂಯುತವರ್ |

||೧೬||

ದಳೀ ದಳೀ ಪ್ರಕಲ್ಪಾತ್ಮಧಿ ಶತರಂಧ್ರಾಣಿ ಭೂಸುರಾಃ |
ಕಣ್ಣಕಾಯಾಂ ತಥಾ ಪಂಚಕೇಸರೀಷುತ್ತಯಾಸ್ತಯಃ |

||೧೭||

ಅಷ್ಟೋತ್ತರಶಂ ಭೂಯಾಃ ಪ್ರವೋರ್ತ್ತದಳವುಧ್ವಕೇ |
ಖಹಸ್ತಧಾರಾಸಂಯುಕ್ತಪಾತ್ರಮೇವಂ ಪ್ರಕಲ್ಪಿಯೇತ್ |

||೧೮||

ಅಧಿವಾಸ್ಯಪ್ರಕಾರೇಣ ಪಾತ್ರಲಕ್ಷಣಮುಜ್ಯತೇ |
ಅರಶ್ವಿವಾಸನವಿಸ್ತಾರಮುಂತ್ತೇಧಂ ತು ರಸಾಂಗುಲವರ್ |

||೧೯||

ಕಂಡಿಂತೋರಕಾಕಾರಂ ಕುಯಾರತ್ವಾತ್ತ್ವಂ ವಿಧಾನತಃ |
ರಂಡ್ರಗ್ರಹ್ಯಕಸಂಖ್ಯಾನಿ ತನ್ನಂಧೈ ಸುಷಿರಾಣಿ ವಾ ||
ಕರ್ಕವಾಯಾನಿ ಸರವಾಯಾಣಿ ಯಂತ್ತೇನ ಬಾರಹ್ಯಷೋತ್ತಮಾಃ |

||೨೦||

ಘಂಟಾಲಕ್ಷ್ಯಾಳವ್ :—

ಶ್ವಾಂತು ಮುನಯುಸ್ವವೇ ಘಾಣಾಲಕ್ಷ್ಯಾಳಮುಂತ್ತಮವರ್ |
ಪಂಚಾಂಗುಲೋನ್ನತಾ ಘಂಟಾ ತದ್ವಾದ್ವಿಸ್ತಾರ ಸಂನಿತಾ

||೨೧||

ಚತುರ್ಯಂ ಪ್ರಮಾಣೇನ ಚೋಷ್ಯಂತು ಪರಿಕಲ್ಪಿಯೇತ್ |
ನಿಗರ್ವಮಂ ತತ್ತಮಂ ಕುಯಾರಧೈವವಾನೋರ್ಥಾಪುಟಕಾ

||೨೨||

ತೀವರಂ ತ್ವಂಗುಲೋತ್ತೇಧಂ ಗಳೋತ್ತೇಧಂ ತದರ್ಥಕವರ್ |
ಜಿಹ್ವಾಚೈಕಾಂಗುಲಾ ಕಾಯಾರ ಶಿಲ್ಪಶಾಸ್ತ್ರವಿಶಾರದೈ :

||೨೩||

ಘಾಣಾಯಾಸ್ತತ್ವರೀಣಾಹಂ ವಿಸ್ತಾರಾಧೀನ ವರ್ಧಿತವರ್ |
ತ್ರ್ಯಂಗುಲಂ ದಂಡದೈಘರ್ಣಂ ಜ ವಿಸ್ತೃತಂ ತತ್ತಮಂ ಭವೇತ್ |

||೨೪||

ದಂಡಾಗ್ರೇ ವೃಷಭಂ ಶೊಲಂ ನಳಿನಂ ವಾಸಿ ಕಾರಯೇತ್ |
ಶುದ್ಧಕಾಂಸ್ಯೇನ ವೇದವಿಸ್ತು : ಕಲ್ಪಯೇಜಿಷ್ಟಲ್ಪವಿತ್ತವಃ :

||೨೫||

ಕೃಂಬಾಗಮನಸಾರೇ ಅರ್ಚನಾಂಗ ಪಡೆಲವು

೮೯೬

ಮಹಾಭಾಷ್ಯಂಟಾನುಧೀಂಬಪ್ಯೇ ಪ್ರಕುರ್ಯಾಂಚಿಂಧ್ಯದ್ಭಾಂಸ್ಯತಃ |
ಸ್ವರಾಂಗುಲಸನುಂತ್ಯೇಧಾನುಷ್ವಾಂಗುಲಸುವಿಸ್ತೃತಾವರ್

||೫||

ಅಗ್ನಿಷ್ಟಂಗುಲೋನ್ನತಗೆಳಂ ಗಳಿನಾಹಮಹಾಂಗುಲವರ್ |
ಜಟಿಕಾದ್ವಂದ್ವವಾತ್ತಾ ಸ್ವಾದ್ವಂಗುಲಶ್ಯಾಖರೋದಯಃ

||೬||

ತನಾಂದ ಮಷ್ಟಿಮಾತ್ರಂ ಸ್ವಾಜ್ಞತುನಾರ್ಥಾವರಂಧ್ರಕಾ |
ತಾರಾಧರನಧಿರಂ ನಾಹಂ ಜಿಹಾರಂಧ್ರಾಂಗುಲಾಯಂತಾ

||೭||

ಜಕುಮಾರ್ತ್ಯಪರೀಕ್ಷಾಹಂ ತದಗ್ರೇ ವಲಯಾನಿಸ್ತಿತವರ್ |
ಘಂಟಾಯಾಂಭ ನುಹಾದೇವಂ ಜಿಹಾಯಾಸ್ತು ಸರಸ್ವತಿವರ್

||೮||

ಅನಂತಂ ನಲಯೀಂ ಧಾರ್ಮಾತ್ಮಾ ನಾರಾಜೇನಂತ್ರನಾಯಕವರ್ |
ಮಂಬಿರತ್ರಯಂತು ತಾಲಾಗ್ರೇ ಸಂಯಜೀದ್ದೀಕೋತ್ತಮಃ

||೯||

ಸಾಭೀರೂಧ್ವರಂ ಪ್ರಕರ್ವಂ ಮಹಾಭಂಟಾಪ್ರತಾದನವರ್ |
ಉತ್ತಮಂ ಸ್ವಿಗ್ರಹೂಂಷಂ ಚ ನುಧ್ಯಮಂನಮರಸ್ವನವರ್

||೧೦||

ಅಧಮಂ ಘಂಘುರಾಘೂಂಷಂ ಜಾಂತ್ರಾ ಚೋತ್ತಮಮಹಾಹರೀತ್ |
ಘಂಟಾತಭೀಂತ ಗಳ್ಭಂತಿ ದಾನವಾತ್ತಭಯಂಜ್ಞರಾಃ

||೧೧||

ಅಗಭಂತಿ ಸುರತ್ತೀಷ್ವಾಃ ಕಿನೇನ ಸಹ ದೇವತಾಃ |
ವಿಘ್ನೀತ್ವರಾಜರ್ನೀ ಚೈನ ಸ್ವಾನಕಾಲೀ ಭಂಧ್ಯವ ಚ

||೧೨||

ಉನಾದಸಾಘ್ಯಾಯೋಧೂರಪದಿಂಷೇ ನ್ಯೇವೇದ್ಯ ಶಾಲಕೇ |
ಹೊನ್ಮಾರಂಭೀ ಜಸಾಂನ್ಯೇಷಿಂಜ ಕಮಾದೌ ಚಾಗ್ನಿತರ್ವಣೇ

||೧೩||

ಪೂರ್ವಾಜುತಿ ಪ್ರಧಾನೇನ ಚ ನುಂತಾಣಂಚ ವಿಸರ್ವನೇ |
ಬಲಿಷ್ಠದಾನಕಾಲೀ ತುಹಿತಂ ನಾನ್ಯಾಃ ಪ್ರಭಾಲನವರ್

||೧೪||

ಪೂರ್ವಾಜಾಲಂನಿನಾನ್ಯಾತ ಚಾಲನಂ ದೋಷದಂ ಭವೇತ್ |
ತಾಸಯಾ ತುನಿಸಾಕಾರ್ಯಂ ಪೂಜನಂ ಸಿದ್ಧಮಿಷ್ಠತಾ

||೧೫||

ಪಾರಿಷೀಂ ಸರ್ವವಿಘ್ನಾನಾಂ ಸರ್ವಮಂತ್ರಪ್ರಸಾದಿವೀವರ್ |
ಪ್ರಾಣನಾಸ್ಯೇಷಿಯಾತಕ್ತಿತಬ್ಧಿತಕ್ತಿಲಂಯಂ ಗತಾಂ ||
ಮಹಾಭಂಟಾಂಯಂಹೀಕ್ಷಾವರ್ಮನಘಾರ್ಯದ್ಯೈರುಷಜಾರಕ್ಷಿ:

||೧೬||

ಶಿಷ್ಟಕಲಶಾದಿಲಕ್ಷ್ಮಣವು : —

ಅಧ್ಯಂಗುಲಪ್ರವಿಸ್ತಾರಂ ನಿವ್ಯಂ ರುದ್ರಾಂಗುಲಂ ಸ್ತುತವು |
ವಕ್ತ್ವಂ ತ್ರಂತ್ಯಂಗುಲಂ ಜ್ಞೇಯಂ ಕಣಾರ್ಯಾಮಂ ತಥಾರ್ಥಂಲವು ||೧||

ಓಷ್ಣಶ್ವಿಕಾಂಗುಲೋಽಜೀಯೋ ನಿಗ್ರಮಂ ತುತದಧರ್ಮಕವು |
ರೇಖಾತ್ರಯಂ ಗಳಿಕಾಧಃ ಕಲ್ಪಯೋಽಜ್ಞಲ್ಪಾರಗಃ ||೨||

ಅಷ್ಟಂಗುಲಂ ತುವಿಸ್ತಾರಮುತ್ತೀಧಂ ಜತುರಂಗುಲವು |
ಅಸ್ಯಮಗ್ನಂಗುಲಂ ಜ್ಞೇಯಮೋಽಷ್ಣೋ ಯುಗ್ಮಂಗುಲೋಽಭವೇತ್ ||೩||

ವಾತ್ಮೇನಾಸಿಕಯಾಯುತ್ತಮುತ್ತಲಾಕಾರಮಧರ್ಮಕವು |
ಅಧಾರಂಗುಲೋಽಜ್ಞೀಯಂ ಕಂತಮಂಗುಲಂ ಜೋಷ್ಣಸಿದ್ಧಮಹರ್ ||೪||

ವರ್ಧನಿಿಲಕ್ಷ್ಮಣಂ ಪ್ರೋತ್ತಂ ಕುಂಭಾನಾಂ ಲಕ್ಷ್ಮಣಂ ದ್ವಿಜಾಃ |
ರುದ್ರಾಂಗುಲಂ ತುವಿಸ್ತಾರಮುತ್ತೀಧಂ ಪರಮತಾತೀಗುಲವು ||೫||
ತ್ರಂಗುಲಃಜಾಸ್ಯ ವಿಸ್ತಾರಮೋಽಷ್ಣೋ ವ್ಯೋಮಂಗುಲೋಽಭವೇತ್ ||೬||

ಸಾಧಾರಂಗುಲಂ ಗಳಿಂತ್ತೀಧಂ ತ್ರಯವಂ ಜಾಸ್ಯನಿಗ್ರಮಂಪು |
ಕುಂಭಸ್ಯಲಕ್ಷ್ಮಣಂಪ್ರೋತ್ತಂ ಕಲಶಾನಂ ವಿದ್ಧಿಂ ದ್ವಿಜಾಃ ||೭||

ವಸ್ತ್ರಂಗುಲಂತುವಿಸ್ತಾರಮುತ್ತೀಧಂ ತುರಸಾಂಗುಲವು |
ಗ್ರಿನಾಜಾಧಾರಂಗುಲೋಪೇತಾಓಷ್ಣಸ್ತತಮವುವಿನೆಚ ||
ತ್ರಯವಂತಸ್ಯವಿಸ್ತಾರಂ ಯವನಮೋಽಷ್ಣಸ್ಯನಿಗ್ರಮಂಪಕೈ ||೮||

ಶಂಖಲಕ್ಷ್ಮಣವು : —

ಇತ್ಯೇವಂ ಕಲಶಾದಿನಾಂ ಲಕ್ಷ್ಮಣಂಸಮಂದಾತ್ಮತವು |
ಶಂಖಸ್ತಿವಿಧಿತ್ಯಾಕೃತಃ ಪುರಾನಾರ್ಥಿನಂಶಕವು ||೯||

ಮಂಬಳಸ್ಥಾಲೋಭನೇನ್ನಾರೀಜಾಗ್ರಸ್ಥಾಲೋನಂಶಕಃ |
ಅಗ್ರಮಾಲಸಮಂಶವಪುರಾಂಶ್ಯೇತಿಪ್ರಕೀರ್ತಃ ||೧೦||

ತಾಮ್ರಪಣ್ಣದ್ವಾರ್ಥಂತಿತ್ಯಾತ್ಮೇವಂಶ್ಯೇತಿಕಣಿತಃ |
ಗಂಗಾಯಾಂಮಂಧ್ಯವಂಶ್ಯೇತಿಪ್ರವನಮಂದಾಯಿತಃಜಣಿತಃ ||೧೧||

ತ್ವಿವಾಗನುಸಾರೇ ಆಚರಣಾಂಗ ಪಟ್ಟಿಲವರ್

೧೧೫

ದಷ್ಟಿಣಾವಕರಕ್ತು ರಘೀರ್ಹೀ ಜಾತಿತ್ವೀಷ್ಠಿ ಇತಿಸ್ತ್ವಾತಃ ।
ಉತ್ತನುಃ ಪ್ರಸ್ಥಿಪೂರ್ವಾಸ್ತು ನುಧ್ಯನುಃ ಕುಡುಪದ್ಭಯುಃ ॥೪॥

ಕನಿಷ್ಠಿತ್ಯೈವ ಕುಡುಪಕ್ತಂ ಬಿನಾನಂ ಪ್ರಕೀರ್ತಿವರ್ ।
ಪುಜ್ಞಗ್ರೇಹೀಯೇನುರಭಾವ್ಯಾದಿಭಾಷಿತಂ ಜಾತಿಶುಂದರವರ್ ॥೫॥

ಶಂಖಂ ಪ್ರಕ್ಷುಳಯೀ ದಿಂಬಾಂಸ್ತುಷದಗ್ಗೇನ ತುಧ್ಯತಿ ॥
ಶಂಖಶಾಂಕಶಿಕರಭಿರಸಿವದುಜ್ಯತೇ ।
ಶಸ್ಯಾಪನವರ್ಪ್ರಯತ್ನೀನ ಕರ್ತವ್ಯಕರಣಾದಿನಾ ॥೬॥

ದೀಪಭಾತ್ರಲಕ್ಷ್ಮಣಿವರ್ :—

ದೋಭಿತಂ ದೀಪಭಾತ್ರಂ ಜ ವಿಕಸತ್ಯನುಲಾಕೃತಿ ।
ಇಂದುನಾಳೀ ತಥಾಚಾಂಷ್ಪ್ರೀ ದಂಡಾಗ್ರೇ ಸಂಪ್ರತಿಷ್ಣಿತವರ್ ॥೭॥

ದೀಪಭಾತ್ರಂ ತಥಾನಳಂ ಮಂಧ್ಯೇಕುನುಂದ ಕಂಟ್ಯಲವರ್ ।
ವರ್ತಾಧಾರ್ಯತ್ತೇನಾಸಿರುಂಕ್ರಾನಷ್ಟಾಭಿರೇನ ಜ ॥೮॥

ವಿಂಶತ್ಯಾವಾಷ್ಟಾಭಿತ್ತಿವ ದಾಪ್ಯಭಾಂವಾ ದಕಭಿತ್ತತತ್ತಃ ।
ಅಷ್ಟಾಭಿವಾಽಯಥಾಕ್ಷತ್ತಾಲ್ಪಿಯೀಜ್ಞಾಲ್ಪಿವಿತ್ತನುಃ ॥೯॥

ಸಾನೋದಕಭಾತ್ರಲಕ್ಷ್ಮಣಿವರ್ :—

ವಿಂತತ್ಯಂಗುಲಮುತ್ತೀಧಂ ಷೋಡಶಾಂಗುಲವಿಸ್ತ್ರುತವರ್ ।
ಷಿಷ್ಟಂ ಪಕ್ವಾಂಗುಲಂ ಜ್ಞೀಯಂ ತಸ್ಯಾಧಸ್ತುತ್ತಿರೇಖಿಯಾ ॥೧೦॥

ಯೆವಕ್ರಯಪ್ರಮಾಣೀನ ಬಂಧಯೀದುದರಂ ತತಃ ।

ವಿಸ್ತಾರಮುದಿತಂ ಯತ್ತತ್ತೇಸಾತ್ತ್ವಿನ್ಯೇವ ಹೇಷ್ಟಯೀತ್ತಃ ॥೧೧॥

ಸಾತ್ವಾಮಂಪಿ ಸಂಜೀವಾಂ ಶಾತ್ವಾಯಂ ನಾಕಮುಂಜ್ಯತ್ತೀ ।

ಸಾತ್ವಾದಿ ಸರ್ವ ಸಾತ್ವಾಂ ಕುರ್ಯಾಂ ಸಾತ್ವಾಂಗುಲೀನ ಜ ॥೧೨॥

- ನೀರಾಜನವಾತ್ವಾದಿಲಕ್ಷ್ಯಣಂ ತತ್ತ್ವಾಜಾ ತತ್ತ್ವಲಾನಿ ಚ :—
ವಹ್ಯೇ ನೀರಾಜನಸಾಧಿ ಹಾತ್ರುತು ಸುನಮೋಹರವು |
ಶ್ರಿಕಾಲಾಯಂತವಿಸ್ತೀರ್ಣಂ ವೃತ್ತಮಂಧ್ಯಸರೋರುಹವು ||೧||
- ನವ ವಾ ಶಪ್ತ ವಾ ಪಂಚ ಶ್ರೀಣಿ ಚೈಕಂ ತು ನಾ ಭನೇತಾ |
ನೀರಾಜನಕ್ರಿಯಾಸಾತ್ರು ಸ್ವಜಾರ್ಥಿದ್ವಿವೃನಿವಿಂತವು ||೨||
- ಉರಾತೀಕವುಧೋರ್ವಳ್ಯೇ ಕೃಣಿಧ್ಯಂ ಭೂಸುರೋತ್ತರವೂ : |
ಕಡಲೀ ಕೋರಕಾಕಾರಂ ಮಂಧ್ಯೇ ದೈಘ್ಯಂ ಪ್ರಕಲ್ಪಯೇತಾ ||೩||
- ಅರಾತೀಕವಿನಿದಂ ಖಾತಮಂಧಿದೇವೋ ಧನಂಜಯಃ |
ಪಂಚಾತೀಕ ಮಂಧೋ ವಿಪ್ರಾ : ಕಲ್ಪಯೇದುಕ್ರಮಾಗ್ರಹಃ ||೪||
- ವಿಕಾಂಗುಲಸುವಿಸ್ತಾರಂ ಪಂಚವಕ್ರಸನುಸ್ವಿತವು |
ದ್ವಿಸಾದಾಂದೋಳದಂಡಾಧ್ಯಂ ತದೀಕಸ್ತು ಗಣಾಧಿಪಃ ||೫||
- ಪ್ರಸ್ಥಂಪ್ರಸ್ಥಾಧರವೂನಂ ತು ಪೂರಿತಂ ತಾನ್ಮಾತ್ರಕವು |
ಕುಂಭಾತೀಕವಿತಿಖಾತಃ ಕುಂಭಾತೀರಧಿಪಾಕ್ರಮಾತಾ ||೬||
- ಕುಂಭಮೂಲೀ ಸಿಂಹಾಬ್ರಹ್ಮಾಮಂಧ್ಯೇ ಚೈವ ಜನಾಧರಃ |
ಅಗ್ರೇ ಅಶಸ್ತಿತಿಖಾತಃ ಕುಂಭಾತೀರಧಿಪಾಕ್ರಮಾತಾ ||೭||
- ಪಾರದೇಶವೂತ್ರಂ ತಾಮ್ರೇಣ ವೃತ್ತಂ ತು ಪರಿಕಲ್ಪಯೇತಾ |
ವಿಕಸತ್ವಂಕಜಾಕಾರಂ ಮಂಧ್ಯೇಸತ್ರಾವೃಕಾಸ್ವಿತವು ||೮||
- ಮಂಗಳಾತೀಕ ವೇವಂ ಸಾಫಾ ಭಾಧಿಂಶೋ ದಿವಾಕರಃ |
ಶಿವಸಾಗ್ರೇತ್ರಿಪಾದಂಧ್ಯೇ ವಿನ್ಯಸೇತಾ ಸಾತ್ರ ಪಂಚಕವು ||೯||
- ತೇಷು ಸಂಪೂರ್ಜಯೇಧಿವಾತ್ರಃ ಸದೌಜಾತಾದಿದೇವತಾಃ |
ವಾರದೇವಾನಾ ಸಮಂಧ್ಯಂ ಸಪ್ತದೀಪೇಷು ಸಾಧಕಃ ||೧೦||
- ಪಂಚದೀಪೇಷು ಭೂತಾನಿ ಶ್ರಿತತ್ವಾಪಿಯಂಜೀತ್ಯಂತವು |
ಶ್ರಿದೀಪಾಸ್ವಿತವಾತ್ರೇ ಇ ಚತುಸ್ಪಂದಾರಘಾರಘಕವು ||೧೧||

ಕೂಲನುಂಡ್ರಾಂ ಪ್ರದಕ್ಷಿಣಃ ತತ್ತನ್ಯಂತ್ಯೈಕ್ಷಭೂರಮಯೀತ್ |
ಯೋಽಸಾಗೆದೀಪಂ ದದ್ವಾಜ್ಞ ಶಿವಭೂಷಣತಾಂ ನ್ರಜೀತ್ | ||೧೨||

ಹಂ ಅಂದ್ವದೀಪಂ ಯೋಽದದ್ವಾಜ್ಞಂ ಚಾಸ್ಯಾಂ ಭನತಿ ಸ್ವಯಂನ್‌ |
ಅಂದ್ವದೀಪಂ ಯೋಽದದ್ವಾಜ್ಞ ಸ್ವಂದತ್ತಂ ಲಭತೇ ಧ್ರುವನ್‌ |
ಗೋಧ್ವಾಂಬಾಂತಯಾವತಾರ್ಥಭಾವಂಯೀಜ್ಞಂಭನೇ ಗುರುಃ | ||೧೩||

ದಿಷ್ಟವಾಲಾಲಕ್ಷ್ಯಂಘಂ :—

ದೀಪನೂಲಾನುಧೋ ನಷ್ಟೀ ತ್ರಣಂತು ನುಸಿಷ್ಟಂಗನಾಃ |
ವಿಕಾದಿದಕಸರ್ಯಂತಂ ದೀಸಾಸ್ವಾರಧನಾಧನಾಃ | ||೧||
ತತಾದಯಸ್ವಾಹಾಂತಾರ್ಥಭಾವಂಯೀಜ್ಞಂಭನೇ ಗುರುಃ |

ಪ್ರಯುಂತಾಕೋಣಿ ಸಂಖ್ಯಾಕಾರ್ಯಾಯುತಾದ್ವಬುರ್ದಾಂತಕಾಃ |
ದೀಸಾಸ್ವಾರೇಷಂಖ್ಯಾಯಾಂ ರಾತ್ರಿ ತದಾಧಿಗುಣಂ ಭನೇತ್ | ||೧೪||

ಅನಿನಾರ್ಥ ಪ್ರದೀಸಾಸ್ವಾಪ್ತಿದಧಾಸ್ವಾಪ್ತಿದಧಾಕಾಃ |
ಏವಂ ಸಂಖ್ಯಾಪದೀಸಾದೌ ಸಂಹೀಯಾಂ ಪರಿಕೀರ್ತತಾ | ||೧೫||

ಉಸಿಲಾಗೋಧ್ವಾತೀ ನಾಥ ದಿಷ್ಟಸ್ವಾತ್ಮಿಕ ಉಜ್ಯತೀ |
ರಾಜಸಸ್ವಿಲಕ್ಷ್ಯಲೀನ ನಿತ್ಯತಾಜ್ಞಾನ ಸಹಿತಾ | ||೧೬||

ಜಾವಂತಸ್ತು ಭನೇದ್ವಿಷ್ಟೋಽಮೃಹಿಷೇಣತು ಸಹಿತಾ |
ಪ್ರತ್ಯಾಭಿಷೋಽಪ್ಯವಸ್ತುಽಹೋ ದೀಪಃ ಪ್ರೇರಾಚ ಉಜ್ಯತೀ |
ಜಾವಂತಸ್ತುಽಂಸ್ತುಽಜೋದೀಪೋಽಹೋಗ್ರೇತರಃ ಸ್ತುತಃ | ||೧೭||

ಜ್ವಾಲಾವತ್ರಿಕೋಲ್ಕ್ಷಂಘಂ :—

ಉಕ್ತಿತ್ರಾಂಗುಲಜ್ವಾಲಾಃ ಶ್ರೇಷ್ಠನಂಥಾಧನಾಃ ಸ್ತುತಾಃ |
ಕಂಘಾರವತ್ರಿಕಾಜ್ವಾಲಾ ಸರ್ವಸಿದ್ಧಿಪ್ರದಾ ತಂಭಾ | ||೧೮||

ಸದಾಕಾವಾಯ ವಂಡತೀ ಧ್ವಂಡದೀಪಂ ದದಾತಿಯಾಃ |
ಉಳಿಲಾಂ ಶ್ರೀಯಾಸ್ತೋಽಂ ವಂದಭಾತೀಜಸಾ ಸದ | ||೧೯||

ಕಾಜಾರ್ ಸದಿಪದ್ಮಾ ದ್ಯುವತೀರ್ ಕಾಶೋತ್ತಮ್ ಪೂರಿಕಾಃ ॥
ದ್ವಾರೇಷು ದ್ವಾರವತ್ತೈಯಾರ್ ಲ್ಲಿಂಗಪ್ಯಷ್ಠೇ ಪ್ರಭಾಕೃತಿನುಃ ॥

ನರಾಕಾರವುನ್ಯದೇತೇಷು ದೀಪವೂಲಾಂ ಸುತೋಭಸಾವಣಿ ॥
ಚತುಭಿರಂಗುಲ್ಯೈದೀಫಾಂ ಸ್ವಂಧಂ ತ್ರ್ಯಂಗುಲವಿಸ್ತೃತವರ್ಹಾಂ ॥

ವಿನಂ ಕುರ್ಬಾತ್ಮಿಭಾಗ್ಯಕಂ ದಂಡವುಧ್ಯೇ ನಿಯೋಜಯೇತಾ ॥
ಸ್ವಂಧಂ ಸ್ವಂಧಂ ಸವುಂಕುಯಾರ್ ದಂತರಂ ಭಂತನೂಢಿಷುಃ ॥

ದೀಪವೂಲೇತಿ ಕಥಿತಾ ದೀಪಾಧಾರೋಽಧಕಷ್ಠಾತೇ ॥
ಹೇವುತಾರಾದಿಸಂಭಾತಂ ವಿದಧಾದುತ್ತವಾದಿಕವರ್ಹಾ ॥

ದ್ವಾದಶಾಂಗುಲ ವಾರಭ್ಯ ದ್ವಿದ್ವೃಂಗುಲವಿಹೀನತಃ ॥
ಅಷ್ವಾದಕಾದಿಕೋ ಭೇದೋ ದೀಪಾಧಾರಸ್ಯ ಚೋನ್ನತಃ ॥

ಸ್ವೇಹಾಧಾರಸ್ಯ ಪಾದಸ್ಯ ನಾಭಿದ್ವೈಫ್ಯಂ ಸಮಂ ವುತವರ್ಹಾ ॥
ಪಾದತಾರಂತರಾಂತೋನಾ ಸ್ವೇಹಧಾರೋಽಪಿ ತತ್ತವಂ ॥

ತದೂಧ್ಯೇವುಂಕುಳಂ ಕುರ್ಬಾತ್ಮಪ್ಯಾಕಾದಿಸಮನ್ವಿತವರ್ಹಾ ॥
ನಾನಾಪಟ್ಟಿಕಯಾ ಯುಂಕ್ತಂ ನಾನಾಕುಂಭಸನಾಳಕವರ್ಹಾ ॥

ದೀಪಾಧಾರವಿತಿ ಶ್ರೋತ್ತುಂ ತದ್ವೇದತ್ತೋಽಜ್ಯತೇಽಧಂಸಾ ॥
ದಾರುದಂಡೇ ಸುವಿಸ್ತೀಳಿಂ ತಾನುಪಾತ್ರಾಣಿ ಸಾಪಯೇತಾ ॥
ತನ್ನಧ್ಯೇ ದೀಪವೂಲಾಂ ಜ ನಿಕ್ಷಿಪೇಧ್ಯತಸಂಯುತವರ್ಹಾ ॥

ಧೂಪವಾತ್ರಲಕ್ಷ್ಣವರ್ಹಾ :—

ಧೂಪವಾತ್ರವಿಧಿಂ ವಕ್ಷ್ಯೇ ಕ್ಷಮ್ಯಂತು ನುಂನಿಪುಂಗವಾಃ ॥
ಚತುಃಪಂಚ ರಸಾಷ್ವಾಭಿರಂಗುಳಿಭಿಸ್ವನಿಸ್ತೃತವರ್ಹಾ ॥

ಪಾಶ್ಚೋತ್ಸೀಧಂ ತದಧ್ಯಂ ಸ್ವಾದೋಷ್ತಾಧಾರಂಗುಲೋ ಭಂತ್ರಾಂ ॥
ಭದ್ರವಪರಿತಃ ಪಾತ್ರಂ ದ್ವೃಂಗುಳಾಧೋಣಾಳೋನ್ತತವರ್ಹಾ ॥

ಶ್ರೀವಾಗಮಸಾರೇ ಅರ್ಚನಾಂಗ ಪಟ್ಟಿಲನ್ನು

೮೬೫

ಪದವೇಕಾಂಗುಲೋತ್ತೇಧಂ ವಿಕ್ರ್ಯತಂಹ್ಯಂಗುಲಂ ಶಕಃ ।
ಷಡಂಗುಲಪ್ರವರ್ಗಣೇನ ದಿಕ್ಷಾಸಾಕಾಶವುಧಕ್ಕರೀತಾ

||೬||

ವಿಕಾಂಗುಲ ಪ್ರವಾಣೇನ ತನ್ವಾದಂ ಪರಿಕೀರ್ತತವ್ಯಾ ।
ಸೃವೀನಕ್ವಾದನಂ ಯುಕ್ತಂ ಚಾಪನತ್ವಾವಾನೋಧರವ್ಯಾ

||೭||

ಸಿಧಾನಂತ್ರ್ಯಂಗುಲೋತ್ತೇಧಂ ನಾನಾಭಿದ್ರಸಮುನ್ನಿತವ್ಯಾ ।
ಏಂ ಟಿದ್ರಯುಂತಂ ವಾಸಿ ಚೋದ್ವರ್ಣಿಜಂ ಕಲಶಾಕ್ಷಿವ್ಯಾ ॥
ಧೂಪಸಾಕ್ರಮಿತಿ ಶ್ರೋಕ್ತಂ ಶೃಷ್ಟಂತಾಂಸನಲಕ್ಷಣವ್ಯಾ

||೮||

ಅನನಲಕ್ಷಣವ್ಯಾ :—

ಅನಂತಂ ಹೃಥಿವೀಜ್ಞೈಯೆವಾಪಸ್ವಿಂಹಾಸನಂ ತಥಾ ।
ಅಗ್ನಿಯೋಗಾಸನಂ ಶ್ರೋಕ್ತಂ ವಾಯುಃ ಪದ್ಮನಿತಿರಿತವ್ಯಾ

||೯||

ವಿಮಲಂ ಸಾಂದರ್ಭಿಕ್ತಂ ಜಾತ್ಯತ್ವಪ್ರವಂ ಸಮೃಗಂಚಂಯೀತಾ ।
ಸಿಂಹಾಸನಂ ಚಕುಷ್ವಾಣಿವಾಸನಂತಂ ಚ ತ್ರಿಕೋಣಾಕವ್ಯಾ

||೧೦||

ಪದ್ಮಂ ಚ ವರ್ತುಲಾಕಾರಂ ಷಟ್ಪ್ರಾಣಂ ವಿಮಲಾಸನವ್ಯಾ ।
ಯೋಗಾಸನಂ ಜಾಷ್ವಕೋಣವಾಸನಾಂ ಚ ಲಕ್ಷಣವ್ಯಾ

||೧೧||

ಅನಾತ್ಮಿಯಾಸನಂ ಪೂರ್ವಂ ಸಿಂಹಾಸನವೆಂತಃ ಪರವ್ಯಾ ।
ಯೋಗಾಸನಂ ಶೃತಿರ್ಪೇತಂ ಚ ಚಿತುಂಘಂ ಪಂಚಾಸನರಿ

||೧೨||

ಪಂಚಮಂ ವಿನುಲಂ ಶ್ರೋಕ್ತಂ ಉದಯುರ್ಬಪರಿ ಕಲ್ಪಯೀತಾ ।
ಯೋಗವಾವಹನೇ ಚೈನ ಸ್ವಾನೇ ಸಿಂಹಾಸನಂ ತಥಾ

||೧೩||

ಪದ್ಮಮಂಚನ ಚಾಲೀತೊಂಭೋಜನೇ ವಿಮಲಾಸನವ್ಯಾ !
ಅನಾತ್ಮಿಯಂ ವಿನೋದೀಸಾಂದ್ರಾಜಾತ್ವಾ ಸಮೃಗ್ಯಜೀದ್ಯಂರ್ತಃ

||೧೪||

ತಕ್ಷಾದಿ ಶಕ್ತಿ ಪರ್ಯಾಕ್ರಮವಾಸನಂ ಸ್ಥಿರಸರಜ್ಞಕವ್ಯಾ |
ಉಭಯಾನ್ಯ ಪ್ರಕಾರೀಣಾಂಶನಾಸನ್ತಾ ಲಕ್ಷಣವ್ಯಾ

||೧೫||

ಗೆತ್ತಂ ತೈವಾಗನೆಸಾರೇ ಅಚರ್ಚನಾಂಗೆ ಸಂಪರ್ವತ್ತ
 ಅವಾದನೇತು ಸದ್ಯಂ ಸ್ಯಾದನನ್ತಂ ಸಾಮಾನ ಕರುಂಣ |
 ವಿನುಲಂ ಚಾಚರ್ಚನೇ ವಿದ್ಯಾನ್ನೀರೇದ್ಯೇ ಯೋಗನಾಷನವೂ ||೫||
 ಅಂತಕಾದ್ಯಂ ಪಚಾರಂತ್ತ ಸಿಂಹಂ ಸೀತೇ ಪ್ರಕಲ್ಪಯೇತಾ |
 ಅಥಾರವಾಸನಂ ಶೈಲೀಕ್ತಂ ಅಧೀಯಂ ಪರಮತ್ವವಃ ||೬||
 ನಾಡೋಲಿಂಗವಿತಿ ಶೈಲೀಕ್ತಂ ಬಿಂದುಃ ಸೀತ ಇತ್ಯಾತಃ |
 ನ ಕಿನೇನ ವಿನಾಶಕ್ತರ್ಯ ಶಕ್ತಿರಹಿತ್ಯವಃ ||೭||
 ಪುಷ್ಟಿಷ್ಠಂ ಗಂಧವಜ್ಞಾ ಯೀಯಂ ತಿಲೀತೈಲಂ ಯಥಾತಥಾ |
 ದೇಹೇ ಚ ಸತ್ಯಾಳವಜ್ಞಾಕ್ತಿಸ್ತಸ್ಯಾಳಿಕ್ತಂ ಪ್ರಶಾಂತೀತಾ ||
 ಶಕ್ತಿರೇವಾಸನಂ ಶೈಲೀಕ್ತಂ ತಸಾತ್ತಂ ಶೂಜಯೇತ್ವಧಿಃ ||೮||
 ಅರಣ್ಯಾಧಿಪ್ರಥಾನಕಾಲಾಸ್ತಂದ್ರಾಪಾಣಿಃ ಚ :—
 ಶ್ವಾಸಂತು ವಂಣಿಶಾದೂರಾಲಾಶಾಖಾಘ್ರಾದಿ ದ್ರವ್ಯಲಕ್ಷಣವೂ |
 ಅಂಗದ್ವಿಷತ್ಯ ವಂಧುರ್ಯಂ ಯತ್ವಾವಾನಾಧುರ್ಯ ವಂಣಿರಿತವೂ ||೯||
 ವಿಶೇಷಾಘ್ರಾವಿತಿ ಶೈಲೀಕ್ತಂ ಶಿನಾಯ ವಿನಿವೇದಿತವೂ |
 ನಿರೋಧನೇ ನಿರೋದಾಘ್ರಾ ವಂಣಿತಂ ಭೂಗುರೋತ್ತವಾಃ ||೧೦||
 ಶರಾಜ್ಯಾಖಾಘ್ರಾವಿತ್ಯಾಕ್ತಂ ವಿಸಜನವಿಧಾನಕೇ |
 ಅವಾದನೇ ವಿಶೇಷಾಘ್ರಾ ನಿರೋಧಾಘ್ರಾ ನಿರೋಧನೇ ||೧೧||
 ಸಾರ್ವಭೂತೀ ದೇವತಾಭ್ಯಾಕ್ತ ದೇಯಂ ಸಾವಾನ್ಯವಿಾರಿತವೂ |
 ಶಫ್ಯಾವೋದಾಸನಕಾಲೇ ಪ್ರತ್ಯಾಜ್ಯಾಖಾನಾದ್ಯಾತವೂ ||೧೨||
 ಕುಂಕುಂಬಂ ಚಂದನಂ ದೂರಾವಂಕುಶಿರಂ ಶೈತ ಸರ್ವಪರವೂ |
 ಜಲೀನ್ಯನ ಸವಾಯಂಕ್ತಂ ಪಾದ್ಯವಂತ್ತಮವಂಚ್ಯತೇ ||೧೩||
 ಉಶಿರಂ ಚಂದನಂ ಚೈವ ದೂರಾಂ ಸಿದ್ಧಾಘರ್ಚಂ ಶಥಾ |
 ಉದಕೇನ ಸವಾಯಂಕ್ತಂ ಕನಿಷ್ಠಂ ಪಾದ್ಯಮಂಚ್ಯತೇ ||೧೪||

కృవాగేనుసారీ అజ్ఞనాంగి వటీలవో

|| 7 ||

భండనోరైరసంయుక్తం కనిష్ఠం సాద్యముజ్యతే |
శ్రుక్షీకం ధరణం క్రేష్టం తస్యాధ్యం నుభ్యనుం భ్వేతా

|| 8 ||

తస్యాధ్యనుఘనుం జ్ఞైయుం పాద్యద్వష్ట్రవూపాణికమ్ |
ఉరైరసాక్షిపూరం తున్నిజమ్ములవంగికమ్

|| 9 ||

ముఖేస్యైచోదకోసేతం క్రేష్టవాజనియుకమ్ |
లపాలనజ్ఞాచపూరమురం జాతిసనున్నితమ్

|| 10 ||

జలేస్యైన సనూయుక్తం ముభ్యమాజనియుకమ్ |
లపాలనజ్ఞాచపూరము కనిష్ఠాజనునం స్తుతమ్ ||
పికేథం భస్త్రవాణంకు పూర్వవత్సుముదాహృతమ్

|| 10 ||

అఫ్యుద్రవ్యాఖీ :

అద్వి: క్షేర కుతాగ్రీక్షు తాలిభీర్యవతందుల్మే: |
తిలసిద్ధాభ్ర కాభ్రాంజ కీర్తం ఛాఫ్యుముత్తముమ్ |
యవశసపలాశ్మీక్షు తందుల్మేమాభ్యాచమ్ |
ఉడకం తందులం తాలిభ్ర నేదఫ్యుం కనిష్ఠుకమ్

|| 11 ||

అఫ్యుద్రవ్యాప్తమాణం తు పూర్వవత్సుముదాహృతమ్ |
అద్వి: క్షేర కుతాగ్రీక్షు యవ గిద్ధాభ్ర తందుల్మే:

|| 12 ||

తిర్మినిఱిసనూయుంక్షు రఫ్యుత్రావ్యాంగి ఉజ్యతే |
అద్వి: క్షేర కుతాగ్రీక్షు తందుల్మే: కుసుమ్ముస్తిల్మే ||

|| 13 ||

అఫ్యుఇష్ట్రాష్ట్రోంగి ఇకి సౌరైకోయుమ్మెస్తిదాభ్రక్షు స్ఫూర్యా |
తందుల నిర్మిసిద్ధాభ్ర తిలనిత్రజలం తు నా |
అఫ్యుం పుష్టం జలోపేత ముఖమా సనుదాహృతమ్

|| 14 ||

స్వానోదక ప్రమాణమ్ :

అష్టదోర్మైరథాద్విక్షు స్వానం చాభముముజ్యతే |
ద్రగుణం ముభ్యనుంక్షు యుముత్తనుం త్రిగుణం భ్వేతా

|| 15 ||

ಪಾದ್ಯತೋಽಯುಂ ಚತುಃಪ್ರಸ್ಥಂ ದ್ವಿಪ್ರಸ್ಥಾಚಮನಂ ಭವೇತ್ |
ಪ್ರಸ್ಥಮಫ್ಯಾಜಲಂ ಜ್ಯೇಯುಂ ತದಧಾರಾರ್ಥಸ್ತು ವಾ ಗುರುಃ ||೭||

ದ್ವಿಗುಂಜಂ ಮಾಣಕಂ ಜ್ಯೇಷ ಧರಣಂ ಮಾಷ ವಿಂತತಿಃ |
ಧರಣಾಷ್ವಾಪಲಂ ಪ್ರೋಕ್ತಂ ಪಲಂ ಮಂಷಿರಿತಿಸ್ತು ತಮ್ | ||೮||

ಚತುಮುಂಷಿಸ್ತುಧಾಪಾದಃ ಪ್ರಸ್ಥಂ ಪಾದಚತುಷ್ಪತಿಃ |
ದ್ವಾರಾಲಾಭೀಂಕ್ರಿತಂ ತೋಽಯುಂ ಚಂದನಂ ಚ ಕುಶೈಸ್ತು |
ಸಾತ್ವಣಾಮಂಹ್ಯಲಾಭೀ ತು ತಂಬಿ ನಾ ಶುಕ್ತಿಕಾಧನಾ ||೯||

ವಸ್ತುಲಹ್ಯಣಂ ತೆತ್ವಲಾನಿಽಚ :—

ವಸ್ತ್ರಾಂ ಲಕ್ಷಣಂ ವತ್ಯೇ ಶೃಂಧ್ವಂ ಮಂನಿಶ್ವಂಗನಾಃ |
ಸೌವರ್ಯ ಮಂಬಣ ಸೂತ್ರೋತ್ಸಂ ಕಾಪರಸೋತ್ತಂ ದುಕೂಲಕವರ್ | ||೧||

ದೇವಾಲಂಕಾರಯೋಗ್ಯೇ ಚ ಪ್ರಮಾಣೇನ ಸಮಿತಿತಮ್ |
ದೇವಾಂಶುಕಂ ಜೋತ್ತೆನುಂ ಸ್ಯಾನ್ತಿಧ್ಯಮುಂ ಕೌಮಮುಂಚೈತ್ | ||೨||

ಕಾಪರಾಸ ತಂತುಜಂ ವಸ್ತು ಮಧಮಂ ಪರಿಕೀರ್ತಿತಮ್ |
ಅರಸಸ್ತಾಯತಂ ವಾಧ ವಿಸ್ತರಂ ಸ್ಯಾದ್ವಿಹಸ್ತಕವರ್ | ||೩||

ಮನೋರಮುಂ ತು ಸುತ್ತಲ್ಪ್ರಸ್ಥಂ ವಿಶಿಷ್ಟಂ ವಸ್ತುಮುಂಚೈತ್ |
ವಿಸ್ತಾರಾಷ್ಟ್ರಗುಣಾಯಾಮುಂ ಸದಕಂತು ಸಲಕ್ಷಣಮ್ |
ಅಭುರಣಾಷ್ಟಾಗ್ರಿಡಗ್ರಂ ಚ ಕೇಶವಿಧಂ ಚ ವಜರ್ಯೋತ್ | ||೪||

ವಸ್ತುಮೇನಂ ವಿಧಂ ತಚ್ಚೈ ಗೃಹ್ಯೇಯಾದುಪಯೋಗಿ ಯಂತ್ |
ಅಧ ಕಾಪರಾಸವಸ್ತ್ರಾಣ ಶುದ್ಧಿಂಕೃತಾತು ದೇಶಿಕಿ | ||೫||

ಪೂರ್ವಾಷ್ಟ್ಯೇ ಸಿತವಸ್ತುಂಚ ಮಾಧಾಷ್ಟ್ಯೇ ರಕ್ತವಸ್ತುಕಮ್ |
ಪೀತವಸ್ತುಂ ತು ಸಾಯಾಷ್ಟ್ಯೇ ಸಂಧಾಯಾಂ ಸರ್ವವಸ್ತುಕಮ್ | ||೬||

ವಾಸಾಂಸಿ ಚವಿಚಿತ್ರಾಣ ಸಾರವಂತಿ ಮೃದೂನಿ ಚ |
ಶಿವಾಯ ಚ ಪ್ರದರ್ಶಾತ್ಮ ಶುದ್ಧಾನಿ ಚ ನವಾನಿ ಚ | ||೭||

ಶ್ರೀವಾಗಮನಾರೇ ಅಚ್ಯನಾಂಗ ಪಟ್ಟಲಮ್‌

೧೫೬

ಯಾವತ್ತದ್ವಷ್ಟತಂತರಾನಾಂ ಪರಿಮಾಣಂ ವಿಧಿಯತೇ |
ತಾವದ್ವಷ್ಟಸಹಸ್ರಾಣ ಶಿವಲೋಕೇನುಹೀಯತೇ |

||೭||

ಯಜ್ಞೋ ಪ್ರಬಿಂತಲಕ್ಷಣಮ್ :—

ಜಾವಿಂಾಕರಮಯಂ ವಾಪಿ ವರಂ ಕಾಪಾರಸಜಂ ತು ನಾ |

ತ್ರಿವ್ಯತಂ ಶುಕ್ಲಸೀತಂ ನಾ ಪಟ್ಟವಸ್ತ್ರಾದಿ ನಿವಿಂತನ್ |

||೮||

ಯಜ್ಞೋ ಪ್ರಬಿಂತಂ ದೇವಾರ್ಥ ದತ್ತಾ ವೇದಾಂತಗೋಽಭವೇತ್ |

ಬ್ರಹ್ಮಸೂತ್ರವಿತಿ ಖಾತಂ ಗಂಧಲಕ್ಷಣಮುಚ್ಯತೇ |

||೯||

ಗಂಧಾಕ್ಷರೋಲಕ್ಷಣಮ್ :—

ಚಂದನಾಗರುಕಪೂರಕಸ್ತುರೀ ಕುಂಕುಮಾದಿಕ್ಯಃ |

ಂಂಘನಾಮ್ಯಂ ನಾಭಿಹೇಳಾಭ್ರಾಂ ಲೇಪಯೀದೈತಿಕೋತ್ತಮಃ |

||೧೦||

ಕಪೂರಂ ಕುಂಕುಮಾ ಪತ್ರಂ ಖಡ್ಗಂ ಚೈವ ಘಲತ್ತಯಂ |

ಚಂದನೋತೀರಲೋಕಶ್ಚ ಗಂಧಶ್ಲೋತ್ತಮಂ ಉಚ್ಯತೇ |

||೧೧||

ಉತ್ತೀರಂ ಚಂದನಂ ಚೈವ ಕಪೂರಂ ಚ ಘಲತ್ತಯಂಮ್ |

ಘನಂ ಖಡ್ಗಸನೂರುಕ್ತಂ ಮಧ್ಯಮೋ ಗಂಧ ಉಚ್ಯತೇ |

||೧೨||

ಹಿಮಂ ಘನಂ ಚ ಕಪೂರಂ ಕಸಿಷಾಗುಗಂಧ ಈರಿತಃ |

ದ್ರವ್ಯಂ ತು ತ್ರಿಪಲಂ ಶ್ರೀಷ್ಟಿಸಾರ್ಥಂ ಮಧ್ಯಮಂ ಭವೇತ್ |

||೧೩||

ತಸಾಧ್ಯಮಧನುಂ ಖಾತಂ ಜಾಣಾತ್ಯಾ ಸಮೃಗ್ರಾವಿಲೇ ಪಯೇತ್ತಾ |

ಗೋರೋಽಂಸಾಕುಂಕುಮಂಚಂದನ್ಸ್ಯರಾಂ ಕಪೂರಕೃಷಾಗಂರು

ದೇವಕಾಷ್ಟಃ ||೧೪||

ಕಸ್ತುರಿಕಾದ್ಯಾರಭಿಲಪ್ಯ ದಂಭುಂ ಪ್ರಾಪ್ತೋತಿ ಪುಣಂ ಹರು ನೇಧ್ಯ

ಕೋಷ್ಠಾಃ |

ಗಂಧಾನುಲೇಪನಾತ್ಮಣಂ ದ್ವಿಗುಣಂ ಚಂದನಸ್ಯ ಚ

||೧೫||

ಚಂದನಾದಗರುಜ್ಞೋಯಂ ಪುಣಂ ಮಷ್ಟಗುಣಾಧಿಕಮ್ |

ಕೃಷಾಗರೋದರ್ಶಗುಣಂ ಕುಂಕುಮಸ್ಯ ವಿಧಿಯತೇ |

||೧೬||

ದೇವದಾರುವಯಂ ಗಂಥಂ ಶಿವಾಯವಿನಿವೇದಂತೀಽಽ |
ಶಿವಲೋಕವನಾಪ್ರೌತಿ ಕಲ್ಪಮೇಷಂ ನ ಸಂತರ್ಯಃ ||೪||

ಬಿಲ್ಪಿಮೂಲವಯಂ ಗಂಥಂ ಯೋದದಾತಿ ಶಿವಾಯಜ |
ವುಹದ್ವೈಕ್ಷಯರ್ ವಾಪ್ರೌತಿ ಸೋಂತೇ ಶಿವಪುರಂಪ್ರಜೀಽ | ||೫||

ಅರಗ್ನಿಥಮುಯಂ ಗಂಥಂ ಲೇವಯೀದ್ಯೈತ್ವಂ ನರಃ |
ನ್ಯಾತ್ಯಜಿಷ್ಠಭವೇಧಭ್ರಾತ್ರಾ ಗಾಣಾಪತ್ಯ ವುವಾಪ್ರೌಯಾತಾ | ||೬||

ವುಹಾಪಾತಕ ನಾಶಾಧ್ಯಂ ತಲೈಃಕೃಷ್ಣೈರ್ಜಿತ್ವು ವಾ |
ಅಯುಂರ್ವೈಧ್ವಾತ್ರಾಷ್ಟೈವಾರ್ ಸತಿಲೈಃ ಸಾವನಾಶನವ್ | ||೭||

ಮುಕ್ತಾಘಲಸವಾಕಾರೀದಾರ್ಡಿವಿಂಾ ಚಿಂಜಸನ್ನಿಭ್ಯಃ |
ಅಕ್ಷತ್ಯೈರೋರ್ಥಯೇನ್ನಿತ್ಯ ವುಷ್ಟಯಂ ಘಲವಾಪ್ರೌಯಾತಾ | ||೮||

ಅಭರಣ ಲಕ್ಷಣಂ ತದಾಧಾರಣ ಘಲಂ ಚ :—

ಶಿವಸೋಂದರಿ ಯೋದದಾರ್ಥವರ್ ರತ್ನೋಂಬತೋಭಿತವ್ |
ವುನೋಂದರಂತು ವುಕುಟಿಂ ಕಸ್ಯ ಪುಷ್ಟಾಘಲಂ ದ್ವಿಜಃ | ||೯||

ಕೋಟಿಕೋಟಿ ವಿವಾನ್ಯೈಶ್ವರ ಸರ್ವಕಾವುಸವನ್ನಿತ್ಯಃ |
ಅಭೂತ ಸಂಪೂರ್ಣಂ ಯಾವದಾಸ್ತ್ರ ಶಿವಪುರೀ ಸಾಖೀಃ | ||೧೦||

ಕೃಷಿವೊತ್ತಂತು ಯೋದದಾರ್ಥದ್ವೇನು ಲಿಂಗಸ್ಯವುಂಧಿಽನ್ಯಃ |
ಇಂದ್ರಸ್ಯಧಾರ್ಷಸನಂ ತಾವದಾರ್ಥವದಿಂದಾಶ್ವತುದರ್ಶ |
ಏನಂ ವಿತ್ತಾನು ಸಾರೇಣ ಘಲಂ ಜ್ಞೇಯಂ ಸವಾಸತಃ | ||೧೧||

ಅಷ್ಟಪುಷ್ಟಾದಿಪುಷ್ಟಭೇದಾಸ್ತುತ್ತಲಾ ನಿಚೆ :—

ಪುಷ್ಟಾಂ ಲಕ್ಷಣಂ ವಷ್ಟೈ ಕೃಣಾಧ್ಯಂ ಭೂಸುರೋತ್ವವಾಃ |
ಬ್ರಹ್ಮತೀಂ ಚಾಕರ ಪುನಾಗ್ರಾ ನಂದಾರ್ಥಂ ಚ ಪಾಟಲೀ | ||೧೨||

ಕರವಿರಂ ಚಂಡಕಂಚ ನಿಂತೋತ್ಪಲ ವುಢಾಷ್ಟಕವ್ |
ಮುಕುಟೀ ವುಂಧಿಽತ್ರಾತ್ಮೋಽಳಿಹ್ಯದಯೇನಾಭಿಗುಹ್ಯಯೋಃ | ||೧೩||

ಜಾನೆತ್ತು ಹಡ್ಡೊರಷ್ಟುಪುಷ್ಟಂ ನುಗಳವುಂತ್ತೇಣ ವಿನ್ಯಸೇತ್ತಾ ।
ಅನಾದಾಲೀಷ್ಯಭಾಷ್ಯಕಾಲೀತಥಾಘ್ಯಕಾಲೀ ಪ್ಯಾಭಿವೇಚ ಕಾಲೀ ॥೬॥

ವಿಲೀಷನೇ ಧೂಪದ್ಯನಿ:ಪ್ರದಾನೇ ವಿಸಜನೇ ಚಾಪ್ಸಸುಮಾನಿದದ್ವಾತಾ ।
ತ್ವೀಷಷದ್ವಂ ಚ ಪುನಾಗಂ ಶಂಖ ಪುಷ್ಟಂ ಚ ಮಲ್ಲಿಕಾ ॥೭॥

ಸಂದ್ವಾನತ್ತಂ ಶ್ರಿಯಾನತ್ತಂ ಮಂದಾರಂ ಬಹುಪಣಿಕಾ ।
ವಿಕಣೇ ಕುರವಂ ಜಾತಿ ಲಷ್ಟ್ಯೈತ್ತ ವಕುಳಂ ತಥಾ ॥೮॥

ತ್ವೀಕಾಕ್ರಂ ನಾಲತ್ತಿ ದ್ವೋಽಮತ್ಸೀ ತ್ವೀತಲೋದ್ರಕಪ್ಪೆ ।
ಗ್ರಂಥಿಪರ್ಮಿಂಚ ಶದಳೀ ಭದ್ರಾ ಚ ಮಹತೀ ಚ ಸಾ ॥೯॥

ನಾಘ್ರಂ ಚಂಪಕ ಪುಷ್ಟಂ ಚ ಕರವಿರಮತೋಕಕಪ್ಪೆ ।
ಹಾಲಿಕಾ ಕುಕ ಪುಷ್ಟಂಚ ಉನ್ನತ್ತಂ ಕುಕಪುಷ್ಟಕಪ್ಪೆ ॥೧೦॥

ವಿತಾನಿ ತ್ವೀತಪುಷ್ಟಂ ಮುಖಾವುಮುಖ್ಯತ್ವ ಭಾಂಜಿಹಿ ।
ಪಲುತಂ ನಾಟಲೀ ನಾಘ್ರಿ ದುಕ್ತೂರಂ ರಕ್ತಪದ್ಮಕಪ್ಪೆ ॥೧೧॥

ಕರವಿರಂ ಜನಾಪುಷ್ಟಂ ಬೃಹತೀ ಮುನಿಪುಷ್ಟಕಪ್ಪೆ ।
ಪೂರ್ವಾ ಸ್ವಾಚಿಕಾವಿಸ್ತಾ ಪಟ್ಟಿಕಾಪಾರಿಜಾತಕಪ್ಪೆ ॥೧೨॥

ವಿತಾನಿ ರಕ್ತಪುಷ್ಟಾಂ ಜ್ಞಾತ್ವಾ ಸಮೃದ್ಧವಂಚಂತೇತಾ ।
ಸಂದ್ವಾನತ್ತಂ ಶ್ರಿಯಾನದ್ರ್ಯಂ ಮಂದಾರಂ ಕತಪತ್ರಕಪ್ಪೆ ॥೧೩॥

ತ್ವೀಕಾಕ್ರಂ ನಾಲತ್ತಿಜಾತಿ ಪುನಾಗಂ ಬಹುಪರ್ಮಿಕಾ ।
ಕುರುನಂಚ ಸಿತಾನೋಽಂ ಗಂಧನಂತಿ ವೃದ್ಧಾನಿಂಚ ॥೧೪॥

ಪುಷ್ಟಪ್ರೇತಾನಿ ತ್ವೀತಾನಿ ಸಾತ್ಪ್ರಕಾನಿ ವಿದುಬುಂಧಾಃ ।
ರಕ್ತಪ್ರೇತಲಂ ಚ ದುಕ್ತೂರಂ ಬೃಹತೀ ದ್ವಯಂಮೇವಚೆ ॥೧೫॥

ಪಲುತ ಹಾಟಲಾದಿನಿ ಜಾನೀಯಾದ್ವಾಜಸಾನಿ ಚ ।
ಐಲೋತ್ಪಲಂ ವಿನಾನಾನಿ ತಾಮಸಾನ್ಯಸಿತಾನಿ ಚ ॥೧೬॥

ವೋಷ್ಟಂ ಸಾತ್ಪ್ರಕಂ ಜ್ಞೈಯಂ ವ್ಯಾದಿದಿದಂ ರಾಜಸಂ ತಥಾ ।
ನಿತ್ಯಪುಷ್ಟಃ ಕಾರ್ಯಸಿದ್ಧಿಸ್ತಾಮಸಾನಿ ಪರಿತ್ಯಜೀತಾ ॥೧೭॥

ತಾನಕ್ಕುಂ ಕರ್ಣಿಕಾರಂ ಚ ಚಂಪಕಂ ಹೇಮ ದುಶ್ಕುರಮ್ |
ಅರಗ್ನಧಂ ಚ ಕೋದಂಡಂ ಶೈರೀಷಂ ಗಿರಿಕರ್ಣಿಕಾ ||
ವಿತಾಸಿಸೀತ ಪುಷ್ಟಿ ಕೃಷ್ಣೇನಿಲೋತ್ತಲಂ ವರಮ್ ||೨೫||

ವರ್ಜನೀಯ ಪುಷ್ಟಿಣಿ :—

ಕೇತಕೇ ಮತಿಮುಕ್ತುಂ ಚ ಯುಂಧಿಕಾಂ ಸವಮಲ್ಲಿಕಾಮ್ |
ಶಿರೀಷಂ ಸರ್ಜಬಂಧಾಕೇ ಕುಸುಮಾನಿ ವಿಸರ್ಜಯೀತ್ ||೨೬||

ಅಂಕೋಲ ಪತ್ರಂ ಕುಸುಮಂ ತ್ರಜೀನ್ನು ಪತ್ರರೂದ್ಭವಮ್ |
ಸೃಜಿಕಂ ಚ ಭದನಂ ಕುಸುಮಂ ಪರಿವರ್ಜಯೀತ್ ||೨೭||

ಸಿಗ್ರಂಥಾನ್ಯಗ್ರಂಥಾನಿ ಕುಸುಮಾನಿ ವಿವರ್ಜಯೀತ್ ||
ಗಂಧವಂತ್ಯ ಪವಿತ್ರಾಣಿ ಕುಸುಮಾನಿ ಪರಿತ್ಯಜೀತ್ ||೨೮||

ಕಾಪಾರಂ ಕಂಟಿಕಂ ನಾಟಿಂ ಕರಣಂ ವಕುಳಂ ತಥಾ |
ಅತಿಪಕ್ಷಾನ್ಯಪಕ್ಷಾನಿ ಮುಕುಳಾನಿ ವಿವರ್ಜಯೀತ್ ||೨೯||

ಕೇತ ಕೇಟೋಪವಿದ್ಬಾನಿ ಲಾತಾಸೂತ್ರಾನ್ಯತಾನಿ ಚ |
ಸ್ವಯಂ ಪತಿಕ ಪುಷ್ಟಿಣಿ ಸಂಯುತಾನ್ಯಪವಿತ್ರಕ್ಕೇ : |
ವಿಕಾಹೋಷಿತ ಪುಷ್ಟಿಣಿ ತ್ರಜೀದುಪಹತಾನಿ ಚ ||೩೦||

ಕಾಲಭೇದೀನ ಪುಷ್ಟಿಭೇದಾಃ :—

ಗಂಧಿಃನ ಮಹಿಗ್ರಹ್ಯಂ ಪವಿತ್ರಾವಯತ್ವಶಾಂತಿಕಮ್ |
ಕನಕಾನಿ ಕದಂಬಾನಿ ರಾತ್ರೊದದ್ಯಾಖ್ಯಾನಾಯ ಚ ||೩೧||

ದಿವಾಶೇಣಿಷಾ ಪುಷ್ಟಿಣಿ ದಿವಾರಾತ್ರಿ ಚ ಮಲ್ಲಿಕಾ |
ಪ್ರಹರಾಧೀ ಸ್ತೂತಾಜಾತೀ ಕರವೀರವುಹನಿಷವಮ್ ||
ನಂದಾವರ್ತಂ ಶ್ರೀಯಾವರ್ತಂ ಶ್ರೀತಾಕ ಮುದಯೀ ಸ್ತೂತವರ್ ||೩೨||

ಪೂಜಾಯೋಗ್ಯ ಪತ್ರಾಣಿ ತತ್ತದ್ವಾಸರ ಯೋಗ್ಯಪತ್ರಾಣಿ ಚ :—
ಮಹಾಭದ್ರ ಮಹಾಮಾರ್ಗಂ ಬಿಲ್ಲಂ ದೂರಾ ಶಮಿಂಕಂತಃ |
ಶುಲಸೀ ಚಂದನಾ ದಾಂತರ್ಜಂಬಿಕೋ ನಾಗನಂದಿಕಾ ||೩೩||

ಶ್ಯೈವಾಗಮಸಾರೀ ಉಚ್ಚನ್ಹಂಗ ಸರೀಲನೂ

೮೨

ಏಕಪತ್ರಾರ್ಥವಿಂದಂ ಚ ವಿಷ್ಣು ಕೃಂತಿಮನೋಹರಾ ।

ಅಸಿತಾತುಲಸಿ ಚೂತ್ತೊ ಧಾತಕೀಗಂಧ ಪತ್ರಿಕಾ

ವಿವರಾದಿನಿ ಪತ್ರಾಳಿ ಸತ್ಯಂತಾನಪ್ರದಾನಿ ಚ ।

||೬||

ಅರ್ಚ ವಾರೀತು ಬಿಲ್ವಂ ಸಾಂತುಲಸಿ ಸೋಮವಾಸರೀ

||೭||

ಅಂಗಾರಕೇ ಕಪಿತಥಂ ಸಾಂತುಲಿಕಂ ಬುಧೇ ತಿಥ್ಯಾ ।

ಬ್ರಹ್ಮಸ್ವತ್ತಾದಾಂತವಂ ಚ ಭಾಗ್ವನೇ ಜಂಬುಪತ್ರಕಂ

||೮||

ವಿಷ್ಣು ಕೃಂತಂ ಶನೀವಾರಂ ವಾರಶ್ರೀಷ್ಟವಿಶೀರಿತವರ್

ಪುಷ್ಟಿಕಾನನ ಸಂಭೂತೀಃ ಪತ್ರೈವಾ ಗಿರಿಸಂಭವ್ಯಃ

ಉಪರ್ಯಾಷಿತನಿಷ್ಠಿದ್ವೃಃ ಪ್ರೋಷಿತ್ಯೈಜಂತುವಜಿರ್ತಃಃ ।

||೯||

ಆರಾಮಸಂಭವ್ಯೈವಾಃ ಪುಷ್ಟಿಸ್ವಂಶಂಜಯೀ ಜಿಳ್ಳಿವರ್

ಪೂರ್ವೋಕ್ತ ಕುಸುಮಾಲಾಭೇ ಪತ್ರೈರೀತ್ಯಾಶ್ಯಿವಂ ಯಂಜೀತ್

||೧೦||

ಘೂರ್ಳಾರ್ಚನವರ್ :—

ಪತ್ರಾಣಾಮಪ್ಯಲಾಭೇ ತು ಘಲ್ಯೈಶ್ವಾಪಿ ಪ್ರಪಂಚಯೀತ್

ದಾರ್ಕಾ ಲಿಜರ್ಫರನಾರಂಗ ರಸಾಲ್ಪಿಸ್ವಮನೋಹರ್

||೧೧||

ಬೀಜಪೂರ್ಯತ್ತ ಜಂಬೀರ್ಯಃ ಕದಲೀ ದಾಡಿವ್ಯೈಶ್ವಾಭ್ಯಃ ।

ವಿವರಾದಿಘಲ್ಯಾಶ್ಯಂಭುಂ ಪೂಜಯೀಜ್ಞಾದ್ವಯಾಸ್ವಿತಃ

||೧೨||

ಪೂಜಾಪುಷ್ಟಾದಿ ನಿಯಮಃ :—

ತುಲಸಿಂ ಬಿಲ್ವಪತ್ರಂ ಚ ಹೇಮಪುಷ್ಟಂ ಚ ವರ್ಣಕ್ತಕವರ್

ತ್ರಿಸಂಧ್ಯಂ ಪೂಜಯೀಲ್ಲಿಂಗಂ ಪ್ರಕ್ಷಳ್ಯಃ ಚ ಪುನಃಪುನಃ

||೧೩||

ತುಲಸಿ ವಕ್ಷರಾಸ್ತಂ ಸಾಂದ್ರಿಲ್ಪಂ ಷಾಣಾಂಸಕಂ ತಥಾ ।

ಪದ್ಮಂ ದಾಂದತಮಾಸಂ ಸಾಂದಸ್ಯಪುಷ್ಟಂ ದಿನ್ಯೈಕಕವರ್

||೧೪||

ಕುಂದಾಖ್ಯಪತ್ರಂ ಶಂಕಪತ್ರಕಂ ಚ ಬಿಲ್ವಂ ಚ ನಿರ್ಬಂಧೀ ಕಪಿತಥಂಪತ್ರೀ ।

ಭನೇಯಾರೀತಾನಿಹಿ ಪಂಚ ಬಿಲ್ವಂ ಹ್ಯಾಮಾತ್ತಮಂತ್ರೀ ಶಿವಮಂಚ-

ಯಾತ ॥ १ ||

గీత

శ్రీవాగ్నమసారే అజ్ఞసాంగ పట్టలవు

ప్రష్టాణాం శ్రేష్ఠత్వ కెదునచో:—

బిల్పపత్రసదస్తేభోయే పద్మనేశం వికిష్యతే |

శథా పద్మసదస్తేభోయే బకపుష్టం వికిష్యతే |

|| १ ||

బకపుష్టసదస్తేభోయే కెం దత్తారకం నరవా |

దత్తారకసదస్తేభోయే బృథతుష్టం వికిష్యతే |

|| २ ||

బృథతుష్టసదస్తేభోయే దొర్ఱిషపుష్టం వికిష్యతే |

దొర్ఱిషపుష్టసదస్తేభోయే అపానూగ్రం వికిష్యతే |

|| ३ ||

అపానూగ్రసదస్తేభోయే కుకపుష్టం వికిష్యతే |

కుకపుష్టం సదస్తేభోయే త్రీవున్ని లోహపులం నరవా |

|| ४ ||

నీలోహపులసదస్తేభోయే భక్తిరేఖా వికిష్యతే |

పూరానుజం మధ్యమం స్యా ద్వానజం జోత్తమం సుమువా |

|| ५ ||

అథవం విక్రయానిఁడం యాజిఁడం నిష్టలం భనేతా |

స్వయంముక్తాద్య పుష్పాఁ యుక్తివం సమ్మగజేయిఁడా |

|| ६ ||

ఇదభూత్వాయిలానేయోగానేయోన్న కివపురం వ్రజేతా |

అజ్ఞయీఁధైరనేఁతానం చులచోఁడిం సముద్ధరేతా |

|| ७ ||

శురవిఁరసదస్తేభోయే బిల్పపక్తం వికిష్యతే |

ఇచ్ఛాజ్ఞానస్త్రయాకశ్చయుక్తం స్యాద్యిల్పపక్తచవా |

|| ८ ||

శుష్మేః పరుషిత్పే: పత్స్తిరసి బిల్పస్య ద్విజాః |

పూజయీఁద్దిరిజానాథం ముఁజ్యతే సప్తసాతకే: |

|| ९ ||

బిల్పపత్స్తిరఖండైక్ష్య పూజయీఁలోఽశనాయిఁశవా |

సన్మాపనిసిముఁక్తుక్కివలోఁ నుహిఁయతే |

|| १० ||

దేఁవతాంతరవజ్ఞనిఁయ ప్రష్టాణి :—

నాష్టైరద్దియీఁద్దిష్టం నతులస్యాగజాధిపవా |

న దూషయా యాజీఁద్దర్మాం నకేతాయ్ సదాకిపవా |

|| ११ ||

ಶ್ರೀನಾಗನುಸಾರೇ ಅರ್ಚನಾಂಗ ಪಟ್ಟಿಲವು

೧೭೯

ಅಸಿತಾನಿಜ ಪುಷ್ಟಿ ಮಹಿಷಾಸ್ಕೀಜ ಪುಷ್ಟಿಕಾ |
ಶಿಂಠನಾರಕ ಪುಷ್ಟಿಂದ್ಯುಗೋರೀ ಪ್ರಿಯಕರಾಣಿ ನೈ ||
ದೇವಾರಾನೋದ್ಭವಂ ಪುಷ್ಟಿ ಗೃಹದೇವಾಯ ನಾಜರೆಯೇತ್ |

೨೬||

ವಿನುತುಮಾಸಭೇದನ ಪುಷ್ಟಿ ಭೇದಾಃ :—

ಕಂದಂಬಕರಕಲ್ಪಾರಜಂಪಕ್ಕೀಃ ಕುಸುಮೈಶ್ಯಶ್ಯಾಂತಿಭ್ಯಾಃ |
ಮಲ್ಲಿಕಾ ಕುಸುಮೈಶ್ಯಾಂತಿ ವಸಂತರ್ಭಾಯಾಜೇಜ್ಞಿವವರ್ |

೨೭||

ಆಶ್ವನೇಧಫಲಂ ನಿಸತ್ರಾಃ ಪ್ರಾಪ್ತೈತಿ ಇ ಮಹತ್ತರವು |
ಸಾಟೆಲೀ ಶತಪಥಾಭಾಯಂ ಗ್ರಿಷ್ಮೈಸಮ್ಯಕ್ಷಾವಜರೆಯೇತ್ |

೨೮||

ಉಗ್ನಿಷ್ಟೌಮಂಘಲಂನಾಪಿ ಲಭತೇ ಭೂಸುರೋತ್ತಮಾಃ |
ಮಲ್ಲಿಕಾಕಂಜಪಷ್ಟಾಭಾಯಂ ಯಾಜೇತ್ವಾನೈಷಿಯೋ ನರಃ :

೨೯||

ನಾಜಪೀಯಸರಸ್ವತಾಂ ಘಲಂ ಪ್ರಾಪ್ತೈತಿ ದುಲ್ಳಭವರ್ |
ದತ್ತಾರಜಾತಿಕಲ್ಪಾರನೀಲೋತ್ಪಲ ಸುಮೈಶ್ಯಾಯಾಃ :

೩೦||

ಯಾಜೇಷ್ಠರದಿ ಗೌರೀತಂ ಸತ್ಯಯಾಗಂಘಲಂ ನ್ಯಜೇತ್ |
ಹೋನಾಂತೇ ಕರವಿರೈರ್ಭಸ್ತಧಾ ನಿಲೋತ್ಪಲ್ವಂರ್ತಿಃ :

೩೧||

ಪೂಜಯೀಡ್ವಿರಿಜಾನಾಥಂ ಶತಕ್ರಂತಘಲಂ ಲಭೀತ್ |
ಕಣಿಕಾರ್ಯೈನುಂಹಾದೇವಂ ಪೂಜಯೀಜ್ಞಿಶಿರೇ ನರಃ :

೩೨||

ಸರ್ವಕ್ರಂತಘಲಂ ಪ್ರೋಕ್ತಂ ತಸ್ಯ ಭೂಸುರಪುಂಗವಾಃ |
ಶಥಾಜೈಷ್ವಾದಿ ನಾಸೇಷು ಯೋಗ್ಯಪ್ರಮೇಃ ಶಿವಂಯಾಜೇತ್ |

೩೩||

ಜ್ಯೇಷ್ಠೀಜಾಕಾಸುಮಂ ಶ್ರೀಷ್ಟಮಾಷಾಧೀ ಚಿಲ್ಲಪತ್ರಕವರ್ |
ಶಥಾ ನಭಸ್ಯಾವಾನಾಗಂ ದೊರ್ಮಣಂ ಭಾದ್ರಪದೇ ವರವರ್ |

೩೪||

— ನೀಲೋಲ್ಲಂ ಚಾಕ್ಯಯುಜೀ ಕಾರ್ತಿಕೇ ಪಂಕಜಂ ವರವರ್ |
ಕೃತನುಗಲಂನಾಗಾತೀಷೇಷೇ ಪುಷ್ಟಿ ಬೃಹತೀವರಾ

೩೫||

ಮಾಘವಾಸೇ ತಥಾವಾಯಷ್ಟೀ ಧಾಲ್ಯನೇ ಚ ಶಿವೀದಳವರ್ |
ಜಂಪಕಂ ಜೈತ್ರವಾಸೇ ತು ನೈಶಾಹೇ ಹಾಟಿಲೀ ತಥಾ ||
ಖತ್ತಃ ಪುಷ್ಟಿರ್ಯಜೀದ್ದೀನಂ ಸೂರ್ಯಂತೇ ಸಾರೂಪ್ಯವಾಪ್ತಿಯಾತ ॥೧೦॥

ಪುಷ್ಟಿವ್ಯಾಲಾಸವುಪರ್ವಣ ಘೆಲವರ್ :—

ಸುಗಂಧಾನ್ವಿತಪುಷ್ಟಿ ಯುಕ್ತಿನಂ ಸಮೃಗಜ್ಞಂಯೇತ್ |
ಸ್ತ್ರಿಸ್ತಫುಲಕಾಭಿಶ್ಚ ಫಲಂ ಪೂರ್ವಂ ಲಭೀಜ್ಞ ಸಃ ||
ತಿನಸ್ಯೋತ್ಸಾಯಃ ಕುರ್ಯಾತ್ಪುಬಿದಂ ಪುಷ್ಟಿಮಂಟಿಪವರ್ ॥೧೧॥

ಶೋಭಿತಂ ಪುಷ್ಟಿ ವಾಲ್ಯಾದ್ಯಾರಾಸೀತಃಂತಂ ಪ್ರಲಾಭಿಭಿಃ |
ಅತ್ಯಾಶ್ಚ ಯಾವುಹಾಯಾನ್ಯೇದಿವ ಪುಷ್ಟಿಯೋತ್ಥಿತ್ತಃ ॥೧೨॥

ಸರ್ವಕಾನ್ಯೇಃ ಪರಿವೃತ್ತಂಗಜ್ಞೀಜ್ಞಿವಮುಂದಿರವರ್ |
ಪತ್ರಜ್ಞಂದ್ವಿಸ್ತು ಯಾ ಪೂಜಾ ರಾಕ್ಷಸಾನಾಂ ನಿನಾತಿನೀ ॥೧೩॥

ಪುಷ್ಟಿಜ್ಞಂದ್ವಿಃ ಕೃತಾ ಪೂರ್ಣಾ ಸರ್ವಸಿದ್ಧಿಕರೀ ಭನೇತ್ |
ತಿನಸ್ಯೋತ್ಸಾವ ಕಾಲೇಷು ಪರಿವೇಷಕ್ರಿಯಾಸು ಚ ॥೧೪॥

ಸರ್ವಲಾನಾವಂಲಂಕಾರೇ ವಚಾರ್ಯಗ್ರಾಹ್ಯಾಶ್ಚ ಸರ್ವದಾ |
ಲಂಗೋತ್ತೀದಂತು ನೇದಾಂಶನೇಷಾಂಶಂತಂ ವಸ್ತುನೇಷ್ವನವರ್ ॥೧೫॥

ದ್ವಾರ್ಯಂತಂ ಸ್ಯಾದ್ಭಾಷಣೀಯುರ್ಕ್ತಮೇಷಾಂಶಂ ಪುಷ್ಟಿಶೋಭಿತವರ್ |
ಮಾನಂತಿನೇ ಮಹಾವಾಧಿರಧಿಕೀ ತತ್ತ್ವವರ್ಧನವರ್ ||
ತಸ್ಯಾನ್ಯಾನೇನ ಕರ್ತವ್ಯಂ ಸರ್ವಂ ಗಂಧಾನುಲೀಪನವರ್ ॥೧೬॥

ಧೂಪಬೆದ್ವಾಸ್ತ್ವರಿಷ್ವಾಣಂ ಚ :—

ಕೃಷ್ಣಗರುರ್ಭಾನೇದೇಕೋ ನಿರ್ಬಾಸೋದ್ವಿಗಂಣೋ ಭನೇತ್ |
ತ್ರಿಗುಣಂ ಜಂದನಂ ಪೂರ್ಕ್ತಮಿಂಷತ್ವಪೂರ್ವರಮಿಶ್ರತವರ್ ॥೧೭॥

ಸಿತಾರಿನಾವು ಧೂತೋಯಂ ವಿಖ್ಯಾತೋ ಮಧುಸಂಪೂರ್ಣಃ |
ವಿಕದ್ವಿತ್ರಿಜಕುಃ ಪಂಚನವಿಚಂದನಪಾಯಸ್ : ॥೧೮॥

ತುರುಷ್ಯಸಂಹಿತಕ್ಕೆ ಪಕ್ಕನೇಣ ಪರಿವರ್ತಿತಃ ।

ಯೆದ್ವಾ ತುರುಷ್ಯ ಕಷ್ಠೋರನಾಗರಾಗರುಂಚಂಡನ್ಯಃ :

||೬||

ಮುರಾವೂಂಸಿಸಿತಾಪಿತ್ತಂ ಧೂಪಂ ದಿವ್ಯಾನ್ತಧುಷ್ಪತವರ್ತಾ ।

ಚಂಡನೋಽರಸಂಯುಕ್ತಲಾಘುಯುಕ್ತೋ ಮಧುಪುತಃ :

||೭||

ಮಧ್ಯನೋ ಧೂಪಾಖಾತ ಉತ್ತರಾದಿಕಿವಸಿರ್ಯಃ ।

ಗುಗ್ಗಲು ಘೃತಸಂಯುಕ್ತ ಸ್ತ್ರಾಧನೋ ಧೂಪ ಉಚ್ಯತೇ

||೮||

ಕೇವಲಂ ಜಾಗರುರಾಷಿ ಧೂಪಾಧ್ರಂ ಮಹಿಷಾಷ್ಟಿ ನಾ ।

ಅಗರುಕ್ಕೆ ಕಭಾಗಸ್ಯಾಸ್ನಿರ್ಯಾಸೋ ದ್ವಿಗುಣೋ ಭನೇತಃ

||೯||

ಚಂಡನಂ ಶ್ರಿಗುಣಂ ಸ್ವೇಕ್ತ ವಿಷಣ್ವತ್ಪೂರವಿಂಶ್ತಿತವರ್ತಾ ।

ಉತ್ತನೋ ಧೂಪ ಅಪ್ಯಾತೋ ಮಧುನಾ ಚ ಪರಿಪುತ್ತಃ :

||೧೦||

ಉತ್ತರಂ ಚಂಡನೋ ಹೇತಂ ಮಧುಯುಕ್ತಂ ಘೃತಪುತ್ತಃ ತವರ್ತಾ ।

ಭಾಗಸ್ತತ್ವಾವಾವತ್ತೋ ಮಧ್ಯನೋ ಧೂಪ ಉಚ್ಯತೇ

||೧೧||

ಗುಗ್ಗಲುಘೃತಸಂಯುಕ್ತ ಕಾಂಧನೋ ಧೂಪಳಿಚ್ಯತೇ ।

ಯೋದದಾಷ್ಟಂಭನೇ ಪ್ರಿತಾ ವಾಸಂ ಧೂಪಾಧ್ರನೇನ ನಾ

||೧೨||

ಇಹಭುಕ್ತಾಪಿಲಾನ್ಯೋಗಾನ್ಯೋಽಂತೇ ಸಾಯುಜ್ಯವಾಪ್ಯಯಾತ್ ।

ಸರ್ವ ಸಾಗಂಧಿಕೋ ಧೂಪತ್ವಾಭೀಷ್ಪತಿಪಿಲಾಯಂಕಃ :

||೧೩||

ಲಾಕ್ಷ್ಮಿಕಷ್ಠಾರಧೂಪಸ್ತುಬ್ರಹ್ಮಜನ್ಯ ಪ್ರದಶ್ಯಭಃ ।

ಸಾಜ್ಯ ಗುಗ್ಗಲುಧೂಪಸ್ಯ ದಾನೇ ನಾಭಿಪತಿಭರನೇತಃ

||೧೪||

ಅರಾತ್ರಿಕಷ್ಠಲಂ ನಿವೇದನವಿಧಿಶ್ಚ :—

ಕರ್ಣಾತ್ಯಾರಾತ್ರಿಕಂ ಯಸ್ತು ಬಹೂಭಾವ ಪುರಸ್ಸಿರವರ್ತಾ ।

ಪ್ರಪೃಜ್ಞಾನಂ ಪ್ರಯಾಣಾಂತೇ ಗನಿಷ್ಯತ್ಪ್ರಕ್ಷಯಂ ಪದವರ್ತಾ

||೧೫||

ಭಕ್ತಾಪಿತಾನುಸಾರೇಣ ನೈವೇದ್ಯಂ ತು ಪ್ರಕಲ್ಪಿಯೇತಾ ।

ಶಾಲೀನಾಂ ತಂಡುಲಾ ಶ್ರಿಷಾಯಾವನೇಷಾಧಿ ಮಧ್ಯವಾಃ :

||೧೬||

ವೀರೀಹಿಂಜಾವುವೆವಕ್ಕಿಷ್ವಾನ್ಯಾಂ ತಂಡುಲಾಸ್ತ್ರಾಧವೂ ಸ್ತುತಿತಾಃ ।
ಶಿತಕಂಡುಲಸಂಯುಕ್ತಾಸ್ತೇ ಸರ್ವೇನಾಲಯಂಸ್ತುತಾಃ ॥೫॥

ಇತರೇ ವೀರಹಯೆಂಬ ಪ್ರೋಕ್ತಾಃ ಘಲಂ ತೇಣಾಂ ಪೃಥ್ವೀಕ್ಷುಪಂಚಾ ।
ಹೇನಾಶಾಲಿನುಹಾಶಾಲಿಸ್ತಿತಾಲಿಸ್ತುಧ್ವನಿಽಂಜಿ ॥೬॥

ರಕ್ತಶಾಲ್ಯತಿರಕ್ತಾಽಂಜಿ ಸಾಗಂಧಿಶ್ವೈತ್ತವೂನುತ್ತಾಃ ।
ಸೀವಾರಾ ನೈಣಿವಶಾಯಲ್ಯೋ ಮಂಧ್ಯನುತ್ತೇತಿ ಕೀರ್ತಿತಾಃ ॥೭॥

ಬಿಡಾಲ ವೀರಹಯೋ ದಂಷ್ಟ್ವಿ ವೀರಹಯುಶಾಧವೂ ಸ್ತುತಾಃ ।
ಷಿತೇಣಾಂ ಲಕ್ಷಣಂ ವಹ್ಯೇ ಶ್ರುಣಿಧ್ವಂ ಭೂಸುರೋತ್ತವಾಃ ॥೮॥

ಕೃಷ್ಣಶೂಕಾನ್ವಿತೋ ವೀರೀಹಿರ್ಬಿಡಾಲ ವೀರೀಹಿರೀರಿತಃ ।
ಹೃಸ್ವಾಸ್ಯಸಂಯುತೋ ವೀರೀಹಿಸ್ವಾಕರ ವೀರೀರುಜ್ಯಿತಃ ॥೯॥

ತಥಾನ್ಯೇ ಯಂಜ್ಞಿಕಾಧಾನ್ಯ ಬೀಧಾಃ ಸರ್ವೇ ಪ್ರಿಯಂಗಂ ವಃ ।
ಕಲವೂದಾತ್ಯ ಯವಾಶಾಸಿಹವಿರೋಗಾಃ ಪ್ರಕೀರ್ತಿತಾಃ ॥೧೦॥

ಅರಾಚನದ್ವಿ ಸ್ವಂಸ್ಯಾಷ್ಟಾ ನೀಚೆಕ್ಕ ಪ್ರತಿಲೋನಂಜ್ಯಿಃ ।
ಹತಿತ್ಯಿತ್ಯ ತಥಾ ದತ್ತಾ ಹೃಪಕ್ತಾಃ ಕಲವೂದಯಃ ॥೧೧॥

ಜರುಪಾಕೇಷು ಶಸ್ಯಂತೇ ಪಕ್ತಾತ್ಮೇ ದೊಂಷಿಸಂಯುತಾಃ ।
ಯಾವಂತಸ್ತಂಡುಲಾನ್ವಿಷಾಂ ನೈವೇದ್ಯಾಯ ಪ್ರಕಳ್ಯಂತಿ ॥೧೨॥

ತಾವದ್ವಾ ಸಹಸ್ರಾಣಿ ಶಿವಲೋಕೇ ಮಹಿಂಯತೇ ।
ವಿತೋಷ್ಯ ಸೂರ್ಯಕರಣ್ಯೇವಿರೀಹಾಯದೀಸ್ವಂಧಭೂತಲೇ ॥೧೩॥

ಸಂಪ್ರೋಕ್ಷಾಷ್ಟಾಲಾಕಲೇ ವೀರೀಹಿನ್ನಿಷ್ಟಪೇದಸ್ತ ಮಂತ್ರತಃ ।
ಮುಸಲಂ ಹೃದಯೇ ನೈವ ಹನಾಯತ್ಸಂಗೃಹ್ಯಸಾಧಕಃ ॥೧೪॥

ಶ್ರಿಧಾ ಚ ಕುಟ್ಟಣಂ ಕುರ್ಯಾಂ ಪ್ರಾಂಜಧಾ ನವಧಾಭವಾ ।
ಜರುವರ್ಣಾಂದ್ವಿವ ಸ್ತ್ರೀಭಿಃ ಪುರುಷೈವಾಧಿಷ್ಠಾತಯೇತಾ ॥೧೫॥

ಶಾಂತಾದಿ ಶರಣ್ಯಸ್ತೇಷಾಂ ತುಷಕಂಬಾದಿ ನಜರ್ಯಂಯೇತಾ ।
ಧಾನ್ಯಮಾನವಂಧೋ ವಹ್ಯೇ ಶ್ವಣಂತು ದ್ವಿಜಸತ್ತವಾಃ ॥೧೬॥

ಪಂಚನಿಂತತ್ಯತ್ತರದ್ವಿತತಸಂಖ್ಯೇಷ್ಠ ವೀರೋಭಿಃ ।
ಕುಕ್ತರೇಕಾಭನೇದ್ವಿಸ್ತುದ್ವಯಂತು ತಲಂ ಸ್ತುತ ತವ್ಯಾ ॥೧೫॥

ತಲದ್ವಯಂ ಪ್ರಕೂರ್ಜಂ ಸ್ಥಾತ್ತದ್ವಯಂ ಪ್ರಸ್ಥತಿ ಸ್ತುತ ತವ್ಯಾ ।
ತದ್ವಯಂ ಕುಡುಹಂ ಶ್ಲೋಕ್ತಂ ಕುಡುಹದ್ವಯಮಂಜಲಿಃ ॥೧೬॥

ಸ್ಥಾದಂಜಲಿದ್ವಯಂ ಪ್ರಸ್ಥಂ ತದ್ವಯಂ ಸಾತ್ರವೀರಿತವ್ಯಾ ।
ಸಾತ್ರದ್ವಯಂ ತ್ವಾಡಕಂ ಸ್ಥಾದಾಢಕಸ್ಯ ದ್ವಯಂ ಶಿವವ್ಯಾ ॥೧೭॥

ಶಿವದ್ವಯಂ ತಥಾದ್ವೋಣಮೇವಂ ಮಾನಂ ಪ್ರಕೀರ್ತಿತವ್ಯಾ ।
ಗುಂಜಾದ್ವಯಂ ತು ನಾ ಮಾಷಃ ನಿಷ್ಠಂ ಸ್ಥಾನಾತ್ಮವಿಂತತಿಃ ॥೧೮॥

ನಿಷ್ಠಾಷ್ಟಕಂ ಪಲಂಜ್ಞೇಽಯಂ ಪಾದಂ ತಸ್ಯ ಚತುಷ್ಪಾಯವ್ಯಾ ।
ಪ್ರಸ್ಥಂ ಇತುಷ್ಪಾಯಂ ತಸ್ಯ ತಚ್ಚತುಷ್ಪಾಯವ್ಯಾಢಕವ್ಯಾ ॥೧೯॥

ದ್ವೋಣಂ ಚತುಷ್ಪಾಯಂ ತಸ್ಯ ಖಾರೀಸ್ಥಾದ್ವೋಣವಿಂತತಿಃ ।
ಭಾರಂ ಖಾರೀತ್ರಯಂ ತ್ವೇವಂ ತುಲಾಮಾನಂ ಪ್ರಕೀರ್ತಿತವ್ಯಾ ॥೨೦॥

ನಿಶ್ಚನೈವಿತ್ತಿಕೇ ಕಾನ್ಯೇ ನೈವೇದ್ಯಂ ತ್ರಿವಿಧಂ ಭನೇತ್ರಾ ।
ತಂಡುಲ್ಯೇರಾಢಕಾದ್ವಿನ್ಯೈ ನೈವೇದ್ಯಂ ಸಂಪ್ರಕಲ್ಪಯೇತ್ರಾ ॥೨೧॥

ಜರುಃ ಪ್ರಸ್ಥದ್ವಯಂ ಶ್ಲೋಕ್ತಃ ಹನಿರಾಢಕಮುಜ್ಯತೇ ।
ಪ್ರಸ್ಥಂ ನಾಕುಡುಹಂ ಮಾನಂ ಪ್ಯೇಶಾಢಾತನ ಮುಜ್ಯತೇ ॥೨೨॥

ಂಕಳಾನಾಂತು ನೈವೇದ್ಯಂ ಭನೇತ್ರಸ್ಥದ್ವಯಾಧಿಕವ್ಯಾ ।
ಅಧಾಡಕ ಪ್ರಮಾಣಂ ತು ಪ್ರತ್ಯೇಕಂ ನವದಾ ದ್ವಿಜಃ ॥೨೩॥

ಅಧಕದ್ವಯ ಮಾರಭ್ಯ ತದ್ವುದಾಢಾಶಿ ಸವ ಸಂಖ್ಯಯಾ ।
ನೈವಿತ್ತಿಕೇ ಹನಿಮಾನಂ ಲಿಂಗೇಷು ತ್ರಿವಿಧೇಷು ಜೆ ॥೨೪॥

ಯಾವತ್ಪ್ರಾಧಿತವ್ಯಾನಂ ತು ತಾವತಾಮ್ಯಹನಿಭ್ಯನೇತ್ರಾ ।
ಗೃಹ್ಯೇಯಾತ್ಮಾನ್ಯಪಾತ್ರಂ ತು ಹನಿಷತ್ತ ಸಲಕ್ಷಣವ್ಯಾ ॥೨೫॥

ನವನ್ಯಾದಾಷಂಡಕಂ ನಾಪಿ ಪ್ರತಿಸಂಧ್ಯಂ ಪ್ರಕಲ್ಪಯೇತ್ರಾ ।
ಸ್ಥಾಗುಕ್ತವಿಧಿನಾ ವಿಸ್ತಾ ಸ್ಥಾತ್ಮಾಧವರಿಜಾರಕಾ ॥೨೬॥

ನಿತ್ಯಕರ್ಮಾರ್ಥಿ ಸರ್ವಾಣಿ ಕೃತಪ್ರಾಪ್ತ ಪಾಕಂಯಧಾತರಾ |
ಪರಿತ್ರಣಾಂಯಃ ಕುರ್ಯಾರ್ಥಿಯು ತೇಂದ್ರಿಯು ಪಾನಸಾ:

||೨೬||

ವಸ್ತ್ರಪೂರ್ತಿಕ್ಷು ಶೋಯೈಶ್ವರ್ಯ ಜಲದೊರ್ಮಿಂ ಪ್ರಸೂರಯೇತ್ |
ಸಾಕ್ರತುಂದಿಂ ತತಃ ಕೃತಪ್ರಾಪ್ತಾಳಯೈತ್ತಂಡುಲಾನ್ ಹೃದಾ

||೨೭||

ಜಲೇನೈನ ತು ಷಟ್ಪಿಷ್ಠಿತಾಪ್ತಿ ನಿಷ್ಪಿಂದ್ಯ ಚ ಮಾಹುಮಂಫಹು: |
ಷಂಡಂಗೈ: ಕಾವ್ಯಾಳನಂ ಕೃತಪ್ರಾಪ್ತಾಳದೇನ ಪ್ರಸ್ತುಪೇಜ್ಞಲೇ

||೨೮||

ಜ್ಞಾತಾಪ್ತಿ ತು ಯುಕ್ತತ ಸ್ವಮೃಗತ್ಯಧೀನ ವಾ ಜಲೇ ದ್ವಿಜಾ: |
ಪ್ರಲಿಪ್ತೀ ಗೋಮಂಯಾಂತ್ರೇಸ್ತ ಪೂರ್ಣಿತ್ತಾಧಿಕ್ರಿತ್ಯ ಮಹಾನಸೀ

||೨೯||

ಧರ್ಮಾ ಧರ್ಮಾ ಭೂಜಾಂ ಚಂಲ್ಲಿಮಂಚರಯೇ ದಕ್ಷತ್ಯಹ್ಯಾದಾ |
ಉದ್ಘಾತ್ಯ ವಾನುದೇವೇನ ಹೃನ್ನಂತ್ರೇಜಾಧಿಕ್ರಿತ್ಯ ಚ

||೩೦||

ವಿನ್ಯಸ್ಯಾಗ್ನಿನಂಫೋರೇಣ ಶಿನಾಸ್ತೀಣ ಪ್ರದೀಪಯೇತ್ |
ವಿಸ್ತೀರ್ಣಾದಿಸಂಜುಷ್ಪ್ಯಃ ಕೂಚರಕ್ತಿವಿಸಂಯುತ್ಯಃ |
ವಿಷ್ಣುಲಿಂಗಯುತ್ಪರ್ವತ್ಯಾಪಿ ಶಾಷ್ಟ್ರರಗ್ರಿಂ ನದೀಪಯೇತ್ |

||೩೧||

ಶುದ್ಧಾನಾಂದ್ರಾಂಶ್ಯ ಭೀದಾಃ :—

ದುಷ್ಪಾಗಂಧಾನ್ವಿತಂ ಚಾನ್ನ ಮಂಹಕ್ಯನುತ್ತಿ ಶೀತಲನ್‌ |
ಕೇತಕೇಣಾಪನಿಧಂ ಚ ತೃಜೀಷ್ಪರ್ಯಾಸಿತಂ ತಥಾ

||೩೨||

ಇತ್ಯಾದಿ ದೋಸ ನಿದಂಷ್ಟ ವೋದನಂ ಪ್ರಪ್ರಕೀರ್ತಿತನ್‌ |
ತಂಡುಲೀಷು ಷ್ಣಿಪೇತಾಷ್ಣಿರಂ ದ್ವಿಗುಣಂ ವಾ ತದಧರ್ಮಕರ್ಮ

||೩೩||

ಅಲ್ಲಾಭೀವಿನ್ಯಸೇತ್ತೋಽಯಂ ತಸ್ಯಾಧ್ಯಂ ಗೋಷ್ಠಾತಂ ವರನ್‌ |
ತಂಡುಲಾನ್ವಿನ್ನ ಮುದಾನ್ನಾಡಂ ವಿನ್ಯಸ್ಯ ಪಾಚಯೇತ್

||೩೪||

ನಿನೇದಯೇತ್ತು ಶೋ ಮಂತ್ರೀ ಪಾಯುಸಾನ್ನಂ ಶಿವಾಯಂಚ |
ತಂಡುಲೀಷು ಚತುಭಾರಗಂ ಗುಡಂ ನಿಷ್ಣಿಪ್ಯ ಸಾಧಕಃ

||೩೫||

ದ್ವಿಭಾಗಂ ವಿನ್ಯಸೇದುಗ್ಂಂ ತಸ್ಯಾಧ್ಯಂ ಪ್ರಸ್ತಿಪೇಂದ್ರ್ಯಾತನ್‌ |
ಸಾರೀಕೇಳಂ ಚ ಕದಳೀಫಲನೇವಂ ನಿನಿಷ್ಣಿಪೇತಾ

||೩೬||

ಕೃಂಬಾಗಮನಾರ್ಥಿ ಉಚ್ಚಾರಗ ಪರೀಲವರ್ತ

೮೫

ಕೃತಪ್ರಗುಡಾನ್ನಮೇವಂ ತು ತಂಭನೇ ವಿನಿನೇದಯೇತ್ |
ಸುಸಾಧಿತಂ ನುಂದ್ದಿಂದಿನ್ನುಂ ತುಂಡಲೈಸ್ಸಿನ್ನಿತಂ ದ್ವಿಜಾಃ

||೬||

ನಿಶಾನಾಗರಸಂಯುಕ್ತಂ ಘಲೈರಾಜ್ಯ ಪರಿವ್ಲೋತವರ್ತ |
ನುಂದ್ದಾನ್ನುಂ ಲವಣಾದ್ಯೈತ್ತ ತಂಭನೇ ವಿನಿನೇದಯೇತ್ |

||೭||

ತಂಡುಲೈ ಸ್ವಂವಿತಂ ವಿಪ್ರಾಸ್ತಿ ಲಜ್ಜಾಂ ಸುಸಾಧಿತವರ್ತ |
ವುರಿಂಚರಜ ನಿಂಚೊಣ್ಯೆಲ್ಲವಣೇನಾಜ್ಯಸಂಘಾತವರ್ತ

||೮||

ಘಲೈರಾವುತದ್ವಾದೈಯೈಃ ಸಂಯುತಂ ಕೃಸರೋದನವರ್ತ |
ತತ್ತೈನಾಯಾ ಪರಯಾ ಭಕ್ತ್ಯಾ ಸಮೃಜ್ಯೈನೇದಯೇತ್ |

||೯||

ದಧ್ವಾಚಾಸ್ತಿತಶಾನ್ನಾನ್ನುಂ ಲವಣೇನ ಸಮಾನಿತವರ್ತ |
ತಥಾನಾಗರಖಂಡಾಧ್ಯಾಂ ದಧ್ಯಾನ್ನುಂ ಚೇತ್ತೈತ್ತಿತವರ್ತ

||೧೦||

ವುರಿಂಚ ರಜನೀ ಚೊಣ್ಯೆಪ್ರಿಜೀರೆ ಕಾದೈಯೈತ್ತ ಸಂಯುತವರ್ತ |
ಇಜ್ಯೈನ ಸಂಪ್ಲಾತಹವಿದ್ಯರಿದ್ವಾನ್ನಮಿತೀರಿತವರ್ತ

||೧೧||

ಉಪದಂತಾನಥೋವಪ್ಯೈತ್ತಣಂಧ್ಯಾಂ ನೇದನಿತ್ತವಾಃ |
ಗೃಷ್ಣೈಯಾನುಂದ್ದಿವೂಷಾಂತ್ತ ರಾಜವೂಷಾನ್ನಂಳಂತ್ತಾನಾ

||೧೨||

ನಿದೋಽಷಾನಾನ್ನಭೀದಾಂತ್ತ ಸತುಷಾಸ್ತಿತುಷಾನಾ ದ್ವಿಜಾಃ |
ಪಾದಸ್ಪೃಷ್ಟಂ ತಥೋಽಭಿಷ್ಪ್ರಂ ಕುಕ್ಕಾರಾದೈಯೈತ್ತ ಲಜ್ಭವರ್ತ

||೧೩||

ಅನೇಧ್ಯ ಪ್ರಭವಂ ಘಾತ್ರತ ವುಕಾಲೇಜಾತುಂಚಿಸ್ತ್ಯೈತ್ |
ಪರಿತಂ ಕುವಿಣಾ ದಷ್ಟ್ಯಾಂ ತಥಾ ದತ್ತಾ ನರಿಷ್ಪ್ರಕರ್ವ

||೧೪||

ಆಲಶಪನೀಯಾ ಸಂಸ್ಪೃಷ್ಟಂ ಧಾನ್ಯಾಂ ಚ ಪರಿವಜ್ಞಯೇತ್ |
ಕರ್ಕರೀಂ ಬೃಹತೀವೂಮುಂ ಕುಕ್ಕಾಂಡಂ ತಿಂತ್ರಿಂಧೇ ಮಷಿ

||೧೫||

ಉನಾರುಂಕಾರವಲ್ಲಿಂ ಚ ವಿಂಡಾರದ್ವಿತಯುಂ ತಥಾ |
ಕಾಳಿಂಗಂ ಚಾಸಿ ಜೀವಂತಿ ಗೃಹಿಂ ಯಾ ತ್ವದಳೀಂ ತಥಾ

||೧೬||

ಸ್ರುತ್ಯಾಗೃಣಿ ಸನಿತ್ಯಾಣಿ ಸರ್ವದೋಷ ಯರಾಣಿ ಚ |
ಹನಿರ್ಮಾಗಾಣಿ ಸವಾರಣಿ ಗೃಹಿಣಿ ಯಾ ದಂಕುರಾಣಿಸಿ

||೧೮||

ಭೀದಂಿತಾ ಲವಿತ್ತೇಣ ಮರಿಣಿಷ್ಟೆಸ್ವರ್ವಪ್ಯೇಸ್ತಧಾ |
ಜೀರಕೈರ್ಲವಕೈರಾಜ್ಯೇರಾಂ ಕೇಳ ಹಲೈಸ್ತಧಾ

||೧೯||

ಶ್ರೀಪಣ್ಣೇ ಭೀದನ್ಯೈವಿಂಪ್ರಾರಾಮತೇನ ಚ ಸತ್ಯಾತವಾ |
ಅಯಃ ಸಾತ್ರೇಘ್ಯತೇನಾಥ ಖ್ಯಾಷ್ಟಂ ಯಂದ್ವಿಜಸತ್ತವಾಃ

||೨೦||

ಯಂಂಷಾನ್ಯಿತಂ ನಾ ರಹಿತವ್ಯಂಜನಂ ತತ್ತ್ವಶಯತೇ |
ಮಂದಾದ್ಯಸೂಪಭೀದಾನಾಂ ಶೃಂಧಾಂ ದ್ರವ್ಯವಾನಕವಾ

||೨೧||

ಭಿನ್ನಮುಂದಃ ಕಲಾ ಸ್ಯಾತ್ತದಧಾರ ಸ್ತಂಡುಲಾಃ ಸ್ತುತಾಃ |
ಭಿನ್ನಮುಂದಃ ಸಮಂ ನಾ ಸ್ಯಾದಧಿಕಂ ವಾ ಗುಡಂ ದ್ವಿಜಾಃ

||೨೨||

ಲನಣಂ ಸ್ಯಾದಸುಗುಣಂ ಮರಿಇಂ ಶು ತದಧಿಕವಾ |
ತದಧಿಂ ಸರ್ವಾಪಂ ಪ್ರೋಕ್ತಂ ದ್ರವ್ಯವಾನವಿತಿ ಸ್ತುತವಾ

||೨೩||

ಪಾಷಣೋಽಂ ಸಲವಣಂ ಮರಿಇಂ ದ್ರವ್ಯ ಸಂಯುತವಾ |
ಮಾಧಿತಂ ಗೋಘ್ಯತೇ ಕ್ಷಿಸ್ತಾಪ ಪಾಜಯೇನ್ಯಾದು ವಹಿಣಾ

||೨೪||

ಗೋಧೂನುತಾಲಿಜ್ಯಃ ಸಿಷ್ಟೈರ್ಣಿಡಸಾಕೇನ ಲೋಳಿತ್ಯಃ |
ಸಾಜಿತ್ಯೈನುಂದಃ ಸಾರ್ವತ್ವ ಶಕಲೈರಾಂಧಿಕೇಳಿ ಜ್ಯಃ

||೨೫||

ಜೀರಕೈಸಮರಿಇಜ್ಯಃ ಶ್ವಾಸೈತ್ವಂ ಪೂರ್ವಾನಿ ಪಾಜಯೇತಾ |
ನಿವಿಧಾನಿ ಚ ಭಕ್ತಾಪ್ಯಂ ಯೋಗ್ಯದ್ವನ್ಯಃ ಶ್ವಾಸಾನಿ ಚ

||೨೬||

ಸಾಸಾಭೀದಸಮುತ್ತಾಣಿ ಗೋಘ್ಯತೇ ಪಾಜಯೇತ್ತುವಾತಾ |
ತತ್ತ್ವ ಕಂಭನೇ ಭಕ್ತಾಪ್ಯಂ ಭಕ್ತಾಪ್ಯಂ ಚ ನಿವೇದಯೇತಾ

||೨೭||

ಖಣ್ಣಾರಂ ಕದಳೀ ಜಾಮ್ಯಂ ಪನಗಂ ಖದರೀ ಫಲವಾ |
ಜಂಬೂಫಲಂ ಗೋಷ್ಠನೀ ಚ ವಾತಲಂಗಂ ಚ ದಾಡಿಮವಾ

||೨೮||

ತ್ಯಾವಾಗನುಸಾರೇ ಅರ್ಚನಾಂಗ ಪಟ್ಟಲವ್ರ್

೮೨

ಫಲನೈತಾನಿ ಹಕ್ಕಾನಿ ಶಿವಾಯ ವಿನಿವೇದಯೇತಾ |
ಜಯೋದಧಿಖೃತಂ ಚೀಕ್ಕುರಹಂಚಾಪಿ ನಿವೇದಯೇತಾ

||೨೪||

ಕೇವಲಾನ್ಮಾಪಿದಗಾಳಿನಾಮ ಪ್ರಥಂಕಾಂತ್ಯ ಗೆಡಪ್ಪಿತಾ |
ನಾರೀಕೇಳಫಲ್ತೈರ್ಯಾಕ್ತಾನ್ಮಾಭಿವೇ ವಿನಿವೇದಯೇತಾ

||೨೫||

ನಿಶ್ಚಾನ್ಮಾದದ್ವನ್ಮಾಪ್ನಿಕ್ಕಾನಿವಾಯ ಇ ವಿನಿವೇದಯೇತಾ |
ತುದೊಳ್ಳಿದನಗದಸ್ತೇಭ್ಯಃ ಸಾಯಂಸಾನ್ಮಾಂ ವಿಶಿಷ್ಟತೇ

||೨೬||

ಸಾಯಂಸಾನ್ಮಾ ಸಹಸ್ರೇಭ್ಯಃ ಕೃಸರಾನ್ಮಾಂ ವಿಶಿಷ್ಟತೇ |
ಕೃಸರಾನ್ಮಾಸಹಸ್ರೇಭ್ಯೋ ಗುಡಾನ್ಮಾಂ ಇ ವಿಶಿಷ್ಟತೇ

||೨೭||

ಗುಡಾನ್ಮಾಸ್ಯ ಸಹಸ್ರೇಭ್ಯೋ ಮುದಾನ್ಮಾಂ ಇ ವಿಶಿಷ್ಟತೇ |
ಸ್ಮಾವೇದ್ಯಂ ಭಕ್ತ್ಯಾಭೋಜಾದ್ಯಂ ಉತ್ಪಾವಾಯ ವಿನೇದಯೇತಾ

||೨೮||

ಸಪ್ತದ್ವಿಷಸಮಂದ್ರಾಯಾ ಕ್ಷತೀರಧಿಪತಿಭರ್ವನೇತಾ |
ತುಷವಿತಾನ್ಮಾದಾನೇನ ಜಾರಿದ್ಯಂ ಲಭತೇ ನರಃ

||೨೯||

ಹನಿಸಾಣಾಸಂಯುಕ್ತಂ ಶಿವಾಯ ವಿನಿವೇದಯೇತಾ !
ವ್ಯಾಧಿಗ್ರಸೋಽಭವೇಭ್ಯೇಭ್ಯಂ ಶಶೂನಾನ್ಮಾಂ ಸತ್ತವಾಃ

||೨೩||

ಕೇತಕೀಷಾದಿಸಂವಿತ್ರಮಾನ್ಮಾಂ ಸಂಪ್ರದಾತಿಯಃ |
ಮೃತ್ಯುನಾಶ್ವೋತಿ ತಸ್ಯಾದ್ವೈಪತದನ್ಮಾಂ ಪರಿವಜರ್ಯೇತಾ

||೨೪||

ಭಕ್ತ್ಯಂ ಭೋಜ್ಯಂ ಲೇಯಾಭಾದ್ಯಾನಿ ಸವಾರಣಿ ಇ ಹನಿಂಷಿ ಇ |
ಸಾಧಕಃ ಪರಯಾ ಭಕ್ತ್ಯಾ ಭೋಧರ್ವ ವಕ್ತೇ ನಿವೇದಯೇತಾ

||೨೫||

ಭಕ್ತ್ಯಂ ಭೋಜ್ಯಂ ಲೇಯಾಭಾಷ್ಯ ಸಾನಿಯಮಿತಿ ಸಂಜಥಾ |
ಸಂಜನಕ್ತೇಷಾ ವಾ ನಿಸಾಕ್ತಾದ್ವೈದರಾ ಧಂನೋಽಜ್ಯತೇ

||೨೬||

ಉತವಕ್ತೇ ಇ ತಾಪಕ್ತ್ಯಂ ಗಂಡರಸ್ತಾಪ್ತಿಪ್ರತಿಪ್ರತಿಸ್ತಾಪ್ತಂ ಯಂಡುಂಡಿತ್ಯಾಂ ದ್ವಿತೀಯಾಂ ದ್ವಿತೀಯಾಂ ದ್ವಿತೀಯಾಂ ದ್ವಿತೀಯಾಂ ದ್ವಿತೀಯಾಂ ದ್ವಿತೀಯಾಂ

ಪಶ್ಚಿಮೇ ಹಾಯಂ ಚೈವ ತತ್ತವಾದ್ವಾದ್ವಾ ನಿನೇದಯೀತ್ |
ಪಶ್ಚಿಮದ್ವಾರಜಮೇರ್ಯೇ ಚ ನೈವೇದ್ಯಂ ಶೂರ್ವಾವಕ್ತುಕೇ

||೫೮||

ಉಪಜಾರಾಂತ್ಯಾ ಸನಾರ್ಥನ್ಯೇ ಸದ್ಯವಕ್ತು ಪ್ರಕಲ್ಪಯೀತ್ |
ಭೋಗಾರ್ಥವಾಚನಾದಿನಿ ಪುರುಷಾಸ್ಯೇ ಪ್ರಕಲ್ಪಯೀತ್

||೫೯||

ಪೂರ್ಚೇನಿಂಫಯಃ :—

ಯಾಸ್ಯಾಂದಿತಿಭನೇದಾಧ್ಯರಂ ತಾಂ ಪ್ರಾಚೀಂ ಪರಿಕಲ್ಪಯೀತ್ |
ಲಿಂಗಸಾಂಭಿಮುಖಂ ಯಂತ್ರ ದ್ವಾರಂ ತತ್ತ್ವವಾರ್ಥವಿಷಯತ್

||೬೦||

ತತ್ತ್ವತತ್ಪರಂ ವಕ್ತ್ವಮೂರ್ಧ್ಯಂ ಚಾಭಿಮುಖಂ ಭನೇತ್ |
ಕಂಡಸಿನ್ನಿತೆಷ್ಮೋಽಸಿ ಪಶ್ಚಿಮದ್ವಾರಗೇಹಕೇ

||೬೧||

ದ್ವಾರಸಾಂಭಿಮುಖಂ ಚೋರ್ಧ್ಯವಕ್ತ್ವಂ ದೇಹಂ ಪ್ರಕಲ್ಪಯೀತ್ |
ಪುರುಷಂ ಪೂರ್ವದಿಗ್ಂಗೇ ನಾಶಣೀಘ ಜಿಂತಯೀತ್

||೬೨||

ಯಾನ್ಯೇ ಚೋತ್ತರದೇಶೇ ನಾ ಚಹುರೂಪಂ ವಿಚಿಂತಯೀತ್ |
ಉತ್ತರಸಾಂ ತಥಾಯಾನ್ಯೇ ವಾನುದೇವಂ ಸ್ವರೇಧ್ಯಾರುಃ

||೬೩||

ಪೂರ್ವಸ್ಯಿನ್ನಿತ್ಯಾಂ ಭಾಗೇ ಸದ್ಯವಕ್ತು ಪ್ರಕಲ್ಪಯೀತ್ |
ದತ್ತಿಣಸಾಂಪುರ್ಣೋರಂ ಚ ಪುರುಷಂ ನಾ ಯಜೇದ್ಯಾರುಃ

||೬೪||

ಉತ್ತರಸಾಂ ಯಜೇಧ್ಯಾನುದೇವಂ ಸದ್ಯಂ ತು ನಾ ದ್ವಿಜಾಃ |
ಪೂರ್ವಸಾಂಪುರ್ಣಾವಚಯೇತ್ಸ್ವಯ್ಜ್ಞಾವಕ್ತು ವಾಪಿ ವಾನುಕರ್ಮಾ

||೬೫||

ಅರ್ಚನಕಾಲೇ ಸಾಧಕಸ್ಯ ಸಾಂಧನಿಂಫಯಃ :—

ಅಗ್ರತಸ್ಯಮುತ್ತಿಂ ಚೈವ ದೇವಪೂರ್ಜಾಂ ಕರೋತಿಯಃ |
ವಂತಹಾನಿಭಾವೇತ್ಸ್ವಗೃಹೇಷು ಸಾಂವರೇಷು ಚ

||೬೬||

ಪೂರ್ಜಾನಾಭಿಮುಖಂ ದೇವ ನುತ್ತರಾಭಿಮುಖೋಯಜೇತ್ |
ದತ್ತಿಣಾಭಿಮುಖಂ ದೇವಂ ಪೂರ್ಜಾಭಿಮುಖೋ ಯಜೇತ್ ||
ಪಶ್ಚಿಮಾಭಿಮುಖಂ ದೇವಂ ದತ್ತಿಣಾಭಿಮುಖೋ ಯಜೇತ್

||೬೭||

* ಉತ್ತರಾಭಿವುಂಬಿತ ದೇವಂ ಪಕ್ಷಿ ನೂಭಿವುಂಬಿಯೇ ಯೆಜೀತ್ |
ನ್ನೆನೇದ್ಯಾಸನುಶೂಜಾಯಾವಾಂಜಾರ್ಥಿಂಭಿವುಂಬಿಯೇ ಭವೇತ್ |

||೬||

ಹನಂ ಕ್ರಮೇಣ ಕರ್ವಿತ ಸಿದ್ಧಿಭಿವರೆ ತಾತ್ಪತ್ತಿ |

ಶ್ರೀಸ್ವಾಯೇ ಕರಿಷ್ಯಂತ ನೈಷ್ಣಿಲ್ಯಂ ಸಮನಾತ್ಮಿಯಾತ್ |

||೭||

ಸಂದಿಲೇ ಜರಲಿಂಗೇಷಿ ಸಾಧಕಾಭಿವುಂಬಿವರೆ |

ಪ್ರಕ್ಷೇಗ್ನಿಕ್ರಿಸ್ತಾ ಕುಂಭಾದಾ ಸ್ಥಿರೇ ದ್ವಾರಾಭಿ ಸಮುಖಃ |

||೮||

ಸಸ್ತ್ರಾಜ್ಯಾವಂಗ್ರತ್ತಕ್ರಿಭಿಯೇ ರ್ಹಾತ್ತರೇ ಯೋಷಿದಾತ್ರಯೇ |

ನಸ್ತ್ರೀಷ್ಯಾಂ ಯೇತಿ ಪ್ರಷ್ಣಂ ತ ಸಾಂದಿಷ್ಟಿಂಬಾತ್ರಯೇತ್ |

||೯||

ಸವಾರಲಂಕಾರಸಂಯೋಂಕ್ರಾಂ ಸವರ್ತೊಳ್ಳಿಕನಾಯಿಕಾವೂ |

ದೇವನನ್ನುಖಸಂಯುಂಕ್ರಾಂ ನಾಸಾಭರಣಭಾಷಿತಾಂ ||

ವಾಮೇ ನಾ ದಷ್ಟಿಂತೇ ವಾಪಿ ಸಾಧವೇಂಜ್ಞ ಮನೋಽನ್ನಿಂವೂ |

||೧೦||

ಅಷಟುಮನಾದಿ ಕಾಲಃ :—

ಧೂನೇ ದೀಪೇಂಫ ನೈವೇದ್ಯೇ ಬಲಾವಭ್ಯಂತರೀಸಿ ಇ |

ಸಕ್ತಾ ಇ ಮನಂ ದಕ್ಷಾ ಕರ್ವಿಯ್ಯಂ ಕವ್ಯಂ ಚಿಂತೀತ್ತರವೂ |

||೧೧||

ಅಷ್ಟಿಷ್ಟ್ವಂ ಶ್ರಿಗಂಥಂ ಇ ಸಪ್ತವಾರಿ ನಿಯೋಜಯೇತ್ |

ಉವಾಹನಾಘ್ರಾಪಾದ್ಯೇಷಂ ಸ್ವಾನೇ ಧೂಪವಿಲೀಷನೇ |

||೧೨||

ನೈವೇದ್ಯೇ ಇ ವಿಸಗ್ರೇ ಇ ಪುಷ್ಟಿವಷ್ಟ್ವ ಸುಯೋಜಯೇತ್ |

ವಿಲೀಷನೇ ಇ ಯಂಜನೇ ಗಂಥತೋಯಾಭಿಷೇಜನೇ |

||೧೩||

ಕಾಲತ್ರಯೇಪ್ರದದ್ವಾತ್ತು ಗಂಥಂವ್ಯಾಗವದಾನ್ವಿತವೂ |

ಪುಷ್ಟಿದಾನಾಘ್ರಾಪಾದ್ಯೇಷಂ ಸ್ವಾನೇ ಚಾಚಮನೇ ತಥಾ ||

ಕ್ಷಮಾಳನೇ ಪೂರ್ವಿಷ್ಟಿಂತೇ ಜ್ಯೇಷಾವಾರಿ ಸಪ್ತ ಸಂಯೋಜಯೇತ್ |

||೧೪||

ನಿಂದ್ರಾಲ್ಯಾಸ್ವಿಕಾರಲಿಥಿಃ :—

ಪಕ್ಷಂ ಪುಷ್ಟಂ ಫಲಂ ಹೋಯವನ್ನುಪಾನಾದ್ಯಾಸಾಷಧವೂ |

ಅನಿನೇದ್ಯ ನಭಂಜೀಕ ಸಾಧಕಶ್ಚಂದ್ರವರೋಳಯೇ |

||೧೫||

ಉಪಭೋಗಾಯ ಪುರಶ್ಚೋವಸ್ತು ಯಾದ್ಯದುಪಸ್ತಿಕವರ್ತಾ ।
ತತ್ತ್ವವಾಪ್ಯ ತು ದೇವಾಯ ವಿದಧಿತಾಕೃಭಾವತಃ ॥೨॥

ನಿವಾರಲ್ಯಂತು ಸರ್ವಾಣಿಯಂ ಪಾದಾಂತಂ ಜಂಡವುರ್ತಯೇ ।
ಸ್ವರದಾದವರಿಷ್ಟಂ ಯತ್ತು ದಾಢ ಕಾಳಿ ಬ್ರಹ್ಮಣಾಶತಃ ॥೩॥

ಭಕ್ತಿಯೇತ್ತರಯೂ ಭಕ್ತಾಗ್ಯ ಮುಖ್ಯತೀ ಸರ್ವಾಪಾತಕ್ತಃ ।
ಜಂಡಭಾಗವನುದತ್ತಾ ತು ಯೋ ಭುಕ್ತಕಲ್ಪಿಸೋಭನೇತಾ ॥೪॥

ತಸ್ಮಾತ್ಸರ್ವಸ್ತಯಾತ್ತೈನ ಜಂಡಾಂತಂ ಪರಿವರ್ಜಾಯೀತಾ ।
ಸಕಳಾನಾಂ ಚ ಸ್ವನೇದ್ಯಂ ಭೋತ್ತಸ್ಯಂ ಸರ್ವದಾ ಸರ್ವಃ ॥೫॥

ಪ್ರತಿನಾಸು ಚ ಸರ್ವಾಸು ನ ಚಂಡೋಽಧಿಕೃತೋ ಭನೇತಾ ।
ಬ್ರಹ್ಮಾಸಿ ತುಜಿಭೋತ್ತಾ ನಿರ್ವಾರಲ್ಯಂ ಯಾಸ್ತ ಧಾರಯೀತಾ ॥೬॥

ತಿವಲೋಕವನಾಪ್ರೌಢಿ ಸರ್ವಭೋಗಸವನ್ನಿತಃ ।
ವಿಸ್ತಾ ನಿನ್ಮಲತಾಂಯಾಸಿ ತನ್ನಿನ್ಮಾರಲ್ಯಂ ಪ್ರಕೀರ್ತಾತೀ ॥೭॥

ಮತ್ತಸಾದೋದಕಂ ಪುಷ್ಟಂ ಸದಾ ಧಾರ್ತಂ ಮಂದಾಶತಃ ।
ಸಾದೋದಕಂ ಮಹಾತೀಷ್ಠಂ ತಸ್ಮಿನಾಗಂಗಾ ಸರಸ್ವತಿ ॥೮॥

ಸರಯೋವಿರಪ್ರಾಃಸದಾಷನ್ನಿಹಿತಃಃ ಸ್ತಿತಾಃ ।
ಸ್ವಾನೋದಕಂ ಸದಾಸೇವ್ಯಂ ಸರ್ವತೀಷ್ಠಮಂಯಂತಿತರ್ ॥೯॥

ಅಯುತಂ ಗಾತ್ತ ಯೋ ದದಾಢಿಷ್ಟೋತ್ತಿಯಾಯಾಹಿತಾಗ್ಯಂಯೇ ।
ಮಂಮ ಸ್ವಾನೋದಕಂ ಪೀತವ್ಯ ತತ್ತಲಂ ಸಮವಾತ್ಯಾಯಾತ್ ॥೧೦॥

ಇತ್ಯಾದ ಭಗವಾಂಜ್ಞಂಭು ಸ್ತಸ್ವಾತ್ತಸ್ವಾತ್ತಿಲಂಘಂಯೇತಾ ।
ನಿವಾರಲ್ಯ ಸಲಲಂ ಪ್ರತ್ಯ ದೇವದೇವಸ್ಯ ಕೂಲಿನಃ ॥೧೧॥

ಕ್ಷಯಕುಸ್ತಜ್ಞರಶ್ವಸ್ತಮಂಯಾಚ್ಯತೀ ಕಲ್ಪಷ್ಟರಸಿ ।
ಸ್ವಾಸಯಿತಾ ನಿಧಾನೇನ ಯೋ ಲಂಗಸ್ಯ ಪನೋದಕಾನ್ ॥೧೨॥

ತ್ರಿಃಿಭೀತ್ರಿವಿಧಂ ಸಾಹಂ ತಸ್ಯಾಹ್ಯಾತು ವಿನಶ್ಯತಿ ।
ನೈನೇದ್ಯಂ ವಿಷ್ಣುರಾಜಸ್ಯ ಜಾಣ್ಯೈ ಪ್ರಾಯಂಕವೂ

॥೧೩॥

ಸರ್ವವಿಷ್ಣುಪ್ರಶಮನಂ ಭೋತ್ವಯಂ ಸರ್ವವಾನವ್ಯಃ ।
ಉಮಾದೇವಾಹ್ಯಾತ್ ನೈನೇದ್ಯಂ ಸರ್ವಾಘಧ್ಯಂ ಕಾರಣವೂ

॥೧೪॥

ಬಿತ್ತತುದ್ದಿಕರಂ ಚೈತಕ್ತೇನ್ಯವಾತು ಹಿತ್ಯಾಷಿಭಿಃ ।
ವಿಷ್ಣೈನಿರ್ವೇದನಹಿಸ್ಯೈವಯಂ ಸರ್ವಸರ್ವದ್ವಿಷ್ಣುಜಾಃ

॥೧೫॥

ತತ್ತಕ್ತ್ವದಿತ್ಯೇಷೋಽಸ್ತಿ ನೈನೇದ್ಯಸ್ಯ ತತ್ತಂತಕವೂ ।
ವಿಷ್ಣೈನಾಯ ದಾತವ್ಯವಂವಶಿಷ್ಟಂ ಸರ್ವಾತರೇತಾ

॥೧೬॥

ತೇಜತ್ತಂಡಾಯ ದತ್ತಾತ್ರು ತುರಿಯಾಂತಂ ದ್ವಿಜೋತ್ತಮಾಃ ।
ಗೃಹ್ಯೈಯಾ ದವಶಿಷ್ಟಂತಂ ಸರ್ವವಾಪಾಶನತ್ತಯೇ

॥೧೭॥

ಜೀಷ್ಮಾನಾಂತೇ ಕ್ಷತ್ರಿಯಾಂ ಹವಿಃ ಕಲಾಣಿ ಕಾರಣವೂ ।
ವಾನವೈರ್ಯದಿ ಭುಕ್ತಂ ಸ್ಯಾಧ್ಯನೇತ್ತಂಪವಿನಾಶನವೂ

॥೧೮॥

ಕ್ಷೇತ್ರಸಾಲಸ್ಯ ನೈನೇದ್ಯವಿಷ್ಣ್ವಾಘಧಲದಂ ನೈಜಾವೂ ।
ಬ್ರಾಹ್ಮಾತ್ತಿದಿಸಷ್ಟಮಾತ್ರಾಜಾಂ ಹವಿನಾಘಧಿವಿನಾಶನವೂ

॥೧೯॥

ನೈಪಬಾಲವಣಿಗೋಗೀವನಿತಾಭ್ಯಃ ಪ್ರಾಯಂತೇತಾ ।
ಸದಾನನಷ್ಟ್ಯ ನೈನೇದ್ಯವಾಯುವರ್ತಿದ್ವಿಕರಂ ಪರವೂ

॥೨೦॥

ಮಹಾಪಾತ್ರೋಪತಮನಂ ಭೋಜ್ಯಂ ಸರ್ವಸರ್ವವರ್ತಿಃ ।
ದಿಕ್ಷಾಲಾನಾಂ ಚ ನೈನೇದ್ಯಂ ಮಹದೈತ್ಯಾಯಂದಾಯಕವೂ

॥೨೧॥

ಪುತ್ರವದಿಕರಂ ಸ್ತ್ರೀಜಾಂ ವೃಷಭಸ್ಯ ಹವಿರ್ವಿರವೂ ।
ಜಾಣ್ಯನಷ್ಟದಂ ತಥಾದಾತುವಾಘ ವಿಗಾರಹ್ಯಂ ಸರೋತ್ತಮೈಷ್ಯಃ

॥೨೨॥

ಸರ್ವದುಃಖಪ್ರಶಮನಂ ದುಗ್ಂಬಾಯಾತ್ ಸಿನೇದನವೂ ।
ತಿನಷ್ಟನೇದ್ಯಕೇ ಚೈವ ಜರಿನೈನೇದ್ಯಕೇ ತಥಾ ॥

ಕರೋಹಿ ಭೇದಬುದ್ಧಿಂ ಯೋಬ್ರಹ್ಮಹತ್ಯಾಂ ಲಭೀತ್ವಾ ಸಃ

॥೨೩॥

ದರ್ಶಕಾಳಿತ್ವಾಪುರಾಣಾಂ ಲಕ್ಷ್ಮಣ ತತ್ತ್ವಲಾಭಿ :—

ದರ್ಶಣಂ ಕುದ್ದಿಕಾಂಸ್ಯೇನ ಪೂರ್ವಾಚಂದ್ರ ಸವಾರ್ಚ್ಯತಿ :
ನಾನಾವಿಧ ಪರಾಕಾಳಿಯುರ್ವತಂ ನೇಡಾತ್ರಕಂ ತು ವಾ

॥೧॥

ನಾನಾಲಂಕಾರಸಂಯುಕ್ತಂ ಕಲ್ಪಯೇಚ್ಛಿಲ್ಪವಿತ್ತವಂ : |
ಷಟ್ಪ್ರಿಂತ ದಂಗುಲಂ ತಸ್ಯ ನಾಹಂ ಸಾದ್ವಿಜಸತ್ತವಾಃ |

॥೨॥

ನಾಳನುಷ್ವಾಂಗುಲಂ ತಸ್ಯ ಪಾದಂ ಸ್ಯಾಚ್ಚತುರಂಗುಲವೂ |
ಈವಾಯಾಗ್ರೇ ಚ ಯೋಽದದ್ವಾನ್ಮಾಧಾರನವಿಂತಿ ಮಂತ್ರತಃ |

॥೩॥

ಕಲ್ಪಯುಂತಸಹಸ್ರಾಷ್ಟೇವಲೋಕೇವಾಹೀಯತೇ |
ಕರಂಜ್ಞಂದ್ರಾಂತಿನಿವಲಂ ನುಕ್ತಾದಾವೋವಶೋಭಿತವೂ |

॥೪॥

ಮಂಜದಂಡಯುಂತಂ ಭತ್ತಂ ದದ್ವಾದ್ವಾ ಕಾಂಜನಾನ್ಮಿತವೂ |
ಭತ್ತೇಣ ಸೋಽನಿಜಿತ್ತೇಣ ಧಾರ್ಥವಾಣಿನ ಶೋಭಿತವೂ |

॥೫॥

ವಿವಾನಕತಸಂಯುಕ್ತಾಷ್ಟಿರಂ ಶಿವಪುರೇ ವಸೇತಾ |
ಹಿರಣ್ಯರೂಪ್ಯ ತಾವೇನಾಽದಂತವೇಷ್ಟಾದಿಭಿಃ ಶ್ವತವೂ |

॥೬॥

ಜತನಿಂತತ್ಯಂಗುಲೋಷ್ಟ್ಯಂ ದಂಡಂ ವೃತ್ತಂ ವಂಸೋಹರವೂ |
ಜಂಚಾಂಗುಲಪರೀಣಾಹಂ ನಾನಾಕುಂಭ ಸವಾನ್ಮಿತವೂ |

॥೭॥

ನಾನಾಕಂಕಣ ಸಂಯುಕ್ತಂ ನಾನಾವಲ್ಲಿಂ ಸವಾಯುಂತವೂ |
ಯಃ ಪುವಾನ್ಯಂಭನೇ ದದ್ವಾತ್ತಸ್ಯ ಪುಣ್ಯಫಲಂ ದ್ವಿಜಾಃ |

॥೮॥

ಜಾವರಾಸಕ್ತ ಹಸ್ತಗ್ರದಿವ್ಯಸ್ತಿಃ ಪರಿವಾರಿತಃ |
ಮಾಹಾಭೋಗವಿವಾನಸ ಶ್ಲಿಂಗಂ ಶಿವಪುರೇ ವಸೇತಾ ||
ಜಾವರಸಾಂಧಿಪೂರ್ವಾಂ ವಾಯುರ್ವಂದರ್ವಂಡಸಾಂಧಿಪತಿಃ ಪಣೀ |

॥೯॥

ಬಹಿರ್ಲೀಂಭ ಚಾಪುರಷ್ಯಜನ ವಾದುಕಾನಾಂ ಲಕ್ಷ್ಮಣವೂ :—

ಪೂರ್ವೋಕ್ತಲಕ್ಷಣ್ಯೇಯುರ್ವತ್ತಂ ಬಹಿರ್ಲಿಂಭಸವಾನ್ಮಿತವೂ |
ದದ್ವಾಷ್ಟಿವಾಯ ಯೋಽದಂಡಂ ಸವರ್ತವಿಜಯಾ ಭವೇತಾ |

॥೧೦॥

ಕೃಂಣಾಗವುಸಾರೀ ಅಚ್ಚನಾಂಗ ಪಟ್ಟೆಲವುಽ

ದೀಪ್

ಶೂರ್ಬಂಡ್ರಿಷವೂಕಾರಂ ವೈತ್ತಂ ನಾ ಇತ್ತುರತ್ತುಕವೂ |
ಹೇವುರೌಸ್ಯಾದಿಭಿವಾಃಿ ತಾಲವೈಂತೇನ ನಾ ದ್ವಿಜಾಃ

||೫||

ವೈಜನಂ ಕಲ್ಪಯೇ ದ್ವಿಸ್ತುಸ್ತನಾಂ ನವನಧುನೋಜ್ಯತೇ |
ತದ್ವಂಡದ್ಯಘ್ರಂ ನೂನಂ ತು ಹೋಡತಾಂಗುಲವಿಂದಿತವೂ

||೬||

ವಿಜಯೇ ದ್ವಿಜನೇ ನೇತಂ ನಾಯುಂವುಂತ್ರೀಃ ಯೋಽವರಃ |
ವಿಷ್ಣುಕೋಂಟಿಸಯಸ್ತಾಃ ನಾಯುಂಲೋಕೇ ಮಂಹಿಯತ್ತಃ

||೭||

ಸ್ವರ್ಣದುವರ್ಣತಾವೈಂನಾ ಕಾರಂಯೇಲ್ಲಿಕ್ಷಾನ್ವಿತವೂ |
ಶೂಜಾಭ್ರಂ ಸಾದುಕಾಯುಂಗ್ರಂ ತದ್ವಂತ್ರಘ್ರಂ ದ್ವಾದಶಾಂಗುಲವೂ

||೮||

ಪಂಚಾಂಗುಲಂ ತು ವಿಸ್ತಾರಂ ತೇಷಂ ಸಾತ್ವದ್ವಿತ್ಯವಾಣವತ್ |
ತತ್ತತ್ವಾದಸವುಂ ದ್ವಿಘ್ರಂ ಪ್ರತಿನೂಳಂ ದ್ವಿಜೋತ್ತಮಾಃ

||೯||

ದ್ವಿರ್ಪುಂಧ್ರಂ ವಿಸ್ತುತಂ ಕಾರ್ಯಂ ಸಾದುಕಾಗ್ರಂ ದ್ವಿಯಂ ಸಮಂ |
ಸಾಷ್ಟುಃ ಭಾಗಃ ಸಾಷ್ಟುಃಸನೋಽಘನಂ ಸಾಂಜ್ಯತುರಂಗುಲವೂ

||೧೦||

ಬಲಿಮೂತ್ರೀನಾಂ ಲಕ್ಷ್ಮಣಾಃ :—

ಲಕ್ಷ್ಮಣಂ ಬಲಿನೂತ್ರೀಸ್ತು ಶುಣಧ್ಯಂ ಭೂಸುರೋತ್ತಮಾಃ |
ಇತುಭ್ಯಂಜಂ ತ್ರಿನೇತ್ರಂಚ ಕಿಷಾಕೋಂಟಿಸಮುಜ್ಞಲವೂ

||೧೧||

ಸವ್ಯಲಕ್ಷ್ಮಣಂಯುಂಕ್ತಂ ರೋದ್ರದ್ವಿಷಿ ಸಮನ್ವಿತವೂ |
ಅಥೋನುಂಖಿತೇನೈನ ದಕ್ಷಹಸ್ತಸ್ಯ ಮುಷ್ಟಿನಾ

||೧೨||

ತ್ರಿಶಾಲದಂಡಮೂಲಂ ಚ ಕಟಿಕಂ ಹೋಧ್ರಂ ವಕ್ರಕವೂ |
ಶಾಂತಾನೈದಕ್ಷಹಸ್ತೇನ ಚಿಭಾಣಂ ಭಾಷ್ಮನೂಲಿಕಾವೂ

||೧೩||

ಸಾಕಂತಿಶಾಲದಂಡಂ ಚ ವಯಂತಂ ಸಾಸುಹತ್ಯಾಯೋಃ |
ಸಮಂಭಂಗಸಿತಂ ಜಾಷ್ಟುರಾಜಂಧಾಯೇದ್ವಾರೂತ್ತಮಾಃ

||೧೪||

ದವಿಷಾ ಕಾರಂಯೇಲ್ಲಿಂಗಂ ಲಕ್ಷ್ಮಣೇನಾನ್ವಿತಂ ವರವೂ |
ತಸ್ಯಾಂತಿಧಂ ಚೈಕಾಲಂ ತನ್ನಾದಂತತ್ವಮಂ ಸ್ವಾತನ್ವಮಾಃ

||೧೫||

ತೇವಯೇತ್ವರ್ವತೋದಧ್ವಾ ಶಿವಾಸ್ತೇಣ ಗುರೂತ್ವನು: |
ತಲ್ಲಿಂಗೇ ಸಂಪ್ರಸೂಜ್ಯಂ ಹಿ ರೌದ್ರಂ ಸಾಕುಪತ್ತಂ ತು ನಾ ||೨||

ಸದ್ಯೇನಾನಾಹಯೇ ದ್ವೀನಂ ವಾವಾದೇವೇನ ಸಾಫನವ್ಯಾ |
ಅಘೋರೇಣ ಚ ಸಾನ್ಮಿಥ್ಯಂ ಪುರುಷೇಣ ಪೂಜಯೇತ್ | ||೩||

ದರ್ಶಯೇದಸ್ತಮುದ್ವಾರಂ ಚ ನಮಸ್ಕಾರಾಸ್ತುಕಲ್ಪಯೇತ್ |
ಬಲಿಸಾತ್ರಂ ಚ ಷಟ್ಕೃಲಂ ಸ್ವಾಭಾವಿದ್ವರ್ವನಿನೀರ್ವತವ್ಯಾ |
ವೇದಾತ್ರಂ ನಾಸಿ ಬಹ್ವಾತ್ರಂ ನೃತ್ಯಂ ನಾ ಪರಿಕಲ್ಪಯೇತ್ | ||೪||

ಭಗವತಃ ಪಂಚವರ್ತಾಣಾಂ ವರ್ಣಭೇದಕಾರಣವ್ಯಾ :—

ಉತಾನಾನುಂಧರ್ವ ವಕ್ತ್ರಂ ಚ ಸ್ವತತ್ತೀತಂ ಸ್ಥಿತಂ ದಿವಿ |
ಸಾಯುಜ್ಯಲಿಪ್ಯಯೋ ಸಂತಿ ತಕ್ತಾದ್ಯ ದಿಕ್ಷುಜಾಷ್ಟಸು | ||೫||

ಸ್ತಾಂಭಿಸ್ತಂ ನಂಧುವಚಾಂಯಾ ಪ್ರತಿಬಿಂಬಪರಿಷ್ಕಾರವ್ಯಾ |
ತಸ್ಮಾತ್ತತಪ್ತರುಣಂ ವಕ್ತ್ರಂ ಕುಂಕುಂಮಾಭಂ ಪ್ರಕೀರ್ತ್ಯತೇ | ||೬||

ಅಘೋರಂ ದಕ್ಷಿಣೇ ಭಾಗೇ ಕೃಷ್ಣಂ ನಂಂತರಭಾನ್ವಿತವ್ಯಾ |
ನಾಮಂ ತೂತ್ತರತೋ ವಕ್ತ್ರೇ ಕುಂಬೀರಾಭಾನ್ವಿತಂ ಯಂತಃ | ||೭||

ತಸ್ಮಾದೇವಾರುಣಂ ಪ್ರೋತ್ತಂ ಯಂಷಿಭಿಸ್ತತ್ವದರ್ಶಭಿಃ |
ಸದ್ಯಂ ಪಕ್ಷಿನುದಿಗಾಖಗೇ ಸಾಂಕಾಂತಾಸಮನ್ವಿತವ್ಯಾ |
ಗೊಂಡ್ರೀರಾಭಾನುಕೋ ನಿಪ್ರಾತ್ಯಂಭುವಕ್ತ್ರಂ ಚ ಕಥ್ಯತೇ | ||೮||

ವಾದ್ಯಾನಾಂ ಲಕ್ಷ್ಯಣವ್ಯಾ :—

ಕೃಷ್ಣಂತು ನಂಸಸ್ವನ್ರೇ ನಾದ್ಯಾನಾಂ ಲಕ್ಷ್ಯಣಂ ವರವ್ಯಾ |
ದಂಜತಾಲಪ್ರಮಾಣೇನ ದೃಷ್ಟೇಣ ಚ ಸಮನ್ವಿತಾವ್ಯಾ | ||೯||

ದ್ವಿತಾಲನೂನಂದೆಯುಕ್ತಂ ಕುಂಭೀನ ಚ ಸುಕೋಭಿತಾವ್ಯಾ |
ಶ್ರಿತಾಲನೂನದಂಡಾಗ್ರಸಿಂಹವಕ್ತ್ರೇಣ ಭಂಷಿತಾವ್ಯಾ | ||೧೦||

ಸುದಂಡೋಭಯಾಸಾರ್ಥಸ್ಥಸಮ್ಮಂಭಾಸ್ತಂ ವರಾವ್ಯಾ |
ಕುಂಭಮೂಲಸ್ಥನುಧ್ವಸ್ಥತಂತ್ರಿಸ್ಮಂಭಾಸ್ತಂಯುತಾವ್ಯಾ ॥೧೧॥

ಶ್ವಿನಾಗನುಸಾರೀ ಆಚರ್ಣಾಂಗ ವರ್ಪಲವರ್

ದಳಿ

• ನೀತಾಂ ಸುಧಾರುಜಾ ಕುಯಾರ್ಚಿಫ್ಲಿಲ್ಪಶ್ವಿನಿದಾಂ ವರಃ ।
ಕುಂಭನಾಡ್ಯಂ ತು ಲೋನೇನೇನ ಕಲ್ಪಯೇಜ್ಞಿಲ್ಪನಿತ್ತಮಃ ॥೬॥

ತಕ್ಷ ನಾನಂ ತು ಹಸ್ತಾಧ್ರೋ ಸ್ವಾತ್ತದಭ್ರಂ ಚ ವರ್ತುಲವರ್ ।
ಮಂಹಿಣೀ ಚಮರ್ಣಾಜಾಧ್ಯ ತತ್ವಾತ್ಮಕ ಪ್ರಬಂಧಯೇತ್ ॥೭॥

ನಾದಕಸ್ತಾದಯೇ ದ್ವಾದ್ಯಂ ಹಸ್ತಾಭ್ರಾಂ ಚ ಗದಾದಿಭಿಃ ।
ದ್ವಿಹಸ್ತಾನ್ಯತ್ಯಸಂಯುಕ್ತಾಂ ಷಟ್ಪ್ರಿಂಶಾಂಗುಲವರ್ತುಲಾವರ್ ॥೮॥

ಸವ್ಯಗೊಳ್ಳಿಹೇನ ಕುವಿರೀತ ಭೀರೀಂ ಲಕ್ಷಣಸಂಯುತಾವರ್ ।
ತ್ವಾಣಧ್ವಂ ಭೂಸುರ ಶ್ರೀಷ್ಠಾಂ ದಕ್ಷಾವಾದ್ಯಸ್ಯ ಲಕ್ಷಣವರ್ ॥೯॥

ವಿಕಾದಶಾಂಗುಲಂ ದ್ವಿಘ್ರಂ ವರ್ತುಲಾಷ್ವಾಂಗುಲಂ ಭನೇತ್ ।
ಪಾಕ್ಷಯೋರಂತರೀ ಹ್ಯಸ್ಸಂ ವೇಷ್ಟಯೇನೈಗಜಮರ್ಣಾ

ಶ್ವೇತಶೂತ್ರೀಣ ಸಂಬಧ್ಯ ಪ್ರತ್ಯಯೋರುಭಯೋಸ್ತಧಾ ।
ಕಲ್ಪಯೇತ್ಕುದ್ದಕಾಂಸೈನ ಜ್ಯಾಘಂಟಾಂ ವರ್ತುಲಾಕ್ಷತಿವರ್ ॥೧೦॥

ವಿತಸ್ತಿದ್ವಯವಾನೇನ ಚಾಗ್ರೀ ರಂಧ್ರಂ ದ್ವಿಜೋತ್ತವಾಃ ।
ಕುರ್ವಾದ್ವಂತಿನ ಮುರಳೀಂ ದ್ವಾದಶಾಂಗುಲದ್ವಿಘ್ರಾಕಾವರ್ ॥೧೧॥

ವಾಯುಪೂರ್ವಿಕರಂಧ್ರಾಂ ಚ ತಸ್ಮೈಪರಿಕರವಾ ದ್ವಿಪಜಾಃ ।
ಸವರಂಧ್ರಾಣ ಕುವಿರೀತ ಕ್ವಿಕಾಂಗುಲಿದೂರತಃ ॥೧೨॥

ಸವರೀಷ್ರ ಕರಾಭ್ರಾಂ ಚ ಧ್ವತ್ವಾಂ ನಾದಯೇನ್ನರಃ ।
ತಾಮಃಸ್ವಾದ್ವತ್ವಲಂ ವಿಸ್ತುಸ್ತಾಲವಾತ್ಪರವಾಣಕವರ್ ॥೧೩॥

ಮೂಲೀ ಲಿದ್ರಯುತಂ ರಮ್ಯ ವೋಷ್ವಾದ್ಯವಿತ ಸ್ತುತವರ್ ।
ತಾನ್ಯೇಣ ಕಾಹಳೀಂ ವಿಸ್ತ್ರಾಃ ಕುಯಾರ್ಚಿಷ್ವೀದಕಮುಷ್ಪಭಿಃ ॥೧೪॥

ಸಾದೀತಮಾತ್ರಮಗ್ರೀ ಚ ವಲಯುಂ ಕಲ್ಪಯೇತ್ತತಃ ।
ಶ್ರಿಮಂದಂ ನಾ ಚಕುಪಂಡನೇಕ್ಕೆಕಂ ಚ ಸಮಂ ಪುನಃ ॥೧೫॥

ವಲಯಾಕ್ಷತಿತನ್ನಾಲೀ ಗೃಹಿತ್ವಾ ನಾದಕತ್ತ ತಾವರ್ ।
ನಾದಯೇದೋಷ್ವಿಸಿಹ್ಯಾಭ್ರಾಂ ತದಧಿತೋ ಚತುಮುಖಃ ॥೧೬॥

೮೫

ಶ್ರೀವಾಗನುಸಾರೇ ಅರ್ಚನಾಂಗ ಸಟ್ಟಿಲನ್ತರೆ

ಕಾಹಲೀದ್ವಿತಯಂ ರೀತಿಷ್ಯ ಕಾರಣೀ ದೀಕ್ಷಿ ಶುರಗನ್ವಾಃ ।
ಸುಷ್ಣಿತೀಣ ಸಮಾಯಂತ್ರಂ ತದ್ವಿಷ್ಯಾರಿ ದಕ್ಷವುಂಷ್ಯಾಭಿಃ ॥೧೬॥

ಮೂಲೀ ಚ ಪದ್ಮವತ್ವಯಂ ದಲಾಷ್ಯ ಕರೆವಂಸ್ಯಿತವರ್ ।
ಹಸ್ತದ್ವಯೀನ ಸಂಗ್ರಹ್ಯ ವಾದಯೀದಾಪದೇಕಾತ್ತವೆಂಃ ॥೧೭॥

ಗೌರೀಕಾರಳಮಿತ್ಯಕ್ತಂ ಜಿಷ್ಯೋಽಜ್ಯತೀ ನಾಗಕಾಹಳವರ್ ।
ನಾಗಸಾಕಸ್ಯರೂಪರ ಸ್ಯಾನಾತ್ಮೀ ವಸರಂಹಾಕ್ಷಿತಃ ॥೧೮॥

ಸ್ವಾದೀಶಮಾತ್ರ ಮಗ್ರಿ ಚ ದೀಘಂ ಷ್ವತ್ತಂ ತು ಸಾವಂಟಿವೆಂ ।
ರವಿವಂಸ್ಯಿ ಪ್ರಮಾಣಂ ತದ್ವಿಷ್ಯಾರ್ಥಂ ಚ ಕಥಿತರಿ ಬಂದ್ರ್ಯಿತಃ ॥೧೯॥

ನಾಗಕಾಹಳ ವಿಂತ್ಯಕ್ತಂ ಶ್ಯಾಂಭೂತ್ಯಂ ಶ್ಯಾಂಗಕಾಹಳವರ್ ।
ಮುಂಸ್ಯಾಷ್ಯ ಕಂಯುಂಗಂ ಮಾನಂ ಸೋಽಪರಂಧಂ ಸದ್ಯ ಶರಿ ಚ ತುರತ್ರಃ ॥೨೦॥

ಲೋಹೀನ ಕರಣೀಯಂತಜ್ಞಂ ರಿಗೀ ಕಾಹಳಕೆಂ ಸ್ಯಾತವೆಂ ।
ವೀಕ್ಷಿತೋಹೀನ ಕುವಿತತ ಸಂಜತಾಲ ಷ್ವತ್ಸಮಾಣಕವು ॥೨೧॥

ವಿಕಷ್ಟಂಕಜಾಕಾರಂ ಮೂಲೀ ದೆಂಡಾಕ್ಷತೀ ತಿಂ ಜಿ ।
ಶ್ಯಾಂಭ್ರಕಾಹಳಕಂ ಜ್ಞಾಂಯುಂ ಕಂಭ್ಯತೀ ತಾಳಿಷ್ಯಾಂಜನ್ವಾ ॥೨೨॥

ವರುಂ ಕಾಂಷ್ಯಜಂ ತಾಳಂ ಸಂದ್ಯಾಂ ತ್ರ್ಯಂಗುಲಂ ಭಿನೇತ್ರಃ ।
ಭಿನೇಸ್ಯಿನ್ಯಂ ನಂಧ್ಯಪದೇಷ್ಯಾಧ್ಯೋ ಷ್ವಯಂಗುಲ ಸರಾತ್ರಕವು ॥೨೩॥

ತನ್ಯಾಧ್ಯೇ ಯಂವನೂತ್ರಂ ಜಿ ತಿಂತ್ರಷ್ಯಾಂವುಕ್ಯತಃ ।
ತನ್ಯಾಧ್ಯೇ ಸೂಕ್ತಂ ರಂಧ್ರಂ ಜಿ ಕಲ್ಪಂಯೇಷ್ಯಾಂಪಿತ್ತವು ॥೨೪॥

ಶ್ರೀನೃತ್ಯೈ ನಿವಿಂತಂ ವಾಪಿ ಜಂಡನೀನ ಸಂಧೋರುತ್ತಾ ।
ಜಂಬಿಂಹನಸಜರ ನಾಪಿ ವಂದರ್ಜಂ ಸಾದ್ರಿಷ್ಯಾಂತ್ರಾವು ॥೨೫॥

ಜತುವಿಂತಾಂಗುಲಂ ದ್ವಿಷ್ಯಾರಿ ಪ್ರಾಣಿಂಹಂತ್ರಂ ತ್ವತ್ಪಂವೆಂ ।
ಉಭರೋರಗ್ರಂತೋಽಷ್ಟಿವ ವಸ್ಯಂಗೋಲಸಂಪ್ರೇಶ್ಯಾರ್ಥಿಸಣ್ಣಿ ॥೨೬॥

ತಯೋತ್ತ ಮಂಧ್ಯಾಂಭಾಗೀ ತು ಕಣಿಕ್ರಂಕಾ ಜತುತ್ರಂಗುಲಃ ।
ಜಣ್ಣಂತೋ ಬಹಿಂಭಾರ ಗೋ ವಲಂಯೇನ ಸವಾನ್ಯಾತಾ ॥೨೭॥

ಅಭಿವೃದ್ಧ ಚಾರ್ಚಿನೆಂದು ಬಲಿತದ್ವಾಸ್ಯ ತನ್ಮಾಜಾ ।
ಇಂಯಾಕ್ಕಿರುತ್ತಾಂತ್ರಾದ್ಯ, ಕಾರ್ಷಿಕಾಜಿನಿಂದಾಂಭ್ರಾಂತಿಃ ॥೨೭॥

ಬಂಧನೀಯು ಗ್ರಂಥಿಲಿತ್ಯಾಂತನೆಂದೇನಿಂ ಕುಳಿತ್ತಾಂತ್ರಾ ।
ಶ್ರೀವಿಂತಹಾಂತುಲಿಸಿತ್ತಾಂತ್ರಾ ಸ್ತುತಿಂತ್ರಾಂತ್ರಾ ದ್ವೈತಾಂತ್ರಾ ॥
ಕಲ್ಪಯೇ ದ್ವಿಧಿವಚ್ಚಿಲ್ಲಿಃ ದೋಽಲಾಂತಾದ್ಯಾಂ ಸುಧಾರುತಾ ॥೨೮॥

ಶ್ರಾದಿರೇಣ ಇತ್ತಂತ್ರಾನ ಪಕ್ಷಿ ಇತ್ತಂದನ ಪಾರುಜಾ ।
ದಾಂತಾಂಗುಲ ದೃಷ್ಟಾಂ ಚ ಸತ್ಯರಂಭ ಸಮನ್ವಯತವ್ಯಾ ॥೨೯॥

ಕಲ್ಪಯೇನ್ನಾರಿಂತಾಂತ್ರಾಭೀಂದ್ರಂ ಸ್ತಾಪ್ಯವಿದ್ಯಾಂ ವರಃ ।
ಚತುರ್ವಿಧಿನಿಂದಂ ನಾದ್ಯಾಂ ನಾದಿತಾರ್ಥಾದ್ಯಾಂತಾವುತವ್ಯಾ ॥೩೦॥

ತ್ವಿನಂ ಚ ಶಾಖಾಂತಾಂತ್ರಾಂ ಸ್ವಿಳಿತಾಂತ್ರಾ ಸುಖಿರ್ಭಿಂ ತಥಾ ।
ತತಂ ನೀಣಾದಿಕಂ ಪ್ರೌಕ್ಷೇಂ ಪಾಟ್ವಿನಂ ನುರಜಾದಿಕವ್ಯಾ ॥೩೧॥

ಶ್ರುಂಜ ಕೃತ್ಯೇಷ್ಠಿ ಕಾಲೀಷ್ಠಿ ಹರ್ವತ್ವಂತಾರ್ಥಾರ ಕಾಲಕೇ ।
ಅನಂದತಾಂಡವಂ ತಂಭುಂ ಜಿದೂಪಂ ಶಿವನುವ್ಯಯವ್ಯಾ ॥೩೨॥

ಶಿಂಜಕ್ತಿಂತಂ ದುಷ್ಪಾಂತಾಂತ್ರಾಃ ನಾಂತ್ರಾಂತ್ರಾದ್ಯೈ ರತ್ನೋಷಂತಂವ್ಯಾ ॥
ಕಾಂತಾಂತ್ರಾ ಪಟಿಹತ್ಯಾಂಭೋಃ ಭೀರಿತು ಜಯಂಭುಂತೆಕಾ ॥೩೩॥

ಎನುಂಾನಿ ಪಂಖಸಾಂತಾಂತ್ರಾಃ ಸೂಜಾಂತಾಂತ್ರಾ ಪ್ರಾಂತೋಂತ್ರಾಂತ್ರಾ ।
ಯಾಕೃನಾಯ ಸದಾಭಕ್ತಾಂತ್ರಾ ನಾದಾಂತಾಂತ್ರಾ ಪರಿಕಲ್ಪಾಂತ್ರಾ ॥೩೪॥

ನೋತ್ತಾನೋಂತಾಂತ್ರಾಃ ಸ್ತುತಾಂತ್ರಾ ಜಾಂತೇ ಶಿವವುರಂತ್ರಾಂತ್ರಾ ।
ಆಸಾನಿಯಾಂತ್ರಾಃ ಕಾಂತಾಂತ್ರಾ ಲೋಹಜಾನಿಂ ಕುರಯೇತ್ತಾ ॥೩೫॥

ವಂನೋಂತರಾಃ ಲಿಂಬೇಂತಾಂತ್ರಾ ಪಾತುಂಜಾನಿ ದೃಢಾನಿ ನಾ ।
ವಾಯನಾನಿ ಚ ದೇವಾನಾಂ ತತ್ತಾನಾಂಸಯುತಾನಿ ಚ ॥೩೬॥

ಕಾರ್ಕಸ್ಯಾರವುಯೈಂದ್ರಾಂತ್ರಾ ಸುದೃಢಾನಾಂತ್ರಾ ಕೃಷಾನಾಂತ್ರಾ ।
ಕಾರಯೇದಧುನಾಂತ್ರಾ ಪಾತುಂ ಪತುಂ ಲಕ್ಷಣಾಂತ್ರಾ ದೃಷಾಂತ್ರಾ ॥೩೭॥

ಪಂಚತಾಲಾಯಂತಂ ವಸ್ತ್ರಮಷ್ಟಿತಾಲಾಯಂತಂ ತು ನಾ |
ಕಾನಾರ್ಥಸಜಂ ನಾ ಕ್ಷಮಿನುಂ ನಾ ನಾನಾವಣ್ಣ ನಿಚಿತ್ರಿತವು

ಸುಕ್ಳಾಜ್ಞಂ ಸೂತ್ರಮಾರ್ತಿಇ ನಿಥಾಯೆಜಕುರಕ್ತಿವು |
ನಿಧಜ್ಞ ಕೋಇ ಸೂತ್ರಾಭಾಂ ಲೇದಯೇತ್ವಾನ್ ಭಾಗೆಕಂ

ಅಂತ್ಯೇಭಾರ್ಗ್ವೇರೀಕ ಸಿತಾಂ ನಯೇದ್ವಾಸುರ ಶುಂಗವಾಃ |
ತಸ್ಯಾಃ ಪಕ್ಷಿನು ಭಾಗೇತು ಯಂಸ್ಯಂ ಸಂಸ್ಕೃತ್ಯಯೋಜಯೇತಾ

ವಂಹಾಘಂಟಾವಂಥೋವಷ್ಟೇ ತುಣ್ಣಂತು ವರುನಿಷತ್ತಿವೂ
ಸಾಧ್ರ್ವಕಾಲ ಸವುಂತ್ವೇಧಾಂ ತದ್ವದ್ವಿತ್ವರ ಸಂನಿತಾವು

ವೃತ್ತಾಕಾರಾವಂಥೋ (ಧೋ) ನಕ್ತಾವಂಗೇ ಸುಷಿರ ಸಂಯ
ಧವಂ ಲಕ್ಷಣಸಂಯುಕ್ತಾಂ ಘಂಟಾಂ ಸವುಕ್ತರಕ್ತಲ್ಪಯೇತಾ

ಸವರಂಗೇಽಧವಾ ಸೃತ್ವವಂಟಿಪಾಗ್ರೇ ವಂನೋಽಹರವು |
ವಂರ್ಯಾದಾದಿ ಪ್ರದೇಶೋಽಧ್ವ್ಯೇ ಸಾಫ ಪಯೇದುಕ್ತವಾಗಿತ್ತ

ತಿವದರ್ಶನ ಕಾಲೇ ಚ ಘಂಟಾಯಾಕ್ಷಿ ಹೃಜಾಲನವು |
ಯಾಃ ಕರೋತಿ ಪುನಾನ್ವಿತಾಂ ಸೋಡನಂತ ಘಲನಾಪ್ತುಂ

ಗಃಧಾತ್ಮನಕ್ತಿ ನಿಪ್ರೇಂದ್ರಾ ಲಕ್ಷಣಂ ಕಥ್ಯತೇಽಧಿನಾ |
ಸಾದರ್ಕ್ಯಯೇಇ ಸಂಯುಕ್ತಾಂ ವಸ್ತ್ರಂಗುಲಫಾಸಾನ್ವಿತವು

ಹತ್ತಿನೂನಂಬರಿಣಾಹಸಂಯುತಂ ಸುದೃಢಂ ವರವು |
ಸುವೃತ್ತಾಧ್ಯಂ ಸುರವ್ಯಂ ಚ ಗಂಧಾಶಾಂಸುಪ್ರಕ್ತಲ್ಪಯೇತಾ

ಸೋಡತಾಂಗುಲದ್ವೈಧ್ಯಂ ಸಾಧತ್ತದಧರ್ಮಂ ವಲಯಂ ಸ್ತುತಿ
ವಿನಂ ಲಕ್ಷಣಸಂಯುಕ್ತಾಂ ಗಂಧಾಸ್ವಂ ಪ್ರಕ್ತಲ್ಪಯೇತಾ

ಭಕ್ತಾಚರೇಂದ್ರಾಲಯವುದಕ್ಷಿಣಿವರ್ಶನಾದಿ ಕಥನ
ದೂರತ್ವೈತಿರಂ ದೃಷ್ಟಾಪ ನವಂಸುರ್ಯಾತ್ಮ ಯೋನರಃ :
ವಂಚ್ಯತೇ ಸರ್ವಸಾಂಭೋಗ್ಯೇ ನಿನೋಽಕಾ ದಿವ ಸಸ್ಯಗಃ

ಕೈವಾಗನುಸಾರೇ ಅಚ್ಯಾನಾಂಗ ಸರ್ಪಿಲವೂ

೧೪೬

ದೃಕ್ತಿಕೇ ದೇವಕೆದನಂ ವಿನಾನಂ ಗೋಪುರಾನ್ವಿತವರೂ |
ಯಾವದ್ವಾರಾ ರಸ್ತು ಪರಿತಸ್ತಾವಕ್ತ್ವಲಾಸಭಾತಲವರೂ ||೨||

ಕ್ಷಾಯಂತೇ ವಾದ್ಯಸ್ಮೃಗೀಣಾಕ್ಷಯಾವದ್ವಾರಾ ರಂ ಶಿವಾಲಯಾರ್ಥ |
ತಾವಚ್ಚಿವಶುರಂ ಸಾಕ್ಷಾದನವದ್ವಂ ವಂಹಿಂಷುರಾಃ ||೩||

ಸ್ಥಾಲಂಂಗಂ ಸಮಂಸ್ಯಕ್ಯಾಚಾಲಯಂ ಸಂಪ್ರವೇತಯೇತ್ |
ಸ್ಥಾಲಂಂಗಂ ವಿನಾನಂ ಸೃತ್ಯಾಷ್ಟುಲಿಂಗಂ ಸದಾಶಿವಃ ||೪||

ಬಲಷೀತಂ ಭದ್ರಲಂಗಂ ಲಂಗತ್ರಯ ವಿಶಿಂತಿರಿತವರೂ |
ಚೀರೀಲಂಗೇ ವಿನಾನೇ ಚ ಭೂತಪೀತೇ ಶಿವಾಲಯೇ ||೫||

ಶಿವಃ ಸವ್ಯಿಹಿತೋ ನಿತ್ಯಂ ತಸ್ಯಾತ್ಮಕರ್ಯಾತ್ಮದಾನತಿವರೂ |
ಭೂತಪೀತಂ ನಮಸ್ಯರ್ಯಾತ್ಮಧಮುಂ ಧ್ಯಾನಪೂರ್ವಕವರೂ ||೬||

ತತೋ ಧ್ಯಾಜನವನುಸ್ಯಾರಂ ಕುರ್ಯಾದಾತ್ಮಕನಷ್ಟರಸ್ವರವರೂ |
ನುಕ್ತಾವೃಷಭವನಾಸಾದ್ಯ ಭಕ್ತಾತ್ಮ ನಿಯತವಾನಸಃ ||೭||

ಈಕ್ಯರುಭಿಮುಖಂ ದೇವ ಮಾಸಿನಂ ವೃಷಣಾಯೇಜವರೂ |
ಪ್ರಣನ್ಯಪ್ರಾಧ್ಯಯೇದ್ದೇನಂ ಸೂರ್ಯತ್ರಜಾಲ್ಯೈಮರಂನೋಹರ್ಯೈ ||೮||

ಅಂತಃಪ್ರವೇಶಾಯ ನುಹೇತ್ಯರಸ್ಯ ಸಂದರ್ಭನಾಧ್ಯಂ ಘರವನ್ನಿರೀತಿ |
ದೇಹಭೃನುಜಾಂ ನಮಸುಪ್ರಸನ್ನತ್ವತ್ವಾದಪದ್ಬುಂ ಪ್ರಜಾನೂರಿಂ ;
ನಿತ್ಯಾನೂ ||೯||

ಇತಿ ಸಂಪಾರ್ಥಿ ಧರ್ಮೇತಂ ಪರ್ತಾಃ ಪರ್ತಾಪತ್ತೀಃ ಪ್ರರಃ |
ಪ್ರಣನ್ಯದಂಡವದಭ್ಯಾವ್ಯಾ ತ್ರಿಧಾಯಾ ಪರಯಾನ್ವಿತಃ ||೧೦||

ದೇಹಸಂಸಿಕ್ತರೇಣಾನಾಂ ಯಾವತ್ಸುಂಖ್ಯಾಭಿಗಣ್ಯತೇ |
ತಾವದ್ವಷ್ಟ ಸರಸ್ತಾಜಿ ಶವಲೋಕೇ ನಂಹಿಂಯತೇ ||೧೧||

ಉತ್ತರೀಯೇಣ ಸಂಬಧ್ಯ ಕಟಿಂ ಚ ಪರಯಾವುಂದಾ |
ಪ್ರದಾಷ್ಟಣನುವಸ್ಯಾರ್ಥ ಯಾಃ ಕುಯಾಽಧ್ಯಕ್ತಮಾರ್ತಿತಃ ||೧೨||

ಸರ್ವಾವನವಿನಿವಾರ್ತ್ಯಾ ಸೇಷ್ಟಾಂಡ್ರೇ ಕೈವಶ್ವರ್ಯ ವ್ಯಜೀತಃ ।
ವಸ್ತ್ರೇಣ ನೇಷ್ಟಾನಂಕ್ಷಾಖ್ಯಾ ಶ್ರಿಧರಕಂಭಾಂ ಪ್ರಾಣಕ್ಷಿಳಪ್ಯಾ ॥೧೫॥

ಭಾತ್ಯ ಶ್ಲಷ್ಟಿಃ ತ್ರುಕ್ರಂದ್ವ್ಯಾ ಮಂಧಾ ಭೂಷಣಿ ಶ್ಲಂಗಿಷಾ ।
ದಂಭೀನ ಧನಗನೇಣ ದೇಹವಾಸಿ ತು ಯೋ ತರಃ ॥೧೬॥

ಕಟಿಬಂಧವಿಹಿಂಣನಾಂ ಶ್ವೀಕೃತೀ ತೇ ಯಂಘಂಕಂಕರ್ತೀಃ ।
ಅಷ್ಟಾಂಗಂ ಚೈವ ಪರಂಭಾಂಗಂ ತ್ರುಂಂಸ್ಯಾಂಧಾರಸಿಕಂ ತಭಾ ॥೧೭॥

ಏವಂ ಜತುವಿರಾಧಂ ಪ್ರೀಕೃಂ ವಂದನಂ ದ್ವಿಷಣತ್ವಾಃ ।
ಉರಸಾರಿರಾ ದೃಷ್ಟಾಂ ನಂತಾನುನುಸಾರಿತಾ ॥೧೮॥

ಪದಪ್ಯಾಂ ಕರಾಭಾಂ ಕಂಭಾಭಾಂ ಪ್ರಾಣವೋಽಭಾಂಗ ಅಂಭೀತೀ ।
ವಿನ್ಯಾಸ್ಯಾ ಭೂತಲೀಯಸ್ತಾಂಸ್ತಾಂಸ್ತಾಂ ಜಾನುಣಿ ತಭಾ ॥೧೯॥

ಇದಂ ಪಂಭಾಂಗ ಸೇಷ್ಟೋಕ್ತಂ ಪುಂಗತ್ರಿತಂಯಂಚಂಜ್ಯತೀ ।
ವುಂಕುಲಾಕಾರಕೌಣಸ್ತ್ರೋ ವುಂಘಾಂದೇತೀ ನಿಳೋಜಯೀತಾ ॥೨೦॥

ಅಂಗತ್ರಿತಯ ವಿತ್ಯಾಕ್ತಮೇಕಾಂಗಂ ಪ್ರೋಚ್ಯತೀ ಶತಃ ।
ತಿರಸ್ಯೈವಕ್ತುತಂ ವಿಸ್ತಾರ್ಪಾಕಾಂಗಂ ವಂದನಂ ಸ್ತುತಮಾ ॥೨೧॥

ಅಂಗಂ ಪ್ರದಕ್ಷಿಣಂ ಕುರ್ವಾತ್ ಪ್ರಾಪ್ತಾಂ ಭೂವರ್ಣಾನಿಜಾಂತಸುಧಾ ।
ದಂದನದ್ವಾಕ್ತಂಸಂಯುತಃ ಪುನಾಂತ್ರಾತನತಾಂಜಲಿ: ॥೨೨॥

ಏವಂ ಕಂಡನತಿಂ ಕೃತ್ಯಾ ಕಿವಾಗ್ರೀತು ಸಕ್ತಂಸ್ತಾರಃ ॥
ಶ್ರುದಕ್ಷಿಣಂ ತತಃ ದುರ್ಬಾದೇಕಂ ನಾ ತ್ವಿಣಿ ನಾ ದ್ವಿಜಾಃ ॥೨೩॥

ಪಂಚ ನಾ ಸತ್ತ ನಾ ವಿಷ್ಣಾಃ ಸರ್ವ ನಾಮಹಂತ್ರಾಯ್ತಿ ।
ಉತ್ತಾಯ ಪ್ರಣತಿಂ ಹ್ಯಾಂಯೋ ಭೂಯಂಕೃತ್ಯಾ ಸಂಪರ್ಯಾತ್ ॥೨೪॥

ನ ಕುತ್ವಾದೇಕಂಸ್ತೀನ ನಂಧಾರ್ವಾರ್ಪಂ ಕಂಭಾಂತನ ।
ಯಾಃ ಪುನಾಂಸ್ತಾರಯೋ ಭಾತ್ಯ ಚೈಕಾಂಧಿರವಿಸಂಖ್ಯಾತಾನಾ ॥೨೫॥

కృవాగముశారే ఆచ్ఛణణంగ సప్పిలవూ

ఠింగ్

నెనుస్వరాన్నివస్తుగ్రే కురాజీ ఇద్ద్విసురోత్తమా ।
నాజజీయాధ్వర తక్కలం స్తుమ్ముతే తత్కృతాతా ॥

|| ౨౪ ||

ఏకవింతకిసంబ్రూక్తాన్న వంస్వరాన్న రోతి యిః ।
బ్రయ్యలైత్తుది శాహేభీయే పుంజ్యతే నాత్తుసంతటిః ॥

|| ౨౫ ||

అస్మీత్తరేతతం కుర్యాన్న తీర్యుది పునొంస్తుర్యిః ।
సమాన్స్వానాననవామ్ముతే కినేనె సేకవొఁడకే ॥

|| ౨౬ ||

రోగాన్నితనరో భక్త్వయిక్తాముం స్తుదుషిజరీతా ।
రోగ్యేవిముజ్యతే సన్ము స్మృత్యుం తంభీసీరెనుగ్రహాతా ॥

|| ౨౭ ||

ప్రద్యుషక్రమంవష్ట్యే కృణిధ్వం భూసురీంతమోః ।
సవ్యరీంగప్రతమునం జరేత్తుస్వత్తుద్యుషివుః ॥

|| ౨౮ ||

సవ్యపూపదరం చ్యైవ సవ్యదుశిఫైలప్రదుషవూ
ప్రత్యైనత్తి భయం సవ్యం దళారో మోష్టిసిద్ధిద్ధిః ॥

|| ౨౯ ||

ప్రకారాతా ప్రేయతేరోగో ఓకార క్రీమ్యైషాంయేతః ।
ప్రద్యుషిషాణాసంయోగాత్తుద్యుషివుత్కస్తుతమ్మా ॥

|| ౩౦ ||

పదాప్తాంతరంగజ్ఞేత్తురో జవనపెజీతా ।
సుతిషాంజి హృదిభ్యాసం జక్కిరంగేం ప్రద్యుషిషాపూ ॥

|| ౩౧ ||

అశన్న ప్రసవా నాగీ కృత్యాశ్చురోం ఘుషింయథూ ।
వయంతితనక్యేయాతి తథాకౌరుంత్తుద్యుషిషాపూ ॥

|| ౩౨ ||

గభూగారే దేతిశోఽసా భక్తిష్టుక్తు ప్రద్యుషిషాపూ ।
తథాక్షిరీయుస్తుద్యుష్యే కుద్దుత్తాస్తుసీః ద్విజాస్తునో ॥

|| ౩౩ ||

కుర్మః ప్రద్యుషిషం భేత్తు చక్కితహేరి సదా నెరథః ।
అతఃషిరీ కృతనతః ఘలనేత్తం దిద్ధాతిచ్చ

|| ౩౪ ||

మాస్యహరే చ త్రిగుణం మంయాందార్యాం జక్కుగీంతివూ ।
మాషునేయాందకే స్తునే జ్యుతా పంచగీంకా భవేతా ॥

|| ౩౫ ||

८५

ಕ್ಯಾನಾಗವುಸೂರೀ ಅಚ್ಚನಾಂಗ ನಟೆಲವರ್

ಹೈತ್ತಾವಧಿಕೃತಾ ಬಾಹ್ಯೇ ಭವೇಜ್ಞತಗುಣವನತಿ: |
ತತಂ ಸಹಸ್ರನೇಯುತಂ ನಿಯುತಂ ಪ್ರಯುತಂತು ವಾ

॥೫೩॥

ಕೋಟಪ್ರದ್ವಿಷಣಂ ಕುಯೋಽತ್ತಿದ್ಧಿಷ್ಠಂ ನಾ ದ್ವಿಜೋತ್ತಮಾ: |
ವಿವಂ ಪ್ರದ್ವಿಷಣಘಲಂ ಶ್ರೇಷ್ಠಂ ಮಾನಸಂಘಲಿಂಗಕೇ

॥೫೪॥

ದ್ವಿಗುಣಂ ಛಾಷಾಲಿಂಗೇ ತ್ರಿಗುಣಾ ದೈವಿಕೇ ಸ್ತುತವರ್ |
ಘಲಂ ಗಾಣೇತ್ತರೇ ಲಿಂಗೇ ತಚ್ಚಂತಾಗುಂಳಿತಂ ಭವೇತ್ |

॥೫೫॥

ವಿಕಸಪ್ರದ್ವಿಷಣೇ ನೈವ ಮುಖ್ಯತೇ ಬ್ರಹ್ಮಹತ್ಯಯಾ |
ದ್ವಿತೀಯೀನಾಧಿಕಾರೀ ಸಾತ್ತ್ವತೀಯೀನೈಂದ್ರಭಾತಿಗಃ

॥೫೬॥

ತಸ್ಮಾತ್ಪರಾಪ್ರಯತ್ತೇ ನ ತ್ರಯಂ ನಾಷಿ ಸದಾಚರಿತಾ |
ಸವ್ಯಂ ಜ್ಯೇಂಬಸವ್ಯಂ ಚ ತಥಾ ಸವಾಪಸವ್ಯಕವರ್ |

॥೫೭॥

ವಿಕೇಷಾಂ ಲಕ್ಷಣಂ ನಷ್ಟೇ ಸವ್ಯಂಸಾತ್ತಪ್ರದ್ವಿಷಣವರ್ |
ತದಸ್ಯದಪಸವ್ಯಂ ಸಾತ್ವದಿತ್ಯೇವಂ ಸಂಪ್ರಕೀರ್ತಿತವರ್ |

॥೫೮॥

ಸವಾಪಸವ್ಯತಸ್ಮೈನುಸೂತ್ರಲಂಘನತಃ ಕೃತವರ್ |
ಸವಾಪಸವ್ಯಕಂ ವಿಸಾರ ಪ್ರದ್ವಿಷಣವಿತಿ ಸ್ತುತವರ್ |

॥೫೯॥

ವೃಷಂ ಚಂಡಂ ವೃಷಂ ಜ್ಯೇವ ಸೋಽಮಸೂತ್ರಂ ಪುನರ್ವಾಷವರ್ |
ಚಂಡಂ ಚ ಸೋಽಮಸೂತ್ರಂ ಚ ಪುನಶ್ಚಂಡಂ ಪುನರ್ವಾಷವರ್ |

॥೬೦॥

ವಿನಂ ಸವಾಪಸವ್ಯಂತು ಜ್ಞಾತವ್ಯಕುಯೋತ್ಪದ್ವಿಷಣವರ್ |
ತಂಭೋಃ ಪ್ರದ್ವಿಷಣಂ ಕಾರ್ಯಂ ಯತಿಭಿರಾಪಸವ್ಯಕವರ್ |

॥೬೧॥

ಅಜರೀಯುಷ್ಥಾ ಸವ್ಯಂ ನಣ್ಣನತ್ತಪ್ರದ್ವಿಷಣವರ್ |
ತಥಾ ದ್ವಯಂ ಗೃಹಸಾತ್ತಾ ಕುರ್ಯಾತ್ತಂಭೋಃ ಪ್ರದ್ವಿಷಣವರ್ |

॥೬೨॥

ಸವ್ಯಂತು ಭೋಗದಂ ಜ್ಞಾತಯಂ ಮಂಪಸವ್ಯಂ ತು ಮುಕ್ತಿದವರ್ |
ಸವಾಪಸವ್ಯವಾಗೀಣ ಕೃತಂ ಮುಕ್ತಿಘಲಪ್ರದವರ್ |

॥೬೩॥

ಪ್ರದ್ವಿಷಣ ಸಹಸ್ರಭೋಃ ಭಕ್ತಾ ಚ ವಿಧಿವದ್ವಿಜಾಃ |
ಕೃತಂ ಪ್ರದ್ವಿಷಣಂ ಕ್ರೇಷ್ಠಂ ಸಾತ್ವತವಾಪಸನಾಕನವರ್ |

॥೬೪॥

ಶ್ರೀನಾಗಮಸಾರೇ ಉಚ್ಚಸಂಗ ಸಟ್ಟಲವರ್

||೪೫||

ಸತ್ಯಸಾದಸ್ಯ ಚ ವಿಸ್ತಾರಂ ತನ್ನಾನಂ ಸೋನುಷೊತ್ತರುವರ್ |
ಲಿಂಗನೂಲಕ್ಕು ಪಾಶ್ಚಯ್ಯೇ ತು ಯೋಜಯೇತ್ಸ್ವಾನುದೇಶಕ್ರೇ

||೪೬||

ಯಾನಶ್ವಾತ್ಸ್ವಾಂತನೇನಂ ಸ್ಯಾ ದ್ವಾಜ್ಯಂಯೇತ್ಪ್ರಾ ಪ್ರದಕ್ಷಿಣವರ್ |
ಶಂಭೋಃ ಪ್ರದಕ್ಷಿಣೇ ನಂತರ್ಫ್ಯಾಸ್ವಾನುಷೊತ್ತಂ ನ ಲಂಘಂಯೇತ್ರಾ ||೪೭||

ಲಂಘಂನಾಥ್ಯಲನೇತ್ರಂ ಸ್ಯಾದಲಂಘ್ಯಾ ಚ ಭವೇತ್ತರ್ಯಾವರ್ |
ತ್ವಾಃ ಕಾಷ್ಯೈಸ್ತಾಧಾರಣ್ಯಾಃ ನಾಷಾಷ್ಯೈಲೋಽಷ್ಯಾಕಾದಿಭಿಃ

||೪೮||

ಉಚ್ಚಾದ್ಯಸೋನುಷೊತ್ತಂ ತು ಲಂಘಂಯೇದಧನಾ ದ್ವಿಜಾಃ |
ಸೋನುಷೊತ್ತರ್ಪ್ರದ್ವಯಂಯಾತ್ರ ಯಾತ್ರಾವಾ ವಿಷ್ಣು ಮಂದಿರವರ್

||೪೯||

ಉಪನ್ಯಂ ನ ಕುವಿರೀತ ಕುಯಾರ್ಥಾನ್ಯಾ ಪ್ರದಕ್ಷಿಣವರ್ |
ನಂತಾಯಾಮಸ್ಯಾನಾನೇನ ನಂಹಚಾಷ್ಯಾಯಾಂ ನ ಲಂಘಂಯೇತ್ರಾ

||೫೦||

ಗೋಷ್ಠರಂ ಪ್ರತಿವಾಧಾಯಾಲಂಘನಂ ಪರಿವಜ್ಯಂಯೇತ್ರಾ |
ಭಾಯಾಧಾರ್ಥಾತ್ಸ್ವಾತ್ಸ್ವಾಕರ್ಣಂ ನಿಂದಾನೇ ತು ಪ್ರದಕ್ಷಿಣವರ್

||೫೧||

ಭಾಯಾಧಿಲಂಘನೇ ಸ್ತಾಪ್ತೇ ಚಥಂ ಕುಯಾರ್ಥಾತ್ಪ್ರದಕ್ಷಿಣವರ್ |
ಉತ್ತರ್ಯಂಯಾದ್ಯಂಚರವಾಂತಂ ಚ ತಥ್ಯೈನ ಚ

||೫೨||

ಸಂಭರೀತ್ತು ದ್ವಿತೀಯಾಂತೀ ನೇಂದಿನಿಂಸುರಸತ್ತವಾಃ |
ಉತ್ಸವೇ ಗುರುಕಾಲೀ ಚ ತಥ್ಯೈನ ಗುರುಸೇವಿತೇ

||೫೩||

ಪ್ರದಕ್ಷಿಣ ಕ್ರಿಯಾಕಾಲೀ ಭಾಯಾದೋಽಷೋಃ ನ ವಿದ್ಯತೇ |
ನೃಸಂಕರಣೀಯಾಧ್ಯೇ ಲಂಘನಂ ಪರಿವಜ್ಯಂಯೇತ್ರಾ

||೫೪||

ತಥಾ ನ ಲಂಘಂಯೇದಾಧ್ಯಾತ್ವಿಷ್ಯಾರಥಾಜಯೋಽದ್ವಾಜಾಃ |
ತಥಾಪ್ರದಕ್ಷಿಣೇ ಕಾಲೀ ಸಿವಾಽಧ್ಯಾಂಲಚ ನ ಲಂಘಂಯೇತ್ರಾ

||೫೫||

ನಿವುಂಲತ್ವಾಜ್ಞ ನಿವಾರಲ್ಯಾನಿತಿ ಸಂಕಿರ್ತಾತ್ತೇ ದ್ವಿಜಾಃ |
ಉತ್ಸಾಹಾನಂ ವಿಹಾಯಾಸ್ಯಾಧ್ಯಾನೇಷು ಚ ನೃಸೇಜ್ಞ ತತ್

||೫೬||

ದಾರುಹೀ ನರಕೇ ಸ್ಥಿತಾ ಸೋಣಂತೇ ಭಾಂಧೋ ಭಿವಿಷ್ಯತಃ ।

ಯತ್ತುಯತ್ತಾವ್ಯತ್ತಾವಿಪಾರ ಬಲಿಸಿತ್ವಾಷಿತಃ ॥५६॥

ತತ್ತುತತ್ತುವ್ಯತ್ತಾಕುಯಾತ್ತತದಾನಂ ಪ್ರದಕ್ಷಿಣವರ್ತಿ ।

ನಾಂತರಾ ಗಮನಂ ಕುಯಾ ತತ್ತದಾವರಣೇ ಸುಧಿಃ ॥५७॥

ಪೂರ್ವಾಹ್ಯೇವಾದಿನಾತೆ ಸ್ತಾನ್ತಧಾಹ್ಯೇ ವಾಂಭಿದಾರ್ಥದವರ್ತಿ ।

ಸಾಯಾಹ್ಯೇ ಸರ್ವಪಾಪಷ್ಟ್ವಮಧಯಾವೇ ತು ಮುಕ್ತದವರ್ತಿ ॥५८॥

ಅಷ್ಟವ್ಯಾಂ ಚ ಜತುರ್ದರ್ಶಾಂ ಹಂಚದರ್ಶಾಂತಿಜನ್ಮಿಸಿ ।

ಅದ್ವಾರ್ಯಾವಾಮಕಾವಾರೇ ಚ ಕರಣೇ ನಿಷ್ಪಸಂಜ್ಞಕೇ ॥५೯॥

ಅಯನೇ ವಿಷ್ಣಾವೇ ಚೈವ ಗ್ರಹಣೇ ಜಂದ್ರಸಾಯಯೋರ್ಬಿಃ ।

ಸುಕ್ರನೇ ಜೋತ್ಸನೇ ಚೈವ ಸುತ್ವತ್ವಕೃತ್ವಪ್ರದಕ್ಷಿಣವರ್ತಿ ॥६०॥

ಲಭೀಜ್ಞತಗುಣಂ ಪುಣ್ಯಂ ಕೇವಲಂ ನಾತ್ರ ಸಂಕಯಃ ।

ವಿನಮುಕ್ತೇಷು ಕಾಲೇಷು ಭಕ್ತಿತ್ರದಾಧಿಸಮನ್ವಿತಃ ॥६१॥

ಸಂರೋದಯಾತ್ಮವಾರಭ್ಯ ಯಾವದಸ್ತಂ ರವೇಷ್ಠವೇತಾ ।

ತಾವತ್ತದಕ್ಷಿಣಂ ಕೃತ್ವ ಸನಾನಾಂಘಾನಾವ್ಯಾಯಾತಾ ॥६२॥

ದಿವಾರಾತ್ರಮಧೋ ವಿಪಾರಃ ಕಾಲೇಷೇತೇಷು ಯೋ ನರಃ ।

ಪ್ರದಕ್ಷಿಣಂ ಪ್ರಕುವಿತ ಸೋಣಂತಪ್ಲಮವುತ್ತತೇ ॥६३॥

ಪ್ರವಾಸೀಪಥಿ ಕೃತ್ವ ತು ಶಿವಲಿಂಗಪ್ರದಕ್ಷಿಣವರ್ತಿ ।

ನಮಸ್ಕಾರಾಜ್ಞ ಶೂಪೋತ್ತಪಲಂ ಹಂಚಗಣಂ ಭವೇತಾ ॥६४॥

ಅಗ್ರೇ ಪ್ರಸ್ತೇವಾಮಭಾಗೇ ಸಮಿಾಪೇ ಗಭರ್ಮಂದಿರೇ ।

ಅಂಖಾಂತನಮಸ್ಕಾರಾನ್ಮ ಕುರ್ಂಃ ಘಲಕಾಂಕ್ಷಿಣಃ ॥६५॥

ಅಗ್ರೇವ್ಯತ್ವಮಾಪ್ತೋತ್ತಿ ಪ್ರಸ್ತೇತ್ವವಿಜಯಃ ಸ್ತತಃ ।

ವಾಮಭಾಗೇ ಭವೇನಾಂಶೋ ದಕ್ಷಿಣೇ ಸ್ತಾನ್ಮನೋರಥ ॥६६॥

ಸಸಾರಚ್ಯಾವುವುಗ್ರತಕ್ತಂಭಿಂದೀರ್ಣ್ಯೇತರೇಯೋಷಿದಾತ್ಮಯೇ |

ಸಪ್ರತೀಜ್ಯಾಂಯಕಃ ಹೃಷ್ಣಸ್ತಸ್ತಾದ್ವದ್ಶಿಂವಾತ್ಮಯೇತ್ |

||೨೦||

ಪ್ರವಿಶೇದ್ಭರ್ಗೇಯಂ ತು ದೇಶಿಕಶ್ಯಾಂತವಾನಸಃ |

ದ್ವಿಜನ್ಯನಾಂ ಭವೇತ್ತಾಂವಂಧ್ರವುಂಟಿಪಕ್ಷಂ ವರವೂ |

||೨೧||

ಅಧ್ರವುಂಟಿಪದ್ವಾರಾಗ್ರೇ ಸಾಂಸಾಂಸಾಂದ್ವಾಪತೇ ದ್ವಿಜಾಃ |

ವೃತ್ಯಾನಾಂ ವೃಷಭಾಗ್ರೇ ಚ ಕೂಡಾಂತಾಂ ವೃಷಪೃಷ್ಟಕೇ |

||೨೨||

ಉಜಾರ್ಯಾಶ್ರಿತ್ರಿಷ್ಯಾಂತಾಂ ಗಭ್ರವುಂದಿರಸಂಸ್ಥಿತಿ |

ವೇದವಿದ್ವಿಸ್ತ್ರವರ್ಯಾಂತಾಂತಾಂತಾಂತಿಂತಸಂಸ್ಥಿತಿ: |

||೨೩||

ತಪಸ್ಯಾನಾಂ ಯತೀನಾಂ ಚ ಬಾಹ್ಯವುಂಟಿಪಸಂಸ್ಥಿತಿ: |

ರಾಜ್ಯಾಂರಾಜಕುಲಸ್ತ್ರೀಣಾಂ ನೃತ್ಯವುಂಟಿಪಸಂಸ್ಥಿತಿ: |

||೨೪||

ಅನ್ಯೇಣಾಂ ಕ್ಯೈವಜಾತಿನಾಂ ಗೋಪುರದ್ವಾರಸಂಸ್ಥಿತಿ: |

ದ್ವಾರಾಧಿಪಾನ್ ನವುಷ್ಯಾತ್ಯಾಪವಿಶ್ಯಾನ್ತಃ ಸುತ್ತಿಂ ಚರೀತ್ |

||೨೫||

ವೃಷಸ್ಯ ವೃಷಣಂ ಸ್ವಾಷಾಪ ಕೃಂಗವುದ್ಯೇ ಸದಾಶಿವವೂ |

ದೃಷ್ಟಾಪ ವ್ರಜಾನ್ನರೋ ಯಾತಿ ಕೈಲಾಸೇ ಶಿವಸನ್ಮಿಥಾ |

||೨೬||

ಪ್ರಾತಃಕಾಲೇ ಶಿವಂ ದೃಷ್ಟಾಪ ನಿಶ್ಯಾಚರಿತಕಲ್ಪವೂ |

ವಿನಕೃತಿ ತಥಾಪತ್ಯೇನ್ನಧಾತ್ಯೇ ತ್ರೃಂಬಕಂ ಯಂದಿ |

||೨೭||

ಜನ್ಮಂಕರಕ್ತಂ ತಂ ಪೂರ್ವಂ ತತ್ಕ್ಷಣಾದೇವ ನಕ್ಯತಿ |

ಸತ್ಯಜನ್ಮಕ್ತಂ ತಂ ಪಾಪಂ ಸಾಯಾಹ್ಯೇ ನತ್ಯತಿ ಧ್ರುವವವೂ |

||೨೮||

ಪುತ್ರಪಾತ್ರಾಭಿವೃದ್ಧಾಧ್ರ್ಯಂ ಸಂಪತ್ಯೇಜ್ಯಂಕರಂ ನಿತಿ |

ಜಾವಿಂಾಕರಂ ವೇರುಸವಂ ತತ್ಕೊಂಟಿಸವತ್ತಾಗಾಃ |

||೨೯||

ಪಾಂಚಕೋಟಿ ತುರಂಗಾತ್ಮ ಶ್ಯಾತ್ರಿಯಾಯ ಕುಂಭುಂಬಿನೇ |

ದದ್ವಾದೃತ್ವಲನಾಪ್ತೋತಿ ತತ್ತಲಂ ನಿವದರ್ಶನಾತ್ |

||೩೦||

ದೈವಾಪರಾಥನಿರೂಪಣಮ್ :—

ದೈವಾಪರಾಥಾನ್ವೇಶ್ವರೀವಿ ತತ್ತ್ವಾಂಶು ಚುಷಿಸತ್ತುವ್ಯಾಃ ।
ನಿಷ್ಕಿಂಬನಂ ಪುರಿಂಶಂ ನಾ ಮಂತ್ರಂ ನಾ ಮಹಂ ತಭಾ

||೧||

ತಾಂಬಿಂಲಭೈಕ್ಷಣಂ ಹಾಸ್ಯಂ ರೋಧನಂ ಸ್ವೀಕಾರಗನುವ್ಯಾ ।
ಮಿಥ್ರಾಲಾಸಂ ಚ ತರುಂನಮಂಧೋ ನಾಂರೋಃ ಪ್ರಜಾಲನವ್ಯಾ

||೨||

ಸೌತ್ತಳ್ಯಂ ಚ ತಭಾ ಜಲ್ಲಂ ಕಲಹಂ ದೇವತಾಲಯೀ ।
ಯಂ ಕರೀಂತಿ ಮಹಾರಣೀ ಭವತಿ ಬ್ರಹ್ಮರಾಜ್ಯಾಸಃ

||೩||

ಜಾಯತೇ ಕ್ಷೂಡಂತೋಽಂಭಾಃ ಸೋಽಂತೇ ಭಾಷಂರಪುಂಗನಾಃ ।
ಯಂಸ್ತುದೇನಾಲಯಂಗತೋ ನಾಕನಾದ್ವಧಿರೋಽಹತಿ

||೪||

ಸತು ತೆನ್ನೇವ ದೋಷೇಣ ಜಾತಃ ಪಂಗುಭ್ರಂಣಿಸ್ಯತಿ ।
ಸಪಾದುಕೋಣಥ ಯಂ ಕ್ಷಿದ್ವಾಸಂತಾನುಂದಿರಂ ಪ್ರಜೀತಾ

||೫||

ಸರಕೇಣು ಚಿರಂ ಸ್ಥಿತಾಭಿನ್ನನಾದೌ ಭವಿಷ್ಯತಿ ।
ದೇವಾಲರೀ ನಾ ಸತ್ಯೇ ನಾ ಪಕ್ಷಂ ನಾಪಕ್ಷನುಂವ ನಾ

||೬||

ಯೋ ಹರಸ್ತಿನರಾಸ್ಯತ್ಯಂ ತೇನ್ನೇ ನಿರಯಗಾಮಿನಃ ।
ಯಂದಿ ನಾಭ್ಯಂಚ್ಯಾಲೋಭಾಜ್ಯಾ ಶಿವದ್ವಾಣಿ ಲಂಂಜತಿ

||೭||

ಸಬ್ರಹ್ಮರಾಜ್ಯಾಸೋ ಭೂತಾ ತೂನಾಂರಣೀಣು ರೋಧಿತಿ ।
ಯಂ ಕೈನಾಯಂತನೇ ವಸ್ತ್ರಂ ಕಾಂಚನಂ ರಜತಂ ಘಲವ್ಯಾ

||೮||

ಸ್ವತೋ ನಾ ಪರತೋ ನಾಪಿ ಲಭಂತೇ ಪುರುಷಾಧವ್ಯಾಃ ।
ರೋರವಂ ಕಾಲಸೂತ್ರಂ ಚ ಭಜಂತೇತೇ ನ ಸಂತಯಃ

||೯||

ಸೂತಕದ್ವಯಂ ಸಂಯುಕ್ತೋ ಯಂತ್ಯಂಭೋರಾಲಯಂ ವರಜೀತಾ ।
ಸರಕೇಣು ಚಿರಂ ಸ್ಥಿತಾ ಹೀನಯೋಽಂ ಪ್ರಜಾಯತೇ

||೧೦||

ವಸ್ತ್ರೇಷಾಜ್ವಾದ್ಯ ದೇಹಂ ಸ್ವಂ ಯೋ ಸರಃ ಪ್ರಣಮೇಷಿದವ್ಯಾ ।
ಜನ್ಮತ್ರಯೀಃ ಸಿ ಮಂತ್ರಸೂತ್ರಂ ಪ್ರಜನ್ಮಾಸಃ

||೧೧||

ತೀವಾಲಯವುಸಾಗಮ್ಮುಯಂಸ್ತುದೂಷಯೆತೇ ನರಃ ।
ಧೃತ್ಯಾತು ಪ್ರವಿಶೇದೈವೇಸದನಂ ಪಾತಕೇ ಭುವೇತ್ರಾ

॥೧೬॥

ತ್ಯೇಲಾಭ್ಯಜ್ಞಂ ಸ್ಯಾತಾಭ್ಯಜ್ಞಂ ಶರಸೋ ವೇಷ್ಯನಂ ತಥಾ ।
ಕಂದುಕಾವರಣಂ ಜಾಪಿ ನಕುರ್ಯಾಂಚಿಂವವುಂದಿರೇ

॥೧೭॥

ಉಪಾನ ಧಾತಪತ್ರಾದಿರಹಿತಃ ಕ್ಷಮುರೂಪಾನ್ವಿತಃ ।
ತುಧ್ವಂಸ್ತ್ರಧರೋ ವರ್ಣಾನಿಧ್ರವಿಶೇಜ್ಞಂ ಭುವುಂದಿರವ್ವಾ

॥೧೮॥

ನಖಕೇಶಾದ್ಯಯೋಗ್ಯಾನಿ ನಸ್ತೂನಿ ಶಿವವುಂದಿರೇ ।
ವಿನಿಷ್ಠಸೇತ್ತು ಯೋ ನುರ್ಭೂಯ್ಯೇ ರೌರವಂ ನರಕಂಪ್ರಜೀತ್ರಾ

॥೧೯॥

ಧಮೂರ್ಯಾಯ ನಿಕ್ಷಿತಂ ದ್ರವ್ಯಂ ಯೋಹರೇನ್ನದವೋಹಿತಃ ।
ರಾಜಾಭಿಃ ಕೃತದಂಡೋಽಪಿ ನ ಪುನಿತೋ ಭುವೇಧಿ ಸಃ

॥೨೦॥

ತೀವಾಲಯಾಕ್ಷಿಕಾರಾಕ್ಷರಾಧಿವಿಷ್ಣುಕಾತ ರಥಾಸ್ತ್ವಧಾಃ ।
ಸಂಸಾದಿತಾ ನರ್ಯರ್ಯಾಸ್ತೇ ಪ್ರಾಯಾಂಶಿತ್ವವಿನಜಿತಾಃ

॥೨೧॥

ಸದಾಲಯೋಭವೇನ್ನಷ್ಟುಷ್ಟಿಸಂಕರಾದ್ಯಾರದೂಷಿತಃ ।
ಅನ್ಯಧಾ ಪೂಜಕಾದಾಸ್ತು ಪತಂತಿ ನರಕೇ ಧೃವವ್ವಾ

॥೨೨॥

ಭೋಗಂ ಕ್ರೀಡಾಂ ನ್ಯುಧುನಂ ಚ ನ್ಯಾಯಾನೋಽಷ್ಟತನೇ ತಥಾ ।
ಪೃಷ್ಟಿಕೃತಾಸನಂ ಜಾನ್ಮಭೋಜನಂ ಕ್ಷಾರಭಾಷಣಂ

॥೨೩॥

ಸಾದಪ್ರಸಾರಣಂ ಜಾಗ್ರೀಕ್ಯನಿವೇದಿತ ಭಕ್ತಿಣವ್ವಾ ।
ಪರ್ಯಜ್ಞಬಂಧನಂ ದ್ವಾತ್ತಂ ಪರೇಷಾಮಂಭಿವಾದನವ್ವಾ

॥೨೪॥

ಯೋ ನೋಹಾದಾಚರೇದೇವವೂಲಯೇ ಮುನಿಪ್ರಂಗನಾಃ ।
ಕುಂಭೋಸಾಕೇ ಚಿರಂ ಕಾಲಂ ಸಿಂಹಾಸ್ತ ಸಂಜಾಯತೇ ತುನಿ

॥೨೫॥

ಯಾತ್ರಾಯಾತನಾರಾಮುಂ ವಾಪಿಕೊಸಾದಿಕಂ ತಥಾ ।
ಅಭಿದೂಪ್ಯತಿ ಪಾಪಿಷ್ಟಃ ಕ್ರಮಿಕೊಪಂ ವ್ರಜೇದ್ವಾಪವ್ವಾ

॥೨೬॥

ದೈವಾಪರಾಧನಿರೂಪಣವ್ಯಾ :—

ದೈವಾಪರಾಧಾನ್ವತ್ವಾಯ್ವಿನಿ ಕೃಷ್ಣಂತು ಯಂಸಿಕತ್ವವ್ಯಾಃ |
ನಿಷ್ಣಿಂವನಂ ಪುರಿಷಂ ನಾ ವುರೂಪಂ ನಾ ವನುನಂ ತಥಾ

||೧||

ತಾಂಬೂಲಭಕ್ತಿಂ ದಾಸ್ಯಂ ರೋಡನಂ ಶ್ರೀಕನಾಗನುವ್ಯಾ |
ಮಿಥ್ರಾಲಾಪಂ ಚ ಕರ್ಯಾನವುಧೋಽ ನಾಯೋಃ ಪ್ರಚಾಲನವ್ಯಾ

||೨||

ಸೋತ್ತಂತ್ರಂ ಚ ತಥಾ ಜಲ್ಲಂ ಕಲಹಂ ದೇವತಾಲಯೀ |
ಯಂಃ ಕರೋತಿ ವುಹಾರಣ್ಯೋ ಭವತಿ ಬ್ರಹ್ಮರಾಜ್ಯಾಸಃ

||೩||

ಜಾಯತೇ ಕ್ಷೋಡಯೋನೋಽ ಸೋಽಂತೇ ಭಂಸುರವುಂಗನಾಃ |
ಯಂಸ್ತು ದೇವಾಲಯಂಗತೋಽ ನಾಹನಾದ್ಯಧಿರೋಽಹತಿ

||೪||

ಸತು ತೇನ್ಯೇನ ದೋಷೇಽ ಜಾತಃ ಪಂಗುಭ್ರಂವಿಸ್ಯಾತಿ |
ಸನಾದುಕೋಽಥಂ ಯಂಃ ಕ್ಷಿದ್ದೈನತಾನುಂದಿರಂ ಪ್ರಜೀತಾ

||೫||

ಸರಕೇಷು ಚಿರಂ ಸಿಫಾಭಿನ್ನವಾದೌ ಭವಿಷ್ಯತಿ |
ದೇವಾಲಯೀ ನಾ ಸತ್ರೀ ನಾ ಸಕ್ತಂ ನಾಪಕ್ಷನೇನ ನಾ

||೬||

ಯೋ ಹರಸ್ತಿನರಾಸ್ಯತ್ತಂ ತೇನ್ಯೇ ನಿರಯಂಗಾಮಿನಃ |
ಯಂದಿ ನಾಭ್ಯಂಚ್ಯಾಲೋಭಾಜ್ಯಾ ಕಿನದ್ರನಾಂಜಂ ಅಂಡತಿ

||೭||

ಸಬ್ರಹ್ಮರಾಜ್ಯಸೋಽ ಭೂತಾಪ್ಯ ತೊನ್ಯಾರಣ್ಯೇಷು ರೋಡಿತಿ |
ಯಂಃ ಕಿನಾಯಂಕನೇ ವಸ್ತ್ರಂ ಕಾಂಚನಂ ರಜತಂ ಘಲವ್ಯಾ

||೮||

ಸ್ವತೋಽ ನಾ ಪರತೋಽ ನಾಸಿ ಉಭಂತೇ ಪುರುಷಾಧವ್ಯಾಃ |
ರೋರವಂ ಕಾಲಸೂಕ್ತಂ ಚ ಭಜಂತ್ಯೇತೇ ನ ಸಂತಯಃ

||೯||

ಸಂತತಿಂ ಸಂಯುಕ್ತೋ ಯೇತ್ಯಂಭೋರಾಲಯಂ ವರಜೀತಾ |
ಸರಕೇಷು ಚಿರಂ ಸಿಫಾಪ್ಯಾ ಹೀನಯೋಽ ಪ್ರಜಾಯತೇ

||೧೦||

ವಸ್ತ್ರೋಽಜ್ವಾದ್ಯ ದೇಹಂ ಸ್ಯಂ ಯೋ ನರಃ ಪ್ರಜನೇಷ್ಯಾವವ್ಯಾ |
ಜನ್ಮತ್ವಯೀಃಸಿ ವುರೂಪಾಂಶ್ವಪ್ರಜನ್ಮಸು ನಿರ್ಧಾನಃ

||೧೧||

ಶಿವಾಲಯಮುಖಾಗಮ್ಯಯಸ್ತುದೊಷಂತೇತೇ ನರಃ ।
ಧೃತಾ ತು ಪ್ರವಿಶೇದೈವಸದನಂ ಪಾಕಕೇ ಭನೇತ್ರೆ

॥೧೬॥

ಶ್ರೀಲಾಭ್ಯಜ್ಞಂ ಶೃಂತಾಭ್ಯಜ್ಞಂ ಶಿರಸೋ ವೇಷ್ಪ್ಯಂ ತಥಾ ।
ಕಂದುಕಾವರಣಂ ಚಾಪಿ ನಕುರ್ಯಾಚ್ಛಿವಮಂದಿರೇ

॥೧೭॥

ಉಪಾನ ಧಾತಸತ್ತಾದಿರಹಿತಃ ಕ್ಷಮುರ್ಯಾನ್ನಿತಃ ।
ಕುದ್ಧವಸ್ತುಧರೋ ನರೋನಿಧ್ರವಿಶೇಜ್ಞಂ ಭುಮಂದಿರವರ್ಗ

॥೧೮॥

ನಬಿಕೇಶಾದ್ಯಯೋಗಾಂಧಿ ನಸ್ತೂನಿ ಶಿವಮಂದಿರೇ ।
ವಿನಿಷ್ಠನೇತ್ತು ಯೋ ಮರ್ಯಾದ್ಯೈ ರೌರವಂ ಸರಕಂವ್ರಜೀತ್ರೆ

॥೧೯॥

ಧನ್ಯಾರ್ಯ ನಿಶ್ಚಿತಂ ದ್ರವ್ಯಂ ಯೋಹರೇನ್ಯದವೋಹಿತಃ ।
ರಾಜಾಭಿಃ ಕೃತದಂಡೋಽಪಿ ನ ಪುನಿತೋ ಭನೇದ್ವಿ ಸಃ

॥೨೦॥

ಶಿವಾಲಯಾಕ್ಷಿಕಾರಾಕ್ಷಿರ್ವಿಷ್ಣುಕಾಶ್ ರಥಾಸ್ಪಧಾಃ ।
ಸಂಸಾದಿತಾ ನರ್ಯಾರ್ಥಿಸ್ತೇ ಪ್ರಾಯಾಶ್ಚಿತ್ತವಿಜಿತಾಃ

॥೨೧॥

ಅದಾಲಯೋಭನೇನ್ಯಕ್ಷಷ್ಟಸಂಕರಾದ್ಯೈರದೊಷಿತಃ ।
ಅನ್ಯಧಾ ಪೂಜಕಾದಾಂತಸ್ತ ಪತಂತಿ ಸರಕೇ ಧೃವವರ್ಗ

॥೨೨॥

ಭೋಗಂ ಕ್ರೀಡಾಂ ನ್ಯಾಥನಂ ಚ ವ್ಯಾಯಾಮೋಽದ್ವತ್ತನೇತ್ತಾ ।
ಪ್ರಷ್ಟುಕೃತಾಸನಂ ಚಾನ್ಯಭೋಜನಂ ಕ್ಷಾರಭಾಷಣಂ

॥೨೩॥

ಸಾದಪ್ರಸಾರಣಂ ಚಾಗ್ರೀಕ್ಯನಿವೇದಿತ ಭಕ್ತಿಂವರ್ಗ
ಪರ್ಯಜ್ಞಬಂಧನಂ ದ್ವಾತಂ ಪರೇಷಾಮಂಭಿವಾದನವರ್ಗ

॥೨೪॥

ಯೋ ನೋಹಾದಾಚರೇದೇವನ್ಯಾಲಯೇ ಮುನಿಪ್ರಂಗನಾಃ ।
ಕುಂಭೋಸಾಕೇ ಚಿರಂ ಕಾಲಂ ಸಿಂತಾ ಸಂಜಾಯತೇತುನಿ

॥೨೫॥

ಯುತ್ವಾಯುತಸಾರಾಮಂ ವಾಪಿಕೊಷಾದಿಕಂ ತಥಾ ।
ಅಭಿದೂಪ್ಯತಿ ಸಾಪಿಷ್ಟಃ ಕ್ರಮಿಕೊಪಂ ವ್ರಜೀದ್ವಂವವರ್ಗ

॥೨೬॥

ಒಂಟ

ಶ್ಯೇವಾಗನುಸಾರೇ ಅಚರ್ಚನಾಂಗ ಪಟ್ಟಲವ್ಯಾ

ಅಲಯೀಷು ಸುಮಂ ತೀರ್ಥೆಂ ಅನೀನೋಽಯಃ ಪ್ರಮಾಣಿಷಜಾಃ ।
ಗೃಹ್ಣೀಯಾದ್ಯದಿನೋಹೇನ ರೌರವಂ ನರಕಂಪ್ರಜೀತ್ ॥೨೫॥

ಪರಿವಾರದೇವತಾಸ್ಥಾನನಿಷರ್ಯಯಶ್ಯಿಖರದೇವತಾನಿಷರ್ಯಯಶ್ಯಿ :—

ಪರಿವಾರವಿಧಿಂ ವಹ್ಯೇ ಶುಣ್ಯಂತು ಮುನಿಪುಂಗವಾಃ ।
ಸ್ತುಗಾಣ್ಯರಸ್ಯಾಧಿವಾ ನುಸ್ತ್ರೀ ವಾನುದಸ್ತ್ರಿಷಾಶ್ವಯೋಃ ॥೨೬॥

ಸಂದಿಕಾಳ್ಯತು ಸಂಪ್ರಾಜ್ಯ ಸಿಜಿತೀಂದ್ರಿಯಮಾನಃ ।
ದಾರೋಧ್ಯೇ ತು ಮಹಾಲಷ್ಟೀಂ ಹಸ್ತಿಭಾಷ್ಯಂ ಅಭಿವೇಚನೀಮ್ಯ ॥೨೭॥

ಲಿಂಗಾಗ್ರೇ ವೃಷಭಂ ಸ್ಥಾಪ್ಯ ಚಾಂತರಾಳತ್ತಿಭಾಗಕೇ ।
ತುಕಮಂಟಿಪ ಕುಡ್ಯೇ ತು ನೃತ್ಯರೂಪಂ ಗಣಾಧಿಪವರ್ ॥೨೮॥

ದಸ್ತಿಷೇ ದಸ್ತಿಷಾಮಾತೀಂ ಪ್ರತೀಚಾಂ ಕಮಲಾಪತಿಮ್ಯ ।
ಅಥವಾ ಲಿಂಗಸಂಭೂತನುಂತ್ರರಸ್ಯಾಂ ಚತುಮುರ್ಖಿಮ್ಯ ॥೨೯॥

ತತ್ಪ್ರಶ್ನೇ ದೇವಕುಡ್ಯೇ ತು ದುರ್ಬಾದೇವಿಂ ಪ್ರಕಲ್ಪಯೀತ್ ।
ದಸ್ತಿಷಾಭಿಮುಂಚಂ ಚಂಡಂ ನೂನುಷೇ ಚ ಪದೇ ನೃಸೇತ್ ॥೩೦॥

ತಕ್ರನ್ಯೈಂದರ್ವ್ಯಂ ಮಹಾಸೇನಮಾಥವಾ ಭೂಸುರೋತ್ತಮಾಃ ।
ನೃಸೇದ್ವಾಸ್ತಿಂದಿಗಾಘಗೇ ವೀರಭದ್ರಂ ಮಹೋಜ್ಞಲಮ್ಯ ॥೩೧॥

ಪ್ರತೀಚಾಂ ನಾರಸಿಂಹಂ ಚ ತಥೋದಿಂಚಾಂ ಪ್ರಜಾಪತಿಮ್ಯ ।
ನೃಸೇದ್ವಾಸಾಧಿಪಂ ನಾಥ ತ್ರಿತಲೇ ತು ಮರುದ್ವಿಷಾನ್ ॥೩೨॥

ತಲೀತಲೇ ಸುರಾನ್ವಿದ್ವಾಸ್ಯಂ ಧವಾನ್ಸ್ಯಂ ನೃಸಿಬ್ಯಂದಕಾನ್ ।
ಹೋಡತ ಪ್ರತಿಮಾಶ್ಚ್ಯವ ಸರ್ವತ್ತಪರಿಕಲ್ಪಯೀತ್ ॥೩೩॥

ದೇವತಾನಾಮಂಧೋಭಾಗೇ ವಿಷ್ಣುರಾಣಿ ಪ್ರಕಲ್ಪಯೀತ್ ।
ಕೋಣೇ ಕೋಣೇಷು ನೇಷಂ ಚ ವಿಷ್ಣುಸೇಲಿಷಾನ್ವಿತಮ್ಯ ॥೩೪॥

ತಿಖರಸ್ಯಾಧಿವಾಃ ಪ್ರೋಕ್ತಾಃ ಪರಿವಾರ ಅಧೋಽಷ್ಯತೇ ।
ಪ್ರಮಾಣಾನ್ವಾತೀಂಲಾಳ್ಯಂ ನೃಸೇಜ್ಞಾನಾಂತರಾಳಕೇ ॥೩೫॥

ಶ್ರೀವಾಗಮನಾರೇ ಅರ್ಚನಾಂಗ ಪಟ್ಟಿಲವರ್ಗ

೧೫೬

ಕಲ್ಪಯೇದ್ವಾಬಾನು ವಿಶ್ವದ್ವಾತ್ಸ್ವಹಸ್ತಪ್ರಮಾಣಕ್ಷೇತ್ರ:
ದೀಪಸ್ತಂಭಗೋಳಿರಾಗ್ರೇ ತದಗ್ರೇ ಬಲಿವಿಷ್ವರವರ್ಗ

||೧೦||

ಸೀತಾಗ್ರೇ ತು ಧ್ವಜಸ್ತಂಭಂ ಸ್ತಂಭಾಗ್ರೇ ನೃಷಭಂ ನೃಸೇತ್ರ
ಅಸ್ತಾನಮುಂಟಿಪಂ ಸೌನ್ಯೇ ಭಾಗೇ ದಷ್ಟಿಂದೇತಕೇ

||೧೧||

ದೋಲಾರೋಹಾಘರ್ಕಂ ರಮ್ಯಂ ಮಂಟಿಪಂ ಕಲ್ಪಯೇತ್ತಾ |
ಅಂತವಾರಂ ಸಮಾತ್ರಕ್ಯ ಜಾಗ್ನೀರ್ಯಾಂ ಪಚನಾಲಯವರ್ಗ

||೧೨||

ಸ್ತಾಪಯೇದ್ದೇ ಇತಿಕಸ್ತತ್ರ ಶಮಾಂಧಿಂತಂ ಧನಂಜಯವರ್ಗ |
ವಿರಭದ್ರಂ ಮಾತ್ರಗಣಾನ್ವಿಷ್ಟೈತಂ ಯಾವ್ಯದೇತಕೇ

||೧೩||

ಕಲ್ಯಾಣಮುಂಟಿಪಂ ಚೈಕಬೀರಂ ವೈ ವಿಷ್ಣುನಾಯಕವರ್ಗ |
ಪಲಾತಾಮಧಸೇನಾನ್ಯಂ ಪ್ರತಿಜ್ಯಾಂ ಸಾಂಪಯೇದ್ವರ್ಗಂ

||೧೪||

ವಾಯವ್ಯಾಂದಿತಿ ಜೀವಾಂ ಚ ಸೌಮ್ಯವಾರುಣಮಂಧ್ಯಮೇ |
ಭಾಗೇ ಮನೋನ್ಮಿಂ ನಿಪಾರಿ ಸ್ತಾಪಯೇಲ್ಲಷ್ಟಾನ್ವಿತಾವರ್ಗ

||೧೫||

ತತ್ವಾಶ್ರೇ ತಯನಸ್ತಾನಂ ಪರ್ಯಜ್ಞೇಣ ಸಮನ್ವಿತವರ್ಗ |
ಉದಿಜ್ಯಾಂ ತಾಂಡವಂ ದುಗಾರ್ವಮೇಶಾನ್ಯಂಯಾಗಮುಂದಿರವರ್ಗ

||೧೬||

ಭಾಸ್ತರಂ ಶಾಂಕರೇ ದೇಹೇ ತತ್ವಾಶ್ರೇ ಕ್ಷೇತ್ರಪಾಲಕವರ್ಗ |
ಸಾಕಾಲಾಗ್ರಹಾಶ್ರೇ ತು ಕೂಪಸ್ತಾನಂ ಪ್ರಕಲ್ಪಯೇತ್ರ

||೧೭||

ಪರಿವಾರಾಲಯಂ ಪ್ರೋತ್ಸಂ ಬಿಲಿಸೀತಾಲಯಂ ವಿನಾ |
ಮುಂಳಹರ್ತ್ಯಂ ನಿರೀಕ್ಷೇತ್ರವ ಮನ್ಯಸ್ತಾನಂ ಪ್ರಕಲ್ಪಯೇತ್ರ

||೧೮||

ಇಂದ್ರಾಧಿಶಾನಪಯ್ಯಂತಂ ದಿಕ್ಷೇತಾಂಫಿ ಪ್ರಕಲ್ಪಯೇತ್ರ |
ತತ್ವೀತಲಷ್ಟಣಂ ವಹ್ಯೇಧರಣೇ ಸುರಾತ್ಮವಾಃ

||೧೯||

ಪ್ರಕುರಾತ್ಮಮನೇದಾಕ್ರಂ ತದೂಧ್ರೇಪದ್ವನ್ಮಾಲಿಖೇತ್ರ |
ನೇಬಿಲಾತ್ರಿತಯಂ ಕುರಾತ್ಮವರ್ಗಲಷ್ಟಣಸಂಯುತವರ್ಗ

||೨೦||

ಗೆಂ

ಶೈವಾಗನುಸಾರೇ ಅಚರನಾಂಗ ಪಟ್ಟಲವರ್ತ

ಪಶ್ಚಿಮದ್ವಾರಹನ್ಯೇ ತು ವೃಷಭಂ ಪಶ್ಚಿಮೇ ನೃಸೇತಾ ।
ನಾಯುನ್ಯಾಂ ಚೈನ ಜೈಷಾಯಾಂ ದುಗಾರಮುತ್ತರಭಾಗಕೇ ॥೨೫॥

ಶೈತ್ರನಾಲಂ ಶಧೃಶಾನ್ಯಂ ವಿನ್ಯಸೇದ್ದೀ ಶಿಕೋತ್ತಮಃ ।
ಸ್ಥಾಪಯೇ ದಾಖಸ್ಯರಂ ಪ್ರಾಚ್ಯವಾಗ್ನೇ ಯ್ಯಾಂ ಷಣ್ಣಿಖಂ ತಥಾ ॥೨೬॥

ದಕ್ಷಿಣಸ್ಯಾಂ ತಥಾ ನೂಕೃಃ ಸಾಲಾಶ್ಯಾಂ ವಿಷ್ಣುರಾಜಕವರ್ ।
ವಿನಂ ಸಂಸ್ಥಾಪಯೇನ್ಯಂತ್ರೀ ಪಶ್ಚಿಮದ್ವಾರಗೇಹಕೇ ॥೨೭॥

ದಕ್ಷಿಣದ್ವಾರಗೇಹೇ ತು ದಕ್ಷಿಣಸ್ಯಾಂ ವೃಷಂ ನೃಸೇತಾ ।
ನೈಯತ್ಯಾಂ ವಿಷ್ಣುರಾಜಂ ಚ ನೃಸೇನಾತ್ತರ್ಗಣಾಂಸ್ತಧಾ ॥೨೮॥

ಪ್ರತೀಚ್ಯಾಂ ಕಾತೀಕೇಯುಂ ಚ ಜೈಷಾಂ ವಾರುತದೇಶಕೇ ।
ಸಾರಾಯಣಂ ತಧೋದಿಂಚಾನ್ಯೇಶಾನ್ಯಾಂ ಶೈತ್ರನಾಲಕವರ್ ॥೨೯॥

ಸ್ಥಾಪಯೇದಾಖಸ್ಯರಂ ಪ್ರಾಚ್ಯವಾಗ್ನೇ ಯ್ಯಾಂ ಚ ಹುತಾಶನವರ್ ।
ಉತ್ತರದ್ವಾರಗೇಹೇ ತು ಜೋತ್ತರಾಯಾಂ ವೃಷಂ ನೃಸೇತಾ ॥೩೦॥

ಉತಾನ್ಯಾಂ ಶೈತ್ರನಾಲಂ ಚ ಭಾಸ್ಯರಂ ಪೂರ್ವಭಾಗಕೇ ।
ವಿಷ್ಣುವಾಗ್ನೇಯದೇಶೇ ತು ವಾತ್ವಾಯಾರಮ್ಯಪ್ರದೇಶಕೇ ॥೩೧॥

ನೈಯತ್ಯಾಂ ಚ ಗಣಾಧಿತಂ ಪ್ರತೀಚ್ಯಾಂ ಶಿಖಿವಾಹನವರ್ ।
ನಾಯನ್ಯಾಂ ಚ ತಥಾ ಜೈಷಾನ್ಯೇವಂ ಸಮೃಕ್ತಕಲ್ಪಯೇತಾ ॥೩೨॥

ವಕ್ಕೇ ಹೋಡತದೇವಾಂತ್ಸ್ತ ಶೃಂತಂತು ನುನಿಪುಂಗವಾಃ ।
ಇಂದ್ರಾಗೋಽನುರ್ಧಿದೇಶೇ ವೈ ಚಾಶ್ವಿನಾ ದ್ವಾ ಪ್ರಪೂಜಯೇತಾ ॥೩೩॥

ವಹ್ಯಂತಕದಿಶೋಮರ್ಥಧ್ಯೇ ರೋಹಿಂಣೀಸಪ್ತಕಂ ನೃಸೇತಾ ।
ಕಾಲರಾಕ್ಷಸಯೋವರ್ಥಧ್ಯೇ ಚಾಷ್ವಾದಕಗಣಾನೃಜೇತಾ ॥೩೪॥

ಕ್ರಾಂತಾದ್ವರುಣಯೋವರ್ಥಧ್ಯೇ ಸಿದಾಧಾನ್ಯವೃಗ್ರಜೇತ್ಸ್ಥಿಃ ।
ನರಾಣಾನಿಲ ಹೋಮರ್ಥಧ್ಯೇ ಸಂಯಜೀಜ್ಞ ತಪೋಧನಾನ್ ॥೩೫॥

ಸಮೀರಸೋನಯೋವುಂದ್ಯೇ ವಹಣನಷ್ಟೈ ಪ್ರಪೂಜಯೇತ್ |
ಕುಬಿಂದೀತಾನಯೋವುಂದ್ಯೇ ರುದ್ರಾನೇಕಾದತಾನ್ವರಮಾತ್ |

||೫೩||

ಆತಾನಕ್ಕುಯೋವುಂದ್ಯೇ ಸಾಧ್ಯಾನ್ವಿಗಣಾನ್ಯಜೀತ್ |
ವಿವಂ ಜ್ಞಾತಾ ಯಜೇನ್ವಂತ್ರೀ ಜಾಂತರಸಾಂನದೇವತಾಃ

||೫೪||

ಚತುರಾಂಪ್ರದೇವತಾಸ್ತಧ್ಯಾನಾನಿ ಚ :—

ವಕ್ಷ್ಯೇದ್ವಾರಾಧಿಪಾನ್ವಿತಾಃ ಶೃಂಘಂ ನಿಯತೀಂದ್ರಿಯಾಃ |
ಪರಾಗಾಂಪ್ರೇ ನಂದಿಕಾಳಾ ಚ ದಕ್ಷಿಣೇ ದಂಡಿಮುಂಂಡಿನಾ

||೫||

ಪ್ರತೀಜ್ಯಾಂ ವಿಜಯೋ ಭ್ಯಂಗಿ ಜಾನಂತಃ ಪರುಪಸ್ತಧಾ |
ಉತ್ತರಸ್ಯಾಂ ದ್ವಾರಪಾಲಾಃ ಸ್ತುತಿತಾತ್ಮೈ ಕ್ರಮೇಣ ತು

||೫||

ತ್ಯಾವಾಂಗಂ ನಂದಿನಂ ಕಂಭುಂ ಧ್ಯಾಯಂತಂ ದಕ್ಷಿಣೇ ಸ್ಥಿತವೂ |
ದಂಡಹಸ್ತಂ ಹರಿಮುಖಂ ಯಜೇಜಾಂತವುಕಲ್ಯಾಣವೂ

||೫||

ಪೂರ್ವದ್ವಾರೋತ್ತರಸಾಂನೇ ನ್ಯಗೋಽಧಾಯುಂಧಧಾರಿಣವೂ |
ರಕ್ತಾಂಗಂ ಸಾಂಪಯೇತಾತ್ಮಾಳಂ ದಕ್ಷಿಣದ್ವಾರಪೂರ್ವತಃ :

||೫||

ಇಂದ್ರಗೋಪಣವಿದ್ರಂಡಿ ಖಡ್ಡಾರೀ ನುಹಾಬಲಃ |
ತುದ್ಭುತ್ಸ್ವಟಿಕಸಂಕಾಶೋ ಭಿಂಡಿವಾಲಧರೋ ಬಲೀ

||೫||

ಮುಂಡಿ ಪಕ್ಷಿನು ಭಾಗಸೋಽಜ್ಞಾನವಾನ್ವಿಜಿತೀಂದ್ರಿಯಃ |
ಭ್ಯಂಗಿ ದಕ್ಷಿಣ ಪಾತ್ನಿಸೋಽಮಯೂರಗ್ರೀವಸನ್ವಿಭಃ :

||೫||

ಶಕ್ತಾಯುಧಸವಾಯುಕ್ತೋ ಧೀರಶ್ವಾಂತಗಂಭಾನ್ವಿತಃ |
ವಿಜಯಃ ಸೌಮ್ಯಾಜಾತ್ಮಸೋಽರಕ್ತವಸೋಽಮಹಾಬಲಃ

||೫||

ಶಾಲಾಯುಧಧರಸ್ತೀಕ್ಷ್ಯಾದಂಷ್ಟ್ವೈ ಭೂತ್ರಾಕುಟಿಲೇಕ್ಷಣಃ |
ಶಿವಧ್ಯಾನರತೋಽನಂತಃ ವಾಹೋಜಾಃ ಹೀತವಿಗ್ರಹಃ :

||೫||

ವಜ್ರಯುಧ ಸಮಾಯುಕ್ತಃ ಸಾಂಪ್ರೇಷ್ಯೇ ದ್ವಾರೀ ತು ಪಕ್ಷಿಮೇ |
ಯಜೇತ್ವಾತುಪತಿಂ ಪೂರ್ವೇ ಕೃಷ್ಣವಣಿ ಸಮನ್ವಿತವೂ

||೫||

೮೨

ಶ್ರೀವಾಗನುಷಾರೇ ಅರ್ಚನಾಂಗ ಸಬ್ಲಿನಪೋ

ಚತುಭುಂಜಾಂಸ್ತಿನಯನಾನ್ ಸವಾರಭರೆಣ ಭೂಷಿತಾನ್ |
ಕುಂಡಲೈಃ ಕಟ್ಟಿಕ್ಕೆಃಹಾರ್ಮರ್ಣಿಃ ಕಟ್ಟಿಸೂತ್ತಿಸ್ತನಿಷಿತಾನ್ ||೧೦||

ಭಂಗತ್ಯಯ ಸಮಾರ್ಯಂಕ್ತಪಾದಾಂಬಿಜನಿರಾಜಿತಾನ್ |

ಮಂಕುಟ್ಟಿಭಾನ್ವನಿಎರ್ಯಿತ್ತ ಭೀಮರೂಪೈಸ್ತನಿಷಿತಾನ್ ||

ಧ್ಯಾತ್ವಸವಾನೇವವೇವಂ ಸ ಯಂಜೀತ್ಯೈಮಂಶೋ ಗುರುಃ :—

||೧೧||

ಸೃಷ್ಟಿದಿಪಂಚಕ್ತೈತ್ರಾರ್ಥಾರ್ಯಂಸ್ತದ್ವೀದಾಶ್ಚ :—

ಮಂಕಿರಭೀದಾನ್ವವಕ್ಷಾಯಿ ಶೃಂಗಂತು ಮುನಿಷ್ಠಂಗನಾಃ !

ಬಾಣಂ ದೈವಿಕಮಾರ್ಪಂ ಚ ಮಾನಸಂಸಂ ಸ್ತಯಮುಧವಮ್ ||೧||

ಪಂಚಧಾ ಲಿಂಗಮಾಖಾತಂ ವಿಶೇಷಶಾಂಧನೋಽಜ್ಯತೇ |

ಪ್ರಥಮಂ ಸಮಾಂಡಂ ಸ್ತಾದಾದ್ವಿತೀಯಂ ಪರ್ಥಾಮಾನಕಮಾ

||೨||

ಶೈವಾಧಿಕ್ಯಂ ಶೃಂಗಿಯಂ ಸಾರ್ವಜ್ಞತಂಘಂ ಸ್ವಸ್ತಿಕಂ ಭವೇತಃ |

ಧಾರಾಲಿಂಗಂ ತಥಾಪಂಚಂಸಂಸ್ತಂ ತೈರಾಶಿಕಂ ಭವೇತಃ

||೩||

ಸಿಷ್ಟಾಳಂ ಲಿಂಗಮುಖಾತಂ ಸಕಲಂ ಬೀರಮುಜ್ಯತೇ |

ಗಂಗಾಧರಸ್ತಿಭಾಶೀನದ್ವಾರಾಹಕ್ತಂದ್ರ ಕೇಷಿರಃ

||೪||

ಸೋಮಸ್ಯಂದಕ್ತಂ ಪಂಚೈತಾಃ ಕೀರ್ತಿಶಾಸ್ತಿಸ್ತಿಮಂಶಾರ್ಥಯಃ |

ಕಜ್ಞಾಳಶಾಂಧನಾರೀತಃ ಕಿರಾತೀಶೋಧನುಧರಃ

||೫||

ಭಿಕ್ಷಾಪಿನತ್ತ ಹರ್ಯಧರ್ಮಿತ್ಯಾ ವೈ ಸಿತಿಮಂಶಾರ್ಥಯಃ |

ನೃತ್ಯಮಂಶಾರ್ಥಾ ಕಾಮಾರಿಃ ಕಾಲಾರಿಗರ್ಜಭಂಜಕಃ

||೬||

ಪುರಿಪ್ರಮಂಧನತ್ಯಾವ ಜಲಂಧರವಧಸ್ತಧಾ |

ಮಂಶಾರ್ಥಯಾತ್ಯಾ ತರೋಧಾನಸಂಜ್ಞಾ ಕಾಶ್ಮೀರಿ ಕೀರ್ತಿಶಾಂ

||೭||

ವಿಷ್ಣುಽಂಶಾನುಗ್ರಹಕ್ತಾಕ್ರಿದಾತಾವಿಷಧರಕ್ತಿವಃ |

ಉಮಾಧೀಶೋ ವೈಷಾರಣಧಾಂಧನಾರೀತ್ಯಾರೋ ವರಃ

||೮||

ವಿತಾಃ ಪ್ರಕ್ರಿತಾ ನಿಷ್ಠಾನ್ತಫಾನುಗ್ರಹವೂತ್ತರ್ಯಾಃ ।
ಅದ್ವಾಜಂದ್ರಧರಃ ಪತ್ರಾದುವುಯಾ ಸಹಿತಕ್ಷೇವಃ

||೪||

ವ್ಯಾಖಾರಂಥೋ ನ್ಯಾತ್ತಮೂರ್ತಿಗೌರೀಸಾಣೀಗ್ರಹಸ್ತಫಾ ।
ಭಿಕ್ಷುಟಿನಕ್ಷಾ ಕಾನೂರಿಃ ಕಾಲಾರಿಸ್ತಿಪುರಾಂತರಃ

||೧೦||

ವೀರಭದ್ರಕ್ಷಾ ತರಭದ್ರತ್ವಾಧನಾರೀತ್ವರೋ ಹರಃ ।
ಕರಾತೇತಕ್ಷಾ ಚಂಕಾಳೋ ಚಂಡೀತಾನುಗ್ರಹಸ್ತಫಾ

||೧೧||

ವಿಷಾಪದರಣಕ್ಷೇಪನ ಚಕ್ರದಾತಾ ಮಹಿತ್ವರಃ ।
ವಿಘ್ನಪ್ರಸಾದಕ್ಷೇಪನ ಸೋಮವಸ್ತುಂದೇತ್ವರಸ್ತಫಾ

||೧೨||

ವಿಕಾರಾದಸ್ತುಭಾಸಿಂಹೋ ದಕ್ಷಿಣಾನೂರ್ತಿರೇನ ಚ ।
ಲಿಂಗೋಽಧ್ವನಸ್ತಫಾತಂಭೋರೇನಂ ಲೀಲಾಃ ಪ್ರಕ್ರಿತಾಃ

||೧೩||

ಶಿವಲಿಂಗಂ ಚೈಕಬೇರಂ ತಥಾಲಿಂಗಂ ಗಣಾಧಿಪವರ್ ।
ವ್ಯಷಭೀಣ ಸಮಾಯುಕ್ತಂ ತತ್ತ್ವಬೇರವಿತೀರ್ಯತೇ

||೧೪||

ಗೂರೀ ಗಣೇತ್ವರಕ್ಷಂಭುಃ ಸ್ಥಂದೋವ್ಯಷಭ ವಿವಕ್ಷ ।
ಪಂಚಬೇರಾ ನವಾಂಬೇಷಿ ವಕ್ತ್ವಂಚಂಡಾಃ ಧ್ವಜೋವ್ಯಷಃ

||೧೫||

ತೂಲಂ ಲಿಂಗಂ ಬಲೇಃ ಪಿತಂ ಸ್ಥಂದೋಃ ದಾವುದತವೂತ್ತರ್ಯಾಃ ।
ತೇಯುತಾತ್ಮೇನ್ನಟೀತಾನಸೋಮಸ್ಥಂದವುಹೀತ್ವರ್ಯಿಃ

||೧೬||

ಕರಾತಾಜುಗನಿಂಬಿಂಡೀಂದುವರ್ತೋಳಿಭ್ರಾತ್ಯಂ ತೇ ಚಕುರ್ವತ ।
ವಾಣಿರವಾ ವಿಧಿವಿರಸ್ತುದುಗಾರ ಚೈಷಾಂ ಮನೋನ್ಸೃಸೀ

||೧೭||

ದಕ್ಷಿಣಾಂಗಾಗಿವಿರೇಶಾತ್ಮಂತುವಿರುಂತತಿವೂತ್ತರ್ಯಾಃ ।
ವಾಕರೋ ದೀಪದಂಡಕ್ಷಾ ದಾವುತ್ತಿರುಂತನೂತ್ತರ್ಯಾಃ ಸ್ತುತಾಃ

||೧೮||

ಪಂಚನಿಂತತಿ ಲೀಲಾಂಗಾಸ್ತವಿತಾತ್ಮೇತ್ವಪಾಲಕಃ ।
ಫಾದುಕೇ ಸುರಧೀನುಕ್ಷಾ ವಿದ್ಯಾಪಿತಂ ಸುರದ್ವಾಮಃ

||೧೯||

ನಿತೀ ಚತುಷ್ಪಾತ್ಸ್ಯಃ ಚೀರಾಃ ಗಣಾಧಿತನಟೀಶ್ವರ್‌ |
ಸೋಽಮಸ್ಯಂದಕಿರಾತೀತ್‌ ಚಂದ್ರವರ್ಣಾಳಿಂ ಮನೋನೃನಿಮರ್‌ ||೨೦||

ಚಂಡಾಶ್ವರಾಜಸ್ಯಂದೋಮೋಪತಿಂಲೋಹೀನ ಕಲ್ಪಯೀತ್‌ |
ಶಿಷ್ವಾನಿಲಯಾ ಕುಯಾದೈ ವಿಜಂಡಗಣಾಧಿಸಾನ್‌ ||೨೧||

ಶಿಲಾಲೋಹಮಯಾನ್‌ಕೃತ್ವಾ ವಿಷ್ಣುಧ್ವಂಸಾಯಂ ಜೋತ್ಸಂಖಃ |
ಅನ್‌ವಿಷ್ಣೇಶ್ವರಸ್ಯಾಫು ಚಂಡೀಶ್ವರಕುವರಾರಯೋಃ ||೨೨||

ಬಲ್ಯಧ್ರಮಸ್ತರಾಜಸ್ಯ ಕರ್ತವ್ಯಾಲುತ್ಸಂಭಾಃ ಕ್ರಮಾಂತಃ |
ಭಕ್ತ್ವಾಪ್ರಕಲ್ಪಯೀಜ್ಯಂದ್ರದರ್ಥಾಳಿಂ ನಿತೋತ್ಸಂಭಾಯಂ ಜ ||೨೩||

ತಥಾ ಮಹೋತ್ಸಂಭಾಃಸ್ತ ಸೋಽಮಸ್ಯಂದ ಮಹಿಂಸುರಾಃ |
ತಾಂಡವಂ ಲೋಕರಕ್ಷಾಧ್ರಂ ತಯಂನಾಧ್ರಮಂಮೋಽಶ್ವರಮರ್‌ ||೨೪||

ಅವೇಣಾಧ್ರಂ ಕರಾತೀತಂ ವಿವಾಹಾಯಂ ಗಿರೀಸ್ವತಾಮ್‌ |
ಸೋಽಕ್ತಬೀರೋ ಪಲಬ್ದಿಶ್ಚೇನ್ನಾಟೀತಂ ಚಂದ್ರಶೇಖರಮರ್‌ ||೨೫||

ಸೋಽಮಸ್ಯಂದಮುಮೋಽಶ್ವೇತಾಸ್ತೇ ಗೃಹ್ಣಿಂಯಾದುತ್ತಮೇಶ್ವರಮ್‌ |
ವಿಕಂ ನಾ ರಂಜಯಿತ್ವಾತ್ತತಾಂತ್ರೀ ತಾಂ ಮಂತ್ರಾಶಾಂತಿಂ ಮಾಶ್ರಯೀತ್‌ ||೨೬||

ಚತುಷ್ಪಾತ್ಸ್ಯಿತ ದಾವೃತ್ತಿಂಶತ್ಸ್ಯತುವಿಂಶತ್ಸ್ಯತುದರ್ಶಿ |
ನವ ದಾವದಕಪಂಚ ತ್ರೀನೇಕಂ ನಾ ಪರಿಕಲ್ಪಯೀತ್‌ ||೨೭||

ಸವಧಾ ಜೋತ್ಸಂಭಾದಾಃಸ್ವಯಧರಣೀ ಸುರಷ್ಯಂಗನಾಃ |
ಯಾಜೇತ್ವಾರಾರಿಂಧಂಡಾಂಕಲೋಕಸ್ವಿನಾವ್ ಶಿವೇ ಸುಧಿಃ ||೨೮||

ಸರ್ವದೇನಾತ್ಮಕಂ ಲಿಂಗಂ ಸರ್ವಂ ತತ್ತ್ವ ಯಂಥಾವಿಧಿ |
ಹಂಚಾವರಣಮಾಗೇಣ ಪೂಜಾಭೋಗಾಂಗದೇವತಾಃ ||೨೯||

ದೀಕ್ಷಾಂತಂ ನಾ ನಿವೇದ್ಯಾಂತಂ ಬಲ್ಯಂತಂ ನಾ ಪ್ರಪೂಜಯೀತ್‌ |
ಹಂಚಾವರಣ ಪೂಜಾಯಮಶಕ್ತಿಸ್ತತ್ಯಯಂತಂ ತು ನಾ ||೩೦||

ಶ್ರೀವಾಗಮನಾರೇ ಅರ್ಚನಾಂಗ ಪಟ್ಟಿಲಪ್ಪ

೧೫೫

ಗಭ್ರಾರವರಣಮೇಕಂ ನಾ ಯಜೇದಾಗಮಕೋವಿದಃ ।
ಸದೋಜಾತಾದಿದೇವಾಂಶ್ಚ ಲಿಂಗಮೂಲೇ ಸಮಂಖಯೇತಾ ॥೬೦॥

ವಿದ್ಯೇಶ್ವರಾಂಶ್ಚ ಪೀಠಾಗ್ರೇ ಪೀಠಕಂತೇಗಳೇಶ್ವರಾನ್ |
ಪೀಠಪಾದೇ ತು ಲೋಕೇಶಾನಸ್ತಾಣಿ ಚ ಶಿಲೋಹಪರಿ ॥೬೧॥

ಚೀರಶ್ರಯೇಷ್ಠಾ ಹೇರಂಬಂ ವ್ಯಷಂ ತಂಭುಂ ಕ್ರಮಾದ್ಯಜೀತ್ |
ದಿವಾಕರಂ ಚ ಚಂಡೇಶಂ ಯಜೇದಾದ್ಯಂತಯೋಗುರುಃ ॥೬೨॥

ಸ್ಥಿತಂ ನಾ ರಹಿತಂ ವಾಪಿ ಧರಣೀಸುರಾಶತ್ತಮಾಃ ।
ಸಿಂಡಿಕಾರ್ಯಾಃ ಪೂರ್ವಭಾಗೇ ರವಿಂ ಜಂಡಂ ತದುತ್ತರೀ ॥೬೩॥

ಪೂಜಯೇದ್ವಿಧಿವನ್ನುಂತ್ರೀ ತತಃ ಹಂಚಿಸು ಮೂರಿಷು ।
ಯಜೇದಾದ್ವಾ ಗಣಾಧೀಶಂ ವ್ಯಷಂ ತಂಭುಂ ಸತೀಂ ಗುಹಿವೂ ॥೬೪॥

ಗಣಾಧಿನಾಥಂ ವ್ಯಷಭಂ ಲಿಂಗದೇಪ್ಯತ್ವವೇಶ್ವರಾನ್ |
ಅಸ್ತಿಧ್ವಾನ್ವಿಚಂಡೇಶಾನ್ವಾಜಯೇನ್ವಾವಮಾತಿಷು ॥೬೫॥

ಗಳೇಶಂ ಭಾಸ್ಯರಂ ಕ್ಷೇತ್ರನಾಯಕಂ ದಾಸ್ಯರದೇವತಾಃ ।
ವ್ಯಷಂ ಲಿಂಗಂ ಸಮಭ್ಯಚರ್ಯಪರಿವಾರಾಂಸ್ತತೋಽಂಶಯೇತಾ ॥೬೬॥

ಪುತ್ರಾದಯೋಽಪಿನಾಕುರುಂಗ್ಯಸ್ತಿದಚರ್ಯಂ ದ್ವಿಜಶ್ರಂಗವಾಃ ।
ವನೋಽನ್ವೀಽನ್ವೀ ನಟೀಶಂ ಚ ಸೋನಸ್ವಂದ ವುವೂಪತಿವೂ ॥೬೭॥

ಭಿಕ್ಷೀಂದುವರೂಳಿಸ್ತುರಾಜಗಜಸ್ಯಾನ್ ದಷ್ಟಿಂತನುವೂ ।
ಸ್ವಂದ ವಿಷ್ಣೂವೀರಭದ್ರಂ ವರಾಕ್ಷಂದಗಾರ ಪುರೋಭವಾಃ ॥೬೮॥

ನಾಣೀಂ ವಿಧಿಂ ರಮಾಮಗ್ನಿಂ ಲೀಲಾಂ ಸಂಪೂಜ್ಯ ಚ ಕ್ರಮಾತ್ |
ವ್ಯಷಂ ಧ್ವಜಂ ಪೀಠವಿದ್ಯಾಪಿಂದೇನಸುರದ್ವಾನ್ ॥೬೯॥

ಕ್ರಮಕಃ ಪಾದುಕೇ ಚಂಡಂ ವಿದ್ಯಾಪಿಂತಾಶ್ವರಾಶ್ರಿತಾನ್ |
ಮುಂತಃ ಭಾವೇ ಸಮಾತ್ಮನಾಂ ಲಿಂಗಮೂಲೈಂಜಃ ಯೇದ್ವರುಃ ॥೭೦॥

ವಿಷ್ಣು ಇತಂ ನೂಲಭೇದಂ ಚ ಶಾಂಡನೇತನುನೂಪಡಿನುಂ |
ಕ್ರಮಾತ್ಮಂಶ್ಯಾಜ್ಯ ತತ್ವಶಾಂಕರಿನಾರಸುರಾನ್ಯಜೀತ್ |

||೪೫||

ದೇವಿಂ ಚಂಡಂ ಭೃರವಂ ಚ ಶ್ರೂಜೆಯೇದ್ವಾ ಗುರುಸ್ತತಃ :
ಸೂರ್ಯಾಚಂಡಕ್ಷೇತ್ರಪಾಲಾನಾಧಕ ಸ್ತುದಭಾನಕೇ ||
ಯಾಜೇದೇಕಾದಿಬೀರೇಷು ನಿಧಿನತ್ವಂ ನುತಸ್ಸಾಧಿಃ :

||೪೬||

ಪಂಚಾವರಣದೇವತಾಃ :—

ಸದೋಽಜಾತಾದಿದೇವಾತ್ಮ ಹೃದಯಾದ್ಯಂಗದೇವತಾಃ |
ಪ್ರಥಮಾನರಣೇ ಶೂಜಾಂ ದ್ವಿತೀಯಾನರಣೇ ಕ್ರಮಾತ್ಮ |

||೪೭||

ಅನನ್ತಾದಿಶಿಳಿ ನಾತನಷ್ಟವಿದ್ಯೇತ್ತರಾಂಸ್ತಥಾ |
ಧಾತಾರಂ ದ್ವಿತೀಯಾನರಣೇ ಯಾಜೇತ್ |

||೪೮||

ರಮಾಂ ನಟೀತಂ ವಿಷ್ಣು ಇತಂ ಶಾಸ್ತ್ರಾರಂ ಶಿವಿನಾಹನಂ
ಚಂಡಂ ದುಗಾರಂ ಚ ಜ್ಯೇಷ್ಠಾಂ ಚ ದ್ವಿತೀಯಾನರಣೇ ಯಾಜೇತ್ |

||೪೯||

ಉಮಾದಿನೂರ್ತಿಯಾಶ್ವಂಷ್ಟ ಚಂಡನೊಳ್ಳಿನುಂತರಂಯಃ |
ಪಂಚನಿಂತತಿ ಸಂಖ್ಯಾಕಾಸ್ತು ತೀಯಾನರಣೇ ಸ್ತಿತಾಃ :

||೫೦||

ಖಂಷಿಣಿ ಕ್ವಾಲಕಾಸ್ತುದ್ವಾರಂ ಕ್ಷತುಧಾರವರಣೇ ಯಾಜೇತ್ |
ಶ್ರೀನಿವಾಸಂತಪ್ರಮಾಣಂಜನಾನರಣೇ ಯಾಜೇತ್ |

||೫೧||

ಪಿನಮೇವ ಸ್ವಕಾರೀಣ ನೂರ್ತಿಭೇದಾಃ ಪ್ರಕೀರ್ತಿತಾಃ |
ಮರುದಾಖಲಾ ಸಪ್ತವಿಂಶತ್ಪ್ರಕಾರಾತ್ಮ ಪ್ರಕೀರ್ತಿತಾಃ :

||೫೨||

ಬಹುಧಾನೂರ್ತಿಭೇದಾತ್ಮ ಕಥಿತಾ ದ್ವಿಜಸತ್ತಮಾಃ |
ಗಭಾರಗಾರಂ ಜ್ಯೇಶಲಿಂಗಂ ಪರಿನಾರವಿಷಜಿತನ್ |

||೫೩||

ಅಧ್ವನಾ ವೃಷಂತುಂಯುತ್ತಂ “ ದೇವಾಲಯು ” ನಿತಿಸ್ತೂಲತನ್ |
ದೇವಿಂ ನಿನಾಯಕಂ ಸ್ವಂದಂ ವೃಷಂ ಚಂಡೇತ್ತರಾದಿಕವನ್ |
ಖಾಲಗೋಷ್ಠರಸಂಯುತ್ತಂ “ ದೇವಸ್ಥಾನ ” ನಿತಿರಿತನ್ |

||೫೪||

ಗಣೇಕಾಭೇದಾಸ್ತಲ್ಲಕ್ಷಣಿಂ ಚ :—

ದತ್ತಾಕ್ರಿತಾಭೃತಾ ಭಕ್ತಾನ್ವ ತಾಲಜ್ಞಾರದಾಸಿಕಾ |
ರುದ್ರಾಕ್ಷನಾಂತ ಸಹೈತಾಕ್ಯಾರ್ಥಕರ್ಮನಿಯೋಜಿತಾಃ ||೧||

ಯಾಸ್ತಿತಾ ಕಿವಗೇಹಸಾದ್ಭೃತಾ ಸಮಾಜಾರ್ಥನಾದಿಕೇ |
ಸಾದತ್ತಾ ಇತಿ ವಿಖ್ಯಾತಾ ಕ್ರಿತಾಯಂ ಲಕ್ಷಣಂ ದ್ವಿಜಾಃ . ||೨||

ದಾಸ್ಯಧರ್ಮಂ ಮೃಡಗೇಹಸ್ ದ್ರವ್ಯಲೋಭಯುತ್ಯಂತೇನ ಚ |
ವಿಕ್ರಿಂ ಗೃಹೀತಾಪ್ಯಯಾ ದತ್ತಾ ಸಾ ನಿಕ್ರಿಕೇತಿ ಚ ಸ್ತುತಾ ||೩||

ಕುಟುಂಬ ಭರಕಾಥಾರ್ಥಯಂ ಜಾಗತಾ ಶಿವನುಂದಿರವಾ |
ಯಾಭವೇ ಚ್ಛಾದ್ಧಯಾ ದಾಸಿಃ ಚಿಹ್ನಿತಾ ಭೃತಕೋಜ್ಞತೇ ||೪||

ಅಲಯೋಪ್ರಿತಚಿಹ್ನಾ ಸ್ವಾತಾ ಭಕ್ತೇತಿ ಪ್ರಕೀರ್ತ್ಯತೇ |
ಯಾ ಪೂರ್ವಂ ಕಿವಗೇಹೇ ತು ದಾಸಿಃ ಭಾವೇನ ಚ ಸಿತಾ ||೫||

ಗತಾ ತು ಕೇನಚಿತ್ತೊಭೇ ಜಾಯತಾ ಲಾಕ್ಷ್ಯಃ ಪುನಃ |
ಸಾನೃತೇತಿ ಬುಧ್ಯಾಜ್ಞೇಯಾ ಶಿವಭಕ್ತಿರತಾ ಸದಾ ||೬||

ಶಿಷ್ಟತಾಯಾ ನಟ್ಯರಾ ನನ್ನತ್ತವಿದ್ಯಾವಿಶಾರದ್ಯಃ |
ಸತಿಷ್ವಾಲಜ್ಞಾತಾ ವಸ್ತ್ರಭಾಷಣ್ಯಃ ರತಿಸುಂದರೀ ||೭||

ತೋಷಕಾಧರ್ಮಂ ಮಹೇಶಸ್ಯ ಮಂದಿರೇ ಭೂಭೃತಾ ಸದಾ |
ನಿಯೋಜಿತಾಕ್ರಿತಾಂ ಶಾಚನಾಂತಾಲಂಕಾರದಾಸಿಕಾ ||೮||

ದೇವದಾರು ವಸೇರಮ್ಯ ವಿನೋದಾಧರ್ಮಂ ಪುರಾಬಿಂಧಾಃ |
ಕಲಾಣಶುರಾಸಾಖ್ಯಂ ಪ್ರವಿಷ್ಟಂ ಸ್ತ್ರೀತಿಸಂಯುತಾಃ ||೯||

ತತ್ತ್ವಾನುನಿಪತ್ತಿಂ ಮಾಂ ದೃಷ್ಟಾಪನಾದರಮಂಜುವಾಃ |
ವಿಶ್ವೀಷ್ವಾಕೇತನಸ್ತ್ರಾದಾಃ ಬಭೂವುಮರ್ಥದನಾತುರಾಃ ||೧೦||

ಮಂದಾಲೋಕೇನಮಾಕ್ರಿಣಿ ದಧುಸ್ತಾಗಭರ್ಮ ಮಂಜುಯಮ್ಯಾ |
ತದ್ಭರ್ಮಪ್ರಭವಾ ಯಾಕ್ಷತಾ ರುದ್ರಗಣಿಕಾ ಮತಾಃ ||೧೧||

೮೬

ಶೈವಾಗಮಸಾರೇ ಅರ್ಚನಾಂಗ ಪಟ್ಟಲವು

ಏನಂ ಪ್ರೌಕ್ಷ್ಯ ಬಹುವಿಧಾ ದೃಶ್ಯಂತೇ ಶಿವಮುಂದಿರೇ |
ದಾಸ್ಯಃ ಪುಣ್ಯಾಧಿಕಾಲೋಕೇ ಶುಭಕ್ರಮುಂ ಪರಾಯಣಾಃ

||೧೭||

ಯಾಃ ಪರಂಪರಯದಾಸ್ಯಃ ಭವೇಯುಮುಂ ನಿಸತ್ತಮಾಃ |
ತಾಸಾಂ ಪುಣ್ಯಂ ವಂಹತೊಪ್ಪೇಕ್ತಮವುಲಂ ಭೂಸುರೋತ್ತಮಾಃ ||೧೮||

ಯಾಸ್ತು ಸಂಕ್ಷರಜಾತಿಯಾಃ ಶುದ್ಧಾನ್ತಸ್ತಾ ವರಾಂಗನಾಃ |
ಶಿವಮುಂದಿರಕವಾರಣೀ ಕುರ್ಬಾಸುಂಛಿತ್ವಾಃ

||೧೯||

ಅಸಾಂ ಲಕ್ಷ್ಮಣಭೀಡಃ ಸ್ವಾನ್ತಮದಿಕ್ಷಾವಿಧಾನತಃ |
ತಥ್ವಿವಾಜಾರಭೀಡಶ್ಚ ತಾಸಾಂ ಕವಾರನುರೂಪತಃ

||೨೦||

ಯಾರುದ್ರಗಣಿಕಾಸ್ತಾಸಾಂ ನೂಜಾನಾದಿನ್ರೋವಿಧ್ಯತೇ |
ಅರಾತಿರಿಂತನ್ಯತ್ವಾದಿಕ್ರಮಂ ತಾಸಾಂ ವಿಧೀಯತೇ

||೨೧||

ಅನ್ಯಾಸಾನ್ಯಾಸಾಂ ವದಾಸ್ಮಿನಾಂ ತತ್ತತ್ವಮುಂ ಪ್ರಕೀರ್ತ್ಯತೇ |
ಮೂಜಾಸಪ್ತೋಪ್ತ್ವಾಲೀಪಚೂರಂ ಕವಾರಣೀ ದೇಶಿಕಃ

||೨೨||

ತಂಡುಲಾನಯನಂ ಪಾತ್ರಶೋಧನಂ ಗಾನವರ್ತನೇ |
ಸೇವನಂ ವೇಣುವಿಳಾದಿವಾದನಂ ಚೈವಮಾದಿಕವ್ಯಾ

||೨೩||

ಕಾರಯೇತ್ವರ್ವಕಾರಾಣಿಗಣಿಕಾಭಿತ್ವಿವಸ್ಯಾಜಃ |
ತತ್ಪುತ್ರಿನಾತ್ಮಿಕಾದೀನಾಂ ಶುಂಣಾಧ್ಯಂ ಕಮುಂ ಸಾದರಮಾ

||೨೪||

ಮೂಂಗಲ್ಯಾಧಾರಣಂ ತಾಸಾಂ ಕರ್ಮವ್ಯಂ ಶಿವಸನ್ನಿಧಾಃ |
ಗಣಿಕಾಜಃ ಕುಲಶ್ರೀಣಾಃ ಶೂದ್ರಸ್ತ್ರೀ ದ್ವಿಜಸಂಭವಾ

||೨೫||

ಅಭವಾ ನರ್ತಕಾಜಾಜ್ಞತಾ ಸುರೂಪಿಲಕ್ಷ್ಮಾನ್ಯಿತಾ |
ನಿತ್ಯಸ್ವಾನರತಾ ನಾರೀ ಧ್ವಿತವಸ್ತುಸಮಸ್ವಿತಾ

||೨೬||

ಸಕಚ್ಚವಸನೋ ಹೇತಾ ಸವಾಲಂಕಾರಭೂಷಿತಾ |
ಶಿವಭಕ್ತರತಾ ನಿತ್ಯಂ ಗುರುಭಕ್ತಿಯುತಾ ತಥಾ

||೨೭||

ತಿನಹಾವುಷಿಸಾಸಾರ್ತು ಭಸ್ಯಕುದ್ರಾಕ್ಷಧಾರಿಣೀ |
ನೈಕ್ಯವ್ಯಾಸಾರರಹಿತಾ ತಾಂತ್ರಾ ಸತ್ಪ್ರಗುಣಾನ್ಯಿತಾ ||೨೬||

ಗಾನವಿಷ್ಯಾಸು ಕುತಲಾ ಹಿನದಿಷ್ಯಾಸವಾನ್ಯಿತಾ |
ಮಿಥ್ಯಾವಾಗ್ನಿವೀರೋತಾ ಸ್ಯಾತ್ಸತತತಂ ವಿಶಭಾಷಿಣೀ ||೨೭||

ಬಳ್ಳಕೀಣಿ ಭನೆದ್ವಿಸ್ಯಾಃ ಬಂಡಕಂಜುಕಧಾರಿಣೀ |
ನೀರೋಗಿಣೀ ಸ್ಯಾತ್ಸತಿತತಾಸ್ಯಾಲಾಪನಿವಚಿತಾ ||೨೮||

ಖತ್ಯಾದಿಲಭ್ಯಾಸೋಽಽಿತಾ ಗೃಹ್ಯಾವಾರವಧಾವರಾ |
ದಿಷ್ಯಾಯೋಗ್ಯಾಸ್ಯಾ ಚಂತ್ರಂತೀ ಪಂಚಸಂವತ್ಸರಾಧಿಕಾಃ ||೨೯||

ಪಂಚಾತದ್ವತ್ಸರಾನ್ಯಾತ್ ನೇತ್ಯಾಸ್ಯಾಃ ಸ್ಯಾರ್ಥಿತರಾಃ |
ಅಸುಕೂಲ ದಿನೀ ತಾಸಾಂ ಅಂದ್ರಕಾರಾಬಲಾನ್ಯಿತೀ ||೩೦||

ಮಂಟಿಸ್ಯಾ ಸ್ಯಾಖ್ಯಾಸ್ಯಾತ್ ಭರ್ತಂ ಕಾರಂಯೀಭ್ಯಾಂತಾನ್ಯಿತವರ್ |
ತಸ್ಯಾಧೀಣೀ ಕಾರಯೀಭ್ಯಾದೀಂ ದರ್ಶಾಣೋದರಸನ್ಯಾಭಾವರ್ ||೩೧||

ದಸ್ಯಾವಾತ್ಯಾಯಾತ್ ರವ್ಯಾನುಬವೆದೀ ಸಮವ್ಯಾತಾವರ್ |
ತಂತ್ರಾಧೀಣೀ ಸವ್ಯಾಗಭ್ಯಾಚ್ಯಾ ನಿಷೀತಂ ವಿಧಿವದ್ಗುರುಃ ||೩೨||

ತಂತ್ರಾಧೀಷ್ಯಾಸೀತ್ಪಂಚ ಕಲಾನ್ಯಿಧಿವದ್ಯಾಜೀತಾ |
ಸ್ಯಾಂದಿತೀಗ್ರಿಂ ಸ್ಯಾತ್ಸಾತ್ಸ್ಯಾ ಜಾಯಾಯಾದುಕ್ತವಾಗಿತಃ ||೩೩||

ಅಂತಾಯಾಸ್ಯಾತ್ಗಂತಾಂ ಸ್ಯಾನಾದ್ಯಾಪ್ತಃ ತುಂಡನಿಗ್ರಿತವರ್ |
ಮಂತ್ರಾಂನುಂತ್ರೀಂ ಸಂಪೂರ್ಣೀಷ್ಯಾ ದೇಹಿತಕ್ತು ತಾಂಭಸಾ ||೩೪||

ಪಂಚಾಷ್ಟುರಮನುಂಜಸತ್ಯಾ ದೇವಾಗ್ರಿಜಂದನೀ ನಿಂಜ |
ಖುಂಡಾಷ್ಟಿಂ ತು ತಸ್ಯಾತ್ ಲಿವೀಜಾಘಾಲಾಕ್ಷಂ ತತಃ ||೩೫||

ಸ್ಯಾಂದಿಲಂ ತತ್ಸಂಕೆಲ್ಯಾ ನೇತ್ರಮಂಬಾಲೇನ ಕ್ಷಮಿಯೀತಾ |
ಸಂಸ್ಯಾತ್ಸ್ಯಾ ಸ್ಯಾಂದಿಲಸ್ಯಾಧೀಷ್ಯಾ ಪೂನಾಗ್ರಂ ಪೋತ್ತರಾಗ್ರಂತವರ್ ||೩೬||

ನಂದಿನಂ ತತ್ತ್ವಸಂಪೂರ್ಣ ಗಂಥಷ್ಠಾಪ್ತಕಾದಿಭಿಃ ।

ನನವಸ್ತನ್ತನ್ನ ಸೋಷ್ಣೀಷಾಷಣೀತ್ತಿರಿಯಾಸ್ವಕುಂಡಲಃ ॥೫೩॥

ಶ್ರೀತಚಂದನಲಿಪ್ತಾಂಗಸಪನಿತ್ತಶರಸ್ತಧಾ ।

ಗುರುನಾರ್ ಪುತ್ರತ್ವಾಷ್ಟಾವಾ ಕ್ರಮಾದಾದಾಯಂಯತ್ತಃ ॥೫೪॥

ಮೂರ್ಧಾರ್ದಾದೌ ನಿನ್ಯಸೇತ್ತಾಂಗಃ ಕ ಮಶೋದಿಷಸತ್ತಮಾಃ ।

ಶಿವಾಯ ನಮ ಇತ್ಯೇವಂ ಮಂತ್ರಮಂಜುರ್ಯ ದೇಶಿಕಃ ॥೫೫॥

ಪುನರೇತ್ತೇಣ ಮೂರ್ಧಾರ್ದಾಂ ಸಂಸ್ಯಾಷ್ಟಾಪ ಮೂಲಮಂತ್ರತಃ ।

ಪ್ರದದ್ಯಾಧಿಸ್ಯರುದ್ವಾಕ್ಷಾನ್ಂತಪೂತಾನ್ಯಧಾವಿದಿ ॥೫೬॥

ಪಂಚಾಷ್ಟೀಂ ಚೋಪದಿಶೇನ್ಯವೋಽಂತಃಂ ದೇಶಿಕೋತ್ತಮಃ ।

ನಾಮಾಂತರಂ ಚ ದಾಸ್ಯಂತಂ ಶಿವನಾಮಂತ್ರರಸ್ವರಮಾ ॥೫೭॥

ಕೃತ್ವಾತ್ಸಾಂಗ್ಸ್ತ ಕರಂತೋವಿಷಸ್ಯಸೇತ್ಪಂಷ್ಟಂ ಸಂಹತಿಮಾಃ ।

ಶಿವಾದಾಯ ಗುರುಸ್ವದ್ಯರ್ಥಿತಾಯ ಸಮರ್ಪಯೇತ್ತಾ ॥೫೮॥

ತತ್ತೋಃ ಗುರುವದೇದ್ವೀತಾಂಗಃ ಸ್ವತ್ತಂಯುಧಿರತ್ತೋಽದಿತವ್ಯಾ ।

ಶಿವಸ್ವಿತಿಕರಂ ಕಾರ್ಯಂ ಭವತಾಂಗಃ ಶಿವಸ್ವಿಧಾ ॥೫೯॥

ಅಜಾರ್ಯಂ ಪೂಜಯೇತ್ತತ್ರ ವಸ್ತ್ರಹೇಮಾಂಗುಲೀಯಕ್ತಃ ।

ಬ್ರಹ್ಮಾಂತಾನ್ಯಾಜಯೇತ್ತತ್ವಾಂ ದಖ್ವಾರಿದಾನಂ ಸಮಾಚರೇತ್ತಾ ॥೬೦॥

ಪೂತಃ ಕಾಲೇಃ ಶಿವಂ ಷ್ಟ್ವಾತ್ಪಾ ಕೃತ್ವಾಸ್ವಾನಾದಿಕಾಃ ಕೃಯಾಃ ।

ಪ್ರತ್ಯಹಂ ಶಿವಸೇಮಾಧಿಂ ಅಲಯಂ ಸಂಪನೇತ್ಯೇತ್ತಾ ॥೬೧॥

ಗೋಪರದ್ವಾರಬಣಹ್ಯೇತ್ತಾ ತ್ವಾ ಕೃತ್ವಾ ದಂಡಪ್ರಾಮಂಕವ್ಯಾ ।

ಸ್ವದಷ್ಟಿಂತ್ಯಾಯಂ ಕೃತ್ವಾ ಪ್ರಾಕಾರಾಭ್ಯಂತರೇ ಶನ್ಯಃ ॥೬೨॥

ದೇವದ್ವಿಜಗುರೂನ್ತಾ ರಂಗಸ್ಥಾನಂ ಪವೇತಯೇತ್ತಾ ।

ಕುಂಭಾತ್ಮಿಕಾಂತರಾಭ್ಯಂ ಚ ಧ್ವಾತ್ವಾ ಭ್ರಮಣಮಾಚರೇತ್ತಾ ॥೬೩॥

ರಾತ್ರೆತ್ತಿರುಷಸಂಯುಕ್ತದಿಸ್ತಾನ್ ರಕ್ಷಣೆ ವ್ಯಜೀತ್ |
ರಾಷ್ಟ್ರದ್ವೈಭವಾನ್ ನಹಿನೇನೇ ಭಕ್ತಿಹೀನೇ ಕಣಕ್ಕೆಯಃ

|| ೪೫ ||

ಕುಲಹಿನೇ ಕರ್ಮನಾತಃಸಾತ್ಕಷಾದಿವಿಹಿನಕೇ |
ರೋಗನ್ಯದಿಭ್ರವೇದಿಪ್ರಸ್ವಾಯಾಜಾರಲೋಪಕೇ |

|| ೪೬ ||

ಗ್ರಾಮಾರಿಷ್ಯಂ ಚ ದಂಭಿಕ್ಷಣೆ ವಾಹಾವಾರೀ ಪ್ರಕೋಪನ್ನು |
ಪರಿಷ್ಟ್ರೇ ಲಕ್ಷಣೆರ್ಯಾತ್ತಂ ತಸ್ತಾತ್ತಂ ಚ ಸಿಯೋಜಯೀತ್ |

|| ೪೭ ||

ತ್ವಾಧ್ಯಮೃಷಣೆಯಂಸ್ವನೇ ವಾದಕಾನಾಂ ಚ ಲಕ್ಷಣವ್ |
ತ್ರದಾಧಿನ್ಯತಾತ್ತಂ ಸುಸ್ತಾತ್ತಂ ಭೂತಿರುದಾರ್ಪಣಾರಿಣಃ |

|| ೪೮ ||

ತೀವನಾಮಜನಾಸಕ್ತಿ ದಿಕ್ಷಯಾ ಶಂದ ಮಾನಸಾಃ |
ಇತ್ಯಾದಿಲಕ್ಷಣೋವೇತಾದೇತೇ ತ್ರೇಷ್ಣಾಂಕ್ಷಾ ವಾದಕಾಃ ||
ಶಿವಂ ಸಂಕ್ಷೇಪತ್ವ ಶ್ರೋತ್ತಾ ಬ್ರಹ್ಮವಿದಾಪರಹಣೋತ್ತಮಾಃ |

|| ೪೯ ||

ಇತಿ ಶ್ರೀವಾಗಮನಾರೇ ಅರ್ಚನಾಂಗಪಟ್ಟಿಲಂ

ಸಮಾಖ್ಯಾತಿವರ್ಮಣ

ಶ್ರೀ ಸಾಂಬತಿವಾಸಣಿಮುಸ್ತು.

ಶ್ರೀ ಸಾಂಭಾರು ನಮಃ

ತ್ಯಾಗನುಸಾರೇ ಮುದ್ರಾವರ್ಚಲನ್ಯಾ

ಮುದಂ ಕರೋತಿ ದೇವಾನಾಂ ದ್ವಾವಯಂತ್ಯ ಸಂರಾಂ ಶ್ರುತಾ |
ನೋದನಾದ್ರಾವಣಾಜ್ಞೈವ ಮುದ್ರೇತಿ ಪರಿಕೀರ್ತಿತಾ

||೧||

ತ್ಯಾಗೈವ ಪ್ರಯತ್ನೇನ ದರ್ಶಾಯೋ ದರ್ಶನಾದಿಷು |
ಮುದ್ರಾ ನ ದರ್ಶಿತಾಯಂಸ್ಯಾಂ ಶಾ ಪೂಜಾನಿಷ್ಠಲಾಭವೇತಾ

||೨||

ತ್ಯಾಗಾಧ್ಯನ್ಯಾಷಯಂಃ ಸರ್ವೇ ಮುದ್ರಾಂ ಲಕ್ಷ್ಯಾಂ ಪರವರ್ತಾ |
ದಹ್ವಾಭ್ಯಾ ಮಂಜಲಿಂ ಬಧಾಪ್ನಾನಿಂತಾ ಮಂಜಲ ಪರ್ವತೋಃ

||೩||

ಅಂಗುಷ್ಠೌ ನಿಷ್ಪತ್ತೇತ್ಯೇಯಂ ಮುದ್ರಾತ್ಮಾ ನಾಂತಿಂ ಶ್ರುತಾ |
ಉಚ್ಛರಿತಾಂಗುಷ್ಠಮುಂಷೈಷ್ಯೋಸ್ತು ಸಂಯೋಗಾಶ್ವಲ್ಲಿಧಾಸಿಂತೇ

||೪||

ಅಂತಃಪ್ರನೇತಿತಾಂಗುಷ್ಠಾ ಶ್ವೇತ ಸಂರೋಧಿಸಿಂಮಂತಾ
ಉತ್ತಾನ ಮಂಷೈಯಂಗಳಾ ಸಮೃದ್ಧಿಕರಣೇ ಮಂತಾ

||೫||

ಯಾಜ್ಞೀಂ ಜ ಮಂಧ್ಯಮಾಂ ಕೃತ್ಯಾ ತರ್ಜಾನಿಂ ಮಂಧ್ಯಪರ್ವತೇ |
ಸಂಯೋಜಾ ಕುಂಚಯೇತ್ಯೇತ್ಯಂಚಿಸ್ಯುದ್ರೀಪಾಂಕುತಸಂಜ್ಞೈಜಾ

||೬||

ಅಂಗುಷ್ಠಗ್ರೀಣ ತರ್ಜಾನ್ಯಾಸ್ಯೇಯೋಜಾಧೋಽಧ್ವರೀಮಂತಾ |
ಅನ್ಯಾಂಗುಲೀಷ್ತಾ ನಮ್ಯಾ ನಾರಾಜಸ್ಯಾಪ್ತಸಾರ್ಯತೇ

||೭||

ದಕ್ಷಾಪಾಣೇ ಪೃಷ್ಟ ದೀಶೇ ವಾಮಪಾಣಿತಲಂ ನ್ಯಾ ಸೇತಾ |
ಅಂಗುಷ್ಠಾಜಾಲಯೋತ್ಪಮ್ಯಜ್ಞದ್ರೇಯಂ ಮಂತ್ಯರೂಸಿಂತೇ

||೮||

ಅನ್ಯಾಜತ್ತಾ ನುಂಷ್ಟಿದೀಘಾಂಧೋಽನುಂಖಿ ತರ್ಜಾನಿಂ |
ಅನಕುಣ್ಣನ ಮುದ್ರೇಯಮಂಭಿತೋಽಭಾನಿತಾ ಮಂತಾ

||೯||

ಅನ್ಯಾಂಷ್ಯಗ್ರಥಿತಾಂಗುಷ್ಠಾ ಪ್ರಸಾರಿತ ನರಾಂಗುಳೀ |
ಮಂತಾಮುದ್ರೇಯ ಮುದಿತಾ ಪರಮಿಕರಣೇ ಬಂಧ್ಯೇ

||೧೦||

ಕೃಂಬನುಸಾರೀ ಮುದ್ರಾಪಟೆಲನ್

೧೨೫

ಕೃಂಬನು ಮೂಲಕಂಲಗ್ಯಾಂಗೆಷ್ಟೇ ಗಂಥಮುದ್ರಿಕಾ |
ಉಂಗುಣ್ಡು ಮೂಲಲಗ್ಯೇ ಇ ಕರ್ಜನ್ಯೋ ಪ್ರಷ್ವಮುದ್ರಿಕಾ

||೧೦||

ಉಂಗುಣ್ಡೇ ಕರ್ಜನ್ಯೇ ಮೂಲಯೋಗೇಸ್ತಾದ್ವಾಪನುದ್ರಿಕಾ |
ಉಂಗುಣ್ಡು ಮುಧಮಾ ಮೂಲಯೋಗೇಸ್ತಾದ್ವಿ ಏ ಮುದ್ರಿಕಾ

||೧೧||

ಉಂಗುಣ್ಡೇತಸಾಮಿಕಾ ಮೂಲಯೋಗೇ ನೈವೇದ್ಯ ಮುದ್ರಿಕಾ |
ಉಂಗುಣ್ಡೇಧ್ವಂ ತಥಾ ಮುಖ್ಯಂ ಕೃತವ್ಯ ವಾಮೇನ ನೇಷ್ಟ್ಯಯೇತಾ ||೧೨||

ರಂಗಮುದ್ರೀತ ನಿಖ್ಯಾತಾ ಪ್ರಕ್ಷೇಪಾಂತು ಪ್ರದರ್ಶಯೇತಾ |
ಸಾಮೇಣಂಧೋತು ಸಂಯೋಜ್ಯ ಅಂಗುಣ್ಡೇಧ್ವರಗಾಃ ಕೃಮಾಃ ||೧೩||

ಸಹಿನೇತ್ಯ ದ್ಯುದಿಸ್ತಾನೇ ನಮಸ್ತಾರೋಽ ಯ ಮುಚ್ಯತೇ |
ಕಸ್ತಾಭ್ಯಾಂ ಕಾರಯೋತ್ತ ಕೃತಾಳಮುದ್ರಾಂ ಸುತೋಭನಾ

||೧೪||

ಕರ್ಜನ್ಯೇ ಮೂಲ ಪರ್ವಸಾಂಗುಣ್ಡು ನಂಜಲೀ ಕೃತಾ |
ವಿಷಾ ಹಿ ತಂತ್ರ ಮುದ್ರಾಸ್ತಾತ್ಸ್ವಾನಕಾಲೀ ಪ್ರದರ್ಶಯೇತಾ

||೧೫||

ಕಣ್ಡುನ

ಹಿಭಿತ್ತ ದ್ವಿಷ್ಟಾಂಗುಣ್ಡು ವಾಮಯಸ್ತಸ್ಯ ಮುಖ್ಯನಾ |
ಕೃತ್ಯಾಂಗುಣ್ಡುತಜನ್ಯ ಸಂಯುಕ್ತೇ ಪ್ರಸ್ತರೇ ಸಮೇ

||೧೬||

ಹಸ್ತಾಂತಿತ್ವಾಸಾ ಬಧಿತ್ಯಾಂಯಾನ್ಯಾಸ್ಯ ಮೂಲಧ್ವರಗಾಂ |
ತಂತ್ರ ಮುದ್ರೀಯ ಮುದ್ರಿಕಾ ಜಾಂಡಾನೋಽಕ್ಷಾಂಡಾಂಚಿರಾತಾ

||೧೭||

ನಾಮಸತ್ಯಾಂ ಇ ಪದ್ಯಭೋಗಾಸಮಮುದ್ರಾ ಪ್ರಕ್ರಿತಾ |
ಉತ್ತರೇ ತು ಸಮುಖ್ಯಾ ಕೃತವ್ಯ ಸನ್ನುತ ವ್ಯೋಮಿತಾಂಗುಳೀ

||೧೮||

ಹಿಂತಾಂತಿವಿಂತಾಂಗುಣ್ಡು ಸುಭಗ್ಯೇ ಸುಪ್ರಸಾರಿತಾ |
ಕೃಂಬನುಂಗುಣ್ಡುಭೋಗ್ಯ ಮುದ್ರೀತಾ ಇಕ್ಕ ಸಂಜ್ಞಾಕಾ

||೧೯||

ಕೃಂಬನುಂಗುಣ್ಡುದ್ವಾತಸ್ತಸ್ಯ ಸಂಯುಕ್ತಃ |
ಕಾಂತಾಂಭುಂಭಿಭಿಃ ಸ್ತಾಂಮುದ್ರಾಪರಮಂಭಾ

||೨೦||

ತಜ್ಞನಿಃ ಮಂಧ್ಯಮಾಂಗುಷ್ಠೈರಪಾನಸ್ಯತುಸಾಸ್ಯತ್ತಾ ।
ಅನಂತಮಂಧ್ಯಮಾಂಗುಷ್ಠೈಸ್ಯಾಪಾತ್ತಾನಸ್ಯಜ್ಞವುಂದಿಕಾ ॥೨೫॥

ತಜ್ಞನ್ಯಾನಾವು ವುಧ್ಯಾಭಿಸ್ಯಾಂಗುಷ್ಠಾಭಿಕ್ಷ್ಯತುದಿಕಾ ।
ವುಂದ್ವಾಂಗುಳೀಭಿ ಸ್ವವಾಭಿ ಸ್ವಮಾನಸ್ಯಪ್ರಕೀರ್ತಿತಾ ॥
ಅಧೋಃ ವುಂಖೀ ವಾವುಹಸ್ತೀ ಉಧಾರ್ಥಸ್ಯಂ ದಷ್ಟಜಸ್ತಿಕವೂ ॥೨೬॥

ತ್ಯಾಪ್ತಾಂಗುಳೀರಂಗುಳಿಷ್ಠಂಗ್ರಂಥೈ ಪರಿವರ್ತಯೀತಾ ।
ವಿಷಾ ಸಂಹಾರ ವುಂದ್ವಾಸ್ಯಾದ್ವಿಸಜ್ಞನವಿಧೌ ಸ್ತ್ರೀತಾ ॥೨೭॥

ವುಂಷ್ಟಂ ಕೃತ್ವಾ ತುಹಂಸ್ತಾ ಚ ಕರಪ್ಯಾಸ್ತಾ ಚ ಯೋಜಯೀತಾ ।
ಕನಿಷ್ಠಾ ಪ್ರಸ್ತಾದಿಘಾರ್ಥ ನಿಪ್ಯಂರಾಖಾನಿರೋಧಯೀತಾ ॥೨೮॥

ಪ್ರಸಾರ್ಯಕರಜಾಸ್ಯಾರ್ಪಾನ್ತುಣಿ ಬಂಧೌ ಸಮೇತ್ಯಸ್ಥಾ ।
ಅಂತಃ ಪ್ರನಿತ್ಯಜಾಗುಷ್ಠಾತ ಯೋಃ ಹೃಷಿವನಸ್ಯಾತೀತಾ ॥೨೯॥

ಪ್ರಸಾರ್ಯೋತ್ಪದ್ವಾವುದ್ವಾನಾಸನೀತು ಪ್ರದರ್ಶಯೀತಾ ।
ಕರಾಭಾರ್ಯವುಂಜಲಿಲಂಕೃತಾಪ್ತಾ ಸವಕ್ರಾಸ್ಯಾದಸಾವಿಕಾ ॥೩೦॥

ತಯೋರಂಗ್ರಾತು ಸಂಲಗ್ಂತು ತೇಷಾಸ್ತು ಪ್ರಸ್ತಂತಂ ತಥಾ ।
ದ್ವಾವುದ್ವಾಭನೇ ದೇಷಾ ದ್ವಾಭಾ ನೇ ಪ್ರದರ್ಶಯೀತಾ ॥೩೧॥

ದ್ವಾಹಸ್ತತಲಕೋಯೋಜೋ ವುಧ್ಯಾಂಗುಳ್ಯಗ್ರಂಭ್ಯಯೋಃ ।
ತಜ್ಞನ್ಯಾನಾವಿಕಾಯೋಜೋ ಕನಿಷ್ಠಾಂಗುಷ್ಠಾನ್ಯಾತ್ತಾ ॥೩೨॥

ಇದಂ ಹಂಡವುಂಖಿಖಾತಾ ದರ್ಶಯೋದ್ವಕ್ತು ಕವನಂಣಿ ।
ದ್ವಾಹಸ್ತನೇಕತಃ ಕಂರಾಧಂತರಂ ಸುಷಿರೇತಯೋಃ ॥೩೩॥

ತಿರಿಷ ವುಂಕುಳಾಕಾರ ಸ್ವಾನಾಂ ತೇತು ಪ್ರಕಲ್ಪಯೀತಾ ।
ದ್ವಾಹಸ್ತಾಂಗುಳಂತುತ್ವೀಧ್ವಂ ವುಧ್ಯತಜ್ಞನ್ಯಾನಾವಿಕಾ ॥೩೪॥

ಕನಿಷ್ಠಾಂಗುಷ್ಠಾಂಗ್ರಾಮ್ಯಾನುಂದ್ರೀಯುಂ ಶೂಲಸಂಜ್ಞಾತಾ ।
ಉತ್ತಾನೋತ್ತಾಕರೋ ಕೃತ್ವಾ ನೇಣಿ ಬಂಧಂತು ಕಾಢಯೀತಾ ॥೩೫॥

ಶ್ಯೈವಾಗಮನಸಾರೇ ಮುದ್ರಾವಟೆಲಮಾ

೧೨೫

ಮಂಧ್ಯನೇ ಕುಂಚಿತಾಂಗುಷ್ಠೌ ಶೋಷಣಕ್ಕ ನಿರಳಾ ಮತಾಃ |
ಪದ್ಮಮುದ್ರಾಭನೇದೇಷಾ ಸರ್ವ ತತ್ತ್ವವಿನಾಶಿನಿಃ ||೧೨೬||

ಮುಖ್ಯಂ ಕ್ಷೈತಾತ್ಮಕ ಹಸ್ತಾಭ್ಯಾಮಂಗುಷ್ಠೌ ವಿನತಾವ್ಯಭ್ಯಾ |
ಮಂಧ್ಯಮೊಂಗುಳಿಯುಗ್ಂತು ಮಂಜುಮೂಢ್ಯಂ ಪ್ರಸಾರಯೀತ್ | ||೧೨೭||

ಪರಸ್ಯರಂಬನ್ಯೇ ಯುರಂಗೆಳಿಭಿದ್ವಿರ್ಜಿಂತಮಾಃ |
ಉನ್ಮಾಭಿರಭಿ ಸಂಶ್ಲಷ್ಟೌ ಕೂರ್ಪರಂಡ್ವಾಗದೇತಿ ಜ

||೧೨೮||

ಅಂಗುಳಿಭಿಸ್ಯಮಸ್ತಾಭಿದ್ವಕ್ಷಣೀ ತರಹಸ್ತಯೋಃ |
ಸಂಪುಟೀಕರಣಂ ಬ್ರಹ್ಮಮುದ್ರಾಜ ಪರಿಕೀರ್ತಿತಾ

||೧೨೯||

ಅಂಗುಷ್ಠೇ ದ್ವೇ ಕನಿಷ್ಠೇ ದ್ವೇ ತಥಾ ಸ್ತಾತ್ತಜರ್ಣಿದ್ವಯೋಃ |
ಸಹಯುಕ್ತಾಗ್ರಹ ಕೃಷ್ಣಾ ವಿಷ್ಣುಮುದ್ರೇತಿ ಕೀರ್ತಿತಾ

||೧೩೦||

ಸಾಚ್ಯೈನ ಶೇಷಿತಾಂಗುಷ್ಠಾ ಸಮಸ್ತೇನ ಪರಸ್ಯರವರ್ತಾ |
ಉಭಯಾಂಗುಷ್ಠ ಮುದ್ರಾಸಂರುದ್ರಸ್ಯ ಕಧಿತಾ ದ್ವಿಜಾಃ

||೧೩೧||

ಉತ್ತಾನಾತು ಕರೌ ಕೃತ್ವಾ ನೇಣ ಬಂಧಂತು ಕಾರಯೀತ್ |
ತಜರ್ಣಿನೀ ತಲಕಾನಿಷ್ಠಾ ಪ್ರಸ್ತಾತೌ ಸಂಯುತೌ ತಥಾ

||೧೩೨||

ಮುದ್ರಾ ಸದಾಶಿವಾಖಾತಾಚಾವಾಹಾಂತೇ ಪ್ರದರ್ಶಯೀತ್ |
ಉತ್ತಾನಾತುಕರೌ ಕೃತ್ವಾ ತಜರ್ಣಿನ್ಯಂಗುಷ್ಠಸಂಯುತೌ

||೧೩೩||

ನಿಧಾಯಾಂಗುಷ್ಠ ಶಿರಸಿ ತಜರ್ಣಿಗ್ರೇವಿಶಿಷತಃ |
ಶಿವಾಸನಾಭಿದೀಯಂ ಜ ಮುದ್ರಾಜ ಪರಿಕೀರ್ತಿತಾ

||೧೩೪||

ಸವ್ಯ ಹಸ್ತಾಂಗುಳೀಸವ್ಯಕ್ಷಣೀನ್ಯಸ್ಯ ತಥೀತರವರ್ತಾ |
ಪ್ರಸರೇ ದ್ವಿಘ್ರಾರಾಜಸ್ಯ ಮುದ್ರಾವಿಷ್ಣುವಿನಾಶಿನಿಃ

||೧೩೫||

ಉತ್ತಾನಾತುಕರೌ ಕೃತ್ವಾ ನೇಣಬಂಧಂತು ಕಾರಯೀತ್ |
ಪ್ರಸಾರ್ಯ ಮಂಧ್ಯಮೊಂಗುಷ್ಠಾ ಉನಿಷ್ಠಾ ಜ ಸಮಾಯುತೌ

||೧೩೬||

೬೯

ಶ್ರೀವಾಗನುಸಾರೇ ಮುದ್ರಾಪಟೀಲವೋ

ಇಯಂ ನುಕೈತ ನುಡ್ರಾಖ್ಯಾ ಪ್ರತಿಷ್ಠಾಂತೇ ಪ್ರದರ್ಶಯೇತಾ |
ಉತ್ತಾನೋತು ಕರ್ತಾಕೃತಾಂ ವಾಮಾಂಗುಷಂತುಂಮಧ್ಯನೇತೇ ||೫೫||

ಉತ್ತಾನೋತುಕರ್ತಾ ಕೃತಾಂ ವಾಮಾಂಗುಷೇತೇ ಚ ನುಧ್ಯನೇತೇ |
ತೇಷಾತ್ಮರಸ್ತು ಸಂಪೂರ್ಣಾತ್ಮ ತಜಾನಿತೇ ಪ್ರಸ್ತಾತೋ ಯುತ್ತಾ ||೫೬||

ತತ್ತುವುದೇತಿ ವಿಷಯಾತಾ ಪೂಜಾಕಾಲೇ ಪ್ರದರ್ಶಯೇತಾ |
ಕನಿಷ್ಠೇದ್ವೇ ತಥಾಂಗುಷ್ಟೋ ಭೂಸುರಾಸ್ತಜಾನಿತೇ ದ್ವಾಯೋ : ||೫೭||

ತಿಷ್ಯಂ ಪ್ರಸಾರಯೇತ್ತತ್ತರ ಜಾಂಗುಲಾನಿಕರದ್ವಯೇತೇ |
ನುಧ್ಯನುಮಾಂದಕ್ಷಿಣಿಕರೇತಾ ನಾನಿಕಾಂ ಚ ತಥೀತರೇ ||೫೮||

ಸಂಹೃತ್ಯ ಪ್ರತರೇಷ್ಟೇಷಂ ಕರಯೇತೇ ರುಭಯೋರಣಿ |
ಜ್ಞೇಯಾ ಸುರಭಿ ನುಡ್ರಾಸಾ ಯಾಗ ಪ್ರವೃತ್ತಿತೋಧಿನೀ : ||೫೯||

ಉತ್ತಾನೋತುಕರ್ತಾ ಕೃತಾಂ ನುಣಿಂಧಂ ದ್ವಿಜೋತ್ತಮಾ : |
ಪ್ರಸಾರ್ಯ ನುಧ್ಯನೋದ್ವೈತು ನುಷ್ಟಿಂ ಕರಾತ್ತದನ್ಯಾಕಾ : ||೫೧||

ಘಟಿ ನುಡ್ರಾ ಭನೇದೇಷಾ ಭೂತಸ್ತೇತ ನಿನಾತಿನೀ |
ತರನುಡ್ರಾ ಭನೇದೇಷಾ ಸರ್ವಮಾಕಂಚಿತಂ ಭನೇತ್ರ ||೫೧||

ಉತ್ತಾನೋತುಕರ್ತಾ ಕೃತಾಂ ನುಂಷ್ಟಿಂಧಂತು ಜೋಭಯೋ : |
ದಕ್ಷಿಣೇ ತಂ ನೂಲಾಂತಂ ಕರ್ತಾಯೋತ್ತವ್ಯ ತಸ್ತಾತವಾ : ||೫೨||

ಧನುಮುಂದಾರ್ ಭನೇದೇಷಾ ಸರ್ವ ತತ್ರ ನಿನಾತಿನೀ |
ನುಧ್ಯನೂನಾಸಾಮಿಕಾ ಸಮೃಗಂಗುಷ್ಟಾಗ್ರೇ ನಿಯೋಜಯೇತಾ : ||೫೩||

ನೃಗೀ ನುಂದ್ರೇತಿ ವಿಷಯಾತಾ ಹೋಮಕಾಲೇ ಪ್ರಯೋಜಯೇತಾ |
ತಜಾನ್ಯಂಗುಲಿನಾದಿಷು ಜ್ಞಾನಮುಂದಾರ್ ಪ್ರದರ್ಶನವಾ : ||೫೪||

ಸ್ವರ್ಣವಂ ನುನಸಾಧ್ಯಾತ್ಮ ದಿಗ್ಂಧಾರ್ಥ ತತೋ ಗುರುಃ |
ಹಸ್ತಾನಧೋ ನುಂಬೋ ಪದಾಧ್ಯಂ ನಯೇದಾತತೋ ನುಂಖನ್ಬಾ ||೫೫||

ತ್ಯಾಗನುಸಾರೇ ಮುದ್ರಾಷಟ್ಟಿಲನ್ನು

೧೨೭

ತಿರ್ಯಕ್ಕು ಹೊಡ್ದು ಮುಕ್ತಾಗ್ರಂ ಮುಹೂರುದ್ವಾಂ ಪ್ರರೋಚನೇ |
ಸದ್ಗುರುಕಾರ್ತಾಕರೌ ಕುರ್ತಾಂಗುಷ್ಠೌ ಕಣೀಕಾಸವ್ರೌ

||೫೬||

ಪದ್ಮಮುದ್ರಾಂಥ ಸಾ ಜಿವ್ಯಾ ಮುದ್ರಾಂಗುಷ್ಠೌ ಪ್ರಸಾರಣಾತ್ |
ಮಂಘ್ಯಯೋರಗ್ರಂ ಯೋಗಾಷ್ಠೌ ವಿಷ್ಣುರೀತಿ ಪ್ರಕೀರ್ತಿತಾ

||೫೭||

ದಕ್ಷಾಹಸ್ತಾಕಲಂ ನಾನುತಲೇ ತಿರ್ಯಕ್ತ್ಯಾಯೋಜಂಯೇತ್ |
ಅಂಗುಳಿಭಿಸ್ತಾನೈಶ್ಯೇನ್ಯಂ ಕರ ಪದ್ಮಂ ನಿರುಧ್ಯಾಜ

||೫೮||

ಅಂಗುಷ್ಠೌ ರಂಯುತ್ತಾ ಕುರ್ತಾಂತ್ಯಾರ್ಥಂ ಮುದ್ರಾ ಪ್ರಕೀರ್ತಿತಾ |
ಮುಷ್ಪ್ರಾಃ ಪ್ರಸ್ತುತ ತಜಾನ್ಯಾ ಮುದ್ರೇಯಂತಾಸಿನಿಮುತಾ

||೫೯||

ತಜಾನೀ ಮಂಘ್ಯಮೇ ಶಿಷ್ಟೇ ಮುಷ್ಪ್ರಸ್ತೇ ಜ ಪ್ರಸಾರಿತೇ |
ಕುವಿಕ ಖಂಡ್ ಮುದ್ರೇಷಾ ಸರ್ವ ತತ್ತ್ವಪ್ರವರ್ತನೀ

||೬೦||

ತಜಾನ್ಯಗ್ರಂ ಮಂಘ್ಯಮಯಾ ಸಂಪೂರ್ಣೇಜಾಪಮುದ್ರಿಕಾ |
ಅರೋಪ್ಯ ನಾನುಹಸ್ತಾಷ್ಠೌ ಕನಿಷ್ಠಾ ನಾಭಿಮಂಡಲೇ

||೬೧||

ತಾನದ್ವಾಸ್ತು ಹಸ್ತಾಷ್ಠೌ ನಾನೂಂಗುಷ್ಠೇನ ಯೋಜಯೇತ್ |
ವಿತತ್ತಾ ಜ ಕರೌ ಕೃತಾಷ್ಠಾ ದಕ್ಷಾಂಗುಷ್ಠಂನ್ಯಾಸೇನ್ಯಾಹೇ

||೬೨||

ಪರಫೇಯಂ ಸಮಾಖ್ಯಾತಾ ದುಷ್ಪಾಹಾರೋವಿನಕೃತೀ |
ಅಂಗುಷ್ಠಾನಾವಿಕಾಭ್ಯಾಂ ತು ತಥಾಖ್ಯಾದಸ್ತು ಮುದ್ರಿಕಾ

||೬೩||

ಕನಿಷ್ಠಾಂಗುಲಪೂರ್ವಂತು ಸಂಯ್ಯಾಂಗುಷ್ಠೌ ಕೇನ ತು |
ನಿಭದ್ಧ ತಜಾನೀಂ ಭೂಯಾಸ್ತುದಗ್ರಂನತಮೋವ ಜ

||೬೪||

ಖಂಡ್ ಮುದ್ರಾಭನೇದಾಪ್ಯಾಸಿ ಸರ್ವದುಷ್ಪಭಯಂಕರೀ |
ಅಂಗುಷ್ಠೌತಜಾನೀಭಾಂತು ಸಂಯೋಗಸ್ತುಪ್ರಮುದ್ರಿಕಾ

||೬೫||

ಜ್ಞಾನಮುದ್ರಾಪಿಸ್ಯಾನ್ಯಾಸಾಪ್ಯಾದ ಜ್ಞಾನಕಮೋಪಹಾ |
ಉತ್ಪಾಸಿತೌಕರೌಕೃತಾಪ್ಯಾ ವಾಪಂಮುದ್ರಾಸಿಗದ್ಯತೇ

||೬೬||

ಗಳೆ

ಶ್ರೀವಾಗನುಸಾರೇ ಮುದ್ರಾನಟಲವನ್ನೇ

ಮುಷಿಪುಂಕೃತ್ವ ನಾಮಂಹಸ್ತಮಂಗುಷ್ಟಮೃಜಂಮಂಶರ್ಥಾತ್ |
ಅಪಸವ್ಯ ಕರೀಣೈನ ತದಂಗುಷ್ಟಂತು ಬಂಧಂಯೇತಾ |

||೨೩||

ಪ್ರಸಾರ್ಯ ದಷ್ಟಿಕಾಂಗುಷ್ಟಂಜ್ಞೈ ಇಯಾಮುಂಸಲಮುಂದಿಕಾ |
ಪ್ರಸಾರ್ಯ ನಾಮಮುಂತಾನಮಂಗುಳ್ಳೋಽವಿರಳಾಯೆತಾಃ |

||೨೪||

ಕುರಾತ್ಸತ್ತಾಪಕುಂಚಿತಪ್ರಾಸ್ತಾಸ್ವಾದಂಗುಷ್ಟಂ ತು ಸೇತುವತ್ |
ಸಂಲಗ್ನಿಕರತಾಪಾಸು ಸಂಮುಖಂ ತಾಸುನಂಧ್ಯವಾವರಾ |

||೨೫||

ಬದ್ಧಿಇಯಾದ್ಭುತ್ಪಂ ಮುಖಾಂತು ಶಕ್ತಿಮುದ್ರಾಂತುನಾದ್ವಿಜಾಃ |
ಮುಷಿಂಸಂಬಂಧ್ಯ ಪಕ್ಷಾಗ್ರಂ ತರ್ಜ್ಞಾನಾವಂ ಕುತಾಭನೇತಾ |

||೨೬||

ಅಂಗುಷ್ಟತಜನಿಎಯೋಗಾದ್ಭುತಂಸೀ ಮುದ್ರೇತಿತೀರ್ಥತಾ |
ತಥಾಸರ್ವಾಂಗಾಳೀನಾಂ ಚ ಸಂಯೋಗಾತ್ಮಾಕರೀನುತಾ |

||೨೭||

ಮಣಿಬಂಧ್ಯಾತು ಸಂತ್ತಿಷ್ಟಾಪ್ತಿ ಕೃತ್ವ ಪಾಣಿದ್ವಯೇಽಪರ್ತಾ |
ಅಗ್ರೇದೇತಾತ್ತುಸಂಲಗ್ನಿಮುನ್ನತಂ ಮಂಧ್ಯವಾಯುಂತವರಾ |

||೨೮||

ಹದೇತಿನಿಇಯುತಂ ಯುಂಗ್ರಂ ತಧ್ಯವಾನಾವಿಂಕಾದ್ವಯೇಯಂವರಾ |
ದ್ವಿಗುಣೀಕೃತ್ಯಾಂಗುಷ್ಟಂ ನನುಯೇತ್ತದಧೋಽಮುಖವರಾ |

||೨೯||

ಶನ್ಯೇಶನ್ಯೇಸ್ವಾಪ್ತಿದ್ವಾವತ್ ಸ್ವಂಸಂ ಪಾಣಿಯೋದ್ವಯೋಽಸ್ತಲವರಾ |
ವಿರಳಂತು ಸ್ವಾಪಿಂ ಕುರಾತ್ಸಂಗುಷ್ಟಂ ನನುಯೇತ್ತದಧೋಽಮುಖವರಾ |

||೨೧||

ಕನಿಷ್ಠಿಕಾದ್ವಯಂ ಜೈವ ಧರಣೀನ ಸಮೀನತು |
ಮುದ್ರಾವಾಗಿತ್ತರಿಂ ಜೇಯಂ ಭವೇದ್ವಿಭವದಾಂಬಿನಿ |

||೨೨||

ಗಸ್ತಮಂಗಳಿಂಫಾಂತಂಕೃತ್ವ ಹಸ್ತಯುಂಗೇನತು |
ಬಲಾತ್ಸಮಿಂಡಯೋತ್ತುರ್ವನ್ನಂಗುಷ್ಟಿದ್ವಯೋಳ್ಬಿತವರಾ |

||೨೩||

ಫೇತ್ತಪಾಲಸ್ಯ ಮುದ್ರೇಯಂ ಸರ್ವವಿಷ್ಠಿವಿನಾಶಿನಿ |
ಕೃತ್ವಹಸ್ತಾಸವುಂಬೌತು ಸಂಯುತಾ ಸುಪ್ರಸಾರಿತಾ |

||೨೪||

ಸಂಮುಖಂ ನುಧ್ಯನೂರ್ಯಾಯುಗ್ತಂ ನಿಷ್ಕಿಪ್ತಾ ಉಗುಳಂತುಃ ಪರಾಃ ।
ಪರಸ್ಪರನುಬಾಕ್ಷಿಪ್ತಂ ಭುಜಬ್ರಂದೇನ ಕಲ್ಲಿತಾಃ ॥೨೩॥

ಅಷ್ಟ್ರೀನುಂದ್ರೀತಿನಿಷ್ಯಾತಾ ಸರ್ವ ಸೌಭಾಗ್ಯದಾಯಿಂನಿಃ ।
ಅಧೀಕೋನುಂಬರೋ ನಾಮನುಸ್ತಾದ್ಯ ಶಾದಷ್ಟಿಷೇನ ತು ॥೨೪॥

ಷ್ಟಷ್ಟಂಧೀತೀಸವಾಕ್ತ್ರಂತಃ ಕೊನೆಂನಾಮಾಧ್ವನಾ ದ್ವಿಜಾಃ ।
ಕರ್ತೌ ತು ಸಮುಖೋ ಕೃತ್ವಾ ಸಂಕ್ಷಿಷ್ಟಾ ಸುಪ್ರಸಾರಿತಾ ॥೨೫॥

ಮಂಧ್ಯಕೋನುಂಬಾಲತಃಪ್ಯಷ್ಟೇ ವಿಪರ್ಯಸ್ತೇಹ್ಯನಾಮಿಕೇ ।
ತಜ್ಞಾನಿ ಮಾಲಯೋರ್ಜಸ್ತಂ ತಾಭ್ಯಾಮಂಗ್ರೇನಿಗೂಹಂಯೇತಾ ॥೨೬॥

ತೀಷಂಯೋನುಂಧ್ಯಯೋರಗ್ರೇ ಕನಿಷ್ಠಾ ಯುಗುಳಂ ಪುನಃ ।
ಷ್ಟಷ್ಟಂಕೋಲಗ್ನಂ ನಂನೈಷ್ಯಂ ತಲವಂಧೀಕ್ಷಾನ್ಯಂ ಭವೇತಾ ॥೨೭॥

ಅಂಗುಷ್ಠಾಗ್ರಂಥ್ಯಂ ಚುರ್ವ್ಯನ್ಯಧ್ಯಯೋರಗ್ರಂಥ್ಯಗವ್ರಾ ।
ಯೋನಿನುಂದ್ರೀತಿ ನಿಷ್ಯಾತಾಸನಾಭಿಷ್ಟ್ವಂಪ್ರದಾಯಿಂನಿಃ ॥೨೮॥

ಸ್ವೋಽಟಿಯೋದಿಕ್ಷಾದತಸುಚಂಗುಷ್ಟೇನ ಚ ತಜ್ಞಾನಿವರ್ಗಾ ।
ದ್ವರಂಕರಂಯುಗೇನ್ಯೇನ ಚಕ್ಷಾಂ ಸನ್ಮಿರಿಕ್ಷಾಯೇತಾ ॥೨೯॥

ಅತ್ಯಂನುಂದ್ರೀತಿ ನಿಷ್ಯಾತಾತಾಸಿನಿಃ ಸುರವಿದ್ವಿಷಾವ್ರಾ ।
ಉತ್ಪಾನೇ ದಷ್ಟಿಷೇ ಪಾಣಾವಗ್ರೇಗುಷ್ಟಂಕನಿಷ್ಟಾಯೋಃ ॥೩೦॥

ಸೇತುನನ್ಯೇಳಯೇಜ್ಞಿಷ್ಟ್ವಂ ಸಂಕ್ಷಿಷ್ಟಂ ವ್ರತತಿತ್ರಯವ್ರಾ ।
ಆಕುಂಜಿತಾ ಘಾಕಾರಾ ಪಾತಮುದ್ರಾಭವೇರಿಯಂವ್ರಾ ॥೩೧॥

ದ್ವ್ಯಾಹಸ್ತಾ ಸಂಶುಟೀಕೃತ್ಯ ಸಂಮುಖೋ ಸಂಪ್ರಸಾರಿತಾಃ ।
ವಿನಿಯೋಜಯಲಲಾಟಾಗ್ರೇತಿರ್ಜಾವನತೇ ನ ಚ ॥೩೨॥

ಗುರ್ವಾದಿಸಪ್ತಕಸ್ಯಾಷಾ ನುಡ್ರಾಜ್ಞಾನಪ್ರದಾಯಿಂನಿಃ ।
ನಾಮನ್ಯಾದಷ್ಟಿಂ ಷ್ಟಷ್ಟೇ ಸಮುತ್ಪಾನಂ ಕರಣ್ಯಯವ್ರಾ ॥೩೩॥

೮೪೦

ಶ್ರೀವಾಗನುಸಾರೇ ಮುದ್ರಾಪಟಿಲನ್‌

ನಿಯೋಜಯೇನಾಂ ಭಿದೀತೇ ಮುದ್ರಾರುದ್ರಸಂತತೀಃ ।
ಸನ್ವೇಷಣಂಭಕದನ್ಯೇಷಾಂ ಮುದ್ರಾಸಾಂ ದಂಜಲರ್ಪಧಾಃ ॥೫೫॥

ಈಂಳಿದ್ವಯಂ ಪ್ರಸಾರಾದೌ ಸಂಹಿತಂ ಸಮ್ಯಗಾಜರೀತ್ ।
ಅನಾವುನುಂಬದೀತಾಭಾವಂಗುಷಾಗ್ರಯುಗಂ ನೃಸೇತ್ ॥೫೬॥

ಉಧೌಮುಖಂ ತು ಪತಿತಂ ಮಣಿಬಂಧಸ್ಯ ಸಂಮುಖವ್ಯಾ ।
ಅಗ್ನಂ ಸಮುಖಿತಂ ಸ್ವಷ್ಟಂ ಪುಷ್ಟವತ್ತಸ್ಯಸಾಯುಗವ್ಯಾ ॥೫೭॥

ತಾಷ್ಟ್ಯಮುದ್ರೇತಿವಿಷ್ಯಾತಾ ಸರ್ವದೋಷವಿನಾಕಿನೀ ।
ಮುಖಿಂವಿದಾಯಂ ಹೃಡಯೇನ್ಯಸೇಧ್ಯಾ ದಯಂ ಮಂದ್ರಿಕಾ ॥೫೮॥

ಮುಖಿಂಬಧಾರಥಸ್ಯೇಷಾಸಾರ್ಯತಾಂ ಪೆಯಿತಾಪ್ಯಂ ಮೂರ್ಧಾಸಿ !
ಅಂಗುಷ್ಠಗ್ರೀಣ ಹನನಂತರಾನ್ಯಾಕೀಷರ್ವ ಸಂಜ್ಞಿಕಾ ॥೫೯॥

ಉಧಾರ್ತಂಗುಷ್ಟಂ ದೃಡಮುಖಿಂಬಧಾರಥಸ್ಯೇಚ್ಚಿಷಾಪದೀ ।
ಉದಿತೀಯಂ ಶಿಷಾಮುದ್ರಾಬ್ರಹ್ಮದ್ವಾರಾತ್ಮಾತ್ಮನಾಃ ॥೬೦॥

ಪ್ರವೇಶಾಭ್ಯಂತರಾಂಗುಷ್ಟಂ ಬಧಾರಥಸ್ಯೇಚ್ಚಿಷಾಪದೀ ।
ಅಗ್ರೀ ಚ ಕಂಚಿದುನ್ನಮ್ಯ ವಿತತಾಂತೀನ ಮುಖಿಂನಾ ॥೬೧॥

ಭಾವಯೇ ದೃಮುರ್ವಾಂಬಿಂಬಿನ್ನಂ ಸ್ಯೇಷಾಕವಚ ಸಂಜ್ಞಿಕಾ ।
ಸನಾರ್ಥಸುದಿಷ್ಟಾತೇಷಾಭಿಬರ್ಥಾವುಮುಖಿಂ ದ್ವಿಜೋತ್ಮನಾಃ ॥೬೨॥

ಅತ್ಯಮುದ್ರೇತಿವಿಷ್ಟೀಯಾಕಿಷಾಂನ್ಯಸ್ಯದಧೋಽವಂಪೀಮ್ಯಾ ।
ಬುಂಘೋಮುರ್ವಾಭ್ಯೇನ್ಯಸೇತ್ತಾಂ ಚ ನೇತ್ತಮುದ್ರೇತಿಕೀರ್ತಿತಾ
ಇಂ ಸಂಜ್ಞೀಪತಃ ಶೈಲೋತ್ತಂ ಮುದ್ರಾಷಾಂ ಲಕ್ಷಣಂವರವ್ಯಾ : ॥೬೩॥

ಇತಿ ಶ್ರೀವಾಗಮನುಸಾರೇ ಮುದ್ರಾಪಟಿಲಂ ಸರ್ವಾಭ್ಯಂ ಮಗಮತ್

ಅಂಚೆನಾಂಗ ಪ್ರಾಯತ್ವತ್ವವು

ಶ್ರೀವಾಗಮಸಾರೇ ಪ್ರಾಯತ್ವತ್ವತ್ಪರಿಪರಂಭಃ

ಸ್ತುತಿಯತ್ವತ್ತಂ ಪ್ರವಕ್ಷಾಯವಿಂ ಕೃಜುಧ್ವಂ ಮುಸಿಪುಂಗವಾಃ ।

ಅಕ್ಷತ್ವಾಪಾಡಯೋತ್ಸಾಜವನ್ಯ ಶಿವಾಜ್ಞನವರ್ ॥೧॥

ಯಂಃ ಪ್ರವಾನೋತ್ಸಾಹಕಃ ಕುರಾತ್ಸಾ ಮಹಾಪಾತಕೇ ಭವೇತ್ತಾಃ ।

ತದೋತ್ಸಾಹಂತಯೇ ಮೂಲಮುಂತ್ರ ಮಂಷೋತ್ತರಂ ಶತವರ್ ॥೨॥

ರಂಧ್ರಾರಧ್ರಾಯಂ ಚೈಕವಾರಂ ಜನತ್ವಾ ಸಾಮ್ಯಂ ಯಂಜೇತ್ತತಃ ।

ಅಸ್ಯಾತೋಽನುಭವಿತೋ ನಾ ಸಾಸಾದ ಜಪನಜೀತಃ ॥೩॥

ಭಂಷ್ಟಾರುದ್ರಾರಹಿತಕ್ಷಾದ್ರಾದಿಸ್ಪರ್ಯನಾನ್ವಿತಃ ।

ನಾಜ್ಞಯೋತ್ಸಾಹ್ಯತ್ವಾರ್ಥತೋತ್ಪಾದಂ ಕುರಾಜ್ಞೇಷಾಂತಿವಾಜರೇತ್ ॥೪॥

ಅಂಷೋತ್ತರತಂ ಜನತ್ವಾ ಮೂಲಮುಂತ್ರಂ ತಥಾ ದ್ವಿಜಾಃ ।

ಗಾಯತ್ರೀಂ ಚ ತತಸ್ವಾಮ್ಯಂ ಸತ್ಯಾಪಯೇತ್ತಂಜಭಿಷ್ಫುಂಟ್ಯಃ ॥೫॥

ಸ್ವಿನಾಂಗೋ ಮುಕ್ತ ಕೇಶೋ ನಾ ನಗೋ ವಾಪಿ ರಸ್ಯ ಶ್ವಸ್ಯ ।

ಉತ್ತರಿಯನಿಹಿನೋ ನಾ ಕುಪ್ಯನಾಪ್ಯ ಪ್ರಲಂಬಂಸ್ತಥಾ ॥೬॥

ಅಮುಂತ್ರಕಸ್ತಥಾವಿಭಾಸ್ಪಮಯಾಜಾರವಜೀತಃ ।

ಕಂಜ್ಞಹಿನೋಪಿ ನಾ ತಮ್ಯಂ ನಾಜ್ಞಯೋತ್ಸಾಹಕಸ್ತಥಾ ॥೭॥

ಕುರಾಜ್ಞೇದೋತ್ಸಾಹ್ಯತ್ವಾರ್ಥಂ ಗಾಯತ್ರೀಂ ತತವಾರಕವರ್ ।

ಅಂಷೋರಾಸ್ತಂ ತಥಾ ಜನತ್ವಾ ಪಂಚಗಮ್ಯಾಕ್ಷಾ ಸಾಂಪಯೇತ್ ॥೮॥

ಕೇಶಾಂಗೋಽಷ್ಟಾಧ್ಯಾತ್ಮಜಿವಸ್ತ ಸ್ಪೃಷ್ಟಪವಿತ್ರಕವರ್ ।

ನಾಜ್ಞಯೋ ದೇವ ದೇವತಂ ಕೃತೇ ಪಾಸಾದಮುಂತ್ರಕವರ್ ॥೯॥

ಸಹಸ್ರಂ ನಾ ತದರ್ಥಂ ನಾ ಜನತ್ವಾ ನಾ ಅಂಷೋತ್ತರಂ ತತವರ್ ।

ಷ್ಣೀರೀಂ ಸಾಂಪಯೇಲ್ಲಂಗಂ ಸದೋಜಾತಾದಿಮುಂತ್ರಕ್ಷಃ ॥೧೦॥

ಶ್ರಾದ್ಧೇ ನಿಮಂತ್ರಣಂ ಕೃತ್ಯಾ ಯತ್ಪ್ರಾಯಂ ಸ್ವಾತ್ಮತೇ ದ್ವಿಜಾಃ ।
ರುದ್ರಂ ಬ್ರಹ್ಮಾಂಗ ಕಂಜಪತ್ರಾ ಪಂಚಗನ್ಯಕ್ಷ ಸ್ವಾಪಯೀತ್ ॥೧೧॥

ನೀಲವಾಸಾನ್ವಿತಃ ಚೂರ ಸ್ತ್ರಿಯಂ ಗತ್ಯಾ ದೃಷ್ಟಾಪ್ತಿಃ ।
ನುಲನ ಕ್ಳಿಷ್ಟ ವಾ ಸೋಭಿರಪನಿತ್ಯಸ್ವನಂನ್ವಿತಃ ॥೧೨॥

ಅಂಚಯೀದ್ಯಾದಿ ಗೌರಿತಂ ಸ ಮಹಾಪಾತಕೀ ಭನೀತ್ ।
ತದ್ವಾಣತಾಂತರೀ ವಿಪ್ರಾಸ್ಯಾಪಯೀತ್ವಂಜಭಿಫಂಟಿಃ ॥೧೩॥

ಉಹಸ್ಯಂ ಪ್ರಜಹೀನ್ಯಾಲಂ ಶಾಂತಿಹೋನುಂ ಸಮಾಜರೀತ್ ।
ಯಾಂಪಂ ರಜಸ್ಯಲಾಂ ತಾನಂ ಜಿತಿಂ ನೈ ವೇದವಿಕ್ರಯಾಪಾ ॥೧೪॥

ವಸ್ತ್ರಂ ರಜಸ್ಯಲಾಯಾಕ್ಷ ಸ್ವಾಪ್ಯತ ತಂಭೋಽ ಸ್ವಮರ್ಶನನ್ಯಾ ।
ಕುರ್ವಾದ್ಯಾದಿ ದ್ವಿಜತ್ರೇಷ್ವಾಃ ಸ್ವಾಪಯೀತ್ವಂಜಗನ್ಯಕ್ಷಿಃ ॥೧೫॥

ಶಾಂತಿಹೋನುಂ ತತಃ ಕೃತ್ಯಾ ಸ್ವಾಪಯೀತ್ ನ್ಯಾಪಭಿಫಂಟಿಃ ।
ರೀತೋಽ ರುಧಿರವಿಷ್ಯಾತ್ರಲಾಲಾದಿಸ್ವರ್ತನೇ ದ್ವಿಜಾಃ ॥೧೬॥

ಪಂಚಬ್ರಹ್ಮಸದಂಗ್ರೀಕ್ಷ ಸ್ವಾಪಯೀತ್ ಶ್ಲೂತವಾರಿಣಾ ।
ದುಕ್ತರ್ವಾಂ ಪಾತಕೀ ವಾಸಿ ಬಧಿರೋಽ ವಾಂಗಹೀನಕಃ ॥೧೭॥

ಕುಸ್ಯಕಃ ಪಸ್ಯಾರ ಕಾಣಾ ವಾ ಪ್ರಾಪ್ತಾಃ ಸಿಂಜಿ ಲಾಕ್ಷಿಕಃ :
ರೋಗನಾನ್ವರಹ್ಮಾಂ ಮಾಕೋಽ ಗೋಳಿಕಃ ಕುಂಡಕಸ್ತಥಾ ॥೧೮॥

ಗುರುದ್ರನ್ಯಾಹಾರಕ್ಷೈವ ದೇವದ್ರನ್ಯಾಹಾರಕಾರಕಃ |
ಪಾಷಂದಃ ಪತಿತೋಽ ಲೋಭಿ ಮಹಾಪಂತಕಸಂಯುತಃ ॥೧೯॥

ಪಕ್ಷಿರ್ದ್ವರ್ಪಿಸ್ತಥಾಕಾಶತ್ವಸ್ಯ ಗಾಲಾದಿಜಂತಂಭಿಃ ।
ಸಂಸ್ಯಾಪ್ಯಸ್ವಾಧಕತ್ವಮುಖಂ ಸ್ವಾತೇಜ್ಞೇಷ್ಯಾಪನಂ ಜರೀತ್ ॥೨೦॥

ಉತ್ತರಾಧನುಸಂಜ್ಞಂ ಚ ಮಧ್ಯಹೋತ್ತನು ನೈವ ವಾ ।
ಫಿನಮಸ್ಯಾತ್ರವನ್ಯಂ ಚ ಸ್ವಾಪ್ಯತ ಸ್ವಾನಂ ಜರೀದ್ವಾರಃ ॥೨೧॥

ಕೃಂಗನುಸಾರೀ ಪ್ರಾಯಶ್ಚಿತ್ತ ಸಂಪಳಿ

ನೆಲ್ಲ

ಗೊಯಂತ್ರಿಂ ತತ್ವನಾರಂ ತು ಜಪೇತ್ವಂಚಾಕ್ಷರಂ ತಥಾ |
ಹಿನಂ ಸಂಸ್ಕಾರದ್ವೈ ಗವಾಯದ್ಯೇ ಸ್ತತ್ತನ್ಯಂತ್ರೀಣ ಭೂಷಣರಾ:

॥೨೦॥

ಅಷ್ಟಿಕೇತಾದಿದುಷ್ಟೀನ ಸುಮೇನಾರಾಧನೇ ಕೃತೀ |
ಪೂಜಗನ್ಯೇತ್ವ ಸಂಸ್ಕಾರದ್ವ ಶಾಂತಿಹೋನುಂ ಸವಾಚರೀತಾ

॥೨೧॥

ಅಜ್ಞಾತ ಜಾತಿಭಿತ್ತೂರ್ಯಾರ್ಥಿಕಾಪಾತಕಭೀರ್ಥರ್ಯಃ |
ಅರ್ಥಾಚನದಿಭಿರ್ಥನಾಜ್ಯವೋಽಽಭ್ಯುರಾಪ ಪುಲ್ಮಸಾಧಿಭಿಃ

॥೨೨॥

ಸ್ವರ್ತೀಷ್ಠೀದಿರಿಜಾದಿಂತಂ ಪೂರ್ವಾಣಂ ವಿಧಿವಚ್ಚರೀತಾ |
ಮೃತಪ್ರತಾಣಿ ಪರಿತ್ಯಜ್ಯ ಲೋಕಸಾತ್ಮಾಣ ತೋಧಯೀತಾ

॥೨೩॥

ಹಂಚವಾರುಣನುಸ್ತ್ರೀತ್ವ ಸ್ವಾಪಯೀತತ್ವ ಕುಶಾಂಭಸಾ |
ಮೂರ್ತಿಹೋನುಂ ತತಃ ಕುರ್ವಾದಿವಿಧಿವತ್ವಾಧಕೋತ್ತವಃ

॥೨೪॥

ಅನುಲೋವಂಜಸಂಸ್ಕರ್ಯೇ ಲಿಂಗಸ್ಯ ಸ್ವಪನಂ ಭನೀತಾ |
ಮಧ್ಯನೋತ್ತವಂಸಂಜ್ಞಂ ತು ತಥಾ ನೈ ಪ್ರತಿಲೋವಂಜ್ಯಃ

॥೨೫॥

ಲಿಂಗೇ ಬಿಂಬಿಂಥ ವಾ ಸ್ವಾಷ್ಟೀ ಹಂಚವಿಂತ ದ್ವಿಪ್ರೀರ್ಪರ್ಯಃ |
ಸ್ವಾಪಯೀದ್ವಿಧಿವದ್ವಿಪಾತ್ಪೀತಾತ್ಪತರವುಂತ್ರಕೃಃ

॥೨೬॥

ಅದೀಷ್ಟಕೃತನ್ಯತ್ರ ದೀಷ್ಟಕೃತೀನಲಿಂಗಕೇ |
ಸ್ವಾಷ್ಟೀ ಯಂದಿ ನುನಿತ್ರೀಷ್ಟಾರ್ಥಾಂತಿಹೋನಾದಿಕಂ ಜರೀತಾ

॥೨೭॥

ಸ್ತ್ರೀಯೋ ವಾನುಪನೀತೋ ವಾ ಸ್ವಾಶೀಲಿಂಗಂ ಪ್ರತಿಕ್ರಿಯಾ |
ಸತ್ರಸಾದೇನ ತಥಾ ಸ್ತ್ರೀಣಕುಶಲೋ ಯೋನ ಪೂರ್ವಾಣವಾ

॥೨೮॥

ವಂಹಾಸಾತಕವಾಂಶಾಸಿ ಕಥ್ಯೇವಾಶಾಂತಾಚನಾರ್ಥ ದ್ವಿಜಾಃ |
ಪೂಜಯೀದ್ವಿದಿ ಗೌರೀತಂ ನುಗಾಲಂ ಜಸ್ವಾಪ ಸಹಸ್ರಕವಾ

॥೨೯॥

ಶಾಂತಿಹೋನುಂ ತತಃ ಕುರ್ವಾದಿವಿಧಿವತ್ವಾಧಕೋತ್ತವಃ |
ಪ್ರಮಾಡಾಭಿವ ಗೇಹೇ ತು ಶಂಘಾಲಕ್ಷಾಪಜಾದಯಃ

॥೩೦॥

ಗಳೆಂ

ಶ್ಯೈವಾಗನುಸಾರೇ ಸ್ತುಯಶ್ಚಿತ್ತ ಪಟಲಃ

ಕರ್ತೃಣಿಧಿಕೃತಾತ್ಮೈ ತೈಸ್ಸದವಾಸೇಽಪಿ ಚ ದ್ವಿಜಾಃ ।

ಜಾಂದಾರ್ಯಗಣಾದಿಕಂ ಕೃತಾಪ್ಯ ಸರ್ವೋಪಿ ವಿಧಿವಶ್ಚತಃ

॥೨೫॥

ಕೃತಾಪ್ಯ ಜಾಲಯಸಂಶುದ್ಧಿಂ ಸಂಪ್ರೋಕ್ಷಣವಂಥಾಚರೇತ್ ।
ಪರವೊಜಾಲವನುಂಡೊಕವನುಂಷಿಕಾಸರಂಪಾದಿಭಿಃ

॥೨೬॥

ಖದೋತ್ಪೈತ್ಯತ್ವಾಪಿ ಗೋಳಿಭಿಲಿಂಗಸಂಸ್ಪರ್ಶೇನೇ ಸತಿ ।
ಸಾಪೆಯೀತ್ ಪಂಚಭಿಃ ಕುಂಭೈಃ ಪಂಚಬ್ರಹ್ಮಂಗಕ್ತಃ

॥೨೭॥

ಉಕ್ತಗ್ರಂಥೈಃ ಕುಂಕ್ಷಮಿತ್ಯತ್ತ ತಥಾ ಶೈನಾದಿಭಿದ್ವಿಜಾಃ ।
ಲಂಗಸ್ವರ್ತೀ ಸಾಪೆಯೀತ್ಪ್ರಸಾದಿಭ್ರಹ್ಮಕುಂಭಕ್ತಃ

॥೨೮॥

ಪಿಪೀಲಿಕಾದ್ಯೈಲಿಂಗಸ್ಯ ಸ್ತುತಿದೋಽಷೋನವಿದ್ಯತೇ ।
ತಿವಾತಶೈರ್ಪರಾಹ್ಯತ್ತಃ ಶಭಿಃ ಕಾಸರಗರ್ಭಭೈಃ

॥೨೯॥

ಲಂಗೇ ಸ್ವಾಪ್ಯೇ ಸಾಪೆಯೀತ್ಕ್ಷಣ ನವಭಿಃ ಕಲಶೈರ್ಪರುಂ ।
ಪಂಚಗನ್ಯೈತ್ತಃ ಸಂಸಾಪ್ಯ ಕಾಂತಿಹೋನುಂ ಸನೊಜರೇತ್

॥೩೦॥

ವಲ್ಲಿಂಕಿಧಿಲೀ ತುಮ್ಮಿಸರಫಾಂದೌ ತು ವಾ ದ್ವಿಜಾಃ ।
ಲಂಗಸೋಪರಿಜೋತ್ಪನ್ನೇ ಚಿಂಬಸೋಪಿರಿ ವಾತಥಾ

॥೩೧॥

ಉದ್ಘಾತಕೃತಕ್ಷಾಣಾದ್ವಿತಿಪಾರಃ ಪಂಚಗನ್ಯೈರ್ಥಾವಿಧಿಃ ।
ಸಾಪೆಯೀತ್ಪ್ರಾಂತಿ ನುಂತ್ರೈತ್ತಃ ಪತ್ರಾಪ್ನೇಶ್ವಣಂ ಚರೇತ್

॥೩೨॥

ಗರ್ಭಲಯೀ ವಾ. ಸ್ತುತಾಸಾದೇ ಶಿಧಿಲಾಯಾದಿ ಸವುಂದ್ಧನೇ ।
ಶಾಂತಹೋನೊಜಾದಿಕಂ ಸರ್ವವೊಜರೇತ್ಪಾಧಕೋತ್ತನಃ

॥೩೩॥

ನುಂಟಿಪೇ ಗೋಪುರೀ ಸಾಲೇ ಬ್ರಹ್ಮಾದಂಡಸವುಂತಿತೌ ।
ಶಿಧಿಲೀಸರಫಾಂದೀನಾಂ ವಲ್ಲಿಂಣಾದೇಸ್ವನುಂದ್ಧನೇ

॥೩೪॥

ಭತ್ವಾಣಾಂ ಸವುಂತ್ರೈತ್ತಃ ತಕ್ಷಾಣಾದ್ವಿಜ ಪುಂಗವಾ ।
ತತ್ಪನುಂದ್ಧಾತ್ಯ ಸಂಸಾಪ್ಯ ತತ್ಪನ್ನಾಪ್ತಃ ಸಾಧಕಃ

॥೩೫॥

ಶ್ಯೈವಾಗಮಸಾರೇ ಪ್ರಾಯಶ್ಚಿತ್ತ ಪಟ್ಲಃ

೮೫

ಪಂಚಗನ್ಯು ಮರ್ಯಾದೀನಂ ಹಂಚನಿಂತದ್ವಪ್ಯಾರ್ಪ್ಯಾರ್ಪ್ಯಃ ।
ಶಾಂತಹೋವಾದಿಕಂ ಸರ್ವಂ ಸಾಗ್ನದೇವ ಸಮಾಚರೀತಃ

॥೪೪॥

ಪ್ರಮಾಣಾದಾಲಯೇ ವಾಪಿಜನನೇ ಮುನಿವುಂಗವಾಃ ।
ಪ್ರಾಯಶ್ಚಿತ್ತಂ ಭನೇದೀನಂ ತತ್ತ್ವಾವರಣಂಕ್ರಮಾತ್

॥೪೫॥

ಮಂದಿರೀಷು ಚ ಸಿರೀಷು ಪರಿವಾರಾಲಯೀಷು ಚ ।
ಗೋಷ್ಠರೀಷು ತಥಾ ಸಾಲನುಂಟಿನಾದಿಷುವಾದ್ವಿಜಾಃ

॥೪೬॥

ವಣಾಂ ಬ್ರಹ್ಮಕಾದೀನಾಂ ಜನನೇ ಮರಣೀಂಸಿವಾ ।
ಪ್ರಾಯಶ್ಚಿತ್ತಂ ಪ್ರಕುರ್ವಿತೀತ ಲಿಂಗಸ್ತಾದಿಕೀಂಸಿ ಚ

॥೪೭॥

ಸಾನ್ವಿಧಾಯನುಗುಣಂತತ್ತತ್ವಾಯಶ್ಚಿತ್ತಂ ಸಮಾಚರೀತಃ ।
ಜನನೇ ಮರಣೇ ಚ್ಯಾವ ಪ್ರಫಮಾವರಣಾದಿಷು

॥೪೮॥

ಸಂತೋಧ್ಯ ವಿಧಿವದ್ಧಿಪಸ್ತ್ರಾಷ್ಟುಧ್ವನಂ ಖನನಾದಿಭಿಃ ।
ಸ್ವಾಪಹೋದಭ ಗಾರೀತಮನಣ್ಣೀತ್ತರತತ್ಪರ್ವಾಪ್ಯಃ

॥೪೯॥

ಅನ್ವಷ್ಟೇತ್ಯನುವಾಕೇನ ತಥಾ ಪ್ರಸಾದಮಂತ್ರಕ್ಷೇಃ ।
ದಿಕಾಹೋವಂ ತತಃ ಕೃತ್ವಾಬ್ರಹ್ಮಣಾನ್ಮೋಜಯೀತ್ತತಃ

॥೫೦॥

ಮಹಾನಸೇ ಯಾಗ ಗೇತೀಶವಾದ್ಯೈರಪಿ ದೂಷಿತೇ ।
ಮೃತಪ್ರತ್ರಾಣ ಪರಿತ್ಯಜ್ಯ ಖನನಾದ್ಯೈರ್ಧರಾತಲನ್ಯಃ

॥೫೧॥

ಸಂತೋಧ್ಯ ಚಲ್ಲಿಂಕಂಡಸ್ತಮಗ್ನಿಂ ತ್ಯಕ್ತಾಪ ಯಥಾವಿಧಿ ।
ಪ್ರತಿಷ್ಠಾಪ್ಯ ಪುನರ್ಕಷ್ಟಗ್ನಿಂ ಶಾಂತಹೋವಾದಿಕಂ ಚ ರೀತಾ

॥೫೨॥

ಜಂಡಾಲಾದಿಪ್ರವೇಶೇ ತು ತಥಾ ಶಾಂತಂ ಸಮಾಚರೀತಃ ।
ಗ್ರಾಮಾದ್ಯಾ ಬ್ರಹ್ಮವರ್ಣಸ್ಯ ಮರಣಂ ಸಮ್ಮಂದ್ಯದಿ

॥೫೩॥

ತವಸ್ಸಿಷ್ಟಿ ಯಾವಷ್ಟ್ಯ ಗ್ರಾಮಮಂಧ್ಯೇ ಗತೋಽದ್ವಿಜಾಃ ।
ಗ್ರಾಮಸ್ತಾವದಾಶಾಂತಂ ತದಾ ಶಂಭೋಶ್ಚ ಪೂಜನವಂ

॥೫೪॥

గీత్

ಶೈವಾಗಮಸಾರೇ ವ್ಯಾಯಾಂಕ್ತ ಸಟೀಃ

ನ ಕುರ್ಯಾತ್ ಚ್ಯಾನೇಗ್ರಾಮಾ ಧ್ವಿಹಿನೀತೆದ್ವಿಜೋತ್ವನಾಃ |
ಪುಣ್ಯಾಹಂ ವಿಧಿವಶ್ವತ್ತಾಪ್ತ ತತ್ತ್ವವಂಘಂ ಸನುಧ್ವಯೀತಾ

||೨೬||

ಅರಚ್ಚೀ ಯಂಜನೇ ವಿಸ್ತು ಗ್ರಾಮಂತ್ತೀಜ್ಞವದೂಷಿತಃ |
ಅರಭ್ರಯಂಜನಂ ಶೀಫ್ರಂ ಕುರ್ಯಾತ್ತೊತ್ತೀಣ ಸಾಧಕಃ

||೨೭||

ಶೂದಾರ್ಥಿವರಣಂ ಗ್ರಾಮೇ ಸಂಭವೇದ್ಯದಿ ಭಾಸುರಾಃ |
ಆಕಾಂಗ್ರಹಮಾತ್ರಸ್ಯ ಗ್ರಾಮಾಶೋಜಂ ನವಿದ್ವತೇ

||೨೮||

ಶಿವಾಲಯಂಸಮೀಕ್ಷೇ ವಾ ಚ್ಯಾಕವಿಧಾಯಂ ತಂ ವಾ ದ್ವಿಜಾಃ |
ಶವಸ್ತಿಸ್ತುತಿ ಚೀಜ್ಞಂಭುಂ ನಾಜ್ರಂಯೇ ತ್ವಾಷ್ಟಾಷ್ಟುರಾ

||೨೯||

ಅಷ್ಟಾದಶಧನುರೋಧ್ಯೇಂತ ಶೂದಾರ್ಥಿವದೂಷಿತೇ |
ನಿಷ್ಣಾಸ್ಯ ತಚ್ಛವಂ ಸರ್ವಾತ್ಮಾಂಭುಂಭೀತ್ತ ಪೂಜನಮಾ

||೨೯||

ಷಷ್ಟ್ಯಾತ್ತರ ಕತ್ತಿರ್ದಿಪ್ಪೇ ರ್ಯಾಕ್ತೇ ಗ್ರಾಮಪೂರಾದಿಕೇ |
ಅಂತಕ್ಯವೇಂಸಿನ್ಯೇವಾಸ್ತಿ ಗ್ರಾಮಾಶೋಜಂ ದ್ವಿಜೋತ್ವನಾಃ

||೩೦||

ಗ್ರಾಮಾದ್ಯಂಗತಯಾ ಕ್ಲಾಹ್ತೇ ಶಂಕರಸ್ಯ ಚ ಮಂದಿರೀ |
ಅಂತಕ್ಯವಶ್ವೀದಾಗ್ರಮಾದ್ಯೇ ನ ಕುರ್ಯಾದ್ವೇನ ಪೂಜನಮಾ

||೩೧||

ಕುಟಿಕೇರಾಜಧಾನಾಯಂ ವಾ ಪತ್ತನೇ ಚ್ಯಾವ ಖರ್ಪಿತೇ |
ಕ್ರಮೇಣ್ಯವಾರ್ಥನಂ ಕುರ್ಯಾತ್ತತ್ರ ದೋಷೋನವಿದ್ವತೇ

||೩೨||

ಗ್ರಾಮೇ ನಾರಾಜ ವಿಜ್ಞಿನ್ಯೇ ಕುರ್ಯಾಧಿಸ್ಯೇ ತಥಾ ಪಥಿ |
ವಿಧ್ಯಂತರೇನ್ಯತ ಸಾಮ್ಯಾಚ್ಯೇ ಚ್ಯಂಭೀರರ್ವಾಂ ಸಮಾಜರೀತಾ

||೩೩||

ಅನಾಧಾನುಪನೀತಾನಾಂ ಶೂದಾರ್ಣಾಂ ಚ ತಥಾಸ್ತಿಯಾನ್ಯಾ |
ಅಂತಕ್ಯವಸಾಮ್ಯಾದಾಗ್ರಮಾದ್ಯಾ ದೋಷಸ್ತತ್ರ ನವಿದ್ವತೇ

||೩೪||

ಮುನಿನಾಂಚ ಯತೀನಾಂಚ ಪರಕಾರ್ಯಪ್ರವೇಶಿನಾನ್ಯಾ |
ಮರಣಂ ಯತ್ರ ಸಂಭೂತಂ ತತ್ರ ದೋಷೋ ನವಿದ್ವತೇ

||೩೫||

ಶ್ರೀನಾಗನುಸಾರೇ ಸಾರ್ಯಂಕ್ಷಿತ ನಟಿಃ

೮೫

ಪಿತಾವಿಧಾಯಂ ಸವಾರೊಧೀ ಪಿತಾವಿಂತದ್ಗಾಗಿ ಹೇ ದ್ವಿಜಾಃ ।
ಶ್ರಿಂತದ್ಭುಂತಿ ಬಾಧಸ್ಥೀ ದ್ವೈವಕವರ್ಗ ವಿವರ್ಜಯೇತ್ ॥೨೩॥

ಘಾತುರಾಚರ್ಚನ ವಿಹಿನೇ ಚ ತಥಾ ಗೋಡಕಸಂಗ್ರಹೀ ।
ಲೋಹಸ್ತೇತ್ರೀತಯಂಜನಹಾನ್ ರವಿಸವುರ್ಜನೇ ॥೨೪॥

ಹೀಳನೇ ಪುಣ್ಯಾಯಹಾನ್ ಜ ವುಲಾಲಮುಂತ್ರಂ ಸಹಸ್ರಕವರ್ಗ ।
ಜಪತ್ವಾ ಸವಾಖಣಿಸ್ತ್ವಾ ಕಾಂತಿ ಹೋಮುಂ ಸವಾಚರೀತ್ ॥೨೫॥

ಪೂಜಾತಯಂನಬಿಂಬಸ್ಯ ಲೋಹೇಜಾಮ್ಭೋತ್ತರಂ ತತವರ್ಗ ।
ಅಭೂತೋರಾಸ್ತ್ರಂಜಸಿತಪ್ತಾಂತಿ ಹೋಮುಂ ಸವಾಚರೀತ್ ॥೨೬॥

ಇವ್ಯಾಜರಾಸವಿಹಿನೇ ಶು ಪ್ರಾಸಾದೀ ಮುನಿಪುಂಗನಾಃ ।
ಅಸ್ತ್ರಮುಂತ್ರಂ ತತಂ ಜಪತ್ವಾ ಕಾರಯೇನಾಜರಾದಿಕವರ್ಗ ॥೨೭॥

ತಥಾ ಗುರುಗ್ರಭರ್ಚ ಗೀಹಂ ಜಂದನಾದ್ಯಸ್ತಿತೋಡಕ್ಷಿಃ ।
ಉಕಸಾಧಿಂ ಪನಿರಾತ್ಮಣೇ ಪೂಜಾಮಧೀ ದ್ವಿಜೋತ್ತಮಾಃ ॥೨೮॥

ತಾಂತ್ರಾಂತ್ರಂ ಪುನರುದ್ದಿಂಪ್ಯ ಜಪೇನೇತ್ರ ಮನುಂ ತತವರ್ಗ ।
ಅನಿವಾರಣಸ್ಯ ದಿಂಪಸ್ಯ ಸಾತೀ ಶು ಮುನಿಪುಂಗನಾಃ ॥೨೯॥

ಇಂಸ್ತ್ವಾ ಪ್ಯ ಹಂಡಕುಂಭೀತ್ತಃ ಕಾಂತಿಹೋಮುಂ ಸವಾಚರೀತ್ ।
ಸರ್ವಾಶಾ ತಿಲತ್ಪೆಲೇನ ದಿಂಪಾರೋಪಣವಾಚರೀತ್ ॥೩೦॥

ನಾನ್ಯೈತ್ಯ ರಂಡತ್ಪೆಲಾದ್ಯೈರಾಜಾವಿಮಂಘಾದಿಜ್ಞಿಃ ।
ಪ್ರನಿಧಿತ್ಪೆತ್ತಃ ಘಲಜ್ಞಿರನ್ಯೈಸ್ಯೈತ್ಯೈರಿಫ್ರಾಜಾಸ್ತು ವಾ ॥೩೧॥

ಪ್ರವಾದಾದ್ದಿಂಪನೇ ಸ್ತಾನೇ ತಥಾಹೋಮೇ ನಿವೇದನೇ ।
ಅಸುಷ್ಯಾನೇ ಕೃತೀ ತಂಭುಂ ಸ್ತಾಪಯೇನ್ನುವಭಿಫುರ್ಪ್ರಿಃ ॥೩೨॥

ಇವಾದಾನಸ್ತದಾತ್ಯತೇಷು ತಂಭುಸಿರಾಜನಾಧರಃ ।
ದಿಂಪಾಂಗ್ರೀಕರವೋದಿಂಪೋ ಯಾಯಾದುಷರತಿಂಯಂದಿ ॥೩೩॥

೧೮

ಶ್ರೀವಾಗಮಸಾರೇ ಪ್ರಾಯಶ್ಚಿತ್ತ ಸರ್ಪಿಲಃ

ಪ್ರಮಾದಾದಾತ್ಮಭೇದೋಽಂದ್ರ್ಯಃ ಪುರಸ್ತಾದ್ವಿನಿವೇದನಾತ್ |
ಕಲಸ್ತೋಽಜಾಯತೇ ಪರಾತ್ಮನ್ತಹಾರೋಗಾದಿಸೀಡನವಾ

||೨೬||

ತಸ್ಮಾತ್ತದೀಪ್ಯ ಸಹಸ್ರಾ ಜನೇತ್ವಾಶುಪತೆಂ ತತವಾ |
ನಷ್ಟೇ ನಿೇ ರಾಜನೇ ತಂಭೋಃ ಪ್ರಾಪ್ತಶಾಖಾದಾತ್ಮಸಮರ್ಪಳಾತ್ |

||೨೭||

ಭ್ರದೀಪ್ಯ ಸಹಸ್ರಾ ಮೂಲವನಷ್ಟೋತ್ತರ ಕತಂ ಜನೇತ್ |
ಯೋಗೀತರ್ಥಾಶ್ಚ ಸಂಸ್ಪರ್ಷೇ ತತ್ತ್ವಂಭೀ ತಂ ನಿಹಾಯತು

||೨೮||

ಕುಂಭಾಂತರಂ ಸವಾಸಾದ್ಯ ತೇನ ಕರ್ಮ ಸವಾಚರೇತ್ |
ಸಾಮ್ನೇ ಪರ್ಯಾಷಿತಾನೋಽಭಿಃ ಸಾಮ್ಯಾಪ್ಯೇತ್ಪಂಜಭಿಫಾರಣ್ಯಃ

||೨೯||

ಅಪೋಹಿಷಾದಿಭಿರ್ತನ್ತೆತ್ವಾಪ್ತಾಯಶ್ಚಿತ್ತಂ ತದುಜ್ಯತೇ |
ಗಂಗಾಯಾಂ ಪುಣ್ಯ ತೀರ್ಥೇ ನಾ ನ ಪರ್ಯಾಷಿತದೂಷಣವಾ

||೩೦||

ಸಾಗರಾಂಭಕ್ಯ ದಶಮಾಪ್ತರಂ ಪರ್ಯಾಷಿತೆಂ ದಿನಾತ್ |
ಅತ್ಯಜಾಮುಖಂಸಂಸ್ಪರ್ಷಂಷಾಂ ನ ದೋಷಾಯ ಕದಾಚನೇ

||೩೧||

ತಿರ್ಯಗ್ಜೇತುಭಿರಸ್ಪೃಶೈಪ್ಯಂ ನರ್ಮನಂಜ್ಯೇರಪಿ ಲಂಘಿತವಾ |
ಸ್ಪೃಷ್ಟಂ ಚ ನಾರಿ ನ ಸಾಮ್ಯಾಪ್ಯೇತ್ಪಂಜಭಿಃ

||೩೨||

ಸಾಮ್ಯಾಪ್ಯೇತ್ಪಂ ಚ ಕುಂಭೈಷಾಂ ವಾರುಷೈರಾಸ್ತ ಪಂಚಕ್ಯಃ |
ವಿಜಾತ್ರೀತೇತೋರುಧಿರಯುಂಕ್ತೈಪ್ರಸೌರೋಯಾದಿವಸ್ತುಭಿಃ

||೩೩||

ತೀವಾರ್ಥನೇ ಕೃತೇ ಮಂತ್ರೀ ಸಾಮ್ಯಾಪ್ಯೇನ್ನವ ಕುಂಭಕ್ಯಃ |
ಅಂತಕ್ಯೋಷಿತೇ ಕೂಸೇ ಪೂರ್ವತೋಯ ಸಮುದ್ರತೀತ್ |

||೩೪||

ಪುಣ್ಯಾಪ್ತಂ ವಾಚಯಿತಾತ್ಮಭ್ಯಃ ಪ್ರೋಕ್ಷಯೇತ್ಪಂಚಗವ್ಯಕ್ಯಃ |
ತಿರ್ಯಕ್ಭಾದಿಭಿದುಷ್ಟೇಚಂಣಾಲ್ಯಃ ಪುಲ್ಯಸಾದಿಭಿಃ

||೩೫||

ತಥಾರಜಸ್ವಲಾದ್ಯೈಶ್ಚ ತಥ್ಯವ ಪ್ರತಿಭೋಮಜ್ಯಃ |
ಜುಜುಂದರಾಯಿಜಂ ಶಾಸ್ತಾಂ ತನ್ಯವಂತಾತ್ಪರೀಸಕ್ಯಃ

||೩೬||

ಕೃಂಗನಮನಾರೇ ಪ್ರಾಯಶ್ಚಿತ್ತ ಸಂಪಳಿ:

೧೮೯

ದುಹೈಕೂನೇ ಜಲಂ ಸರ್ವ ಶದಭಂ ನಾ ಸಮುದ್ರ ರೀತ್ |
ಪುಣ್ಯಾಧತೋರ್ಯೈಸ್ಯಂಪೂರ್ಜ್ಯತತಾಂಘೋರವಂತ್ರತಃ:

||೧೫||

ತಥಾ ವಾರುಣಸೂಕ್ತೇನ ಸೇಚಯೋಽಜ್ಞಂಜಗನ್ಯಕ್ಷಿಃ |
ಕುರ್ಯಾತ್ಸರಸಿ ಕೂಪೂರ್ಜ್ಯತ್ಪ್ರಾಯಶ್ಚತ್ವಾರವೇನ ಜ

||೧೬||

ಮಂತ್ರತ್ಪಂಚೋಕ್ತಂಭಾನಾಂ ಸಹಸ್ರಂ ನಾ ಶತಂ ತು ನಾ |
ಜಲಂ ಸ ನುಡ್ರರೇ ದ್ವಿಪ್ರಾಸ್ತಸ್ಯ ದೋಷ ಪ್ರತಾಂತಯೇ

||೧೭||

ದಿನಾ ಸಮುದ್ರ ರೀತೋತ್ತಾಯಂ ರಾತ್ರಾಜೀದೆಗ್ಗಿ ಸನ್ನಿಧಾ |
ಅಸ್ಯಾಧಾರಿಂದ್ವರೇ ಕೋಯೈಸ್ಯರುಪಯೋಗೀಽಸ್ತಮಂತ್ರಕ್ಷಿಃ:

||೧೮||

ನವಭಿರ್ಜ್ಯಾಜುಯಾದಗೌಜವೇನಾಗ್ಯಾಲಂತತ್ವಾತ್ವಂ |
ಜೀರ್ಣವಸ್ತ್ರೈರಧೋತ್ಪ್ರಾತ್ಸ್ಯಂ ಸ್ವಾಪ್ಯತ್ವಾದಪ್ರಾದಿಭಿಸ್ತಾ

||೧೯||

ಕೇಶಾಸಾಂಕ್ಯಾದ್ವತ್ತಂಚಿಸ್ಯಂಪ್ರೇತಸ್ತಾ ಶ್ವಾಸಾದಿಭಿದಿಪ್ರಜಾಃ |
ಜಂಡಾಲ ಸೂತಿಕೋದಾಶಾಸ್ಯಂಪ್ರೇರ್ಪ್ರಸ್ತ್ರಃ ಪ್ರಪೂಜನೇ

||೨೦||

ನವಕುಂಭೈತ್ತಾ ಸ್ವಾಪನಂ ಕುರ್ಯಾ ದ್ವಾಷಂರ ಪುಂಗನಾಃ |
ಕಾರಪ್ರಾಸ ವಸ್ತ್ರಂ ಸಂಸ್ಯಂಪ್ರೇಂ ಜಂಡಾಲಾದ್ಯೈತ್ತಾತ್ತತ್ವಾಜೀತಃ

||೨೧||

ಸ್ವಾಪ್ಯಂ ಕಾರಪ್ರಾಸವಸ್ತ್ರಂ ತು ಕೂದ್ಯೈಸ್ಯಃ ಕೇಶಾಸಿಂಶಾದಿಭಿಃ :
ವುನಸ್ಸಂಕೋದ್ವರೇವಾಯಪ್ರದದ್ವಾದಾಪ್ಯಂಹ್ಯಾತ್ತಮಾತ್ವಾತ್ವಂ

||೨೨||

ಪಟ್ಟವಸ್ತ್ರಂ ತು ಕೂದಾಪ್ಯಃಸ್ವಾಪ್ಯಂ ಸಂಪೂರ್ಜ್ಯಯೇತ್ತಾಧಿಃ |
ಸ್ವಾಪ್ಯಂಜಂಡಾಲ ವುನ್ಯೈಸ್ತ ತೋಯೈಸ್ಯಂಕ್ಷಾಂಜ ಯೇಂದಿಪ್ರಜಾಃ ||೨೩||

ಅಂಜಾದಿಸ್ತೀರದಧಾತ್ವಾಜ್ಯೈಹೋವೇನಾಪ್ಯಭಿಷೇಜನೇ |
ಮುಗಾಲಮುಂತ್ರಶತಂ ಜಪತ್ವಾ ಶಾಂತಿಹೋನುಂ ಸಮಾಜರೀತಃ

||೨೪||

ನಿನೇದನೇ ನಾ ಸ್ವಾಪನೇ ಪೂರ್ಣೋಽಂಚಾಂಜಾದಿಭಿರ್ಜಾಃ |
ಜಂಜಿಂತಿಸಂಪ್ರಾಯಕ್ಷಿಃ ಕುಂಭೈಸ್ಯಂಪನ ನಾಜರೀತಃ

||೨೫||

ಶೈವಾಗಮಸಾರೀ ಸಾರ್ಯಾತ್ಮಕ ಸಂಪಿಲ:

ಪೂರ್ಣೋತ್ತರ ಲಕ್ಷ್ಮೀಹೀರ್ಣೇನೈರ್ಣಾಷ್ಟಗನೇಭೃತ್ಯ ಸಂಯುತ್ಯಃ |
ಧೂಪೈಕ್ಷಿಗಿರಿಜಾಧಿತಂ ಪೂಜಯೇದ್ಯಾದಿ ನೋಡತಃ

||೫೯||

ಶಾಂತಿಹೋಮುಂ ಪ್ರಕುರಾಷ್ಟ್ಯ ಜಪೇನ್ಹಾಲಂ ದಶಾಷ್ಟರನೂ |
ನರಭುತ್ತಪ್ರದ್ವಷ್ಟಿಂದ್ವಿದೀಪವರಾತ್ಮಾದಿಕೇತ್ಯತೇ

||೧೦೦||

ಅಷ್ಟೋತ್ತರಕತಂ ಜಸ್ತಾತ್ಮಾಶಾಸ್ತ್ರಹೋಮುಂ ಸಮಾಜರೀತಾ |

ಅಶೋಧಿತಾಷ್ಟ್ಯಾ ವಾತ್ಮಾದ್ಯಃ ಕೃತೇ ತಂಭೋಽಸ್ವಮಜರೇ ನೇ |

ಅಷ್ಟೋರಾಷ್ಟ್ರ ತತಂ ಜಸ್ತಾತ್ಮಾ ಪುನರಜರಂವಾಜರೀತಾ |

ಅಕೃತಾತ್ಮಾಭಾತಸಂತುದಿಂ ನುನ್ನನಾತ್ಮಾಸಾದಿಕಂ ತಥಾ |

ಹೃದಿ ದೇವಮನಭೃತ್ಯಾ ಶಿವಲಿಂಗಾರ್ಥನಾದಿಕವೂ |

ಕುರಾಷ್ಟ್ಯಾ ನೋತ್ತರತೋ ವಿಷ್ವಾಃ ಶಿವಾಷ್ಟ್ರಂ ನುಳಿಲಂಘನ್ತುಕವೂ |

ತದೋಽಷಶಾಸ್ತ್ರಯೇ ಜಸ್ತಾತ್ಮಾ ಸದಸ್ಯಂ ನಾ ತದರ್ಥಕವೂ |

ಲಂಪ್ರಂ ಕಮುಂ ತತಃ ಕೃತಪುನರ್ಯಜನವಾಜರೀತಾ |

||೧೦೧||

ಅಷ್ಟಾತ್ಮಾದಿನೋಂದ್ರವ್ಯಲೋಹನೇ ಗಾಯತ್ರೀಂ ಜ ಸದಸ್ಯಕವೂ |

ವಾರಂ ಜಸ್ತಾತ್ಮಾಧ ವಿಧಿವದಷ್ಟ್ಯಾದ್ರವಾಃಿಜಾಹರೀತಾ |

||೧೦೨||

ದ್ರವ್ಯ ಪೂಜಾದಿಕಂ ಸರ್ವಂ ಕೃತಪುಷ್ಟಾಷ್ಟಾದಿ ಸಮಂಖರೀತಾ |

ಅಷೋಗ್ಯಾನಸ್ತಾಭಿದೇವನಮಜರೇ ಪಂಚಭಿಷ್ಟರ್ಪಿಃ :

||೧೦೩||

ಸ್ವಂಪನಂ ಪೂರ್ವವತ್ತುರಾಧಾಯತ್ರೀಂ ತತಂ ಜಪೇತಾ |

ಪ್ರಸಾದದ್ವಾರ ದೇವಾನಾಂ ತಥಾವರಣನಾಸಿನಾವೂ |

||೧೦೪||

ಉಪ್ತೇಷರ್ನೇ ತತ್ಪರತಸ್ತತ್ತನ್ಯಂತಾನ್ಯಾಧಾಕೃನಮವೂ |

ತಥಾಶಿವಾಷ್ಟ್ರಮಂತ್ರಂ ತು ಜಸ್ತಾತ್ಮಾಷ್ಟೋತ್ತರವಾರಕವೂ |

||೧೦೫||

ತ್ರಿದ್ವಿಂದೂ ಪರಯಾಭಕ್ತಾ ಪುನರ್ಯಜನವಾಜರೀತಾ |

ಫರಿವಾರಗಣಾನಾಂ ಜ ಸ್ವಾಸಾದ ದ್ವಾರವಾಸಿನಾವೂ |

||೧೦೬||

ಶ್ರೀನಾಗನುಸಾರೇ ಸತ್ಯಾಚ್ಯತ್ತ ಪಟ್ಟಿಃ

೧೬೮

ಮೂಲನುಂತ್ರ ನಿಸರ್ವಾಸೇ ಶತಂ ಜಪಾತ್ತ ಕ್ರದಾದ್ಯಜೀತಾ ।
ಅಕ್ಷತ್ವಾ ಸೀತಯಂಜನಂ ಶಿವಸಂಘಜನೇಕ್ಕಿತೇ

||೧೧೦||

ಮಂತ್ರಾಸ್ ಸೀತಾಧಿದೇವನಾಂ ಜಹೇಚ್ಚತಮಂಧೋದಿತಾ ॥
ಲಯಾಂಗಂ ಭೋಗಯೋಗಂ ಚ ವಿನಾ ಚಾಭೃತ್ಯನೇ ಕೃತೇ

||೧೧೧||

ಅಷ್ಟೋತ್ತರಶತಂ ನಾರಂ ಜಪಾತ್ತ ಪ್ರಾಸಾದನುಂತ್ರಕವರ್ ।
ಶುನರ್ಯಜೀದ್ದೇ ಶಿಕಶ್ಚ ತ್ರುದಾಧಭಕ್ತಾ ನ್ನಿತಃ ಕ್ರಮಾತ್

||೧೧೨||

ಗಣೀತಾಭೃತ್ಯನೇ ಹೀನೇ ರೋಗವ್ಯಾಧಿರ್ಥನೇನ್ನುಜಾವರ್ ।
ಮೂಲನುಂತ್ರಶತಂ ಜಪಾತ್ತ ಶಾಂತಿ ಹೋಮಂ ಸಮಾಚರೇತಾ

||೧೧೩||

ಶುನರ್ಯಜೀದ್ದಾಜಾಧಿತಂ ಭಕ್ತಾತ್ ದೋಷಾಪನುಂತ್ರಯೇ ।
ನಾಸ್ತಿಪೂಜಾಮಾಕ್ಷತ್ವಾ ತು ಶಿವಸಮಾಷಜನೇ ಕೃತೇ

||೧೧೪||

ಜಾಯತೇ ಭುವಿದುರ್ಭಿಕ್ತಂ ತದೋಽಷತಮನಾಧ್ರಕವರ್ ।
ಅಷ್ಟೋತ್ತರಶತಂ ನಾರಂ ಮೂಲಂ ಜಪಾತ್ತ ಶುನರ್ಯಜೀತಾ

||೧೧೫||

ಅವಾಹನಾದಿಮುದ್ರಾಶ್ಚ ವಿನಾ ಸಂಘಜನೇ ಕೃತೇ ।
ಸ್ವರ್ವತ್ರಾತೇ ಮಹಾಮಾರೀ ತದೋಽಷತಮನಾಧ್ರಕವರ್

||೧೧೬||

ಅಷ್ಟೋತ್ತರಶತಂ ಮೂಲಂ ತಥಾ ಸಾತುಪತಾಸ್ತಕವರ್ ।
ಜಪಾತ್ತ ಗನ್ಯತ್ವ ಸಂಸ್ಕಾರ ಶಾಂತಿಹೋಮಂ ಸಮಾಚರೇತಾ ||೧೧೭||

ಅಭಿವೇಕ ಮಕ್ಷತ್ವಾ ತು ಶಿವಸಾಭೃತ್ಯನೇ ಕೃತೇ ।
ಜಪಾತ್ತ ಸಹಸ್ರವಾರಂ ತು ಸತ್ಯಾಸಾದಂ ಚ ಶಿವಾಸ್ತಕವರ್

||೧೧೮||

ಸೌರುಷೀಣ ಚ ಸೂಕ್ತೀನ ತಥಾ ರುದ್ರೀಣ ಸ್ವಾಪಯೇತಾ ।
ಹೋಯ ಸ್ವರ್ವಾಣಹೀನೇ ತು ಸಸಾಗನಾರ ಸಾತನಂ ಭವೇತಾ

||೧೧೯||

ಅಸ್ತಮಂತ್ರಶತಂ ಜಪಾತ್ತ ದ್ವಿಗುಣಂ ಚಾನ್ಯಕಾಲಕೇ ।
ಸ್ವಾಪಯೇತ್ವರಯಾ ಭಕ್ತಾತ್ ಸದಾಯದಿ ಬ್ರಹ್ಮಮಂತ್ರಕ್ಷೇ

||೧೨೦||

೬೭. ಶ್ರೀವಾಗನುಸಾರೇ ಪ್ರಾಯಶ್ಚಿತ್ತ ಪಟೀಲಃ
 ತಥಾ ಸ್ವಾಪನ ಚುಂಭಾನಾವುಂಭಿಸೇಜನ ಹೀನಕೇ |
 ಜಸಿತ್ವಾ ರುದ್ರಗಾಯಾತ್ರೀಂ ಪಂಚವಿಂತಹಿ ವಾರಕವರ್ | ||೧೨೧||

 ಅಂಭಸೇತ್ವನುವಾಕೇನ ಸ್ವಾಪಯೀತ್ವಂಚಭಿಷಾಟ್ಯಃ |
 ನೇದಫೂಳೆಣ ವಿಹಿಂನೇ ವಾ ಮಂತ್ರ ಪುಷ್ಟಿ ವಿಹಿಂನಕೇ | ||೧೨೨||

 ಮಂತ್ರಾದನ ವಿಹಿಂನೇ ಚ ತತ್ತ್ವವಂಜ ವಿಹಿಂನಕೇ |
 ಗಂಧಾರ್ವನ್ಯವಿಹಿಂನೇ ವಾ ತತ್ತ್ವವಾಣವಿಹಿಂನಕೇ | ||೧೨೩||

 ಅಸ್ತಿ ಮಂತ್ರ ತತ್ತಂ ಜಪತ್ವಾ ಶಾಂತಿಹೋಮಂ ಸಮಾಚರೇತ್ |
 ಶೂರ್ಯೋತ್ಸೋಪಚಾರೇ ತು ನ್ಯಾನೇ ದ್ವಿಗುಣವಸ್ತುಭಿಃ | ||೧೨೪||

 ಪುನಸ್ಸಂಪೂಜ್ಯ ಚಾಘೋರ ಮಂತ್ರಂ ಭಕ್ತಾತ್ಮಾ ಜಪೇಜ್ಞತವರ್ |
 ಶೂಜಾಕಾಲೇ ದೀಪಸಾತ್ರೀ ಧೂಪಸಾತ್ರೀಽಫ ನಾ ದ್ವಿಜಾಃ | ||೧೨೫||

 ನೀರಾಜನಾರ್ಥ ಕುಂಭೀ ವಾ ಪ್ರವೂದಾತ್ಮತಿತೇ ಸತಿ |
 ಸಾಮಾನ್ಯಾಘಾರ್ಥಿಸಾತ್ರಾದೌ ಭತ್ವಾದೌ ನಾ ದ್ವಿಜೋತ್ತಮಾಃ | ||೧೨೬||

 ಪ್ರಜಪೇನ್ಹೂಲಿ ಮಂತ್ರಂ ತು ಸಹಸ್ರಂ ವಾ ತದರ್ಥಕವರ್ |
 ದೀಪಸಾತ್ರಾದಿಕೇ ಭಗ್ನೀ ಪುನಸ್ಸಂಧಾಯ ಪೂರ್ವವರ್ | ||೧೨೭||

 ಪಂಚಗನ್ಯೈತ್ಯ ಸಂಪೂರ್ಣೈತ್ಯ ಶೂಜನಾದೌ ನಿಯೋಜಯೇತ್ |
 ಕ್ರಿನಿ ಕಾಣಾದಿಭಿರ್ಮಂಷ್ಟಿ ಧಾನ್ಯ ಪುಷ್ಟಿಫಲಾದಿಭಿಃ | ||೧೨೮||

 ತಂಷಭಸ್ತಾಸ್ತಿ ಪ್ರಾಣಿಂಗದಂತಕೇತನಾದಿಭಿಃ |
 ಸ್ವಾಷ್ಟಿರ್ಲಿಂಗ್ಯಾಸ್ತಾಧಾ ಸ್ವಾತ್ಯ ಪಾಣಿಸ್ವಾಷ್ಟಿಃ ಫಲಾದಿಭಿಃ | ||೧೨೯||

 ಕೃತೇ ಸಮರ್ಪಿನೇ ತಂಭೋಜಾ ಪೇ ನ್ಹೂಲಂ ಸಹಸ್ರಕವರ್ |
 ಸೂತಿಕಾಸತಿಕೋಡಿಕ್ಷಾಶಬರ ಪ್ರತಿಲೋಮಜ್ಯಃ | ||೧೩೦||

 ಜಂಡಾಲಾದೈತ್ಯ ಸಂಸ್ಯಾಷ್ಟಿರ್ಲಿಂಗ್ಯಾಶ್ಚಾಸ್ತಿ ವಿನಿಂದಿತ್ಯಃ |
 ಪುಸ್ಪಾದಿಭಿಸ್ತಾಧಾ ಸ್ವಾಷ್ಟಿರ್ಪರಾಹಾದೈತ್ಯ ಜಂಡಾಭಿಃ | ||೧೩೧||

ಶ್ವರಾಗನುಸಾರೇ ಸ್ತುಯುತ್ತಿತ್ತ ನಟಲಃ

೮೬೬

ನುನುಜ್ಯೇರ್ ಂಧಿತದ್ರನ್ಯೈಪ್ಸ್ತಧಾ ಪರಂಷಿತೋದಕ್ಯೇಃ ।
ಪೂರ್ವಂಸೆನುರ್ವಿತ್ಯೈದ್ರನ್ಯೈಃ ತಂಭಿಂ ಸ್ವಂಪೂಜನೇ ಕೃತೇ

||೧೫೩||

ಪ್ರಜಸೇನ್ಹಾಲಮಂತ್ರಂ ತು ಶ್ರದ್ಧಯಾಷ್ಟೈತ್ತರಂ ಶತವಾ ।
ತಥಾ ಪಾಶುಪತ್ರಂ ಮಂತ್ರಮಂಘಾವಿಂತತಿವಾರಕವಾ

||೧೫೪||

ಶಾಂತಿಹೋನುಂ ತತ ಕೃತಾಪ್ಯ ಸ್ವಾಪಯೇನ್ನವಭಿಷುಂಪ್ಯೇಃ ।
ಕೀರ್ತಾದಿಭಷ್ಟೈಃ ಪುಷ್ಟಿಃ ಪತ್ರೈರಾಪ್ಯ ಭೂಸುರೋತ್ತಮಾಃ

||೧೫೫||

ಅತುದ್ಧರಣೀಜಾತ್ಯರ್ಥಿತ್ಯೈರಾಪ್ಯಹೃಣೀತರ್ಯೈಃ ।
ತೂದಾತ್ರನೀತ್ಯೈಃ ಪುಷ್ಟಿಗೇಹಾಧ್ವಿಂಧಿರ್ಭಾಪ್ಯತ್ತಾ ರೋಗಿಭಿಃ

||೧೫೬||

ಫಲಾದ್ಯೈ ರ್ಭಾಗತೈಃ ಪುಷ್ಟಿಪತ್ರಾದ್ಯೈರಾರ್ಥಿನೇ ಕೃತೇ ।
ಪಂಚಗನ್ಯೈನ ಸಂಸ್ಕಾರ್ಯ ದೇವದೇವನಂ ಸದಾಶಿವವಾ

||೧೫೭||

ಸಹಸ್ರವಾರಂ ಪ್ರಜಸೇನ್ಹಂತ್ರಂ ಸ್ವಾಸಾದಸಂಜ್ಞಿಕವಾ ।
ಅಳ್ಳಯೀಂದ್ರಿವನ್ಹಂತ್ರೀ ಶಂಡಧ್ರನ್ಯೈರ್ಹನೋಹರ್ಯೈಃ

||೧೫೮||

ಅಷ್ಟಪುಷ್ಟವಿಹಿಂನೇ ಚ ಶತ್ತತಾತ್ಯಲೋಪಯೋಗ್ಯಕೇ ।
ಪುಷ್ಟಿಃ ವಿಹಿಂನೇ ವಿಪ್ರೇಂದ್ರಾಜಸೇನ್ಹಾಲಂ ಸಹಸ್ರಕವಾ

||೧೫೯||

ಷ್ಣೀರೀಣ ಸ್ವಾಪಯೇಲ್ಲಿಂಗಂ ಪುಷ್ಟಿಪರ್ವಿಗುಣಮಂತ್ರಯೇತಾ ।
ಪವಿತ್ರಯಜನೇಹಿಂನೇ ಮಾಲಮಂತ್ರಂ ಶತಂ ಜಸೇತಾ

||೧೬೦||

ಶಾತ್ವಾದಿಕಕ್ತಿಪರ್ಯಂತವಾಸನಾರ್ಥಿನಹಿಂನಕೇ ।
ಸ್ವಾಪಯೇನ್ನವಕುಂಭೈತ್ತಾ ಗುರುಸ್ತದ್ವಾಂತಾಂತಯೇ

||೧೬೧||

ಉನಾಜಾರರತ್ಯೈರನ್ಯೈಪ್ಸ್ತಧೈವಾನಹ್ಯವಸ್ತುಭಿಃ ।
ಕೋದ್ರನಾದ್ಯೈರನಹ್ಯತ್ತಾ ಹವಿರ್ಭಿಸ್ತು ನಿವೇದನೇ

||೧೬೨||

ನುಗಾಲಮಂತ್ರಾಯುತಂ ಜನತ್ವಾಪ್ಯ ಪೂರ್ವೋತ್ತ ನಿಧಿವಚ್ಚರೇತಾ ।
ಸೂಕರಶ್ವಗಾಲಾದ್ಯೈರ್ಗುಂಧ್ರ ಕಾಕಾದಿಭಿಸ್ತಧಾ

||೧೬೩||

- ಗ್ರಹಃ ॥ ಶೈವಾಗಮಸಾರೇ ಪ್ರಾಯಾಶ್ಚಿತ್ತ ಸಚೀಲಃ
 ಸೂತ್ರಾತಿಕಾಭಿಶ್ಚಂಡಾಲೈಶ್ಯಬದ್ರೀರ್ಥದ್ಯಸಾದಿಭಿಃ ।
 ಸ್ವಾಷಾನ್ವಾನಭಾನಭಕ್ಷಣ್ಣಿಧೀಪಿಕಿ ಕೃತೀ ತಂಭೋರ್ವಿನೇದನೇ ॥೧೪೩॥
- ಅತಿಶೀತಸ್ಯಚೋಷ್ಣಾಸ್ಯ ಹವಿಷಶ್ಚ ನಿವೇದನೇ ।
 ತಥಾಸಿಂಹಾಂಸರುಧಿರ ಸ್ವಾಷಾಪಿದನನಿವೇದನೇ ॥೧೪೪॥
- ತವಾದಿದೂಷಿತೀ ಗೇಹೇ ಪಕ್ತಾಂನ್ವಾಸ್ಯ ನಿವೇದನೇ ।
 ಕ್ರಮಿಕೇಶಾದಿದಂಷ್ಟಾಸ್ಯ ಹವಿಷಶ್ಚ ನಿವೇದನೇ ॥೧೪೫॥
- ಮೃತ್ವಾತ್ಮಾತ್ಮಣಿಪರಿತ್ಯಜ್ಯ ಕೃತವ್ಯ ಶುದ್ಧಿಂ ತದಾಲಯೀ ।
 ಸ್ವಾಪನಂ ನವಭಿಃ ಕುಂಭೀಶ್ಚರೀತ್ವಾಸಾದಮಂತ್ರಕೃಃ ॥೧೪೬॥
- ತಥಾ ರುದ್ರೇಣ ಗಾಯತ್ರ್ಯ ಕುರ್ವಾಚ್ಯಾದಾಭಿನೇಜನವಾ ।
 ನಿವೇದಯೇತ್ತಿಂಳೋ ಭಕ್ತಾ ಸಂತುದ್ಧ್ಯಾಹವಿರಾದಿಭಿಃ ॥೧೪೭॥
- ಪರಕಾಂತಾರತ್ಯೈ ರ್ಥಾಷ್ಟಭಕ್ಷಣ್ಣಿಭಕ್ಷಣ್ಣಿನಿವೇಷಭಿಃ ।
 ಚಿಡಾಲ ಸರ್ವಮಂಡಾಕ್ಣಿಃ ಸ್ವಾಷಾನ್ವಾನಿನಿವೇದನೆ ॥೧೪೮॥
- ಅದೀಕ್ಷಿತ್ಯೈ ಸಂಸ್ವಾಷ್ಟ ಹವಿಷಶ್ಚ ನಿವೇದನೆ ।
 ಸಂಸ್ಕಾರಪ್ಯ ಗಿರಿಜಾನಾಧಂ ಶಾಂತಿಹೋಮಂ ಸಮಾಚರೇತ್ ॥೧೪೯॥
- ಶ್ವಾಸಾಹತಂ ತಥಾ ಘೋತಂ ತಕ್ಷಂಖೂಣಿಸಮಂಪ್ರಿತವಾ ।
 ರಜಸ್ತುಷಕಣಾಯುಕ್ತಂ ಮೃತ್ವಾಷಾಷ್ಟಿರ್ವಿದೂಷಿತವಾ ॥೧೫೦॥
- ನಿವೇದಯೇಧವಿಶೇಧಾಪ್ಯ ಜಪೇನ್ಹೂಲಂ ಸಹಸ್ರಕವಾ ।
 ತ್ವಿಕ್ತಂ ಪರುಷಿತಂ ವಾಸಿ ದುಷ್ಟಂ ಶೂರ್ವಾನಿನೇದಿತವಾ ॥೧೫೧॥
- ನಿವೇದಯೇಜ್ಞೈದನಾಷ್ಟಂ ಕುಂಭೀಶ್ಚ ನವಭೀರ್ಪದ್ಯಃ ।
 ಸಂಸ್ಕಾರಪ್ಯ ಗಿರಿಜಾಧಿತಂ ಶಾಂತಿಹೋಮಂ ಸಮಾಚರೇತ್ ॥೧೫೨॥
- ತ್ವಗ್ರಾಧಾದಿಸ್ವಾಷ್ಟಾಚುಲಾಯಂ ಚಂಡಾಲಾದ್ಯೈಸ್ತಧಾ ದ್ವಿಜಾಃ ।
 ಗರ್ವೇಣ ದೇವದೇವಾಯ ಪಕ್ತಾಂನ್ವಾನಿನಿವೇದನೇ ॥೧೫೩॥

ಕೈವಾಗನುಸಾರೇ ಪ್ರಾಯಕ್ಕಿತ್ತ ಪಟೆಳಿ

೮೫

ಸಿಷದ್ಧ ಕಾಕನುಗಾಲಾನಾಂ ಭಕ್ತಾ ಕಾಂ ವಿನಿವೇದನೇ |

ತಥಾದುಷ್ಪಷ್ಟಿರ್ಪಾತ್ಯಂಭೋಕ್ತ್ವ ನಿನಿವೇದನೇ |

||೧೫೬||

ಸ್ವಾಪಯೀತ್ವಂಜಗನ್ಯೈಕ್ತ ಕಾಂತಿಹೋಮುಂ ಸನೂಚರೀತಾ |

ಸ್ವಾಪಾದಾದ್ವಾಭುಕ್ತಶೇಷಂ ಲೋಭಾದಾಪ್ತ ನ ನಿವೇದಯೀತಾ |

||೧೫೭||

ನಿವೇದಯೀಜ್ಞೈದಸ್ಮೀಣ ಹಂಚಕುಂಭೀಕ್ತಾಪ್ಯಾಪಯೀತಾ |

ವಾಕ್ಷಿಕಾದ್ಯೈಕ್ತ ಸಂಸ್ಪೃಷ್ಟಮನ್ಯಂ ಸಂಪೂರ್ಣೈಕ್ತ ಚಾಸ್ತ್ರತಃ |

||೧೫೮||

ನಿವೇದಯೀತ್ತತೋಽಭಕ್ತಾ ಗಾಯತ್ರೀಂ ಶತವಾರಕವರ್ಗ |

ಜನೀತ್ಪಾಸಾದಮುಂತ್ರಂ ತುತಥಾ ಮಂತ್ರವಿದಾಂಪರಃ |

||೧೫೯||

ದತ್ತಾವತಿಷ್ಪದ್ರವ್ಯೈಪ್ರಾಪ್ತಕೃತೀ ಕಂಭೋರ್ವಿನೇದನೇ |

ಮೂಲಮುಂತ್ರಶತಂ ಜಸ್ತಾಪ್ತ ತುದಧಿದ್ರವ್ಯಾರ್ವಿನೇದಯೀತಾ |

||೧೬೦||

ಹನಿರ್ಮಿನೇದನೇ ಹಿಂನೇ ಕಾಂತಿಹೋಮುಂ ಸನೂಚರೀತಾ |

ಹನಿಪಾತ್ರವಿಪರ್ಯಾಸೇ ಕದಳೀಪತ್ರಹಿಂನಕೇ |

||೧೬೧||

ಸ್ಥಳಿಕಾ ಪಾತ್ರಹಿಂನೇ ಇಹನಿರ್ಮಾನವಿಹಿಂನಕೇ |

ಉತ್ಸ್ತಾಲೀಷು ನ್ಯಾನೇದ್ಯೇ ವಿಹಿಂನೇ ಮಂಸಿಪುಂಗನಾಃ |

||೧೬೨||

ಜಸ್ತಾಪ್ತ ಪಾತುಪತ್ರಾಸ್ತಂ ತುತಥಾ ಪ್ರಾಸಾದಮುಂತ್ರಕವರ್ಗ |

ಸಹಸ್ರಂ ನಾ ತದಧರ್ಮಂ ನಾ ಶಾಂತಿಹೋಮುಂ ತತ್ತ್ವರೀತಾ |

||೧೬೩||

ಸ್ವಾಪಯೀನ್ಯಾವಕುಂಭೀಕ್ತಾ ರೌದ್ರಮನ್ತ್ರಾಪ್ತಾ ಸಾಧಕಃ |

ಹಂಚಗನ್ಯೈವಿಹಿಂನೇ ಇಹ ಹಂಚಾನ್ಯಾತವಿಹಿಂನಕೇ |

||೧೬೪||

ಘೃತಾಭಿನೇಕಹಿಂನೇ ಇಹ ಸ್ವಾಪಯೀತ್ವಂಜಭಿಘೂರ್ಪಿಃ |

ಸ್ವಾನೋಕ್ತದ್ರವ್ಯಹಾನಾ ಇಹ ಸ್ವಾಪಯೀನ್ಯಾವಭಿಘೂರ್ಪಿಃ |

||೧೬೫||

ಮಂತ್ರಾಜಾಂ ನಾತ್ಸಹಿಂನೇ ನಾ ಮಂಬಿ ವಾಸಾದಿಹಿಂನಕೇ |

ಜಸ್ತಾಪ್ತ ಸಹಸ್ರಂ ಗಾಯತ್ರೀಂ ನವಕುಂಭೀಕ್ತಾ ಸ್ವಾಪಯೀತಾ |

||೧೬೬||

ಶಾಂತಿಹೋನುಂ ತತ್ತಃ ಕುರ್ಯಾಂತಾ ಪೂರ್ಣೋಕ್ತವಿಧಿವದ್ದುರುಃ |
ನಿಕ್ಯಹೋನುವಿಹಿಂನೇ ಚ ಪಂಚವಿಂಶದ್ವಯೈವರ್ಯೈಃ : ||೧೯೫||

ನೃಷ್ಣಾಕ್ತೇನಾಭಿ ರುದ್ರೇಣ ಕಿವಾಸ್ತ್ರೇಣ ಚ ಸ್ವಾಪಯೇತ್ |
ಸಮಿತ್ವರಿಧಿ ಕೂರಾಂ ನಾಂ ತಥಾ ಸೃಜ್ಞಾನಯೋದಿರ್ಘಜಾಃ : ||೧೯೬||

ದಭೂಂಜಾಂ ಹನಿಷಾಮಾಜ್ಯಪಾತ್ರಾದಿನಾನು ಭಾವಕೇ |
ನಾನಹಿಂನೇ ತಥಾಧಿಕ್ಯೇ ಚಾಗ್ನೇ ಸ್ಥಂಡಿಲ ಕುಂಡಯೋಃ : ||೧೯೭||

ಶಾಂತ್ಯಧ್ಯೇಂ ಜುಹುಯಾನ್ವೇಂತ್ರಿವಾಗ್ನತ್ವಾಸಾದವುಂತ್ರಕ್ಯೈಃ |
ಅಖೋದಾಸ್ತ್ರೇಣ ಗಾಯತ್ರಾಯೇಷಾಂಭೀಂದೇ ವಿಭೀಂದನೇ : ||೧೯೮||

ದಗ್ಂಿಸತಿ ಪುನಶಾಂಶ್ಯಂ ಸಮಾಸಾದ್ಯ ಗುರುರ್ವರಿಃ |
ಅಷ್ಟೋತ್ತರಸಹಸ್ರೇಣ ಜುಹುಯಾನ್ವಾಲನುಂತ್ರತಃ : ||೧೯೯||

ಸಮಿಷ್ಟರುಷ್ಟತ್ವವುಂತ್ರಿ ಶಾಂತಿಹೋನುಂ ಸಮಾಜರೇತ್ |
ಅಭಾವೇ ಕಾಷ್ಟಸಮಿಧಾಮಾಜ್ಯೇನ ಚರುಣಾಗುರುಃ : ||೨೦೦||

ಜುಹುಯಾತ್ತದಭಾವೇ ತು ತಿಲ್ಯೇವಾರ್ಥ ಹೋನುಮಾಜರೇತ್ |
ಅಲಾಭೀ ಹನಿಷೋ ವಿಪ್ರಾಶಾಂಕ್ಯೇನ ಜುಹೂಯಾತ್ಸಂಧಿಃ : ||೨೦೧||

ಶಿಲಾಜ್ಯಯೋರಭಾವೇ ತು ಬೀಜ್ಯೇರಾಷ್ಟ್ರಾ ಹೋನುಮಾಜರೇತ್ |
ಜುಲಾಂ ಕುಂಡೇ ತಥಾ ವಹ್ನಾ ಸ್ವಾಂಸ್ವೇ ಕೇಶಾದಿಭಿರ್ಘಜಾಃ : ||೨೦೨||

ಅಪ್ಯರ್ವಸ್ವರ್ವನೇ ಹೋನುಃ ಕಾರ್ಯಃ ಸ್ವಾಸಾದವುಂತ್ರಕ್ಯೈಃ |
ನೋಹಾದವಿಧಿವಚ್ವಾಗ್ನಿ ಪ್ರತಿಷ್ಠಾಮಾಜರೇದ್ಯದಿ : ||೨೦೩||

ಪುನರ್ವಿಧಿವದಾಪಾದ್ಯಶಾಂತಿಹೋನುಂ ಸಮಾಜರೇತ್ |
ಸೂತಿಕಾದ್ಯೈಃ ಶಾಷ್ವದಿಭಿಷ್ಟ ವಹ್ನಾ ಸ್ವಾಂಸ್ವೇ ನಿಷಾದಿಭಿಃ : ||೨೦೪||

ಯಾಧಾವಚ್ವಾದುಯಾನ್ವೇಂತ್ರಿ ನುಳಿಲವುಂತ್ಸ್ವಾದಸ್ವರ್ಕವೂ |
ನಿಪರ್ವಾಸೇ ಕೃತೇ ಚಾಸ್ತ್ರವುಂತ್ರೇಣ ಜುಹುಯಾದ್ವಿಷಜಾಃ : ||೨೦೫||

ಶ್ರೀವಾಗನುಸಾರೇ ಸ್ತಾಯಿಶ್ಚತ್ತ ಪಟ್ಟಿಃ

೧೬೭

ಕಾಲಾತಿಕ್ರಂತನೇ ಮಂತ್ರೀ ಹವನಂ ದ್ವಿಗುಣಂ ಜರೀತಾ ।

ಪಕ್ಷಂ ದಿನಂ ಸಮಾರಭ್ಯ ಪಕ್ಷಾಂತಂ ಹೋಮಲೋಪನೇ ॥೧೬೬॥

ಪಂಚನಿಂತದ್ದ ಟ್ಯೇಃ ತಂಭುಂ ಸ್ವಾಪಯೇದ್ವಿಧಿವತ್ತತಃ ।

ತತ್ತದ್ವಿಗುಣಕ್ವಿದ್ರ್ವನ್ಯೇ ಹೋಮಂ ಕುರ್ಬಾದ್ವಿಷಜೋತ್ತಮಾಃ ॥೧೬೭॥

ತದಿನಂ ತು ಸಮಾರಭ್ಯ ವಾಸಾಂತಂ ಹೋಮಲೋಪನೇ ।

ತತ್ತದ್ವಿಗುಣಕ್ವಿದ್ರ್ವನ್ಯೇ ಹೋಮಂ ಕುರ್ಬಾದ್ವಿಷಜೋತ್ತಮಾ ॥೧೬೮॥

ಮಾಸೋಽಧ್ಯಾಂ ವಶ್ವರಾಂತಂ ಚ ಹೋಮಲೋಪನೇ ತು ದೇಶಿಕಃ ।

ಅಷ್ಟೋತ್ತರತತ್ತೇ ಕುಂಭ್ಯಾಸ್ಯ ಪನಂ ಸಮ್ಮಾಜರೀತಾ ॥೧೬೯॥

ಶಾಂತಿಹೋಮಂ ಪ್ರಕುರಿಂತ ಬ್ರಾಹ್ಮಣಾನೋಽಜಯೇತ್ತತಃ ।

ವಷ್ಣೋಽಧ್ಯಾಂ ಹೋಮಲೋಪನೇ ತು ಸ್ತಾಸಾದ ಬ್ರಹ್ಮಪಂಚಕ್ಯಃ ॥೧೭೦॥

ಪಂಚಾಸ್ತ್ರಿಕ್ಷ ತಥಾರುದ್ರಶಾಂತಿ ಸೂಕ್ತ್ಯಾಸ್ತಥಾ ಸುಧಿಃ ।

ಸರಸ್ವತಲಕ್ತಿಕ್ಷಂಭುಂ ಸ್ವಾಪಯೇ ದ್ವಿಧಿಷ್ಠಿವರ್ಕಮಾ ॥೧೭೧॥

ಶಾಂತಿಹೋಮಾದಿಕಂ ಕುರ್ಬಾದ್ವಾಸುರಾನೋಽಜಯೇತ್ತತಃ ।

ಬಲಪ್ರದಾನಹೀನೇ ತು ಶಾಂತಿಹೋಮಂ ಸಮಾಜರೀತಾ ॥೧೭೨॥

ಬಲದ್ವನ್ಯ ವಿಹೀನೇ ವ ಕಾಲಾತಿ ಕ್ರಮಣಿಃ ವಾ ।

ಪಂಚಕುಂಭ್ಯಾಕ್ಷಂ ಸಂಸ್ವಾಪ್ಯ ಶಾಂತಿಹೋಮಂ ಸಮಾಜರೀತಾ ॥೧೭೩॥

ಪತನೇ ಬಲನಷ್ಟಾನಾಂ ತತ್ತ್ವಾಕ್ಷಾತ್ಕಾಂತನ್ಯೇನ ಸಾಧಕಃ ।

ಬಲಂ ದತ್ವಾಧ ತದೊಳ್ಳಿಷಶಾಂತಕ್ಯಧಾಂ ಮುನಿವೃಂಗವಾಃ ॥೧೭೪॥

ಅಷ್ಟೋರಾಸ್ತ್ರಂ ಶತಂ ಜನ್ಮತ್ವಾ ಶಾಂತಿಹೋಮಂ ಸಮಾಜರೀತಾ ।

ಬಲಬೀರೇ ನಿಷತ್ತಿತೇ ನೂಲವಂತ್ರಂ ಸರಸ್ವತಮಾ ॥೧೭೫॥

ಜನ್ಮತ್ವಾ ಚೀರಂ ಸಾಧಾಪಯಿತ್ವಾಯಥಾಸ್ತಾರ್ಯಂ ಗುರುತ್ವಾಪನಃ ।

ಅಜರೀಧ್ವಾಲತೇಷಂ ತು ನೇದವಿದಾಧಾರಹಣಿಸ್ಯಾಹ ॥೧೭೬॥

೧೯೮

ಶ್ರೀವಾಗನುಸಾರೇ ಸತ್ಯಾಂಶ್ಮಿತ್ತ ಪಟ್ಟಳಃ

ಬಲಿದಾಷ್ಟೇನಿ ದದ್ಯಾಜ್ಞೇಜ್ಞಿವಾಸ್ತುಂ ಪ್ರಜಪೇಷ್ಠತವ್ |
ತತ್ತನ್ನಂತ್ರೇಣ ದೇವೇಭಿಂಹ್ಯೇ ಗುರುರ್ದ್ವದ್ವಾದ್ವಲಿಂ ಪುನಃ |

॥೧೮೮॥

ತತ್ತ್ವಾನ ಬಲಿ ದ್ರವ್ಯಾಜಾವುಸ್ತುಂ ಶೈಸ್ವರ್ಯನೇ ತಥಾ |
ತುಷ್ಕತರ್ವರಸಾಷಾಣಕೇಶಲೋಷಾದಿದೂಷಿತೇ |

॥೧೮೯॥

ಅಷ್ಟೋತ್ತರತತ್ತಂ ಜಪತ್ವಾ ಘೋರಾಸ್ತುಂ ನಾಯಸ ಪೂರ್ವಕವ್ |
ಸಂಗ್ರಹಂಧಃ ಪುನಮುಂತ್ರೀ ವಿಧಿವದ್ವಲಿನೂಜರೀತ್ |

॥೧೯೦॥

ಬಲಿದಾನವಿಹಿಂನೇ ತು ಏಕಜಾಲಾಚರ್ಚನೇ ದ್ವಿಜಾಃ |
ದದ್ಯಾ ದ್ವಲಿಂ ದ್ವಿಗುಣತತ್ತಂ ತಥಾತ್ಮೇಕದಿನೇ ಕ್ರಿವಾತ್ |

॥೧೯೧॥

ಸರ್ವೇಷಾಂ ಬಲಿದೇವಾನಾಂ ತತ್ತನ್ನನ್ಯಾಸಗ್ರರುವರಃ |
ಅಷ್ಟೋತ್ತರತತ್ತಂ ಹುತಾತ್ಮಿ ತಿಲಮಿಶ್ರೇಣ ಸರ್ವಿಷಾ

॥೧೯೨॥

ದ್ವಿದಿನಾದತ್ತರಾಂತಂ ಚ ರಹಿತೇ ಬಲಿದಾನಕೇ |
ಅಷ್ಟೋತ್ತರತತ್ತೀಃ ಕುಂಭೀಸಾಂತ್ಯ ಪಯೇಂದ್ವಿಧಿವತ್ತನ್ಯಾಸಿಃ |

॥೧೯೩॥

ಶಾಂತಿಹೋಮುಂ ಪ್ರಕುರಾಜ್ಞ ಬಲಿಂದದ್ಯಾತ್ಮರಮಾದಾದ್ವಿಜಾಃ |
ಯಾನಸ್ಥೇ ಬಲಿಬಿಂಬೀ ತು ಹ್ಯಾಧೇಂಯೋಗ್ಯನರ್ಪಿಸ್ತತಿ

॥೧೯೪॥

ಮೂಲಮನ್ಯಾತ್ತರಂ ಜಪತ್ವಾ ಪ್ರೌಽಕ್ಷಯೇಜ್ಞ ಕುಶಾಂಭುಂನಾ |
ಸಂ ಸ್ವಂಷ್ಟಯಾನಮೂರ್ತಿಂತ್ತ ತಪಸ್ಯಾತ್ಮಿರ್ಯದಿ ವಾಹಕಃ |

॥೧೯೫॥

ಸಂಪ್ರೌಽಜ್ಞ ರುದ್ರಸಾಕ್ತೀನ ತಂಚಿನಾನ್ಯೇನ ವಾಹಯೇತ್ |
ಪುಷ್ಟಲಿಂಗೇ ಹವಿರ್ಲಿಂಗೇ ತಂಡಾಲೀ ಪತಿತೀಂಪಿ ವಾ

॥೧೯೬॥

ತದೋಷಕಾಂತಯೇ ಕುಂಭೀರ್ವಾವಭಿಸಾಂತ್ಯ ಪಯೇ ದ್ಯಾರುಃ |
ಬಲಿತೀಷಂ ನಯೋತ್ಪರಾಂತ್ಯದಿಧಿವದ್ವಾಪ್ರಕುಶೋತ್ತಮಾಃ

॥೧೯೭॥

ಬಲಿಕಾಲೇ ದೀಪನಾಶೇ ಶ್ವರಾರೋಷ್ಯ ದೀಪಕವ್ |
ನುಂಬಂಜಾಷ್ಟೋತ್ತರತತ್ತಂ ಜಪೇತ್ವಾಶುಪತಂ ತಥಾ

॥೧೯೮॥

ಶ್ರೀವಾಗಮಸಾರೇ ಪ್ರಾಯಕ್ಷಿತ್ತ ಸಟಿಃ

೧೬೭

ನಿತ್ಯೋತ್ಸವಾರ್ಥಿ ಚಿಂಚೀ ತು ಯಾನಾನ್ಯಿ ಪತಿಶೇ ಭುವಿ |
ಉದ್ಘೃತ್ಯಬಿಂಬಿಂ ಸಂಸ್ತಾಪ್ಯ ಜಾಹ್ನೇತಂ ದೇಹಿಕೋತ್ತಮಃ

||೧೬೭||

ಶಾಂತಿಹೋಮಾದಿಕಂ ಕೃತ್ವಾ ಯಾನಕೇಷಂ ಸಮಾಚರೇತ್ |
ಕ್ಷೇತಂ ಜೀದಾಯಿಸಬೇರಂ ತು ಧರಣೀಸುರವುಂಗನಾಃ

||೧೬೮||

ಶಂಭಿಹೋರ್ವಿಂಚೀನ ವಾ ನ್ಯೇನ ತಥಾ ಕೂರ್ಣೀನ ವಾ ದ್ವಿಜಃ |
ನಿತ್ಯೋತ್ಸವಂ ಪ್ರಕುರಾಜ್ಯಚ್ಚೈ ವಿಧಿವತ್ತಾಧಕೋತ್ತಮಃ

||೧೬೯||

ಕ್ಷೇತಂ ಚೀರಂ ಯಥಾಪೂರ್ವಂ ತಥಾಕೃತ್ವಾ ಪುನರ್ದಿಷ್ಟಿಜಃ |
ಪ್ರತಿಪಾಂ ವಿಧಿವತ್ತ್ವಾತ್ ಸ್ವಸ್ಥಾನೇ ಸಾತ್ಯಪಯೇದ್ದಾರುಃ

||೧೭೦||

ಕರೀಟಾದಿಪ್ರಪತನೇ ವಸ್ತ್ರಾಂ ಚ ತಥ್ಯೇವ ತು |
ಮಾಲಾಧಿನಾಂ ಚ ಪತನೇ ನುಳಿವಂತ್ರಂ ಶತಂ ಜಪೇತ್ |

||೧೭೧||

ಅರ್ಜಯೇತ್ವಾರ್ಪನನ್ಯಂತ್ರೀ ಶತನ್ಯಂತ್ರ ಜಪಾನ್ಯಃ |
ಬಲಿಬಿಂಬಸ್ಯ ನುಂಧಾನ್ಯಪುಷ್ಟಾದಿಪತನೇಽಪಿ ಚ

||೧೭೨||

ಪೂರ್ವೋತ್ತ ವಿಧಿವತ್ತುರಾತ್ಮದ್ವಾಷಸ್ಯ ಪ್ರಶಾಂತಯೇ |
ಬಲಿಕಾಲೇನ್ಯತ್ತತಾಳನಾದಾಯಿನಾಂ ವಿರೀನಕೇ

||೧೭೩||

ಧ್ಯಾನನುಂತ್ರಕ್ರಿಯಾವುಂದ್ರಾದ್ರವ್ಯಾಙಂ ಚ ವಿಹಿಂಸಕೇ |
ಸ್ವಪನಂ ನವಭಿಃ ಕುಂಭೀಃ ಶಾಂತಿಹೋಮಂ ಸಮಾಚರೇತ್ |

||೧೭೪||

ಉತ್ಸವೇ ಬಲಿಕಾಲೇ ವಾ ಗುರ್ವಾದಿನಾಂ ದ್ವಿಜೋತ್ತಮಾಃ |
ಪತನೇವಾದಕಾದಿನಾಂ ಗೋಕಾನಾಂ ತು ವಾ ದ್ವಿಜಃ

||೧೭೫||

ಶದ್ವಾಷ ಶಾಂತಯೇ ಕುರ್ವಾ ಜಾಂತಿಹೋಮಂ ಗುರುರ್ಪೂರಃ |
ಪ್ರಾಸಾದೇಯಾನಕಾಲೇ ವಾ ದೇವದಾಸ್ಯಕ್ಷಾಭೂಸುರಾಃ

||೧೭೬||

ರಜೋಭಿರ್ಲಾಷಯೇ ಯುರ್ವೀ ಶಿವಸ್ಯ ಧರಣೀತಲವರ್ |
ರಜಸ್ಯಲಾರಜೋದುಸ್ಯಂ ಭೂತಲಂ ತಾಲಮಾತ್ರಕವರ್

||೧೭೭||

೨೦೧

ಶ್ರೀವಾಗಮಸಾರೇ ಸ್ತುಯುತ್ತಿತ್ತ ಸಟೆಲಃ

ಖಾತ್ಮಾನ್ಯಮೃದಿಷ್ಟಂಪೂರ್ಯಗೋಮಯಾದ್ಯೈಪ್ರಿಲೇಪಯೇತಾ |
ಪುಣಾಹಂ ನಾಜಯೇತ್ತಾತ್ಮಾತ್ಮಾಪಯೇನ್ನವಭಿಫುಣಿಃ : ||೨೦೬||

ಕಾಂತಿಹೋಮಂ ಶತಃ ಕೃತ್ವಾ ಬ್ರಹ್ಮಹೃಣಾನೆಷ್ಟೋಜಯೇತ್ತತಃ |
ಮುಂದ್ರಾಹಾನೌಕೃಯಾಹಾನೌಮುಂತ್ರಹಾನೌ ಶಥ್ಯವ ಜ
||೨೦೭||

ಜಪಹಾನೌ ಧ್ವನಹಾನೌ ಮೂಲಮುಂತ್ರಂ ಸಹಸ್ರಕವರ್ |
ತದರ್ಥಂ ನಾಧರ್ಥಂ ನಾ ಜಪೇತಾ ಭಕ್ತಾತ್ಮಾಸುರುರ್ಪರಃ ||೨೦೮||

ಸ್ತುಪಯೇದುರ್ದ್ರಾಗಾಯತ್ರಾಷ್ಟ್ರಂ ಸೂಕ್ತೇನ ಕುಶಾಂಭಸಾ |
ನೃತ್ತಹಾನೌ ತುಮುಧುನಾ ನಾದ್ಯಹಾನೌ ಘೃತೇನ ಜ
||೨೦೯||

ಗೇಯಹಾನೌ ತು ಪಯಸಾ ಭತ್ತಹಾನೌ ತು ಶಾಂಭಸಾ |
ಗನ್ಯೈಶ್ವಾನುರಹಾನೌ ತು ಸ್ತುಪಯೇದಸ್ತ್ರಮುಂತ್ರತಃ : ||೨೧೦||

ಮೂಲೇನ ಜುಹುಯಾದಗ್ರೌತಿಲಾಜ್ಯೈಶ್ವತನಾರಕಮ್ |
ಸ್ವಿಷಾ ಘೃಜಹಾನೌ ತು ತಥಾ ವ್ಯಜನಹಾನಕೇ |
||೨೧೧||

ನಾರಿಕೇಳೋದಕ್ಕೇನ್ನವ ತಥಾ ಪಿಂಭವಿಹಿಂನಕೇ |
ಅಷ್ಟಮೃತಲಿಲೇನ್ನವತತ್ತನ್ನಿತ್ಯಾಶ್ಚ ಸ್ತುಪಯೇತಾ ||೨೧೨||

ಅಭ್ಯರ್ಪಾತ್ಮಷ್ಟಸುಮ್ಮೇರ್ಪಂತ್ರೀ ಚಾ ಘೋರಾಸ್ತ್ರಂ ಶತಂ ಜಪೇತಾ |
ಭೀರೀಕಾದಳಕಂಪಾದಿನಾದ್ಯಹಾನೌ ಕುಶಾಂಭಸಾ ||೨೧೩||

ಸಂಸ್ತಾಪ್ಯ ನಾರುಣೈಶ್ವರ್ಪಂತ್ರೀ ರಘೋರಾಸ್ತ್ರಂ ಶತಂ ಜಪೇತಾ |
ಉತ್ತಾಲೇಷು ಘೃಂಭಾಯಾತ್ಮಾಲನೇ ತು ವಿಸರ್ಜಿತೇ ||೨೧೪||

ತಥಾ ಯವನಿಕಾಹಿಂನೇ ವೇದಘೋಷವಿಹಿಂನಕೇ |
ಸೋತ್ರಜಾಲವಿಹಿಂನೇ ತು ಶಾಂತಿಹೋಮಂ ಶಮಾಜರೇತಾ ||೨೧೫||

ಪಂಚಬ್ರಹ್ಮಾದಿ ದೇವಾನಾಂ ಹಿನೇ ಮೂಲಂ ಶತಂ ಜಪೇತಾ |
ಪದ್ಮದೀಪೇ ವಿಹಿಂನೇ ತು ರಕ್ಷಾದೀಪೇ ವಿಹಿಂನಕೇ ||೨೧೬||

ಶ್ಯೇನಾಗನುಸಾರೇ ಸ್ತಾಯಿಷ್ಟಿತ್ತ ಪಟ್ಟಃ

ತಂಗ

ಅಷ್ಟೋತ್ತರ ತತಂ ಜಪತ್ತಾ ಗಾಯತ್ರೀಂ ತಂಕರಸ್ಯ ಚ |
ಸ್ವಾಪಯೇತ್ತಂಚಭಿಃ ಕುಂಭೀಶಾಘಾನುದ್ದಣಿ ಸೂಕ್ತಃ

॥೨೬೦॥

ಅಂಗಾವರಣದೇನಾನಾನುರ್ಧನಾದಿವಿಹಿಂಸೆ ಚ |
ತತ್ತನ್ಮಂತ್ರವಿಹಿಂಸೆ ಚ ಸ್ವಾಪಯೋ ಭವೇದ್ಭವಿ

॥೨೬೧॥

ತದೊಂಷ ಶಾಂತಯೇ ಚಾಸ್ತ್ರವುಂತ್ರಂ ಜಪತ್ತಾ ಸಹಸ್ರಕವರ್ |
ಸ್ವಾಪಯೋತ್ತಂಚ ಕುಂಭೀಶ್ಚ ನೃಸೂಕ್ತೇನಾಥಸಾಧಕಃ

॥೨೬೨॥

ಪಾದಾದಿದ್ರವ್ಯಹಿಂಸೆ ವಾ ಧೂಪದ್ರವ್ಯವಿಹಿಂಸೆ ಚ |
ತದ್ವಾಷ್ಟೇ ತೋಯೆನಾಶಸ್ವಾತ್ತಧಾ ಮಾರೀ ಪ್ರವರ್ತಕಃ

॥೨೬೩॥

ತದೊಂಷ ಶಾಂತಯೇ ಮಾಲವುಂತ್ರವುಂತ್ರೋತ್ತರಂ ತತವರ್ |
ಜಪತ್ತಾಫ ಪಂಚಗವ್ಯೇನ ಗಾಯತ್ರ್ಯಾ ಸ್ವಾಪಯೇಜ್ಞವವರ್

॥೨೬೪॥

ನೃತಾತ್ಮಂ ಸೂಕ್ತಂ ನಾ ಪೂಜಾಕಾಲೇ ಶ್ಯಂತಂ ಯದಿ |
ಅತ್ಯಾಚನಾಚರೇದ್ವಿವಾಃ ಪೂಜಾನ್ತೇ ಸಾಧಕೋತ್ತವಃ

॥೨೬೫॥

ಉತ್ಕಾಲಾರ್ಧನೇರೀಂಸೆ ಸ್ವಾಪಯೇತ್ತಂಚಭಿಷಂಟ್ಯಃ |
ಕುಂಭೀರ್ತಾಗುಣತ್ವೇರನ್ಯಕಾಲೇ ಸಂಸ್ವಾಪಯೇತ್ತಂಧಿಃ

॥೨೬೬॥

ಪೂಜಯೇ ದ್ವಿಪ್ರತಿಕಾಲೇಷು ಲಂಹೈಷು ದ್ವಿಜಪುಂಗವಾಃ |
ತ್ರಿಷತುರ್ಗಳಿಃ ಕುಂಭೀಸಾಸ್ವಾಪಯೇತ್ತರಮೇತ್ತರವರ್

॥೨೬೭॥

ಸಂಧ್ಯಾಕಾಲಾರ್ಧನೇ ಹೀಂಸೆ ಸ್ವಾಪಯೇನ್ನವಭಿಷಂಟ್ಯಃ |
ಅರ್ಥಯಾವಾರ್ಧನೇ ಹೀಂಸೆ ಜಪತ್ತಾಫೋರಂ ತತದ್ವಯವರ್

॥೨೬೮॥

ಸ್ವಾಪಯೇತ್ತಂಚ ಕುಂಭೀಶ್ಚ ಪಂಚವಾರುಣವುಂತ್ರಕಃ |
ಶಯೋನೋತ್ಪವನುಂತ್ರೋರ್ತಿಸ್ತು ಪೂಜಾಲೋಹೇ ಸಹಸ್ರಕವರ್

॥೨೬೯॥

ಮಾಲಂ ಜಪತ್ತಾ ಚಾಸ್ತ್ರಕತಂ ಪಂಚಕುಂಭೀಶ್ಚ ಸ್ವಾಪಯೇತ್ತಾ |
ಖಿಕಾಹನುರ್ಧನೇ ಹೀಂಸೆ ಗಾಯತ್ರೀಂ ತಂಕರಸ್ಯ ಚ

॥೨೭೦॥

ತೀರ್ಥ

ಶ್ರೀನಾಗಮಸಾರೇ ಸಾರಯಕ್ಕಿತ್ತು ನಟೀಲಿ

ಜಸ್ತಾತ್ತ ಹಂಚಿಕೆತಂ ಪರ್ವತಾಪ್ಯಾ ಮಯೇನ್ನ ವಭಿಫುಂಟ್ಯಿಃ ।
ತಾಂತಿಹೋನುಂ ತತಃ ಕುರ್ವಾಜ್ಞಾತಿಲಸಕ್ತಭಿಃ ॥೨೬೦॥

ಯಂಚೇದ್ವಾಗುಣಿತ್ಪರ್ವತ್ಪನ್ಯೈಕೃದಾಭಕ್ತಿಸಮನ್ವಿತಃ ।
ದ್ವಿದಿನಾದ್ವಾ ತು ಪರ್ವತ್ಸ್ವನ್ತೇ ಪೂಜಾಹೀನೇ ದ್ವಿಜೋತ್ತಮಾಃ ॥೨೬೧॥

ಏಕೋನಪಂಚಾಶತತ್ಪೂಂಭ್ರಿಸ್ವಾ ಪನಂ ವಿಧಿನಾಜರೀತಾ ।
ಶಾಸ್ತ್ರಹೋನೂದಿಕಂ ಸರ್ವಂ ಕುರ್ವಾತ್ಮವ್ಯರ್ಹೋತ್ತವತ್ಸಧಿಃ ॥೨೬೨॥

ಏಕವನಾಷಾಜ್ರಂ ಹೀನೇ ಚಾಷ್ಮಾತ್ತರತ್ಪರ್ವಾಟ್ಯಿಃ ।
ಸ್ವಾಪಯೇದ್ವಿಧಿನಾ ಮಂತ್ರೀ ಮಂತ್ರಿ ಹೋನುಂ ಸಮಾಜರೀತಾ ॥೨೬೩॥

ಏಕಸಂವಶ್ವರಾದರ್ವಾಜ್ಞಾಸಾದೂರ್ಧ್ವಾವನನರ್ಪಿತೇ ।
ಮಂಧ್ಯವೋತ್ತಮನಮಾರ್ಗೀಳ ಸ್ವಾಪಯೋತ್ಸಧಕೋತ್ತಮಃ ॥೨೬೪॥

ಪೂರ್ವಾದಮಂತ್ರೈಜುಂಹುಯಾತ್ಸಹಸ್ರಂ ನಾ ತದರ್ಥಕವನ್ ।
ಪಂಚಸಂವಶ್ವರಾದರ್ವಾಗಂಭ್ರಾದೂರ್ಧ್ವಾವನನರ್ಪಿತೇ ॥೨೬೫॥

ಸಹಸ್ರಕಲಶ್ಯಿಃ ಸ್ವಾಪ್ಯ ಶಾಂತಿಹೋನೂದಿಕಂ ಜರೀತಾ ।
ಯಂಚೇದ್ವಾಗುಣಿತ್ಪರ್ವತ್ಪನ್ಯೈರಾಂರಾಂರ್ಹಾಜಯೇತ್ತತಃ ॥೨೬೬॥

ಪಂಚಸಂವಶ್ವರಾದೂರ್ಧ್ವಂ ಪೂಜಾಲೋನೇ ತು ಮಾನಸೇ ।
ಪುನಃಪ್ರತಿಷ್ಠಂ ಕುರ್ವಾಜ್ಞಾ ಸ್ವಯಂ ನೃಕಾದಿಕೇಷು ಜ ॥೨೬೭॥

ಸಂಪೂರ್ಣಾಷ್ಟಣಂ ಪ್ರಕುರ್ವಾಜ್ಞಾ ವಿಧಿನಾ ಸಾಧಕೋತ್ತಮಃ ।
ಜಕುರ್ಣಂ ಸು ಷ್ಣೇತ್ರೇಷು ಧರಣೀಂಸುರಸತ್ತಮಾಃ ॥೨೬೮॥

ಉತ್ಪನ್ನ ಜರಲಿಂಗಾನಾಂ ಪೂಜಾಲೋಪ್ರೋ ನ ದೂಷಣವ್ ।
ಪರ್ವತಾಗ್ರೇ ನದೀತೀರೇ ವಿಸಿನಾದಿಪ್ರದೇಶಕೇ ॥೨೬೯॥

ಸಂಸ್ಕಿರಣಾಂ ಜ ಬಿಂಬಾನಾಂ ತಫಾ ಭೂಕುರಪುಂಗನಾಃ ।
ಸಮರ್ಪಿತಾನಾಂ ಬ್ರಹ್ಮಾದಿಸುರ್ಪ್ಯ ಸಾಶನಿನೋಜಕ್ಕೇ ॥೨೭೦॥

ಸ್ತುಯೆಂ ವ್ಯಕ್ತಾದಿ ಬಿಂಬಿಂನಾಂ ಶೂಜಾಲೆಗೋಪೋ ನ ದೂಷಣಂ ।
ವುಹಾನಸೇ ಜುಲ್ಲಿಸ್ತರ್ಯೇ ತಾತ್ತವಿಭಿರ್ಪ್ರ ತಥಾ ನರ್ಪಿಃ ॥೨೪೨॥

ಪುರೀಶ್ವೀದಿತ್ತೇರಿ ಜಾತ್ಕುಲ್ಪಾವಾನಿಽಯಾಗ್ನೀಂತರಂ ತತಃ ।
ಪುಜಾಹಂ ವಾಚಯೀನ್ಯಂತ್ರೀ ಗನ್ಯೇ ರಸ್ತೀಣ ವಾಚಯೀತ್ ॥೨೪೩॥

ರೀತೋರುಧಿರಮಂತಾತ್ಮಾದ್ಯೇ ಸ್ವರ್ಯೇಶ್ವರೀತಿಂ ತು ಪೂರ್ವವತ್ ।
ಗೋಷುರೇ ಮಂಟಪೇ ಧಾನ್ಯಾರ್ಥಾನಗೇಹೇ ವುಹಾನಸೇ ॥೨೪೪॥

ದಗ್ಗೀಽಗ್ನಿನಾ ಪುನರ್ಪಿಸ್ತಾ ಕಾರೆಯೀತ್ತಾರ್ಪಿತಪುಂಧಿಃ ।
ಯಾಧಃಪೂರ್ವಂ ಪ್ರತಿಷ್ಠಾಸ್ಯ ಪರ್ವತಾಖಾ ಉತಿಂ ಜರೀತ್ ॥೨೪೫॥

ಭತ್ತೀ ಧ್ಯಜೀ ವಿತಾನೇ ಚ ವಸ್ತೀ ಚಾ ಸ್ತುರಣಾದಿಕೇ ।
ತತ್ತರ್ವಂ ಪುನರುತ್ಪಾದ್ಯ ತಾಂತಿಹೋವಾದಿಕಂ ಜರೀತ್ ॥೨೪೬॥

ತತ್ತ್ವನಪ್ರತಿನಾದಾಹೇ ಸನ್ಯಾಧಾಯೀ ಯುಥಾ ಪುರವ್ಯಾ ।
ಪಂಚನಿಂತತಿಭಿಃ ಕುಂಭೀ ಸಾಸ್ಯ ಪಯೀಽದ್ವಿಧಿನಾ ದ್ವಿಜಾಃ ॥೨೪೭॥

ಪೀಠೀ ಯಾನೇ ಪ್ರಭಾಯಾಂ ವಾ ಭಿನ್ನೇ ದಾಹೇ ಚ ಸಾಧಕಃ ।
ಪುನರುತ್ಪಾದ್ಯ ತತ್ತರ್ವಂ ಸರ್ಪಿಂತಾಹೋನು ವಾಚರೀತ್ ॥೨೪೮॥

ತಿವಲಿಂಗಂ ಚ ಪ್ರಸಾದೋ ಯೀನ ತಾಸ್ತೀಣ ನಿರ್ಮಿತಾ ।
ಪ್ರತಿಷ್ಠಾಪ್ಯ ಚ ತೇನ್ಯೇವ ನಿತ್ಯಾದೌಪೂಜಯೀಜ್ಞಿವವರ್ ॥೨೪೯॥

ನ ಕುರ್ವಾತ್ತಂತ್ರಾಂಕರ್ಯಂ ಕುರ್ವಾಜ್ಞೀದೊಳ್ಳಿಷದಂ ಭವೇತ್ ।
ತದೋಳಿಷಕಾಂಕಯೀ ವಿಸ್ತಾಃ ಸ್ತಾಪಾದಂ ಸೌರ್ಯಮಾಸಿನವರ್ ॥೨೫೦॥

ವಾನ್ಯಮಣಿಷ್ಟೀತ್ತರಕತಂ ಜಪತ್ತಾ ಚ ವಿಧಿನಾಗುರುಃ ।
ಅಷ್ಟೋತ್ತರತತ್ತಿಃ ಕುಂಭೀ ಸಾಸ್ಯ ಪಯೀಽದ್ವಿಪರ್ಹತ್ವಮಂತ್ರಕ್ಷೇಃ ॥೨೫೧॥

ತಥಾಂತಫೋರಂದ್ಯಸ್ತಮನ್ಯೈನ್ಸಾಕ್ತೀನ ಚ ದೇಶಿಕಃ ।
ಸಮಾಜ್ಯರ್ಪಾಜ್ಯ ಸಿದ್ಧಾಧಿಕ್ಷೈತಾಂತಿಹೋನುಂ ಸನ್ಯಾಚರೀತ್ ॥೨೫೨॥

೩೦೭

ಶ್ರೀವಾಗಮಸಾರೇ ಸ್ತಾಯಿಶ್ವಿತ್ತ ಪಟ್ಟಲಃ

ಕ್ರಾತಿ ಸ್ತೋತ್ರಾಜಾನಿಪತೆಯುರ್ಯೇದಪಾರಗಾಃ ।

ದಿನಾನಿಕಂ ವಂಹೇತಸ್ಯ ನುಂದಿರೇ ಭೂಸುರೋತ್ತನ್ಮಾಃ ॥೧೫

ತಲೈನ್ನೇಃಸ್ವತತಂ ನಾತುಪತಾಸ್ತಂ ಚ ಜನೇತ್ವಧಿಃ ।

ಶಾಂತಿಹೋನ್ಮಾದಿಕಂ ಕೃತ್ವಾ ಭಾರಹ್ಯಾಜಾನೆಷ್ವರೀಜಯಿತ್ತತಃ ॥೧೬

ಇತಿ ಶ್ರೀವಾಗಮಸಾರೇ ಅರ್ಥನಾಂಗ ಸ್ತಾಯಿಶ್ವಿತ್ತ

ಪಟ್ಟಲಃ ಸಮಾಪ್ತಿಚರ್ಮ

ಶ್ರೀ ಸಾಂಭಂತಿವಾರ್ಣಣನುಷ್ಠಾ



ಪೂರ್ವಕಾರಣೀ ಉತ್ಸವ ಪ್ರಯೋತ್ಸವ ನಿದಿ ಪಟಲ:

ಸ್ತುಯೃತ್ವತ್ವವಿಧಿಂ ವಹ್ಯೇ ಉತ್ಸವಸ್ಯ ವಿಶೇಷತಃ ।
ನೃಷಯಾಗವಿಹಿಂಸೇ ತು ಧ್ವಜಾರೋಹಣಿಹಿಂಸಕೇ

||೧||

ಧ್ವಜಲಕ್ಷಣಹಿಂಸೇ ತು ದಂಡವಾನವಿಹಿಂಸಕೇ ।
ದಂಡವಾನವಿಹಿಂಸೇ ತು ಧ್ವಜವೇದಿವಿಹಿಂಸಕೇ

||೨||

ದಂಡಚ್ಯೇದೇ ರಥಚ್ಯೇದೇ ರಜ್ಜುಭ್ಯೇದೇ ಪತೆದ್ವಧ್ವಜೇ ।
ಧ್ವಜಫಂಟಾವಿಹಿಂಸಾಯಾಂ ಪತಿತಾಯಾಂ ಕ್ಷಮಾತ್ಮಸೌ

||೩||

ಭೀರೀತಾದನಹಿಂಸೇ ಚ ಹೊಷಕಾಲೇ ತಬ್ಯವ ಚ ।
ಹೊಮೇಂ ಜ್ಯೇಷ್ಠೇ ತು ಪತಿತೇ ಜ್ಯೇನ್ಯೇ ಭೀರೂಳಜಿನೇಂಪಿ ಚ

||೪||

ಯಾಗಶಾಲಾವಿಹಿಂಸೇ ತು ಕುಂಡನೇದಿವಿಹಿಂಸಕೇ ।
ವೇದಾಯ ಸ್ತುಂಡಿಲಹಿಂಸೇ ತು ಯಾಗಶಾಲಾಗ್ರಿಂಗ್ರಹಕೇ

||೫||

ವಿತಾನಧ್ವಜಹಿಂಸೇ ಚ ತೋರಣಂ ಸ್ತುಂಸ್ತುವೇ ತಥಾ ।
ದಭರವಾಲಾವಿಹಿಂಸೇ ಚ ಹೊಮನುದ್ರವ್ಯವಿಹಿಂಸಕೇ

||೬||

ದಿನಾಯುಂಧವಿಹಿಂಸೇ ಚ ಅಷ್ಟವುಂಗಳಹಿಂಸಕೇ ।
ಉಂಕುರಾಪರಣಹಿಂಸೇ ಚ ಅಸ್ತುಯಾಗವಿಹಿಂಸಕೇ

||೭||

ಕಲಶಾಪನಾಹಿಂಸೇ ಕುಂಭಬಿಂಬೇ ಚ ನಿಜಾಲೇ ।
ರತ್ನಹೈಮಂವಿಹಿಂಸೇ ತು ಸೂತ್ರವೇಷ್ಯಾವಿಹಿಂಸಕೇ

||೮||

ಕೂಚಾರವಿಧಾವಿಹಿಂಸೇ ಚ ವಸ್ತ್ರಹಿಂಸೇ ತಬ್ಯವ ಚ ।
ಸ್ನೇಹೇದಾಯಾದಿವಿಹಿಂಸೇ ಚ ಯಾಗದೀಪವಿಹಿಂಸಕೇ

||೯||

ಕುಂಡೇಷ್ವಗ್ರಿವಿಹಿಂಸೇ ತು ಪ್ರಣೀತಾ ಚ ವಿಹಿಂಸಕೇ ।
ಮುಂತಾಹಿಂಸೇ ಕ್ರಿಯಾಹಿಂಸೇ ದಭಾರಪರಿಧಿಹಿಂಸಕೇ

||೧೦||

శువ్వచారణే ఉక్కన ప్రాయశ్శ్రీత్తువిది పటలః

బలిద్రవ్యవిహినే చ బలిలంగవిహినకే |

బలిభ్రవుణికాలేషు బలిలంగవిహినకే |

||११॥

తెద్దిన్నై పతితే భగ్నే కూలాదిపతితేఽసి చ |

బలివాత్రవిహినే చ బలితాళవిహినకే |

||१२॥

బలిదీపవిహినే తు కూలాత్కునుణేఽసి చ |

ఖుత్సవే యాగిహినే చ తత్కులే కలహేఽసి చ |

||१३॥

శూజా పాయుగాషితద్రవ్యైః సంస్కారే లింగబింబయోః |

ప్రతివూ-యాన-కాలే తు పథితే జాంగిహినకే |

||१४॥

దీక్షారీహినే తథా తూద్రీ ప్రతివూస్తుక్షమినేఽసి చ |

త్యైరేవ యాగకాలాంత స్ఫృష్టై ఈనా తథ్యైవ చ |

||१५॥

ఖుత్సవే చైన తద్గాగ్రమే వ్యుతే చైన మనుషుశాః |

పరివేష్టవిహినే చ సిరాజనవిహినకే |

||१६॥

ప్రవాద యోనిదగ్నే చ యుద్ధారంభవిహినకే |

రక్షాసూక్తవిహినే తు కౌతుకసూక్తమినేఽసి |

||१७॥

జోకోఽష్టవనవిహినే చ తిథ్యకముఫవిహినకే |

వేదాయ సాధిత కుంభ్యైత్త అభిషేకవిహినకే |

||१८॥

ధ్వజావరోధకే హినే తుధ్యస్కానవిహినకే |

దినార్థుకే తథా నృణే ఉక్కనం జూన్యకాలకే |

||१९॥

పీతోదావనిహినే చ జండయాగవిహినకే |

అరంభాద్యన్యతంత్రేణ శివయాగం కృతే సతి |

||२०॥

మంత్రశాం సంకరం జైన హినే త్వజాయగచ్ఛికే |

గార్మమశ్చక్షున్యసాశాం చ లగ్నశ్శ్రవ్యతకూరుకే |

||२१॥

పూన్చకారణీ ఉత్సవ ప్రాయశ్చిత్తవిధి పటీలః

౨౦२

మనమాది సముత్సన్మే సిష్ట్ర్యు తిం చ విధియంతే |

వృషయాగనిహింసే తు గాపో నత్కున్తసంతయః

॥౨౨॥

వృషభస్తును పనం కృత్వా గంథపుష్ట్ర్యుదిభియోజేత్ |

నివేదయీత్తు ముద్దాన్నం శాంతిహోవుం తు కారయీత్ |

వృషయాగం తతః కుయోజ్ఞాత్ ప్రాగ్కుత్తువిధినా సహ |

ధ్వజారోయణింసే తు ధ్వజలత్కుణింసే

॥౨౩॥

రాజా దుఱయమాప్త్రోతి రాష్ట్రమ్మోభం భవిష్యతి |

శాంతిహోవుం తతః కృత్వా తదోఽషాపనుత్తయీ

॥౨౪॥

ధ్వజం సలక్ష్మణం కృత్వా విధినా రోపయీత్తతః |

ధ్వజ దండాదిసే హింసే ధ్వజనేదివిహింసే

॥౨౫॥

పరచక్కాదా భయం భూపరో తిల్పినం యంతి దేశికవూ |

పునః సలక్ష్మణం దండం సాధ్య శాంతిద్వయం జపేత్ |

॥౨౬॥

శాంతిహోవుం తతః కృత్వా పునః సంధానమాజరీత్ |

రజు జ్యేశే ధ్వజజ్యేన్నే నష్ట్యే చ పతితే తథా

॥౨౭॥

ధ్వజయష్టవిహింసే చ ధ్వజనేత్తవిహింసే

ప్రవక్తతే మయానూరి పుణ్యదం వాజయీత్తతతః

॥౨౮॥

శాంతిహోవుం తతః కృత్వా పునః సంధానమాజరీత్ |

ఘుంటాహింసే చ పతితే బాలానాథం చ శ్రూయం భవేత్ |

॥౨౯॥

పుణ్యదం వాజయీత్తవ్య తు మంత్రేన్నేన తతం జపేత్ |

ఘుంటానుంత్రేణ సంపూర్ణమ్య పునః సంధానమాజరీత్ |

॥౩౦॥

భేరి తాడనింసే తు బధిరత్తం ప్రవక్తతే |

స్తుపనం శారయీఽఛ్యంభోః భేరిం తు తాడయీత్తతః

॥౩౧॥

- ೩೦೮ ಪೂರ್ವಕಾರಣೀ ಉತ್ಸವ ಪ್ರಾಯಶ್ಚಿತ್ತವಿಧಿ ಸಂಪನ್ಮಾನ
 ಸ್ಮೃತಿಷಾಕಾಲೀ ತಥಾ ಸ್ಮೃತಿಷೇ ಭೇದೀ ಚ ಪಕ್ತತೀಂಪಿ ಚ |
 ಚರ್ಮಚೈತ್ಯೀದವಿಶೇಷಂ ಸಸ್ಯನಾಶಂ ವಿನಿದಿತೀತ | ॥೨೬॥
- ಮಹಿಮಂತ್ರಮನಸ್ತುತ್ಯ ಹುತ್ವಾ ಜಪತ್ವಾ ಶತತಂ ತತಃ |
 ನಮನಸ್ಯೇ ಪರಿಗ್ರಾಹ್ಯ ವಿಧಿನಾ ತಾಡಯೇತ್ ಸುಧಿಃ | ॥೨೭॥
- ಯಾಗಶಾಲಾವಿಹೀನೇ ತು ಕುಂಡನೇದಿವಿಹೀನಕೇ |
 ಏಕೇಷಾಂ ಲಕ್ಷಣ್ಯೆಯುಂತ್ಕ್ರಿಸ್ತದಾ ಗ್ರಾಮಸ್ಯಕ್ಷಯಂ ಭವೇತ್ | ॥೨೮॥
- ಪ್ರಮಾಣೀನ ಪುನಃ ಕುಯಾಂತ್ರ ಪುಣ್ಯಾಹಂ ವಾಚರೀತ್ ತತಃ |
 ಕಾಂತಿಹೋಮಂ ತತಃ ಕೃತ್ವಾ ತತ್ ತತ್ ಕರ್ಮ ಸಮಾಪಯೇತ್ | ॥೨೯॥
- ನೇದಾರ್ಯ ಸ್ಥಂಡಿಲಹೀನೇ ಚ ಸಸ್ಯನಾಶಂ ನ ಸಂಶಯಃ |
 ಪಂಚಗನ್ಯೇನ ಸಂಪೂರ್ಣ್ಯ ಮಾಲಂ ಮಂತ್ರಶತಂ ಜವೇತ್ | ॥೩೦॥
- ವಿಧಿನಾ ಸ್ಥಂಡಿಲಂ ಕೃತ್ವಾ ತತ್ವೈವ ಸಾಧಾಪಯೇತ್ ಘಟಾನಾ |
 ಯಾಗಶಾಲಾಗ್ರಿನಾ ದಗ್ಧ ಸಾಧಾಪಿಕಂ ತು ಘಟಿಸ್ತಧಾ | ॥೩೧॥
- ಪರಜಕ್ತುದಾ ಭಯಂ ಭೂನ್ಯ ರಾಜಾ ಮರಣವಾಚರೀತ್ |
 ತಾನ್ ವಿಸ್ವಜ್ಯಾಧ ಸವಾಂತ್ರಾ ಪುನಃ ಸಂಧಾನವಾಚರೀತ್ | ॥೩೨॥
- ಪುನರುತ್ಪವಮಾರಭ್ಯ ತದ್ದಿನಾದಿವಿಶೇಷತಃ |
 ಕೇವಲಂ ಯಾಗಶಾಲಾಗ್ರಿ ದಗ್ಧೀ ಚ ಪೂರ್ವವರ್ತ ಕುರು | ॥೩೩॥
- ಪುಣ್ಯಾಹಂ ವಾಚಕ್ಯಾತ್ವಾ ಥ ಕಾಂತಿಹೋಮಂ ಸಮಾಚರೀತ್ |
 ಸ್ವಪನಾ ಕಾರಯೇತ್ಕ್ಷಂಭೋಃ ಪೂಜಯೇತ್ತು ವಿಶೇಷತಃ | ॥೩೪॥
- ವಿತಾನಧ್ವಜಹೀನೇ ಚ ತೋರಣಾಚರ್ವವಿಹೀನಕೇ |
 ರಾಸ್ಯಂ ನಶ್ಯತಿ ಚಲಾಷಿ ! ಮಹಾಮಾರೀ ಪ್ರವರ್ತತೀ | ॥೩೫॥
- ಪೂರ್ವೋತ್ತಮಿಧಿನಾ ಕುಯಾಂತಿಹೋಮಂ ತು ಕಾರಯೇತ್ |
 ಸ್ವರ್ತಾಸ್ವನಾ ಚ ವಿಹೀನೇ ಚ ಏತಾನ್ಯ ಲಕ್ಷಣ್ಯೆಯುಂತ್ರವರ್ತ | ॥೩೬॥

పూన్మారణీ లుక్కన శ్రుయత్స్వత్తువిది నష్టః

७०६

జ్ఞరవారి ప్రనథన్తే నిర్మం గ్రావువినాశనవా ।

తాంతిహోనుం తతః కృతా శారంయేల్లిక్షణాన్నిపచు ॥७७॥

దభ్రమాలావిహినే చ అస్త్రబాధాశరం నృకూవా ।

మూలవుంక్రతతం జన్మత్తు దభ్రమాలాం తు యోజయేతా ॥७८॥

హోనుద్రవ్యవిహినే చ అనావ్యస్థిన్ శంతయః ।

అస్త్రశ్శైన తతం దుత్తా నుహావాయ్యక్తికం తథా ॥७९॥

తదాద్రవ్యా హోనుయేదా ధివానా పూషోక్తువిదినా సద ।

అయుధాక్ష విహినే చ తస్యరాత్తు భయం భనేతా ॥७१॥

దతాక్షరీణ వుంత్రీణ హోనుయేజ్ఞతసంబ్యయా ।

కృత్తా సలక్షణేన్నేన శ్రౌఽష్టయేత్తు శివాంభేశా ॥७५॥

అస్వవుంగళినే చ జాయాత్మీవ తు నాశనవా ।

తాంతిహోనుం తతః కృతా శారంయేల్లిక్షణాన్నిపచు ॥७६॥

పంచగ్నేన సంప్రోద్ధేశ్య స్తుపయేతా నిధిపూపాశచమ్ ।

అంకురాపాణిహినే చ నాలికాదివిహినేకః ॥७०॥

సవ్యవాఫ లక్షణ్యేయుంఫక్తే సస్యనాతం న సంతయః ।

తాంతిహోనుం తతః కృతా పుష్టాయం వాజయేక్తతః ॥७१॥

అంకురాపాణికం కుయాఫల్లక్షణ్యః పాలికాదిభః ।

అస్త్రయానివిహినే చ పుహావార్ది ప్రనథకే ॥७२॥

మూర్ఖిహోనుం తతః కృతా నుహలేన్నేవ తతందునేతా ।

తతోః ను చ సవూపాద్య సపాశమ్ సపూజరేతా ॥७३॥

యాగదిసనిహినే చ ఉన్నాదం జాయతే ధ్యపచు ।

తాంతిహోనుం తతః కృతా దీపపచారోపయేక్తతః ॥७४॥

- ತೀಗಂ ಪೂರ್ವಕಾರಣೇ ಉತ್ಸವ ಸ್ತುತಿ ನಿಧಿ ನಿರ್ಪಾಲಿ
 ದುಭೀಕ್ಷಣೆ ಜಾಯತೇ ಕುಂಡೇ ವಹ್ನಿ ವಿಚ್ಛೇದನೇಂದಿ ಇ |
 ಭಸ್ತುರಾಗಂ ಶತೋದಾಪ್ಯಸ್ಯ ನಿಥಾಯಾಗ್ನಿಸ್ತು ಪೂರ್ವಕವರ್ | ॥೨೫॥
- ಸಮಿದಾಜ್ಯೇನ ಚರುಕಾ ಜಾಹುಯಾನ್ವಲನುಂತ್ರಿತಃ |
 ಪ್ರತ್ಯೇಕಂ ತು ಶತಂ ಹುತಾಪ್ಯ ದ್ರನಾಪ್ಯಂತೇ ವ್ಯಾಪ್ಯತಿಂ ಹುನೇತ್ | ॥೨೬॥
- ಪ್ರಣೀತಾ ಚಲಿತಾ ಹೀನೇ ಜ್ಯುರನ್ವಾಧಿಸ್ತು ಜಾಯತೇ |
 ಜಾಹುಯಾಹಸ್ತಮಂತ್ರೇಣ ಶತಂ ವೈಷ್ಣೋಡಶಾಧಿಕವರ್ | ॥೨೭॥
- ಮಂತ್ರಹೀನೇ ಕ್ರಿಯಾಹೀನೇ ಮಹೋನಾಪ್ಯಾದಸು ಜಾಯತೇ |
 ಮಾತ್ರಿಕಹೋಮಂ ಶತಃ ಕೃತ್ವ ಮಾಲೀನೈವ ಶತಂ ಹುನೇತ್ | ॥೨೮॥
- ಉತ್ಸದ್ರ ವೈಶ್ವತ್ಸ ಮಂತ್ರಪ್ರತ್ಯುತ್ಪಿ ವಿಧಿನಾ ಹೋಮನಾಜರೀತ್ |
 ದಭಾರ ಪರಿಧಿಹೀನೇ ಚ ಜನಾದ್ವಾಃ ಖಿಮನಾಪ್ಯಾಯಾತ್ | ॥೨೯॥
- ಶಾಂತಿಹೋಮಂ ಶತಃ ಕೃತ್ವ ಪುನಃ ಸಂಧಾನನಾಜರೀತ್ |
 ಬಲಿದ್ರವ್ಯವಿಹೀನೇ ಚ ಪತಿತೇ ಚ ವಿಶೇಷತಃ | ॥೩೦॥
- ಗಸ್ಯಾನಾಂ ನಾಶನಂ ಚೈವ ಗವಾನಾಂ ನಾಶನಂ ಭನೇತ್ |
 ದ್ರವ್ಯಂ ತು ಹಿ ವಿಸ್ಯಜ್ಯಾಘ ನವದ್ರವ್ಯಂ ಪರಿಗ್ರಹೇತ್ | ॥೩೧॥
- ಮಾತ್ರಿಹೋಮಂ ಶತಃ ಕೃತ್ವ ಪ್ರಭೂತಹವಿಷಾ ಹುನೇತ್ |
 ಬಲಿದ್ರವ್ಯಂ ಸಮಾಸಾದ್ವಾ ಬಲಿದಾನಂ ಸಮಾಜರೀತ್ | ॥೩೨॥
- ಬಲಿಲಂಗವಿಹೀನೇ ಚ ಭಿನ್ನೇ ಚ ಪತಿತೇಽಸಿ ಚ |
 ಭಗ್ನೇ ಚೈವ ಶಥಾ ಶತುರಃ ನಿಸಾಕಾ ಭನತಿ ಧ್ವನವರ್ | ॥೩೩॥
- ಕೃತ್ವ ತು ಶಾಂತಿಹೋಮಂ ಶು ಮಾಲೀನೈವ ಶತಂ ಹುನೇತ್ |
 ಸವಲಿಂಗಂ ಪ್ರಕುಪಿತ ಪಶ್ಚಾದ ಬಲಿಂ ಸಮಾಜರೀತ್ | ॥೩೪॥

పునర్వచారణీ ఉత్సవ స్తుతిష్టుత్తివిధి సప్తం:

అగ్గ

కూలూస్తే పతికే జ్యేన భిన్నే నష్టే తథ్యేన జ |

కదా గ్రమస్య జె రాష్ట్రస్య తత్తుభిభాయినూదితేతా |

|| २३ ||

పతికేభిషేఖనం కుయోఽతా తాంతిహోనుం తు కారయేతా |

అష్టనుంక్రీణ నుతినూనా జుహుయాజ్ఞక సంబ్యయా |

|| २४ ||

శీషసూధనే బలిం దద్యాతా ప్రనితేదా యంగనుంటిపనూ |

కూలస్య దండనిజ్ఞిన్నే వజ్రయేతా తాం అయంత్తుతః |

|| २५ ||

అష్టనుస్యం ప్రతిగ్రహా యాగశీషం సనూజరేతా |

కూలాష్టం తు పునః కృతాయి స్తూపయేదా విధిపూనాకమా |

|| २६ ||

అన్యంగాని విధినే జె పునః సంధాననూజరేతా |

కదస్త్రచ్ఛీన లోహేన పూనావతా కారయేతా సుధిః |

|| २७ ||

ప్రతివ్యాతు తు ప్రక్తమ్యా జలూధివాసనం వినా |

అయుధాని ప్రణష్టే తు భిన్నే నా పతికేషు నా |

|| २८ ||

ప్రవత్తితే మహామారీ గావో నక్కన్త్యసంతయః |

బిందూధ్యేయీన తు తంక్రీణ జనేదష్టతతం సుధిః |

|| २९ ||

నష్టే భిన్నే జె కతమ్యం పూనావల్లక్షణం స్విదనూ |

బలికాళవిధినే జె సమదేవాస్త్రయం భవేతా |

|| ३० ||

తాంతిహోనుం తతః కృతాయి నవబాత్రం తు సింహపేతా |

బలికాళవిధినే జె సమదేవాస్త్రయం భవేతా |

|| ३१ ||

నువుతికాహోనుం తతః కృతాయి నందినుంత్రం తతం జనేతా |

బలిదిపవిధినే జె లక్ష్మీగ్రామనూదా గతం భవేతా |

|| ३२ ||

క్షురికాబీజముహ్యైక్ష్య ప్రత్యేకం తు తతం జపేతా |

ద్విగుణం దీపనూర్ధిఃప్రా బలిశీషం సనూజరేతా |

|| ३३ ||

ಅ೨೭ ಶೈವಕಾರಣೇ ಉತ್ಸನ ಪ್ರಾಯಶ್ಚಿತ್ತವಿಧಿ ಸಂಪಳಃ
 ಕಾಲುತಿಕ್ರಮಣೇ ಪ್ರಾಪ್ತೇ ಬಲಿದಾನೇ ಚ ಯಾನಕೇ ।
 ತದ್ದ ಗ್ರಾವಂಸ್ಯ ಕ್ಷಯಂ ಪ್ರೋತ್ಸಂ ಕಾಂತಹೋನಂ ತು ಕಾರಯೀತಾ ॥೨೭॥

 ಪುಷ್ಟಾಹಂ ನಾಜಯಿತಾ ತು ಬಲಿದಾನೇ ನಯೀತಾ ಪುನಃ ।
 ಉತ್ಸನೇ ಯಾನಹಿನೇ ಚ ಪುನಃ ಸಂಧಾನವಾಚರೀತಾ ॥೨೮॥

 ಮಂಗಳಿಹೋನಂ ತತಃ ಕೃತ್ಯಾ ಚಿಂಬಂ ತು ಸ್ವಪನಂ ಪ್ರಭೋಃ ।
 ಪುನಯಾಂನಕ್ರಮೇನ್ವ ಕುರ್ಯಾದ್ ಗ್ರಾವಂಪ್ರದ್ವಿಷಣವಾ ॥೨೯॥

 ತತ್ತ್ವಲೇ ಜಲಹಂ ತತ್ತ್ವ ತತ್ತ್ವರೀಣ ಭಯಂ ಭವೇತಾ ।
 ಶಾಂತಿಹೋನಂ ತತಃ ಕೃತ್ಯಾ ಪ್ರವಿಶೇದಾಲಯಂ ಪ್ರತಿ ॥೩೦॥

 ಪುಜಾ ಪಯುಂಫಿತ ದ್ರನ್ಯೇಃ ಸಂಸ್ಕಾರೇ ಲಂಗಚಿಂಬಯೋಃ ।
 ಸರಣಕ್ರಾದ್ ಭಯಂ ಚ್ಯಾನ ನುಹಾವಾರೀ ಪ್ರವರ್ತತೇ ॥೩೧॥

 ಮಂಗಳಿಹೋನಂ ತತಃ ಕೃತ್ಯಾ ಸ್ವಪನಂ ಕಾರಯೀತಾ ಪ್ರಭೋಃ ।
 ಪುಷ್ಟಾಹಂ ನಾಜಯಿತಾ ತು ಯಜೇತಾ ನಾಶುಪತಂ ತತವಾ ॥೩೨॥

 ಪ್ರತಿನೇಯಾನಕಾಲೀ ತು ಪತಿತೇ ಜಾಂಗಿಂಹಿನಕೇ ।
 ವಾಸ್ತುರಾಷ್ವಾಧಿವಾನಾಂ ಚ ನಾಶನಂ ಭವತಿ ಧ್ರುವವಾ ॥೩೩॥

 ಸ್ವಪನಂ ತತ್ತ್ವ ಕುನಿಂತ ಪುಷ್ಟಾಹಂ ನಾಜಯೀತ್ತತಃ ।
 ಶಾಂತಿಹೋನಂ ತತಃ ಕೃತ್ಯಾ ಪುನಯಾನಂ ಸನ್ವಾಚರೀತಾ ॥೩೪॥

 ಶಿರೋಭಾಷೀ ತಥಾ ಶಾಂತಾ ಹಿನಸ್ಯಾಪಿ ವಿನಜಾಯೀತಾ ।
 ನಂಬಿಕಾರಾಂಗಾಲಿಹಿನೇ ಭಂಷಣಾಪ್ರವಿಹಿನಕೇ ॥೩೫॥

 ಪದ್ಬಂಧವಿಹಿನೇ ತು ಜಟಾಹಿನೇ ಪ್ರಜಾಪತೇ ।
 ಪುನಃಸಂಧಾನಕಂ ಕೃತ್ಯಾ ತದಥಾಂ ಪ್ರೋತ್ಸಂ ಕುರು ॥೩೬॥

 ದೀಕ್ಷಾನ್ತರೇ ತಥಾ ಕೂದ್ರೈಃ ಪ್ರತಿವಾಸ್ತರಾನೇ ಯಂದಿ ।
 ಕೃದೀನ ಯಾಗಶಾಲಾಂ ತು ಸ್ವಾಷ್ಯೇ ಶುಸ್ಥಾ ತಥ್ವಾನ ಚ ॥೩೭॥

పూనేకారణీ బుట్టవ న్యాయిక్కిత్తవిది సట్లః ॥७१॥

కద్గార్వమవాసినశం న్యాయాం శ్వాసభ్రంతం న సంతయః ।
పంచగ్వేష్ట సంపోలిష్ట్ర్య ప్రశ్నాయం నాజయీత్తతః ॥७२॥

స్నేహం కారయీదా బింబం శాంతిహోమం తు కారయీతా ।
బుట్టవే జ్యైవ తద్గార్వమే మృతీ జ్యైవ మనుష్యశాః ॥७३॥

రాష్ట్రశ్శ దొషణోత్స్తత్తిః శీఘ్రం నిఱత్తు తు తచ్ఛవమూ ।
మాంత్రికోమం తతః కృత్తు అస్త్రేణాస్పుతకం యానీతా ॥७४॥

పరివేష్టవిషీనీ జే లోకోన్స్తుం సమాదితీతా ।
కిననుంత్రం తకం జస్త్రాప వ్యోమన్యాపి తథ్యైవ జే ॥७५॥

నిరూంజన విషీనీ తు నష్టినా తు భయం భవేతా ।
మాంత్రికోని దగ్గే జ్ఞేష్టయేం గ్రమవాసినమూ ॥७६॥

నిరూంజనం తతః చుయోతా పూపోత్తువిధినా సయ ।
ప్రసాద యోని దగ్గే జ్ఞేష్టయేం గ్రమవాసినమూ ॥७७॥

తక్కుంగారం విష్టజ్యాధా పూనేవతా కారయీతా సుధిః ।
మాంత్రికోమం తతః కృత్తు యుద్ధారంభవుధాజరీతా ॥७८॥

యుద్ధారంభవిషీనీ తు సస్యానాం నాకనం భవేతా ।
మాంత్రికోమం తతః కృత్తు యుద్ధారంభవుధాజరీతా ॥७९॥

రక్తాశూక్రవిషీనీ తు బూలానాం నాకనం భవేతా ।
పుణ్యాయం నాజయిత్తు తు కూతుకం బుధయీతా సుధిః ॥८०॥

గంధోత్స్తవిషీనీ తు రాజారథశ్చం వినశ్యతి ।
బుట్టవెం పునరారభ్య కాంతికోమం తు కారయీతా ॥८१॥

పక్కాద్ గంధోత్స్తవెం చుయోతా పూనే త్యైలాభిషేషనమూ ।
మాంత్రికోమం తతః కృత్తు స్నేహం కారయీతా ప్రభోఽః ॥८२॥

- ೨೧೪ ಶೂನ್ಯಕಾರಣೇ ಉತ್ಸವ ಸ್ತುಯ್ಯಿತ್ತುವಿದಿ ಪಟ್ಟಿಂ
 ಅಂತರೇ ದಿನಸೇ ಚೈನ ಶೂನ್ಯಕಿಫ್ರೋಮಾಧಾಚರೀತ್‌ |
 ನ್ಯಾನೇ ಚೈನ ತಥಾ ರಾಮ್‌ ಗ್ರಾಮಯೋನಾರ್ಥನಂ ಭವೇತ್‌ ||೨೮||

 ಸ್ತುಗ್ರಂತ್ತಿದಿನಾ ಧೀಮಾನ್ ಶೂನರುತ್ತುವಮಾಚರೀತ್‌ |
 ಅದ್ವಾ ವ್ಯಾಪಸಿತಾನ್ತ್ರಾಜ್ಯ-ಮಾಸಭಾಗ್ಯನ್ ಫೋಗ್ಯೋಯೋಃ ||೨೯೦||

 ಉತ್ಸವೇ ತ್ವಕೃತೀ ತಸ್ಯ ಗ್ರಾಮಯ್ ನಾಶನಂ ಭವೇತ್‌ |
 ದಿಕಾಹೋನುಂ ತು ಕರ್ತವ್ಯಾಂ ಸ್ವಪನಂ ಕಾರಂಯೀತ್‌ ಪ್ರಭೋಃ ||೨೯೧||

 ಶೂನ್ಯೋತ್ತಿದಿನಾ ಚೈನ ಶೂನರುತ್ತುವಮಾಚರೀತ್‌ |
 ಹೀತೋಽತ್ತಾಸನ್ಹಿಂಸೇ ತು ನ ಸ್ತುತಿಕಾಃ ಸನ್ತಿದೇವತಾಃ ||೨೯೨||

 ನುಂಲೀನೈವ ತತಂ ದುತ್ತಾ ಪರ್ವತ್ತಾ ದೂಧಾತ್ಮಸನಂ ಕುರು |
 ಖಂಡಯಾಗನಿಹಿಂಸೇ ತು ಪರಬ್ರಹ್ಮಾದ್ ಭಯಂ ಭವೇತ್‌ ||೨೯೩||

 ಸ್ವಪನಂ ಕಾರಂಯೀಷ್ಯಂಭೋತ್ತಾಳ್ಯಾಯಾಗೇ ಸಮಾಚರೀತ್‌ |
 ಅರಬ್ಧಾದನ್ಯಕಂತ್ರೀಣ ಕಿವಯಾಗೇ ಕೃತೀ ಸತಿ ||೨೯೪||

 ತಂಕ್ರದಾನಿಭ್ರಾನೇದಾಜ್ಯಸ್ತದ್ವಿಷ್ಟಂ ಶೂನರಾಚರೀತ್‌ |
 ನುಂತಕ್ರಸಂಕರದೋಷೀಣ ನಾರೀನ್ಯಾಧಿಸ್ತು ಜಾಯತೀ ||೨೯೫||

 ಸಮಿದಿಷ್ಟ ಪಲಾಶೀತ್ ಸಮಿರಾ ತರುಣಾ ತತಃ |
 ತನ್ಯಂತಾಸ್ಯತತಂ ದುತ್ತಾ ತತ್ಸಂಖ್ಯಾಜಪಮಾಚರೀತ್‌ ||೨೯೬||

 ಅಚಾಯ್ಯಾದಷ್ಟಾಂತೀ ಹೀನೇ ಕರಾರ್ ಭರಾರ್ ನಿನತ್ತು |
 ತತ್ರಯಾಗಫಲಂ ಸನ್ಯಾಂ ನಿಷ್ಪಾಲಂ ಭವತಿ ಧ್ರುವವ್ಯಾ ||೨೯೭||

 ದತ್ತಾ ತು ದ್ವಿಗುಣಂ ಪರ್ವತ್ತಾ ದೇಹಿಕಂ ತ್ವಪ್ತಮಾನಾಸಮ್ |
 ಕಾಂತಹೋನುಂ ತತಃ ಕೃತ್ತಾ ನುಂಲೀನೈವ ತತಂ ಜನೀತ್‌ ||೨೯೮||

 ದತ್ತಾ ತು ದ್ವಿಗುಣಂ ಪರ್ವತ್ತಾ ದೇಹಿಕಂ ತತ್ತತ್ವತ್ತೋನಾಷಯೀತ್‌ |
 ಗ್ರಾಮಾದಿನಾಂ ತು ಉತ್ಸಂ ತು ಪ್ರತಿಕೂಲಿಃ ತು ಸಂಭನೇ ||೨೯೯||

ಫೋರ್ಮಕಾರಣೇ ಉತ್ಸವ ಪ್ರಾಯಶ್ಚಿತ್ತವಿಧಿ ಪಟ್ಟಲಃ

೨೮೫

ಗಾರುಮಂಕತ್ವಾನ್ವಿತಾಂ ಚ ನುಸಃಕ್ಷೇತ್ರಂ ಭವಿಷ್ಯತ್ |

ತತ್ತ್ವಾನ್ವಿತ ಸಾಧಿತಂ ಬಿಂಬಂ ತದೋಽಷಸ್ಯ ನಿವೃತ್ತಯೇ |

||೧೧೦||

ಶಾಂತಿಹೋನುಂ ತತ್ತ್ವಃ ಕೃತಾಪ್ಯ ತತ್ತ್ವಾಂಶನವಾಚರೀತಾ |

ಯಾಗೋಽಪಕರಣಂ ಸರ್ವಂ ತದ್ವಾದ್ವಾದ ದೇಹಿಕಸ್ಯ ಶು |

||೧೧೧||

ತದ್ವಾಗಂ ನಿಷ್ಪಲಂ ಶು ಸಾಂತಾ ತಸ್ಮಾತ್ ತಸ್ಮೈಪ್ರದಾಪಯೇತಾ |

ಅನುಕ್ರಂ ಯಂದ್ರ ಭವೇತ್ತತ್ರ ಶಾಂತಿಹೋನೇನೇ ಶಾಮ್ಯತಿ |

||೧೧೨||

ನುಂತಿಹೋನುಂ ದಿಶಾಹೋನುಂ ಹುತಾಪ್ಯ ನಿಷ್ಪಲಯೋಗ್ಯಜವ್ಯಾ |

ಯಾಗಾಗ್ರೌ ಜುಹುಯಾದ್ವಾ ಧೀನಾನಾ ಸಾಗುತ್ತವಿಧಿಸಾ ಸದ |

||೧೧೩||

ಪ್ರಾರ್ಥಕಾರಣಾಗಮೇ ಸಂಪೂರ್ಣಾಪ್ತಾರ್ಯಶ್ಚಿತ್ತವಿಧಿ ಪಟ್ಟಲಃ

ಅಧಾರಃ ಸಂಪ್ರವಕ್ಷ್ಯಾತ್ಮಿ ಸಂಪೂರ್ಣಾಪ್ತಾರ್ಯವಿಧಿಕ್ರಮಘಾ |

ಸರ್ವಶಾಂತಿಕರಂ ಪ್ರಾಣಂ ಸರ್ವರೋಗನಿನಾಶನವ್ಯಾ |

||೧೧೪||

ಸರ್ವ-ಧಾನ್ಯ-ಸವ್ಯಾದಿಃ ಸಾಂತಾ ಸರ್ವಸಂಪತ್ತಾಸಂಖಾನಜವ್ಯಾ |

ಸಾಂತಾಂಗನಿಹಿಂನೇ ಶು ಸ್ನೇಹಾದ್ವಾದಿನಿಹಿಂನಕೇ |

||೧೧೫||

ನಿತ್ಯೋತ್ಸವವಿಹಿಂನೇ ಶು ನಿತ್ಯಪೂಜಾನಿಹಿಂನಕೇ |

ನಿತ್ಯಾಗ್ರಿಕಾರ್ಯಾಹಿಂನೇ ಶು ಜುಳುಕೋಡಕಹಿಂನಕೇ |

||೧೧೬||

ಸದಾದಿಂಪನಿಹಿಂನೇ ಶು ಸಂಧಾರ್ಥದಿಂಪನಿಹಿಂನಕೇ :

ಸಂಧಾರ್ಥನ್ಯತ್ವನಿಹಿಂನೇ ಶು ಸಂಧಾರ್ಥಂಪನಿಹಿಂನಕೇ |

||೧೧೭||

ಗೀತಾನಾದ್ವಾದಿನಿಹಿಂನೇ ಶು ಪ್ರಭೋಕಬಲಹಿಂನಕೇ |

ಚಂದ್ರಜಂಡನ ಕಸ್ತೂರಿ ಅಘ್ಯಾಸಾದ್ವಾದಿನಿಹಿಂನಕೇ |

||೧೧೮||

ಭಿನ್ನವಸಪ್ತದಿನೇಷ್ಯಾಂಗೇ ಗಂಥಪ್ಯನಿಹಿಂನಕೇ |

ಅಷ್ಟಬಂಧನಿಹಿಂನೇ ಶು ವಷಣಪೂಜಾನಿಹಿಂನಕೇ |

||೧೧೯||

త్రణ శ్రూన్వకారణీ బుత్తన స్తుయష్టువిధి సచ్చేలు:
 నమ్మరోత్సవహినే తు శనితోత్సవహినేనకే |
 ననస్నేవేద్యహినే తు కృత్తికాదిపహినేనకే | ॥३॥

పరిషేషవిహినే తు మాసశ్రూజవిహినేనకే |
 పంచగన్యవిహినే తు నిత్యవాయిదనహినేనకే | ॥४॥

మాసోధ్యపూజాహినే తు స్నిష్టుకృతాస్థలకముణి |
 సనేష్టేతేషు కాలీషు విహినేషు ప్రజాపతే | ॥५॥

మృద్భుండూని విస్మజ్ఞాఘ గోవుయోలేపనం క్రమాత్ |
 పుణ్యాయం నాజయితాత్ తు పయోఽగ్నికరణం తథా | ॥००॥

పంచగన్యేన సంప్రేళ్త్య స్నుపనం కల్పయేద్దా విభీషణః |
 దిక్తాహోనుం సన్మాత్త్కృత్తు కారయేత్తు విజ్ఞాణః | ॥०१॥

సనుదాజ్యికరుం లాజానా మాషతాలి యఁవాంస్త్రథా |
 సస్ఫహం తిలనుంద్దం తు గోధూవుం జె యథాక్రమవు | ॥०२॥

సనుధం నుంలనుంత్రేణ ఘృతం గఁయత్రిమంక్రతః |
 జరుం య్యదయఁవుంత్రేణ లాజం వామేన రూయతే | ॥०३॥

నాషం తు సద్యవుంత్రేణ కాలిం పురుషవుంత్రతః |
 యఁవం ఖోరేణ నుంత్రేణ ఈతానేనైన సస్ఫహవు | ॥०४॥

తిలం జె నుంలనుంత్రేణ నుంద్దం తు శిఖయా దునేథా |
 గోధూవుం జొస్త్రమంక్రేణ క్షేరం స్తుసాదమంక్రతః | ॥०५॥

సక్తుక్తు శిరసా చ్ఛేవా దునేదష్ట్వాదికం కథవు |
 ద్రవ్యాష్టేతాని సన్మాణః ముంలేస్నేన తు హోవుయేతా | ॥०६॥

పయోఽగ్నికరణం కృతాత్మా పుణ్యాయం నాజయేత్తుతః |
 స్నుభును కాయఁయేఇష్టుంభీషాః సనవస్త్రేణ వేష్టుయేతా | ॥०७॥

ಪೂರ್ವಕಾರಣೇ ಉತ್ಸವ ಪೂರ್ಯತ್ವತ್ವವಿಧಿ ನಷ್ಟಿಃ

ಅ೦೯

ಜಂಜನುಖೀಲಿಂ ಸಮಾಚಾರಾದ್ಯ ಸರ್ವಪುಣ್ಯರಲಂ ಕೃತವರ್ |
ಸಂಜವಣಿಹವಿದ್ರಾತ್ಮಾ ಬಲಿದಾನವಸಾನಕೇ |

||೧೮||

ನಿತ್ಯಗ್ರಿನಾ ಸುಸಂಶೂಜ್ಯ ಧೂಪದೀಪಸನುಸ್ವಿತವರ್ |
ಶಾಂತಿಹೋನುಂ ತತಃ ಕೃತಾಪ್ಯ ಸರ್ವಸಂಭಾರಸಂಯುತವರ್

||೧೯||

ಪ್ರತಿಶ್ರಾಯಾಗವತ್ ಕುರ್ಯಾಂತ್ ಸರ್ವದೀವಸಮಾಪ್ತವರ್ |
ಶಿವಾಸ್ತವಾಂತಿರಂ ಸಂಶೂಜ್ಯ ತೀಥಾರ್ಥಂತಂ ಹಿ ಸಮಾಚರೇತ್

||೨೦||

ಉಮಾಸ್ತಂದೇಶ್ವರಂ ದೀವಮಂಭಿಷಿಂಚ್ಯ ತು ನೇಷ್ಟ್ಯಯೇತ್ |
ಸರ್ವಮಾಲ್ಯಾರಲಂಕೃತಾಪ್ಯ ಸರ್ವಗಂಧಾನುಲೇಪನವರ್

||೨೧||

ಸ್ಯನೇದ್ಯಂ ದಾಪಯೇತ್ ಪಶ್ಚಾತ್ ಅಪೂರಂ ದಾಪಯೇತ್ತತಃ:
ವಾಸ್ತಂಹೋನುಂ ತತಃ ಕೃತಾಪ್ಯ ಸಮಿದಾಜ್ಯನ್ನಸರ್ವಪ್ಯಃ

||೨೨||

ತಂಬಡಂದುಭಿಸಿಫೋರ್ಹ್ಯಃ ಸೈತ್ಯತ್ವಮಂಗಳವಾಚಕ್ಯಃ |
ಗ್ರಾಮುಂಪ್ರದ್ವಿಷಾಂ ಕುರ್ಯಾಂದುಮಾಸ್ತಂದೇಂದು ಶೇಖರಾನ್ ||೨೩||
ಹೇನುವಾನ್ ಧಾನ್ಯವಾನ್ ಶ್ರೀಮಾನ್ ಸೋಽನ್ತೇ ರುದ್ರಪದಂ ಲಭೇತ್

ಇತಿ ಸಂಪೂರ್ಣೈಕ್ಷಣ ಪೂರ್ಯತ್ವತ್ವವಿಧಿಃ

ವ್ಯೋಮನವ್ಯಾಪಿ ಮಂತ್ರಃ

ಓಹ್ ವ್ಯೋಮನವ್ಯಾಪಿನೇ ವ್ಯೋಮನರೂಪಾಯ ಸರ್ವಸಾಪಿನೇ
 ಶಿವಾಯ ಅನಂತಾಯ ಅನಾಧಾಯ ಅನಾಶ್ರಿತಾಯ ಧೃನಾಯ
 ಶಾಕ್ರತಾಯ ಯೋಗಸೀರೆಸಂಸ್ಥಿತಾಯ ನಿತ್ಯಂಯೋಗಿನೇ ಧ್ಯಾನದರಾಯ
 ಓಂ ನಮಃ ಶಿವಾಯ ಸರ್ವ ಪ್ರಭವೇ ಶಿವಾಯ ಈಶಾನವುಧಾರಾಯ
 ತತ್ತ್ವರುಷವಕ್ರಾಯ ಅಘೋರ ಹೃದಯಾಯ ನಾನುದೇವ ಗುಹ್ಯಾಯ
 ಸದ್ಗ್ರಾಜಾತ ನುಗಡಯೇ ಓಂ (ನನೋ) ನಮಃ ಗುಹ್ಯಾತಿಗುಹ್ಯಾಯ
 ಗೋಪ್ತೇ ನಿಧನಾಯ ಸರ್ವ ವಿದ್ಯಾಧಿಪಾಯ ಜ್ಯೋತಿರೂಪಾಯ
 ಪರಮೇಶ್ವರಪರಾಯ ಅಚೀತನ ಅಚೀತನ ವ್ಯೋಮ ವ್ಯೋಮ ವ್ಯಾಪಿ
 ವ್ಯಾಪಿ ಅರೂಪಿ ಅರೂಪಿ ಪ್ರಭವು ಪ್ರಭವು ॥ ತೇಜಸ್ತೇಜಃ
 ಜ್ಯೋತಿಜೋತಿಃ ಅರೂಪ ಅನಗ್ರಿ ಅಧೂಪಾ ಅಭಸ್ತ
 ಅನಾದೇ ನಾ ನಾ ನಾ ನಾ ಧೂ ಧೂ ಧೂ ಧೂ ಧೂ ॥
 ಓಂ ಭುವಃ ಓಂ ಸುವಃ ಅನಿಧನ ನಿಧನೋದ್ಭವ ಶಿವ ಸರ್ವ
 ಪರಮಾತ್ಮನಾ ನುಹೇಶ್ವರ ಮಹಾದೇವ ಸದಾಭವೇಶ್ವರ ಮಹಾತೇಜಃ
 ಯೋಗಾಧಿಪತೇ ಮುಳ್ಳ ಮುಳ್ಳ ಪ್ರಭವು ಪ್ರಭವು ಶರ್ವ ಶರ್ವ
 ಭವೋದ್ಭವ ಸರ್ವಭೂತ ಸುಖಪ್ರದ ಸರ್ವಸಾನ್ವಿಧಕರ ಬ್ರಹ್ಮ
 ವಿಷ್ಣು ರಂದ್ರಪರ ಅನಚೀತ ಅನಚೀತ ಅಸಂಸ್ತುತ ಅಸಂಸ್ತುತ
 ಶೂರ್ವಸ್ಥಿತ ಶೂರ್ವಸ್ಥಿತ ಸಾಪ್ತಿನಾ ಸಾಪ್ತಿನಾ ತುರು ತುರು ಪತಂಜಲಿ
 ಪತಂಜಲಿ ಸಿಜ್ಞ ಸಿಜ್ಞ ಜಾಳನ ಜಾಳನ ಶಬ್ದ ಶಬ್ದ ಸಂಕ್ಷಿಪ್ತ ಸಂಕ್ಷಿಪ್ತ
 ಶಿವ ಶರ್ವ ಸರ್ವದ ಶಿವಾಯ ನನೋ ನಮಃ
 ನನೋ ನಮಃ ನಮಃ.

ಪಂಚಾಸ್ತುಣಾಂ ಜಪವಿಧಿಃ

ಶಿನಾಸ್ತುಂ ಶ್ರುರಿಕಾಸ್ತುಂ ಜ ತಥಾ ಪಾತುಪತಾಸ್ತಕವರ್ |
 ವೋಮಾಸ್ತಮಂಸ್ಯಮೋರಾಸ್ತುಂ ಪಂಚಾಸ್ತುಣ ವಿದುಬುಂಧಾಃ |
 ಷಡ್ಸೈರಂ ಶಿನಾಸ್ತುಂ ಸ್ಯಾತ್ ಶ್ರುರಿಕಾಶ್ವಷ್ಯನಣಕವರ್ |
 ಪುಂಚಾಣಂ ಸ್ಯಾತ್ ಪಾತು ಪಕಂ ವೋಮಾಸ್ತುಂ ಶು ನವಾಣಕವರ್ |
 ಜತ್ಯಾರಿಂಶದಷ್ಟೋರಾಸ್ತಮಂಸ್ತಾಣಾಂ ಸ್ಯಾತ್ ವಣಕಾಃ ||

ಶಿವಾಸ್ತಮಾಃ :

ಅಸ್ಯಾತ್ ಶಿವೇಸ್ತ ಮಹಾಮಂತ್ರಸ್ಯ | ಪರಶಿವಯಾಃ | ಬೃಹತೀ
 ಥಂಡಃ | ಕದಾತಿವೋ ದೇವತಾ | ಹ್ಯಾಂಬಿಜವರ್ | ಶ್ರೀಂ ಶತ್ತಿಃ |
 ಹ್ಯಾಂ ಕೀಲಕಂ | ಶಿನಾಸ್ತು ಪ್ರಸಾದ ಸಿದ್ಧಾಂಧೀ | ಜಹೇವಿನಿಯೋಗಃ |
 ಹ್ಯಾಂ ಇತಾದಿ ಕರಾಂಗನಾಷಂಕೃತವ್ |

ಓಂ ಹ್ಯಾಂ ಅಂಗುಷ್ಠಾಭ್ಯಾಂ ನಮಃ
 ಓಂ ಶ್ರೀಂ ತಜಾನಿಃ ಭ್ಯಾಂ ನಮಃ
 ಓಂ ಹ್ಯಾಂ ಮಂಧ್ಯಮಾಭ್ಯಾಂ ನಮಃ
 ಓಂ ಹ್ಯಾಂ ಅನಾನಿಕಾಭ್ಯಾಂ ನಮಃ
 ಓಂ ಹ್ಯಾಂ ಕನಿಷ್ಠಿಕಾಭ್ಯಾಂ ನಮಃ
 ಓಂ ಹ್ಯಾಃ ಕರಕಲಕರಷ್ಟಾಭ್ಯಾಂ ನಮಃ
 ಓಂ ಹ್ಯಾಂ ಹ್ಯಾದರ್ಯಾಯ ನಮಃ
 ಓಂ ಶ್ರೀಂ ಶಿರಸೇ ನಮಃ
 ಓಂ ಹ್ಯಾಂ ಶಿಖಾಯೈ ನಮಃ
 ಓಂ ಹ್ಯಾಂ ಕವಚಾಯ ನಮಃ
 ಓಂ ಹ್ಯಾಂ ನೇತ್ರತ್ರಯಾಯ ನಮಃ
 ಓಂ ಹ್ಯಾಃ ಅಸ್ತ್ರಾಯ ನಮಃ
 ಓಂ ಭೂಭುಂಧನಃ ಸ್ವಂ |

ಧ್ಯಾನಮರ್ಮೋ :

ಶಿವಾಸ್ತುಂ ಪ್ರಭ ಶ್ವಾಸಾರ್ಥಭ್ಯಂ ಜಟಿಂಬಂಕುಟಿ ಮಂಡಿತಮರ್ಮಾ ।
ವರಾಭಯ ಕರಾಢ್ಯಂಚ ತಕ್ತಿಶೂಲಸಮನ್ವಿತಮರ್ಮಾ ॥
ಸವಾರ್ಥಭರಣಸಂಪನ್ಮೂಳಂ ನಾಗರ್ಯಾಜೀಳ್ಳು ಇಪನೀತಿನಮರ್ಮಾ ।
ತೇಜೋರೂಪಂ ಸ್ತುರೀದೈನಂ ಸರ್ವರಕ್ಷೈಕರಂ ಪರಮರ್ಮಾ ।
ಓಂ ಹ್ರಂ ಶಿವಾಸ್ತಾಯಾ ಪಟ್ಟು । ಯಂಥಾತಕ್ತಿಜಪಂ ಕುರ್ಯಾತ್ ।
(ಓಂ ಹ್ರಂ ಅನಂತಕ್ತಿಧಾನ್ಮೂರ್ಖಿಯೋತ್ತಿರೂಪಾಂತರ್ಮಾ-
ಶಿವಾಸ್ತಾಯಾ ಪಟ್ಟು)
ಪೂರ್ವೋತ್ತನಾಯಿಸಂ ಕುರ್ಯಾತ್ ।

ಕ್ಷುರಿಕಾಸ್ತುಮರ್ಮೋ :

ಅಸ್ಯಾಶ್ರಿತ್ಯುರಿಕಾಸ್ತುಮಹಾಮಂತ್ರಸ್ಯ । ಭಾರದಾಷ್ಟಜ ಶುಷ್ಟಿಃ ।
ವಿರಾಟ್ಯಭಂದಃ । ರುದ್ರೋದೈನತಾ । ಓಂ ಚಿಂಚಂ ।
ಚಿಂ ಶಕ್ತಿಃ । ಲ್ಲಿಂ ಕೀಲಕಮರ್ಮಾ । ಕ್ಷುರಿಕಾಸ್ತು ಪ್ರಸಾದಸಿದ್ಧಾರ್ಥೀ ।
ಜನೇ ವಿಸಿಂಗೋಗಃ । ಹ್ರಂ ಇತ್ಯಾದಿ ಕರಾಂಗನಾಯಾಸಂಕೃತಾ ।

ಧ್ಯಾನಮರ್ಮೋ :

ಕ್ಷುರಿಕಾಸ್ತುಂ ಮಹಾಫೋರಂ ಕಾಲಾನಲ ಸಮಪ್ರಭಮರ್ಮಾ ।
ವರಾಭಯಕರೋಪೈತಂ ಅಕ್ಷಶೂಲಕರಂ ವಿಭುಂಮರ್ಮಾ ।
ಅಜ್ಞಾನಧ್ವಂತ ಮಾತಾರಂಡಂ ಶಿವರೂಪಮಹಂ ಭಜೇ ॥
ಓಂ ಚಿ ಲ್ಲಿ ಕ್ಷುರಿಕಾಸ್ತಾಯಾ ಪಟ್ಟು ।
(ಓಂ ಚಿಲ್ಲಿ ಚಿಲ್ಲಿ ಕ್ಷುರಿಕಾಸ್ತಾಯಾ ಹೂಂ ಪಟ್ಟು)

ಪಾಶುಪತೋಸ್ತುಮರ್ಮೋ :

ಅಸ್ಯಾಶ್ರಿತ್ಯ ಪಾಶುಪತಾಸ್ತುಮಹಾಮಂತ್ರಸ್ಯ । ಪತುಪತಿಂಬಿಃ ।
ಪಂಕ್ತಿಕಂದಃ । ಪತುಪತಿದೀನತಾ । ಹ್ರಂ ಚಿಂಚಂ ।

ಹೀಂ ಶಕ್ತಿಃ । ಹೂರಂ ಕೇಲಕಂ । ಶ್ರೀ ಸಾಂಬಿವ ಪ್ರಿತ್ಯಫೀರ್
ಸಾಶು ಪತಾಸ್ತ ಮುಂತ್ರಜಪೇ ವಿನಿಯೋಗಃ ।
ದ್ವಾರಂ ಇತ್ಯಾದಿ ಕರಾಂಗನಾಮಃ ।

ಧ್ಯಾನಮರ್ :

ನುಧ್ಯಾಯಾಕ್ರಿ ಸನುಪ್ರಭಂ ಶಾಚಿಧರಂ ಭೀಮಾಟ್ಯಾಸೋಜ್ಞಲವರ್ |
ತ್ರಿಷ್ಣಂ ಸನ್ಯಾಸಭೂಷಣಂ ತತೀಕಲೋತ್ತರಂಸಂ ಸ್ವರನ್ ವುಂಡಿಜವರ್ ||
ಶಕ್ತಿಂ ಮುದ್ದರತೊಚುರೀ ಚ ಶ್ರಿಶಿಂ ಹಸ್ತ್ಯಾದ್ರಧಾನಂ ವಿಭುವರ್ |
ದಂಷ್ಟ್ಯಾಭೀಲಿ ಚತುರ್ಪಾಂಚಂ ಸರುಪತಿಂ ದಿವಾಸ್ತರ್ವರೂಪಂ ಭಜೇ ||
ಓಂ ಕ್ಷ್ಮಂ ಪತುಂ ಹೂರಂಫೀರ್ (ಓಂ ಕ್ಷ್ಮಂ ಪತೂ ಹೂಂ ಫೆಟ್)

ವೈರ್ಯೇವಾಸ್ತಮರ್ :

ಅಸ್ಯಾಶ್ರೀ ವೈರ್ಯೇವಾಸ್ತ್ರ ಮಹಾವಂತ್ರಸ್ಯ | ಸದಾಶಿವಯಂಸಿಃ ।
ಜಗತೀಷ್ಣಂದಃ । ಸದಾತಿವೋ ದೇವತಾ । ಹ್ವಾಂಬೀಜಂ ।
ಹೀಂ ಶಕ್ತಿಃ । ಹೂರಂ ಕೇಲಕವರ್ । ವೈರ್ಯೇವಾಸ್ತ್ರ ಪ್ರಸಾದ
ಸಿದ್ಧಾತ್ಮಿರ್ ಜವೇವಿನಿಯೋಗಃ ।
ಓಂ ಭೂಂ ಭೂರಂಸ್ವರೋಮಿತಿದಿಗ್ಭಂಧಃ ॥

ಧ್ಯಾನಮರ್ :

ವೈರ್ಯೇವಾಸ್ತ್ರಂ ಚಾತಿಭೀವಾಸ್ಯಂ ಕುಟೀಲಭೂರ್ಸಮಸ್ವಿತವರ್ |
ವರಾಭಯಂಕರೋ ಹೇತಮಸಿಶೂಲಧರಂ ವಿಭುವರ್ ||
ಭಕ್ತ್ವಾತಿಭಂಜನಂ ದೇವಂ ಸಂಸ್ಕರಾಮಿ ಶ್ರಿಲೋಜನವರ್ ||
ಓಂ ಅಂ ಈಂ ಉಂ ವೈರ್ಯೇವಾಸ್ತ್ರಂಯು ಹುಂಫೆಟ್ ||

≡ (ಓಂ ಅಂ ಈಂ ಉಂ ವೈರ್ಯೇವಾಸ್ತ್ರಂ ವೈರ್ಯೇವಾಸ್ತ್ರಂಯುಫೆಟ್ ||)

ಅಫೋರಾಸ್ತುಂ :

ಅಸ್ತುಶ್ರೀ ಅಫೋರಾಸ್ತುವಂಹಾಮುಂತ್ರಸ್ಯ | ಅಫೋರಿಂಷಿಃ |

ಅಫೋರ ರುದೋಽದೇವತಾ ನಾದಾಂತಂ ಚಿಜಂ |

ಉನ್ಮಾತಕ್ತಿಃ | ರೂಪಂ ಕೀಲಕಂ | ಅಫೋರಾಸ್ತು ಪ್ರಸಾದ-
ಸಿದ್ಧಾಧ್ಯೇ ಜವೇವಿನಿರೋಗಿಃ ||

ಓಂ ಹ್ರಾಂ ಪ್ರಸ್ಪರ ಪ್ರಸ್ಪರ ಅಂಗಂಷಾಭ್ಯಾಂ ನಮಃ :

ಓಂ ಹ್ರಿಂ ಸ್ತೋರ ಸ್ತೋರ ತಜಾನೀಭ್ಯಾಂ ನಮಃ |

ಓಂ ಹ್ರಾಂ ತರ ತನುರೂಪ ಮಧ್ಯಮಾಭ್ಯಾಂ ನಮಃ |

ಓಂ ಹ್ರೈಂ ಚಟಿ ಚಟಿ ಪ್ರಚಟಿ ಆಸಾಮಿಕಾಭ್ಯಾಂ ನಮಃ |

ಓಂ ಹ್ರಾಂ ಕಹ ಕಹ ವನು ವನು ವನು ಕನಿಷ್ಠಿಕೌಭ್ಯಾಂ ನಮಃ |

ಓಂ ಕ್ರಃ ಘಾತಯ ಘಾತಯ ಹೂಂ ಘಟ್ರ್ಯ ಕರಡಲಕರಪ್ರಷಾಭ್ಯಾಂ
ನಮಃ |

ವಿವಂ ಹೃದಯಾದಿನ್ಯಾಸಃ | ತಾಲತ್ತುರೋಣ ದಿಗ್ಭಂಧಃ |

ಧಾರ್ಯನಂ :

ಕಾಲಾಭಾರಭೋಽಷ್ಟುಹಸ್ತೈಃಃ ಸರಶುಡೆನುರುಕ್ತಾ ಖಿದ್ಗಂಧೀರೂ ದಧಾನಃ |

ಜಾತಂ ಬಾಣಂ ಚ ಶೂಲಂ ತ್ವಭಯು ವರೆನುಖೀಃ ಸರ್ವಭೂಷಣಿಸ್ತಿನೇತ್ರಃ |

ರಕ್ತಾಕಾರಾಂಬರಾದೀನಾ ಪ್ರಚುರ ತುಭೇತನ್ನಾ ಸರ್ವದಾ ಸಂದಧಾನ

ತ್ವಾಧಿನ್ಯಾಧಿಗ್ರಹಾದೀನ್ಯಾನು ವಿವಿಧಭಯುಂ ನಾಶಯೇಜ್ಞತ್ವಪೋರಃ ||

ಓಂ ಹ್ರಿಂ ಪ್ರಸ್ಪರ ಪ್ರಸ್ಪರ ಸ್ತೋರ ಸ್ತೋರ ತರತನು ರೂಪ
ಚಟಿ ಚಟಿ ಪ್ರಚಟಿ ಕಹ ಕಹ ವನು ವನು ಘಾತಯ ಘಾತಯ ಹುಂ ಘಟ್ರ್ಯ.

(ಓಂ ಹ್ರಾಂ ಹ್ರಿಂ ಸ್ಪರ ಸ್ಪರ ಪ್ರಸ್ಪರ ಪ್ರಸ್ಪರ ಸ್ತೋರ ಸ್ತೋರ
ತರ ತನುರೂಪ ಚಟಿ ಚಟಿ ಪ್ರಚಟಿ ಪ್ರಚಟಿ ಕಹ ಕಹ ವನು ವನು
ಬಂಧಯ ಬಂಧಯ ಘಾತಯ ಘಾತಯ ಪಾತಯ ಪಾತಯ ಅಪೋರ
ಸ್ತುಯ ಹುಂ ಘಟ್ರ್ಯ)

ಒ ಪ್ರೇಮೀ ತೆ

ಪ್ರಾಟಿ	ತೆಲ್ಲಿಕೆ	ತಪ್ಪು	ಒಪ್ಪು
೦೨	೦೭	ಓಂ	ಓ
೦೩	೦೪	ರುದ್ಧ	ಶುದ್ಧ
೦೪	೦೫	ಉನಚಾರೇಣ	ಉನಚಾರೇಣ
೦೫	೦೬	ಪಿನಾಕಿ	ಪಿನಾಕಿನಿ
೦೬	೦೭	ಸ್ಯಫೇಣ	ಸಾಗ್ಫೇಣ
೦೭	೦೮	ಚೀಪೀ	ಚೀಫೀ
೦೮	೦೯	ಸಂಜ್ಞಾಕೂ	ಸಂಜ್ಞಾಕೂ
೦೯	೦೧	ಸಂಜ್ಞಾ	ಸಂಜ್ಞಾ
೧೦	೦೫	ಕಲ್ಯಾಂತ್ರ	ಕಲ್ಯಾಂತ್ರ
೧೧	೦೧	ಕೂವು	ಕೂವು
೧೨	೦೧	ಮೃತ್ಯು	ಮತ್ಯು
೧೩	೦೬	ಕೌನುಂ	ಕೌನುಂ
೧೪	೦೭	ಬಹ್ನಿ	ಬ್ರಹ್ಮ
೧೫	೦೬	ಜ್ಞಾನೀಯಾ	ಜ್ಞಾನೀಯಾ
೧೬	೦೭	ಚರಣಾಗುಷ್ಠ	ಚರಣಾಂಗುಷ್ಠ
೧೭	೦೬	ಚಿತ್ತ	ಚಿತ್ತ
೧೮	೦೧	ಬಿದುನೂ	ಬಿಂದುನೂ
೧೯	೦೧	ನಿಯಂತ್ರಿ:	ನಿಯಂತ್ರಿ:
೨೦	೦೫	ಧೌಪ್ರಾಪ್ತ	ದೌಪ್ರಾಪ್ತ
೨೧	೦೬	ಸಂಪ್ರಪ್ರಯೋಗಿ	ಸಂಪ್ರಪ್ರಯೋಗಿ
೨೨	೦೭	ಧ್ಯಾತ್ವಾಪ್ತ	ಧ್ಯಾತ್ವಾಪ್ತ
೨೩	೦೧	ಪ ಅಕ್ಷರ ಅಧಿಕವಾಗಿದೆ	
೨೪	೦೧	ಸಾಗ್ಸೇತ್ರ	ಸ್ಯಾಸೇತ್ರ

ಶ್ರೀ

ಒನ್ನೆಲ್ಲ

ವರ್ಚ

ಕೊಂಡೆ

ತಪ್ಪ

ಬನ್ನ

ಅಂ

ಂಜಿ

ಜಹ್ಯಾ

ಜಹ್ಯಾ

ಅಂ

ಂಂ

ಪತ್ರಾಸ್ತಕಂ

ಸತ್ರಾಸ್ತಕಂ

ಅಲ

ಇಂ

ಸೌವ್ಯಾಜಾವೇನಾಜ

ಸೌಷಂವ್ಯಾಜಾವೇನಾಜ

ಅಲ

ಇಂ

ಗಂಭೀರ

ಗಂಭೀರ

ಅಲ

ಇಂ

ಸಂನೇ

ಸಂನೇ

ಅಂ

ಂಂ

ಪ್ರತ್ಯಕ್ಷೋಂ

ಪ್ರತ್ಯಕ್ಷೋಂ

ಅಂ

ಂಂ

ಪರ್ಯಿ

ಪರ್ಯಿ

ಇಂ

ಂಂ

ಕಾರ್ಡಿವ್ಯ

ಕಾರ್ಡಿವ್ಯ

ಇಂ

ಂಂ

ಅಷ್ಟ್ಯಂ

ಅಷ್ಟ್ಯಂ

ಇಂ

ಂಂ

ಶ್ರೀತಾಯಾ

ಶ್ರೀತಾಯಾ

ಇಂ

ಂಂ

ಕ್ರಿಚೀರ

ಕ್ರಿಚೀರ

ಇಂ

ಂಂ

ಪ್ರಕೀರ್ತಿ

ಪ್ರಕೀರ್ತಿ

ಇಂ

ಂಂ

ಪದ

ಪದ

ಇಂ

ಂಂ

ಜಾಮ್ಯಂ

ಜಾಮ್ಯಂ

ಇಂ

ಂಂ

ನೃಸೇತು

ನೃಸೇತು

ಇಂ

ಂಂ

ಶ್ವಾಗ್ನೀ

ಶ್ವಾಗ್ನೀ

ಇಂ

ಂಂ

ತ್ರಿಮಾಂತಾರ್ದಿ

ತ್ರಿಮಾಂತಾರ್ದಿ

ಇಂ

ಂಂ

ವೃಕ್ಷೇಶ್ವರಂ

ವೃನೇಶ್ವರಂ

ಇಂ

ಂಂ

ಶ್ರಾಗಾರ

ಶ್ರಾಗಾರ

ಇಂ

ಂಂ

ನುಂದಾಂ

ನುಂದಾಂ

ಇಂ

ಂಂ

ಶಾಮಾ

ಶಾಮಾ

ಇಂ

ಂಂ

ಲ್ರಿಂಕ

ಲ್ರಿಂಕ

ಇಂ

ಂಂ

ನೀದೂ

ನೀದೂ

ಇಂ

ಂಂ

ವೃಹೆ

ವೃಹೆ

ಎಂ

ಪೂಕ್ತಿ ನಂ

ಸಂಶಾ

ಸಿಂಶಾ

ಒನ್ನು ತೆ

೨೭೬

ಕುಟುಂಬ	ಶೋಲ್‌ಕೆ	ತಪ್ಪಿ	ಒನ್ನು
ಇಗ	೦೨	ಕಂರಾಗ್	ಕಂರಾಗ್
ಇಗ	೦೩	ತಂ	ತು.
ಇಗ	೦೪	ಲಕ್ಷ್ಮಿ	ಲಕ್ಷ್ಮಿ
(ಹಿನ್ನಂದಿನ ಲೈನ್ಸು ಶೋಲ್‌ಕೆಕ್ಕೆ ಶ್ರೀರ್ಜಿಕೆಯಾಗಿದೆ.			ವಾಯವಾಯ....ರಾಧನಂಚ)
ಇಗ	೧೪	ಸಂತೆ	ಸೀತೆ
ಇಗ	೧೫	ದ್ವಾರ್ಯಂ	ದ್ವಾರ್ಯ
ಇಗ	೨೪	ದಶಯೆತ್ತಾ	ದಶಯೆತ್ತಾ
ಇಗ	೨೦	ಜಲಾ	ಜಾಲ
ಇಗ	೨೫	ಶಕ್ತ್ಯತೆ	ಶಕ್ತ್ಯಂತ
ಇಗ	೨೧	ಪರಾಧ್ರ್ಯ	ಪರಾಧ್ರ್ಯ
ಇಗ	೨೨	ಸಿತನಾ	ಸಿತಂವಾ
ಇಗ	೨೩	ದೃಕ್ತಾರು	ದೃಕ್ತಾರು
ಇಗ	೨೪	ಸುಖಿ	ಸುಖಿ
ಇಗ	೨೨	ಭುವಾ	ಭುವ
ಇಗ	೨೩	ದುರ್ದ	ದುರ್ದ್ರ
ಇಗ	೨೫	ಅಂಬಾಜೋ	ಅಂಬಾಜೋ
ಇಗ	೨೬	ಲಂಗೇ	ಲಂಗ
ಇಗ	೨೭	ಭ್ರಹ್ಮಾ	ಭ್ರಹ್ಮಾ
ಇಗ	೨೯	ಧೃಷ್ಯತಾ	ಧೃಷ್ಯತಾ
ಇಗ	೧೦	ವುಂಡೂನ್	ವುಂಡೂನ್
ಇಗ	೧೧	ಸಂಕಾಶಾಂ	ಸಂಕಾಶಾಂ
ಇಗ	೧೨	ಶಾವೂ	ಶಾವೂ
ಇಗ	೧೩	ಅಚೆನ್ತ್ಯತೆ	ಅಚೆನ್ತ್ಯತೆ
ಇಗ	೧೪	ದೃಶ್ಯೋ	ದೃಶ್ಯೋ

ತ್ವಂ

ಒನ್ನೆಲ್ಲೇ

ವುಟ	ಶೈಲೀಕ	ಶವ್ಯ	ಬಬ್ರು
ಡಿಗ	ಕೆ. ೦೫	ಸಾದಾ	ಸಾದಾತ್
ಡೆ	೦೬	ಗವ್ಯೇನ	ಗವ್ಯೇನ
ಡೆ	೦೭	ಮಂತ್ರೀಣ	ಮಂತ್ರೀಣ
ಡೆ	೧೦	ಯಚಾ	ಯಚಾ
ಡೆ	೧೪	ಶಂತ್ಲಿದಂ	ಶಂತ್ಲಿದಂ
ಡೆ	೧೮	ದಿಷ್ಟು	ದಿಷ್ಟು
ಡೆ	೨೦.	ಶತ್ರು	ಶತ್ರು
ಡೆ	೨೪	ಘಣ್ಣೋ	ಘಣ್ಣೋ
ಡೆ	೨೯	ನಾಧ್ಯೇ	ನಾಧ್ಯೇ
ಡೆ	೩೯	ತೊರ್ಯೋ	ತೊರ್ಯೋ
ಡೆ	೪೦	ನಕ್ರೀಕಾಪುನ	ನಕ್ರೀಷ್ವಾ
ಒ೦	೪೦	ಭನೇಕಾ	ಭನೇತಾ
ಒ೦	೪೬	ಕಾನಾತಾ	ಕ್ರನಾತಾ
ಒ೦	೪೭	ಹಿನ	ಹಿನ
ಒ೨	೫೬	ಗಜಕ್ಕು	ಗಜನಕ್ಕು
ಒ೨	೫೬	ಶ್ರೃಯೈ	ಶ್ರೃಯೈ
ಒ೨	೫೯	ನೃದ್ವ	ನೃಷ್ಟ
ಒ೨	೬೬	ಪ್ರಾರ್	ಪ್ರಾರ್
ಒ೨	೬೬	ಮುಂತ್ರೀಪ್ತ	ಮುಂತ್ರೀಪ್ತ
ಒ೨	೭೨	ಪಂಚಾ	ಪಂಚಾ
ಒ೨	೭೨	ನಿಂಜಾತ್	ನಿಂಜಾತ್
ಒ೨	೭೦	ಸ್ತ್ರೇನ್	ಸ್ತ್ರೇನ್
ಒ೨	೭೨	ದ್ವಿನಾತ್	ದ್ವಿನಾತ್
ಒ೨	೭೬	ನಿಸ್ತು	ನಿಸ್ತು
ಒ೨	೮೮	ಸುಷಾ	ಸುಷಾ

ಕರ್ತೃ	ಕೋಣೆ	ತನ್ನ	ಒಮ್ಮೆ
ಲ	೧೯	ಭೂತ್	ಭೂತ್
ಂ	೦೭	ಶುತ್ತಿಃ	ಶುತ್ತಿಃ
ಂ	೦೮	ಫಂಬಿ	ಫಂಟಿ
ಂ	೦೯	ಮಂಡ್ಯೇ	ಮಂಡ್ಯೇ
ಂ	೦೧೦	ತವಾಸನುಜ್ಞಾಃ	ತವಾಗನುಜ್ಞಾಃ
ಳ	೧೦	ವೃಷದಿಭ್ಯಃ	ವೃಷಾದಿಭ್ಯಃ
ಳ	೧೧	ವೃಕ್ಷೋ	ವೃಹೋ
ಳ	೧೨	ಅಸ್ಯಾನಾ	ಅಸ್ಯಾತಾ
೨೬	೧೩	ಜಾಯಿತಿ	ಜಯಿತಿ
೨೦	೧೪	ವಕ್ಷಣ	ದಕ್ಷಣ
೨೨	೧೫	ದರಿಚಾರಕ	ಪರಿಚಾರಕ
೨೪	೧೬	ಪನಿ	ಪ್ರನಿ
೨೨	೧೭	ದ್ವಿವಾಯ	ದ್ವಿವಾಯ
೨೦೪	೧೯	ತೆ ಅಕ್ಷರ ಅಥಕವಾಗಿದ-	
೨೦೪	೨೦	ಭೇದಾಃ	ಭೇದಾಃ
೨೦೫	೨೧	ಮಾತಾಮ್	ಮಾತಾಮ್
೨೦೬	೨೨	ಸೌಖ್ಯಂ	ಸೌಖ್ಯಂ
೨೦೭	೨೩	ವಾದೋ	ಸಾದೋ
೨೦೮	೨೪	ಮಾರಿ	ಮಾದಿ
೨೦೯	೨೫	ದ್ವಿಕೂ	ದ್ವಿಕೂ
೨೧೦	೨೬	ವರಿ	ಪರಿ
೨೧೦	೨೭	ದ್ವಿಕ್ಷ್ಯಂ	ತ್ವಿಕ್ಷ್ಯಂ
೨೧೧	೨೮	ಸ್ವಿಗ್ರಿ	ಸ್ವಿಗ್ರಿ
೨೧೨	೨೯	ಕುಟ್ಟಿ	ಕುಡ್ಡಿ
೨೧೩	೩೦	ಶಾತ್ಕಷ್ಟಿನ	ಶಾತ್ಕಷ್ಟಿನ

ಅಶ್ಲ

ಒಪ್ಪುತೆ

ಬುಟ್ಟಿ	ಶೈಲ್ಲಿಕ	ತಪ್ಪಿ	ಒಪ್ಪು
ಒಂಟ	೦೪	ಅಭೂರಣ್ಯಗ್ರಿ	ಅಖುದಣ್ಯಗ್ರಿ
ಒಂಜಿ	೦೮	ಸಟ್ಟೆ	ಸಟ್ಟೆ
ಒಂಜಿ	೧೫	ಗೆರು	ಗರು
ಒಂಳಿ	೧೨	ಡೊ	ಡೊ
ಒಂಳಿ	೦೭	ಸುವಿಃ	ಸುವಿ
ಒಂಜಿ	೦೯	ಜಾನೆನ್ನೀ	ಜಾನೆನ್ನೀ
ಒಂಟೆ	೦೧	ಯುಂಥಿಕಾ	ಯುಂಥಿಕಾ
ಒಂಟೆ	೦೨	ಶೈಲ್ಲಿಷಾ	ಶೈಲ್ಲಾಣಿ
ಒಂಟೆ	೦೪	ಬ್ರಹ್ಮ	ಬ್ರಹ್ಮ
ಒಂಟ	೦೬	ಸರ್ಯಾಸ್ತೀಃ	ಸರ್ಯಾಸ್ತೀಃ
ಒಂಟ	೨೦ ಉ	ಭೇದನ	ಭೇದೀನ
೨೨.೨	೦೮	ಗೆಂವಃ	ಗವಃ
ಒಂಜಿ	೧೬	ಸಿಂಡಾರ	ಸಿಂಡಾರ
ಒಂಜಿ	೨೩	ಮುದಃ	ಮುದ್ಗಃ
ಒಂಜಿ	೨೨	ಜೊಣ್ಯ	ಚೊಣ್ಯ
ಒಂಜಿ	೦೨	ವಾಶು	ವಾರು
ಒಂಜಿ	೦೫	ತದ್ದಂಡ	ತದ್ದಂಡ
ಒಂಜಿ	೦೧	ಮುನ	ಮುನಯ
ಒಂಜಿ	೧೨	ಚೊಫ್ಫೀದಶ	ತೊಣ್ಣೀಡಕ
ಒಂಜಿ	೧೬	ದ್ವಿಜ	ದ್ವಿಷ್ಟ
ಒಂಜಿ	೨೨	ಕಾರ	ಕಾರ
ಒಂಜಿ	೧೯	ಫಂಗನ್ನಾ	ಭಂಗನ್ನಾ
ಒಂಜಂ	೨೩	ತ್ರೀಣಿ	ತ್ರೀಣಿ
ಒಂಜಂ	೨೪	ಉತ್ಪನ್ನಾಃ	ಉತ್ಪನ್ನಾಃ
ಒಂಜಿ	೨೫	ನಿನ್ಮಾಣ್ಯಂಲಚ	ನಿನ್ಮಾಣಲ್ಪಂಚ

ವರ್ಚ	ಕೊಳ್ಳಿತ	ಹಪ್ಪು	ಒಪ್ಪು
ಒಂಬ	ಒಂ	ಸೂರ್ಯಾಯೋಃ	ಸೂರ್ಯಾಯೋಃ
ಒಂಮ	ಒಂ	ಹತ	ಹತ
ಒಂಖ	ಒಂ	ಕುಂಭಂಬಿನೇ	ಕುಂಟಿಂಬಿನೇ
ಒಂಹ	ಒಂ	ಕುಂಭಃ	ಕಂಭಂ
ಒಂತ	ಒಂ	ಜದಾ	ಜನಾ
ಒಂತ	ಒಂ	ಸಾದ್ಧಕ್ತಾತ್	ಸಾತ್ತದ್ಧಕ್ತಾತ್
ಒಂತ	ಒಂ	ಕಾಷನಾತ್	ಕಾಷನಾತ್
ಒಂತ	ಒಂ	ರನ್ತ	ರನ್ತ
ಒಂತ	ಒಂ	ಪುರಾ	ವಪುರಾ
ಒಂತ	ಒಂ	ರೋಧಿನೀ	ರೋಧಿನೀ
ಒಂತ	ಒಂ	ನೇಷ್ಟ	ನೇಷ್ಟ
ಒಂತ	ಒಂ	ರಲ್ಲಂ	ತಲ್ಲಂ
ಒಂತ	ಒಂ	ಲಿ ಕಾರ ಅಧಿಕವಾಗಿದೆ.	
ಒಂತ	ಒಂ	ಯೋಜ್ಞಾ	ಯೋಜ್ಞಾ
ಒಂತ	ಒಂ	ಯೋಜ್ಞಾ	ಯೋಜ್ಞಾ
ಒಂತ	ಒಂ	ಗುಣ	ಗುಣ
ಒಂತ	ಒಂ	ಪಸಾರ	ಪಸಾರ
ಒಂತ	ಒಂ	ನೋವಚ	ನೇವಚ
ಒಂತ	ಒಂ	ಪದೇಶಿನೀ	ಪ್ರದೇಶಿನಿ
ಒಂತ	ಒಂ	ಗ್ರಸ್ತ	ಗ್ರಸ್ತ
ಒಂತ	ಒಂ	ಪಣ	ಪಾಣ
ಒಂತ	ಒಂ	ನ್ಯವ	ನ್ಯವ
ಒಂತ	ಒಂ	ಲಸಂಸ್ವ	ಜಸಂಸ್ವ
ಒಂತ	ಒಂ	ಸ್ವಂಸಂ	ಸ್ವಂಸಂ

೨೫೦

ಒಪ್ಪೊ ಹೆ

ಕ್ರಮಿಕ್ರ	ಶೈಲೀಕ	ತಪ್ಪಿ	ಒಪ್ಪು
೧೮೪	೨೭	ವ್ಯ	ಸರ್ವ
೧೮೫	೨೭	ನುಳಿಕ	ನುಳಿಕಾ
೧೮೬	೨೯	ಲೂ	ನುಳಕ್ಕು
೧೮೭	೨೯	ಸ್ತನೇ	ಸ್ತಾನೇ
೧೮೮	೩೦	ಶತ	ತತ
೧೯೨	೧೨೫	ರ್ಯಾರ್ಬೆಲ್	ರ್ಯಾಡೆಲ್
೧೯೬	೧೨೭	ಬೀಜ್ಞ	ಬೀಜ್ಗೆ
೨೦೨	೨೨.	ನು ಕಾರೆ ಅಧಿಕವಾಗಿದೆ.	
೨೦೮	೨೯	ಭೂನೂ	ಭೂನೂ
೨೧೪	೧೦೦	ಭಾಗ್ಯ	ಭಾಗ್ಯ

